

ປຶ້ມແບບຮຽນ ພາສາເກົາຫຼີ ທີ່ໄດ້ມາດຕະຖານ

EPS-TOPIK



ປຶ້ມຕຳລາຮຽນດ້ວຍຕົນເອງ

ສຳລັບຜູ້ທີ່ໃຊ້ພາສາລາວ

# 한국어 1

ພາສາເກົາຫຼີ 1

**교재 길잡이** ການແນະນຳປຶ້ມຕຳລາ

이 교재는 고용허가제 한국어능력시험을 대비하는 데 도움을 주기 위해 집필된 『한국어 표준교재 개정판』을 집에서 스스로 공부할 수 있도록 개발한 책입니다. 특히 라오스 사람들이 한국어를 쉽고 재미있게 배울 수 있도록 현지의 언어 및 사회·문화적 환경에 맞추어 개발한 자가학습 교재입니다. 이러한 이유로 교재의 앞부분에는 한국어와 라오어의 차이점을 간략히 정리하여 제시하였습니다.

ປຶ້ມແບບຮຽນເຫຼັ້ມນີ້ ແມ່ນຖືກພັດທະນາຂຶ້ນມາ ເພື່ອຊ່ວຍໃນການກະກຽມການສອບເສັງ ວັດລະດັບພາສາເກົາຫຼີ ເພື່ອການຂໍອະນຸຍາດ ການຈ້າງງານ ປຶ້ມແບບຮຽນພາສາເກົາຫຼີ ມາດຕະຖານສະບັບປັບປຸງ ສາມາດຮຽນດ້ວຍຕົນເອງໄດ້. ປຶ້ມແບບຮຽນເຫຼັ້ມນີ້ເປັນປຶ້ມສຳລັບ ການຮຽນດ້ວຍຕົນເອງ ໂດຍອີງໃສ່ ພາສາທ້ອງຖິ່ນ ແລະ ສະພາບວັດທະນະທຳ-ສັງຄົມສຳລັບຄົນລາວທັງຫຼາຍ.

이 교재는 현지에 한국어 교육기관과 한국어 교사가 충분하지 않다는 점을 감안하여 참고서의 역할을 하는 친절한 교재가 되도록 애를 썼습니다. 또한 한국어를 연습할 기회가 많지 않은 현지 환경을 고려하여 익힘책의 기능을 하도록 하였으며, 나아가 EPS-TOPIK을 준비할 수 있도록 구성하였습니다. 이렇게 구성된 교재는 가상의 교사를 설정하여 학습 안내를 하도록 하였습니다. 특히 ‘한글 익히기’ 단원과 과마다 수록되어 있는 문법 항목에 대한 설명은 라오어로 녹음을 하여 제시함으로써 이해를 돕고자 하였습니다. 부록에는 어휘 목록 및 동사와 형용사의 활용표를 제시하여 편리함을 더하고자 하였습니다.

ປຶ້ມຕຳລາດັ່ງກ່າວນີ້ ແມ່ນຖືກອອກແບບ ເພື່ອໃຊ້ເປັນເອກະສານອ້າງອີງສຳລັບ ນັກຮຽນທີ່ຢູ່ປະເທດທີ່ຍັງບໍ່ທັນ ມີສະຖາບັນການສຶກສາ ແລະ ອາຈານສອນພາສາເກົາຫຼີທີ່ພຽງພໍ. ອີກປະການໜຶ່ງ ປຶ້ມຕຳລານີ້ຍັງຖືກອອກ ແບບສຳລັບສະພາບແວດລ້ອມ ທີ່ບໍ່ມີໂອກາດຈະ ເຝິກຊ້ອມພາສາເກົາຫຼີ. ພ້ອມຍັງປະກອບມີພາກ ທີ່ເປັນການກະກຽມ ໃຫ້ແກ່ການສອບເສັງ EPS-TOPIK ນຳ. ໃນໂຄງສ້າງຂອງປຶ້ມ ແມ່ນໄດ້ມີການອອກແບບ ຄືກັບມີອາຈານແທ້ ແນະນຳໃນການຮຽນແທ້. ໂດຍສະເພາະ ໃນພາກຂອງ ‘ຮຽນຕົວອັກສອນເກົາຫຼີ’.







## 05 정보 · 문화 ຂໍ້ມູນທົ່ວໄປ, ວັດທະນາທຳ


정확한 전달을 위해 정보 및 문화 내용을 라오어로 번역하여 제시하였습니다. 또한 <내용 확인> 문제를 통해 스스로 내용 이해 여부를 판단할 수 있도록 하였습니다.

ເພື່ອຖ່າຍທອດຄວາມຮູ້-ຂໍ້ມູນຂ່າວສານ ທີ່ຖືກຕ້ອງ ແລະ ໄດ້ນຳສະເໜີເນື້ອໃນ ຂອງວັດທະນະທຳ ເປັນພາສາລາວ, ອີກຢ່າງໜຶ່ງ ເພື່ອໃຫ້ສາມາດຈຳແນກ ແລະ ເຂົ້າໃຈກ່ຽວກັບ ເນື້ອໃນຄຳຖາມ ໄດ້ໃນພາກ <ກວດສອບເນື້ອໃນ> ດ້ວຍຕົນເອງໄດ້.

## 06 EPS-TOPIK

읽기와 듣기에서 다루고 있는 주제에 대해 간략히 라오어로 설명해 줌으로써 한국어 수준이 좀 부족하더라도 한국어를 혼자서 공부하는 데 어려움이 없도록 하고자 하였습니다. 듣기 대본을 한국어와 라오어로 제시해 줌은 물론 정답도 함께 제시해 줌으로써 학습의 효율성을 높이고자 하였습니다. 비슷한 유형의 다른 문제를 연습할 수 있도록 <확장 연습>을 제공해 줌으로써 학습 효과를 극대화하고자 하였습니다.



ໃນພາກອ່ານ ແລະ ພາກຟັງ ແມ່ນໄດ້ແຍກອອກຕ່າງໆຫາກ ພ້ອມທັງໃນແຕ່ ລະຫົວຂໍ້ແນະນຳ ແມ່ນຈະມີພາສາລາວອະທິບາຍໃຫ້ ສະນັ້ນ ຜູ້ທີ່ຄວາມສາມາດ ຂອງພາສາເກົາຫຼີ ບໍ່ທັນສູງ ກໍສາມາດຮຽນດ້ວຍຕົນເອງ ໂດຍທີ່ບໍ່ຍາກ. ເພື່ອເປັນການເພີ່ມປະສິດທິພາບໃນພາກຟັງ ໄດ້ມີເນື້ອໃນບົດຟັງທັງພາສາເກົາຫຼີ ແລະ ແປເປັນພາສາລາວ ພ້ອມທັງສະແດງໃຫ້ເຫັນຄຳຕອບທີ່ຖືກຕ້ອງ. ເພື່ອເພີ່ມປະສິດທິພາບໃນການຮຽນຂຶ້ນອີກ ຍັງປະກອບມີພາກເຝິກຫັດເພີ່ມເຕີມ ເພື່ອເຮັດໃຫ້ຜູ້ຮຽນໄດ້ມີອິດທິພາບໃນການ ເຝິກຊ້ອມກ່ຽວກັບບັນຫາ ແລະ ເນື້ອໃນບົດຮຽນທີ່ໄດ້ສະເໜີຜ່ານມານັ້ນ.



### 07 발음 ການອອກສຽງ

교사가 없는 상황에서 발음 연습을 하는 데에는 한계가 있습니다. 따라서 혼자 듣고 따라 읽으면서 발음 연습을 할 수 있도록 하였습니다. 모음, 자음의 발음은 물론 한국어 음운 현상에 대해서도 다루었으며 모두 31개의 항목으로 나누어 구성하였습니다.

ການເຝິກການອອກສຽງ ໂດຍທີ່ບໍ່ມີອາຈານ ຫຼື ຜູ້ແນະນຳຢູ່ນຳນັ້ນ ຖືວ່າຍັງມີຂໍ້ຈຳກັດ. ສະນັ້ນ, ພວກເຮົາໄດ້ເຮັດໃຫ້ນັກຮຽນຝັງ ແລະ ອ່ານຕາມ ເພື່ອເປັນການເຝິກການອອກສຽງ. ແນ່ນອນວ່າ ມີການອອກສຽງ ທັງພະຍັນຊະນະ ແລະ ສະຫຼະ ທັງໝົດ 31 ຕົວ ພ້ອມທັງການອອກສຽງ ໃນພາສາເກົາຫຼີອື່ນໆ ທີ່ມີໃນປື້ມເຫຼົ່ານີ້ນຳ.



### 08 유용한 표현 ສຳນວນທີ່ສຳຄັນ


한국 사람들이 일상생활에서 자주 사용하는 유용한 표현을 전형적인 상황 맥락에서의 대화문을 통해 번역문과 함께 곳곳에 제시하였습니다.

ບົດສົນທະນາ ທີ່ເປັນເປັນພາສາລາວ ແມ່ນໄດ້ນຳສະເໜີສະຖານທີ່ຕ່າງໆ ເຊິ່ງມີຄວາມສອດຄ່ອງ, ມີປະໂຫຍດ ແລະ ເໝາະສົມ, ຈະເປັນຄຳສັບທີ່ຄົນເກົາຫຼີ ມັກໃຊ້ເວົ້າໃນການດຳລົງຊີວິດຕົວຈິງ ຫຼື ໃນຊື່ ວິດປະຈຳວັນ.




### 듣기 파일 안내


ຄຳແນະນຳ  
ສຳລັບ  
ພາກຝັງ



『한국어 표준교재』에 수록된 듣기 파일  
ໄຟລັບັນທຶກສຽງໃນພາກຝັງ "ປຶ້ມແບບຮຽນ ພາສາເກົາຫຼີ ທີ່ໄດ້ມາດຕະຖານ"



인사말  
ການທັກທາຍ




라오어와 한국어의 공통점과 차이점  
ລັກສະນະທີ່ແຕກຕ່າງ ລະຫວ່າງ ພາສາລາວ ແລະ ພາສາເກົາຫຼີ




한글 익히기 I & II  
ຮຽນຕົວອັກສອນເກົາຫຼີ I & II




각 과의 문법 포인트 강의  
예 G30-1 → 30과목의 문법 10에 대한 포인트 강의  
ການອະທິບາຍ ໝວດໄວຍາກອນ ແຕ່ບົດທີ 1-30  
ຕົວຢ່າງ G30-1 ແມ່ນໄວຍາກອນທີ່ສຳຄັນ 1 ຂອງບົດທີ 30



각 과의 듣기 확장 연습  
예 L-30 → 30과목의 듣기 확장 연습  
ບົດເຝິກຫັດເພີ່ມເຕີມພາກຝັງຂອງບົດທີ 30  
ຕົວຢ່າງ L-30 - ກວດຄົ້ນບົດເຝິກຫັດພາກຝັງຂອງບົດທີ 30



발음 연습  
ແບບເຝິກຫັດການອອກສຽງ



일러두기 คำนำ	2
목차  ສາລະບານ	8
교재 구성표  ແບບແຜນການຮຽນ	10
등장 인물  ຕົວລະຄອນ	15
라오어와 한국어의 공통점과 차이점	16
ການສົມທຽບລະຫວ່າງ ພາສາລາວ ແລະ ພາສາເກົາຫຼີ	

예비편 ບົດຮຽນຂັ້ນພື້ນຖານ

1. 한글 익히기 I ຮຽນຕົວອັກສອນເກົາຫຼີ I	22
2. 한글 익히기 II ຮຽນຕົວອັກສອນເກົາຫຼີ II	38
3. 교실 한국어 ພາສາເກົາຫຼີ ທີ່ໃຊ້ໃນຫ້ອງຮຽນ	60
4. 안녕하세요 ສະບາຍດີ	62
5. 주말 잘 보내세요 ຂໍໃຫ້ມີຄວາມສຸກ ໃນທ້າຍອາທິດ	64

기본 생활 ພື້ນຖານ ການດຳລົງຊີວິດ

6. 저는 투안입니다 ຂ້ອຍຊື່ ຕວນ	66
7. 여기가 사무실이에요 ບ່ອນນີ້ ແມ່ນຫ້ອງການ	78
8. 12시 30분에 점심을 먹어요 ຂ້ອຍກິນເຂົ້າທ່ຽງເວລາ 12:30	90
9. 가족이 몇 명이에요? ຄອບຄົວຂອງເຈົ້າ ມີຈັກຄົນ?	102
10. 어제 도서관에서 한국어를 공부했어요 ມື້ວານ ຂ້ອຍໄດ້ຮຽນພາສາເກົາຫຼີ ຢູ່ທີ່ສະໝຸດ	114
11. 사과 다섯 개 주세요 ເອົາໝາກເອັບເປັນໃຫ້ 5 ໜ່ວຍແດ່	126
12. 병원 옆에 약국이 있어요 ຮ້ານຂາຍຢາ ຢູ່ຂ້າງໂຮງໝໍ	138
13. 시청 앞에서 일곱 시에 만나요 ພົບກັນເວລາ 7 ໂມງ ຢູ່ຕໍ່ໜ້າສາລາກາງ	150
14. 저는 비빔밥을 먹을까요 ຂ້ອຍຈະກິນບີບິມປັບ	162
15. 날씨가 맑아서 기분이 좋아요 ຍ່ອນອາກາດແຈ້ມໃສ ຂ້ອຍເລີຍອາລົມດີ	174





**일상 및 여가 생활** ຊີວິດປະຈຳວັນ ແລະ ເວລາຫວ່າງ

- 16. 시간이 있을 때 주로 테니스를 치러 가요 186  
ເມື່ອມີເວລາ ປົກກະຕິ ຂ້ອຍໄປຫຼິ້ນກິລາເທນນິດສ໌
- 17. 휴가 때 제주도에 다녀올 거예요 198  
ໃນຊ່ວງວັນຝັກ ຂ້ອຍຈະໄປເກາະເຈຈຸ
- 18. 버스나 지하철을 타고 가요 210  
ຂີ່ລົດເມ ຫຼື ລົດໄຟໃຕ້ດິນໄປ
- 19. 거기 한국가구지요? 222  
ນີ້ແມ່ນ ເຄື່ອງເຝີນີເຈີ ຂອງເກົາຫຼີບໍ່?
- 20. 저는 설거지를 할게요 234  
ຂ້ອຍຈະລ້າງຖ້ວຍ
- 21. 상 차리는 것을 도와줄까요? 246  
ເຈົ້າຕ້ອງການໃຫ້ຊ່ວຍຈັດສະຖານທີ່ບໍ່?
- 22. 무단횡단을 하면 안 돼요 258  
ຫ້າມຍ່າງຂ້າມທາງທີ່ຜິດກົດຈໍລະຈອນ
- 23. 어른께서는 두 손으로 물건을 드려야 돼요 270  
ເອົາເຄື່ອງໃຫ້ຜູ້ອາວຸດໂສກວ່າ ແມ່ນຕ້ອງຈັບໃຫ້ດ້ວຍສອງມື
- 24. 한국 영화를 보면서 공부해요 282  
ຂ້ອຍເບິ່ງໜັງເກົາຫຼີ ແລະ ຮຽນໄປພ້ອມ
- 25. 일요일마다 교회에 가요 294  
ຂ້ອຍໄປໂບດທຸກວັນທີດ

**공공기관** ອົງການຈັດຕັ້ງສາທາລະນະ

- 26. 밥을 먹은 후에 이 약을 드세요 306  
ຫຼັງຈາກກິນເຂົ້າແລ້ວ ຈົ່ງກິນຢານີ້
- 27. 어디가 아프습니까? 318  
ເຈັບບ່ອນໃດ?
- 28. 통장을 만들려고 왔어요 330  
ຂ້ອຍມາທີ່ນີ້ເພື່ອເປີດບັນຊີທະນາຄານ
- 29. 필리핀으로 엽서를 보내고 싶은데요 342  
ຂ້ອຍຢາກສົ່ງບັດອວຍພອນນີ້ໄປຟີລິບິນ
- 30. 거기에서 태권도를 배울 수 있어요? 354  
ຢູ່ບ່ອນນີ້ ສາມາດຮຽນເທຄອນໂດໄດ້ບໍ່?

**부록** ເອກະສານ ຊ້ອນທ້າຍ

- 어휘 색인 366  
ປະມວນຄຳສັບ
- 불규칙 용언 활용표 376  
ຫຼັກການນຳໃຊ້ຜາສາອະປົກກະຕິ

주제 ຫົວບົດ	과 ບົດທີ	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	문법 ໄວຍະກອນ	정보/문화 ຂໍ້ມູນທົ່ວໄປ/ວັດທະນະທຳ
예비편 ການເປັນເອົາເຮືອນ	1	한글 익히기 I ຮຽນຕົວອັກສອນເກົາຫຼີ I				
	2	한글 익히기 II ຮຽນຕົວອັກສອນເກົາຫຼີ II				
	3	교실 한국어 ພາສາເກົາຫຼີ ທີ່ໃຊ້ໃນຫ້ອງຮຽນ				
	4	안녕하세요 ສະບາຍດີ				
	5	주말 잘 보내세요 ຂໍໃຫ້ມີຄວາມສຸກ ໃນວັນທ່ອງທ່ຽວ				
기본생활 ບັນດາເງື່ອນໄຂການເປັນເອົາເຮືອນ	6	저는 투안입니다 ຂ້ອຍຊື່ວ່າ ຕວນ	자기소개하기 ການແນະນຳຕົນເອງ	나라 ປະເທດ 직업 ອາຊີບ	입니다 입니까	인사 예절 ມາລະຍາດການທັກທາຍ
	7	여기가 사무실이에요 ບ່ອນນີ້ ແມ່ນຫ້ອງການ	장소 및 물건 묻고 대답하기 ການຖາມ ແລະ ຕອບກ່ຽວກັບສະ ຖານທີ່ ແລະ ວັດຖຸສິ່ງຂອງ	장소 ສະຖານທີ່ 물건 ວັດຖຸສິ່ງຂອງ	이/가 이에요/예 요	한국의 좌식 문화 ວັດທະນະທຳ ການນັ່ງພື້ນຂອງເກົາຫຼີ 생활필수품 ເຄື່ອງໃຊ້ທີ່ຈຳເປັນໃນຊີວິດ ປະຈຳວັນ (ເຄື່ອງໃຊ້ອາບນ້ຳ)
	8	12시 30분에 점심을 먹어요 ຂ້ອຍກິນເຂົ້າທ່ຽງເວລາ 12:30	일과 시간 묻고 대답하기 ການຖາມ ແລະ ຕອບກ່ຽວກັບກິດຈະ ວັດປະຈຳວັນ	일과 ກິດຈະວັດປະຈຳວັນ 시간 ເວລາ	- 아요/어 요 에(시간)	출근 시간을 지킵시다 ໄປວຽກໃຫ້ເໝາະເໝາະເໝາະ
	9	가족이 몇 명이에요? ຄອບຄົວຂອງເຈົ້າມີຈັກຄົນ?	가족에 대해 묻고 대답하기 ການຖາມ ແລະ ຕອບກ່ຽວກັບຄອບ ຄົວ	가족 ຄອບຄົວ 외모와 성격 ຄອບຄົວ, ຮູບຮ່າງ ແລະ ມີໃສ	하고 에(장소)	높임말과 반말 ຄຳເວົ້າສູງພາບ ແລະ ຄຳເວົ້າທຳມະດາ
	10	어제 도서관에서 한국어를 공부했어요 ມື້ວານ ຂ້ອຍໄດ້ຮຽນພາສາເກົາຫຼີ ຢູ່ທີ່ສະໝັດ	날짜와 장소 묻고 대답하기 ການຖາມ-ຕອບກ່ຽວກັບສະພາບອາ ກາດ ແລະ ສະຖານທີ່	날짜와 요일 ວັນທີ ແລະ ວັນ 장소와 동작 ສະຖານທີ່ ແລະ ການເຄື່ອນຍ້າຍ	- 았/였 - 에서	한국의 공휴일 ວັນພັກທາງລັດຖະການຂອງເກົາຫຼີ
	11	사과 다섯 개 주세요 ເອົາໝາກເອັບປືນໃຫ້ 5 ໜ່ວຍແດ່	물품 구매하기 ການຊື້ວັດຖຸສິ່ງຂອງ	과일과 식품 ໝາກໄມ້ ແລະ ເຄື່ອງບໍລິໂພກ 화폐와 물품 구매 ເງິນ ແລະ ການຊື້ສິ່ງຂອງ	주세요 - 아/어 주세요	의류 ເສື້ອຜ້າ, ເຄື່ອງນຸ່ງຫົ່ມ
	12	병원 옆에 약국이 있어요 ຮ້ານຂາຍຢາ ຢູ່ຂ້າງໂຮງໝໍ	위치와 길 찾기 ການຊອກຫາ ທີ່ຕັ້ງ ແລະ ເສັ້ນທາງ	이동 동사 ຄຳກຳມະກ່ຽວກັບການເຄື່ອນໄຫວ 위치와 방향 ທີ່ຕັ້ງ ແລະ ທິດທາງ	- (으)세 요 (으)로	길거리 ເສັ້ນທາງ
	13	시청 앞에서 일곱 시에 만나요 ພົບກັນເວລາ 7 ໂມງ ຢູ່ຕໍ່ໜ້າສາລາ ກາງ	약속 시간과 장소를 정하기 ການສ້າງການນັດໝາຍທາງດ້ານເວລາ ແລະ ສະຖານທີ່	상태 1 ຄຳກຳມະທີ່ສະແດງສະຖານະພາບ 1 상태 2 ຄຳກຳມະທີ່ສະແດງສະຖານະພາບ 2	- 고 싶다 - (으) ㄹ까요	한국 사람들이 인사로 하는 약속 ຄົນເກົາຫຼີ ຖືວ່າການນັດໝາຍເປັນ ພາກສ່ວນໜຶ່ງຂອງການທັກທາຍ
	14	저는 비빔밥을 먹을래요 ຂ້ອຍຈະກິນບີບິມປັບ	음식 주문하기 ການສັ່ງອາຫານ	식당 ຮ້ານອາຫານ 음식의 맛 ລົດຊາດຂອງອາຫານ	- (으)ㄹ 래 요 안	음식 메뉴 ເມນູອາຫານ
	15	날씨가 맑아서 기분이 좋아요 ຍ່ອມອາກາດແຈ່ມໃສ ຂ້ອຍເລີຍອາລົມດີ	날씨와 기분 이야기하기 ການສົນທະນາກ່ຽວກັບອາກາດ ແລະ ອາລົມ	날씨와 계절 ອາກາດ ແລະ ລະດູການ 기분과 감정 ອາລົມ ແລະ ຄວາມຮູ້ສຶກ	- 네요 - 아서/어 서	한국의 사계절 4 ລະດູການ ຂອງເກົາຫຼີ
	16	시간이 있을 때 주로 테니스를 치러 가요 ເມື່ອມີເວລາ ປົກກະຕິ ຂ້ອຍໄປຫຼິ້ນກິລາເທນນິດສ໌	취미 이야기하기 ການເວົ້າກ່ຽວກັບກິດຈະກຳໃນເວລາ ຫວ່າງ	취미 ກິດຈະກຳໃນເວລາຫວ່າງ 운동 ການອອກກຳລັງກາຍ	- (으)ㄹ 때 - (으)러 가 다	취미 활동 프로그램 ໂປຼແກຣມກິດຈະກຳໃນເວລາຫວ່າງ
	17	휴가 때 제주도에 다녀올 거예요 ໃນຊ່ວງວັນພັກ ຂ້ອຍຈະໄປເກາະເຈຈຸ	여행 경험 및 계획 이야기하기 ເວົ້າກ່ຽວກັບປະສົບການ ແລະ ແຜນ ການທ່ອງທ່ຽວ	여행지 ສະຖານທີ່ທ່ອງທ່ຽວ 여행 준비와 활동 ກິດຈະກຳ ແລະ ການກະກຽມການທ່ອງ ທ່ຽວ.	- 아/어 보다 - (으)ㄹ 거예요	한국의 관광지 ສະຖານທີ່ທ່ອງທ່ຽວຂອງເກົາຫຼີ



주제 ຫົວປົດ	과 ບົດທີ	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	문법 ໄວຍະກອນ	정보/문화 ຂໍ້ມູນທົ່ວໄປ/ວັດທະນະທຳ
일상 및 여가 생활 ໃນເມັດເມັດປະຈຳວັນ ສະໜັບສະໜູນການຊີວິດ	18	버스나 지하철을 타고 가요 ຂີ່ລົດເມ ຫຼື ລົດໄຟໃຕ້ດິນໄປ	교통수단과 소요 시간 말하기 ການໂອ້ລົມກ່ຽວກັບວິທີການຂົນສົ່ງ ແລະ ເວລາທີ່ໃຊ້	교통 ການຈໍລະຈອນ 이동 ການເດີນທາງ	(이)나, 에서 까지	대중교통 이용 방법 ວິທີການນໍາໃຊ້ລະຫວ່າງການຂົນສົ່ງ ສາທາລະນະ
	19	거기 한국가거지요? ນັ້ນແມ່ນ ເຄື່ອງເຜີນີເຈີຂອງເກົາຫຼີບໍ່?	전화하기 ການໂທລະສັບ 인터넷에 대해 말하기 ການເວົ້າກ່ຽວກັບ ອິນເຕີເນັດ	전화 ການໂທລະສັບ 인터넷 ອິນເຕີເນັດ	-지요 -고	생활에 유용한 전화번호 ເປີໂທລະສັບ ທີ່ເປັນປະໂຫຍດ ໃນການດຳລົງຊີວິດ
	20	저는 설거지를 할게요 ຂ້ອຍຈະລ້າງຖ້ວຍ	집안일 부탁하기 ການຂໍຮອງ ເຮັດວຽກເຮືອນຊ່ວຍ 집안일 말하기 ການເວົ້າກ່ຽວກັບ ວຽກງານໃນເຮືອນ	청소 ທຳຄວາມສະອາດ 집안일 ວຽກເຮືອນ	- (으)르 게요 -는 것	쓰레기 종량제와 분리수거 ປະເພດຂີ້ເຫຍື້ອ ແລະ ການແຍກຂີ້ເຫຍື້ອ
	21	상 차리는 것을 도와줄까 요? ເຈົ້າຕ້ອງການໃຫ້ຊ່ວຍຈັດສະຖານທີ່ ບໍ່?	설명하기 ການອະທິບາຍ 허락 구하기 ການຂໍອະນຸຍາດ	약속 ການນັດໝາຍ 초대 ການເຊື່ອເຊີນ	-는데/ (으)ㄴ데 -(으)르 까요	집들이 선물 ຂອງຂວັນຂຶ້ນເຮືອນໃໝ່
	22	무단횡단을 하면 안 돼요 ຫ້າມຍ່າງຂ້າມທາງທີ່ຜິດກົດຈໍລະຈອນ	금지하기 ການຫ້າມ 이유 말하기 ການອະທິບາຍເຫດຜົນ	금지 ຫ້າມ 하면 안 되는 행동 ການທີ່ບໍ່ອະນຸຍາດໃຫ້ເຮັດຜິດ ຕົກຳໄດໜຶ່ງ	-(으)면 안 되다 -(으)니까	공공장소 표지판 ບ້າຍສັນຍາລັກ ໃນສະຖານທີ່ ສາທາລະນະ
	23	어른께는 두 손으로 물건을 드려야 돼요 ເອົາເຄື່ອງໃຫ້ຜູ້ອ່ານໂສກວ່າ ແມ່ນຕ້ອງຈັບໃຫ້ດ້ວຍສອງມື	높임말 말하기 ການເວົ້າໂດຍໃຊ້ຄຳສັບສູງມາບ 조언하기 ການແນະນຳ	어휘 높임 ຄຳສັບທີ່ເວົ້າສູງມາບ 생활 예절 ມາລະຍາດໃນຊີວິດປະຈຳວັນ	-(으)시- -아야/어 야 되다/하 다	한국인들에게 나이란? ຕໍ່ກັບຄົນເກົາຫຼີ ອາຍຸມີຄວາມໝາຍ ຄືແນວໃດ?
	24	한국 영화를 보면서 공부 해요 ຂ້ອຍເບິ່ງໜັງເກົາຫຼີ ແລະ ຮຽນໄປ ຝ່ອມ	공부 방법 말하기 ການເວົ້າກ່ຽວກັບວິທີການຮຽນໜັງສື 신청 방법 설명하기 ການອະທິບາຍວິທີການສະໝັກ	공부 ການຮຽນ 교육 ການສຶກສາ	-(으)면서 -기 쉽다/ 어렵다	외국인 근로자 교육 프로그램 ໂປຣແກຣມການເຝິກອົບຮົມ ສໍາລັບແຮງງານຕ່າງດ້າວ
25	일요일마다 교회에 가요 ຂ້ອຍໄປໂບດທຸກວັນທີດ	빈도 표현하기 ການສະແດງຄວາມຖີ່ຂອງຜິດຕົກຳ 소원 말하기 ການຂໍຝ່ອນ	종교 ສາສະໜາ 종교 활동 ກິດຈະກຳທາງສາສະໜາ	마다 -았으면/ 었으면 좋겠 다	종교 행사 ຜິດທາງສາສະໜາ	
건강 기 관 ສະຖານະສາທາລະນະ/ອົງການຈັດຕັ້ງສຳລັບສະຖານະສາທາລະນະ	26	밥을 먹은 후에 이 약을 드세요 ຫຼັງຈາກກິນເຂົ້າແລ້ວ ຈົ່ງກິນຢານີ້	순서 말하기 ການເວົ້າຕາມລຳດັບ 금지하기 ການຫ້າມ	신체 ຮ່າງກາຍ 증상 ອາການຂອງພະຍາດ	-(으)ㄴ 후 에 -지 마세 요	가정 비상약 ຢາສຸກເສີນປະຈຳບ້ານ
	27	어디가 아프십니까? ເຈັບບ່ອນໃດ?	조건 말하기 ການເວົ້າກ່ຽວກັບເງື່ອນໄຂ 증상 묻고 대답하기 ການຖາມອາການ ແລະ ຕອບກ່ຽວ ກັບອາການ	병원 ໂຮງໝໍ 치료 ການຮັກສາ	-(으)면 -ㅂ/습니 까, -ㅂ/습 니다	외국인 근로자 센터 진료 안내 ຂໍ້ມູນສູນການປົນປົວຮັກສາແຮງງານ ຕ່າງປະເທດ
	28	통장을 만들려고 왔어요 ຂ້ອຍມາທີ່ນີ້ເພື່ອເປີດບັນຊີທະນາຄານ	의도 말하기 ການເວົ້າກ່ຽວກັບເຈດຕະນາ (ຄວາມຕັ້ງໃຈ) 방법 표현하기 ການເວົ້າກ່ຽວກັບວິທີການ	은행 ທະນາຄານ 은행 업무/현금인출기 ວຽກງານທະນາຄານ/ຕູ້ເອທິເອັມ	-(으)려고 -(으)면 되 다	외국인 근로자 전용 금융 서비스 ການບໍລິການ ທຸລະທາງການເງິນ ສໍາລັບແຮງງານຕ່າງດ້າວ
	29	필리핀으로 엽서를 보내고 싶은데요 ຂ້ອຍຢາກສົ່ງບັດຄວຍຝ່ອນນີ້ ໄປຝີ ລິປິນ	편지 보내기 ການສົ່ງຈົດໝາຍ .요청하기 ການຮ້ອງຂໍ	우편물 ການສົ່ງໄປສະນີ 소포/택배 ວັດສະດຸ/ການສົ່ງເຄື່ອງ	(으)로 -(으)십시 오	국제 특급 우편 서비스 ບໍລິການສົ່ງດວນລະຫວ່າງປະເທດ
	30	거기에서 태권도를 배울 수 있어요? ຢູ່ບ່ອນນີ້ ສາມາດຮຽນເທຄອນ ໂດໂດ້ບໍ່?	이용 문의하기 ການສອບຖາມການໃຊ້ບໍລິການ 교육 신청하기 ການລົງທະບຽນການເຝິກອົບຮົມ	교육 및 서비스 ການສຶກສາ ແລະ ການບໍລິການ 외국인력 지원 센터 이용 ການນໍາໃຊ້ ສູນສົ່ງເສີມສີມິແຮງງານ ຕ່າງດ້າວ	-(으)르 수 있다/없다 -(으)려면	외국인 근로자를 위한 지원 기관 ສະຖາບັນການຊ່ວຍເຫຼືອແຮງງານຕ່າງ ປະເທດ

주제 ຫົວບົດ	과 ບົດທີ່	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	문법 ໄວຍະກອນ	정보/문화 ຂໍ້ມູນທົ່ວໄປ/ວັດທະນະທຳ
한국에 대한 이해	31	우리 고향은 서울보다 공기가 맑아요 ອາກາດຢູ່ບ້ານເກີດຂອງຂ້ອຍແມ່ນ ແຈມໃສຫຼາຍກວ່າເຊອນ	날씨 표현하기 ສຳນວນກ່ຽວກັບອາກາດ 비교하기 ການປຽບທຽບ	날씨 ອາກາດ 도시의 특성 ລັກສະນະສະເພາະຂອງຕົວເມືອງ	-지만 보다	한국의 행정구역 ໜ່ວຍງານບໍລິຫານ ຕົວເມືອງຂອງ ເກົາຫຼີ
	32	복날에는 삼계탕을 먹어요 ໃນມື້ທີ່ອາກາດຮ້ອນ ພວກເຮົາກິນອາ ຫານສຳເກັດດັງ	한국의 음식 문화 알기 ຮຽນຮູ້ກ່ຽວກັບວັດທະນະທຳ ທາງດ້ານອາຫານ 조리법 설명하기 ອະທິບາຍວິທີການປຸງແຕ່ງອາ ຫານເກົາຫຼີ	계절 음식 ອາຫານປະຈຳລະດູ 재료 및 조리법 ສ່ວນປະກອບ ແລະ ວິທີການປຸງແຕ່ງ	-(으)ㄴ -아서/어 서	특별한 날 먹는 음식 ອາຫານທີ່ຮັບປະການ ໃນວັນທີ່ ສຳຄັນຕ່າງໆ
	33	송편을 만드는 체험도 할 수 있어요 ເຈົ້າສາມາດລອງເຮັດເຂົ້າໝີມ ຊິງປີຍອນ	추측하기 ການຄາດເດົາ 계획 말하기 ການເວົ້າກ່ຽວກັບແຜນການ	설날 ວັນປີໃໝ່ເກົາຫຼີ 추석 ຈຸຊອກ	-겠- -는	한국의 명절 ບຸນປະເພນີຂອງເກົາຫຼີ
	34	아기 옷을 선물하는 게 어때요? ການໃຫ້ເສື້ອຜ້າເດັກນ້ອຍ ເປັນຂອງ ຂວັນເດ ຄິດວ່າແນວໃດ?	추천하기 ການແນະນຳ 순서 말하기 ການເວົ້າກ່ຽວກັບຂັ້ນຕອນ	특별한 날 ວັນພິເສດ 결혼 문화 ວັດທະນະທຳ ການແຕ່ງງານ	-는 게 어때 요 -고 나서	한국인의 경조사 ຂ່າວຮາຍ ແລະ ຂ່າວຂອງຄົນເກົາຫຼີ
	35	한국 드라마가 재미있잖 아요 ລະຄອນເກົາຫຼີ ກໍ່ມ່ວນ ບໍ່ແມ່ນຫວ່າ	이유 말하기 ການເວົ້າເຖິງສາເຫດ 추측하기 ການຄາດເດົາ	한류 ກະແສເກົາຫຼີ 경제 및 산업 ເສດຖະກິດ ແລະ ອຸດສາຫະກຳ	-잖아요 -는/(으)ㄴ 것 같다	한류 여행 ການທ່ອງທ່ຽວຕາມກະແສເກົາຫຼີ
직장 문화	36	단정한 모습이 좋아 보여요 ລັກສະນະເປັນລະບຽບຮຽນຮ້ອຍ ແມ່ນເບິ່ງຈິບງາມດີ	복장 설명하기 ການອະທິບາຍ ກ່ຽວກັບການນຸ່ງຖື 추고하기 ການໃຫ້ຄຳແນະນຳ	복장 ຊຸດເຄື່ອງນຸ່ງ 태도 ກະລະເທສະ	-아/어 보 이다 -게	작업 현장의 복장 ຊຸດເຄື່ອງນຸ່ງສຳລັບ ສະຖານທີ່ເຮັດ ວຽກ
	37	출입문을 꼭 닫으시다 ຈົ່ງອັດປະຕູ ເວລາອອກໄປນອກ	기숙사 주의사항 알리기 ການແຈ້ງການກ່ຽວກັບ ກົດລະບຽບ ຂອງຫໍພັກ	기숙사 ຫໍພັກ 냉난방기 ເຄື່ອງທຳຄວາມເຢັນ-ຮ້ອນ	-(으)버시 다 -는 동안	한국의 주거 형태 ແບບທີ່ຢູ່ອາໄສຂອງເກົາຫຼີ
	38	일할 맛이 나요 ມີຄວາມມ່ວນຊື່ນ ກັບການເຮັດວຽກ	직장의 분위기 소개하기 ການແນະນຳບັນຍາກາດຂອງສະ ຖານທີ່ເຮັດວຽກ, 동료와의 갈등 표현하기 ການອະທິບາຍກ່ຽວກັບ ຂໍ້ຂັດແຍ່ງ ຂອງເພື່ອນຮ່ວມງານ	직장의 분위기 ບັນຍາກາດຂອງສະຖານທີ່ເຮັດວຽກ 동료와의 갈등 ຂໍ້ຂັດແຍ່ງຂອງເພື່ອນຮ່ວມງານ	-는/(으)ㄴ 편이다 -다고 하 다	직장 내에서의 호칭 ຄຳເວົ້າກ່ຽວກັບຊື່ນຳຕ່າງໆ ຢູ່ບ່ອນເຮັດວຽກ
	39	오늘 회식을 하자고 해요 ມື້ນີ້ ຂ້ອຍໄດ້ຮັບແຈ້ງວ່າ ພວກເຮົາຈະ ມີງານລ້ຽງທ້ອງການ	회식 일정 공지하기 ການປະກາດກ່ຽວກັບວັນລ່ວງງານ ລ້ຽງທ້ອງການ 새 직원 소개하 ການນຳສະເໜີ ພະນັກງານໃໝ່	회식 ງານລ້ຽງທ້ອງການ 직장에서의 모임 ການປະຊຸມ ຢູ່ບ່ອນເຮັດວຽກ	-자고 하 다 -(으)라고 하다	한국의 회식 문화 ວັດທະນະທຳງານລ້ຽງທ້ອງການ ຂອງເກົາຫຼີ
	40	불쾌감을 느꼈다면 그건 성희롱이에요 ຖ້າຫາກວ່າຮູ້ສຶກບໍ່ເມັງພໍໃຈສະແດງ ວ່າ ແມ່ນການຄຸກຄາມທາງເພດ	성희롱 예방 조언하기 ການແນະນຳ ກ່ຽວກັບການປ້ອງກັນ ການລ່ວງລະເມີດທາງເພດ 성추행에 대한 강의 듣기 ເຂົ້າຮ່ວມການເຝິກອົບຮົມ ປ້ອງກັນການກົດຂີ່ທາງເພດ	성희롱 ານຄຸກຄາມທາງເພດ 성희롱 대처 방법 ວິທີການປ້ອງກັນການຖືກຄຸກຄາມ ທາງເພດ	-냐고 하 다 간접화법의 축약형	성희롱의 개념과 처벌 ຄວາມໝາຍ ຂອງການຖືກຄຸກຄາມ ທາງເພດ ແລະ ການລົງໂທດ
	41	드라이버로 해 보세요 ຈົ່ງລອງໃຊ້ ໂຕລະບິດເບິ່ງ	작업 도구 제안하기 ການນຳສະເໜີ ກ່ຽວກັບເຄື່ອງມື ການເຮັດວຽກ, 작업 상황 설명하기 ການອະທິບາຍ ກ່ຽວກັບສະພາບ ການຂອງວຽກ	제조업 수공구 ເຄື່ອງມືການຜະລິດ 제조업 기계 ເຄື່ອງມືອັດສາຫະກຳ ການຜະລິດ	(으)로 -고 있다	작업에 필요한 도구 ເຄື່ອງມືທີ່ຈຳເປັນໃນການເຮັດວຽກ
	42	이 기계 어떻게 작동하는 지 알아요? ເຄື່ອງຈັກນີ້ ນຳໃຊ້ແນວໃດຮູ້ບໍ່?	기계 작동법 설명하기 ການອະທິບາຍ ກ່ຽວກັບການໃຊ້ເຄື່ອງຈັກ 작업 보고하기 ການລາຍງານໜ້າວຽກ	기계 작동 ການຄວບຄຸມເຄື່ອງຈັກ 포장 작업 ວຽກງານການຫຸ້ມຫໍ່	-는지 알 다/모르다 -(으)ㄴ 것 같다	안전한 도구 및 기계 사용법 ເຄື່ອງມືຄວາມປອດໄພ ແລະ ວິທີ ການນຳໃຊ້ເຄື່ອງຈັກ



주제 ຫົວບົດ	과 ບົດທີ	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	문법 ໄວຍະກອນ	정보/문화 ຂໍ້ມູນຫົວໄປ/ວັດທະນາທຳ
직장 생활 ແນວໂນມູນການແບບວຽກ	43	철근을 옮겨 놓으세요 ຈັງຍາຍເຫຼັກເສັ້ນ	작업 지시하기 ການປະຕິບັດວຽກ 작업 확인하기 ການກວດວຽກ	건설 현장 ສະຖານທີ່ກໍ່ສ້າງ 유통업 포장 ການຫຸ້ມຫໍ່ ແລະ ການແຈກຢາຍ	-아/어 놓다 -지요	건설 현장의 증장비 ວັດຖຸອຸປະກອນໜັກ ຢູ່ສະຖານທີ່ກໍ່ສ້າງ
	44	페인트 작업을 했거든요 ເພາະວ່າ ຂ້ອຍທາສີຫາແລ້ວ	작업장 환경 묘사하기 ການອະທິບາຍກ່ຽວກັບສະພາບແວດ ລ່ອມໃນບ່ອນເຮັດວຽກ 정리 정돈 말하기 ເວົ້າກ່ຽວກັບການເກັບມ້ຽນ	작업장 환경 ສະພາບແວດລ່ອມ ໃນບ່ອນເຮັດວຽກ 폐기물과 정리 도구 ສິ່ງເສດເຫຼືອ ແລະ ເຄື່ອງມື	- 거든요 - 아지다/어지 다	작업 도구 정리 정돈 ການບໍລິຫານຈັດການ ເຄື່ອງມືການເຮັດວຽກ
	45	호미를 행했는데요 ຂ້ອຍໄດ້ກະກຽມຈົກສິ້ນພ້ອມແລ້ວ	작업 변경 요구하기 ການຮອງຂໍປ່ຽນວຽກ 작업 요청하기 ການຮອງຂວງກເຮັດ	농업 1 ກະສິກຳ 1 농업 2 ກະສິກຳ 2	- 는데요 - 기 전에	한국 농촌의 사계절 ສີ່ລະດູການ ການຜະລິດກະສິກຳ ຂອງເກົາຫຼີ.
	46	더 신경 쓰도록 하자 ພວກເຮົາ ມາເອົາໃຈໃສ່ຕື່ມກັນເພາະ	문제 원인 찾기 ການຊອກຫາຕົ້ນເຫດຂອງບັນຫາ 해결 방안 말하기 ການເວົ້າກ່ຽວກັບມາດຕະການໃນ ການແກ້ໄຂ	축산업 ອຸດສາຫະກຳການລ້ຽງສັດ 어업 ການປະມິງ	- 도록 하다 - 게 되다	축산업과 어업 현장의 직업 ວຽກຢູ່ສະຖານທີ່ ເຮັດວຽກຂອງອຸດ ສາຫະກຳລ້ຽງສັດ ແລະ ການປະມິງ
	47	재고를 파악하는 것이 중요해요 ສິ່ງສຳຄັນທີ່ສຸດ ກໍຄືຮູ້ວ່າຈຳນວນ ສິນຄ້າທີ່ຄ້າງຢູ່ໃນໂຮງງານ	업무 관리하기 ການບໍລິຫານ ໜ້າວຽກ 업무 실수 말하기 ການເວົ້າກ່ຽວກັບ ທຸລະກິດທີ່ຜິດພາດ	창고 관리 ການຈັດການ ສ້າງເກັບເຄື່ອງ 가구 제조 ການຜະລິດເຜີນີເຈີ	- 는 것이 중요 하다 - (으)ㄴ 것이다	직장에서의 칭찬 노하우 ການສະແດງຄວາມຍອມຢູ່-ຊົມເຊີຍ ຢູ່ບ່ອນເຮັດວຽກ
	48	다치지 않도록 조심하세요 ຈົ່ງລະມັດລະວັງ ເພື່ອບໍ່ໃຫ້ໄດ້ຮັບ ບາດເຈັບ	기계 작업 시 주의사항 ເວົ້າກ່ຽວກັບ ຂໍ້ຄວນລະວັງ ໃນເວລາເຮັດວຽກກັບເຄື່ອງຈັກ 위험 상황 대처하기 ການບໍລິຫານຈັດການ ກັບສະຖານະການ ທີ່ອັນຕະລາຍ	기계 작업 ອຸປະກອນ ໃນການເຮັດວຽກ 채해 ໄພຜິບັດ	- (으)ㄴ 적이 있다/없다 - 지 않도록 조 심하다	작업장 사고 ອຸບັດຕິເຫດ ຢູ່ບ່ອນເຮັດວຽກ
	49	안전화를 안 신으면 다 칠 수 있어요 ຖ້າເຈົ້າບໍ່ໃສ່ເກັບປ້ອງກັນຄວາມປອດ ໄພ ເຈົ້າອາດຈະໄດ້ຮັບບາດເຈັບ	위험 상황 예방하기 ການປ້ອງກັນ ອັນຕະລາຍ 위험 가능성 경고하기 ການເຕືອນ ກ່ຽວກັບຄວາມເປັນໄປໄດ້ ຂອງອັນຕະລາຍ	보호구 ອຸປະກອນປ້ອງກັນ ຄວາມປອດໄພ 작업장 사고 ອຸປະຕິເຫດແຮງງານ	- (으)ㄴ 수 있다 - 기 때문에	신체 기관과 보호구 ການກວດສະຊະພາບ, ອະໄວຍະວະ ແລະ ການປ້ອງກັນ
	50	열심히 해 준 덕분에요 ມັນກໍຍ້ອນວ່າ ເຈົ້າຊ່ວຍເຮັດ ຢ່າງຕັ້ງໃຈ	업무 평가하기 ການປະເມີນ ການເຮັດວຽກ 건강 말하기 ເວົ້າກ່ຽວກັບສະຊະພາບ	안전 수칙 ກົດລະບຽບ ເພື່ອຄວາມປອດໄພ 건강 증진 ການສົ່ງເສີມສະຊະພາບ	- (으)ㄴ 덕분에 - 기로 하다	건강을 위한 스트레칭 ການຍືດເສັ້ນຍືດສາຍ ເພື່ອສະຊະພາບ
주제 ຫົວບົດ	과 ບົດທີ	제목 ຫົວຂໍ້	기능/직무 구조 ໜ້າທີ່/ໂຄງສ້າງວຽກ	어휘 ຄຳສັບ	활동 ກິດຈະກຳ	정보/문화 ຂໍ້ມູນຫົວໄປ/ວັດທະນາທຳ
편 영 및 제 도 ສະໜອງ/ກຽມສະໜອງ ສະໜອງ	51	한국에 가서 일을 하고 싶은데요 ຂ້ອຍຕ້ອງການໄປເຮັດວຽກຢູ່ເກົາຫຼີ	고용허가제에 대해 묻고 답하기 ການຖາມ- ຕອບກ່ຽວກັບ ລະບົບການອະນຸ ຍາດການຈ້າງງານ EPS-TOPIK에 대해 문의하기 ການສອບຖາມ ກ່ຽວກັບ EPS-TOPIK	고용허가제 ລະບົບການອະນຸຍາດ ການຈ້າງງານ 한국어능력시험 ການສອບເສັງວັດລະດັບ ພາສາເກົາຫຼີ	EPS - TOPIK 신청서 작성하 기 ການຂຽນ ຟອມສະໝັກ EPS- TOPIK	고용허가제 이해하기 ຄວາມເຂົ້າໃຈກ່ຽວກັບ ລະບົບການອະນຸຍາດ ການຈ້າງງານ
	52	근로 조건이 좋은 편이 예요 ຂ້ອຍໄດ້ຮັບສະພາບເງື່ອນໄຂ ການເຮັດວຽກທີ່ດີ	근로계약서 내용 문의하기 ການຖາມກ່ຽວກັບເນື້ອໃນສັນຍາ ການຈ້າງງານ 근로 계약 체결하기 ການເຊັນສັນຍາ ການເປັນແຮງງານ	근로 조건 ສະພາບເງື່ອນໄຂ ການເຮັດວຽກ 취업 절차 ຂັ້ນຕອນການຫາງານ	표준근로계약 서 작성하기 ມາດຕະຖານ ການຂຽນ ໃບສັນຍາການ ຈ້າງແຮງງານ	표준근로계약서 ມາດຕະຖານ ສັນຍາການຈ້າງງານ





선생님 ອາຈານ



리한 ຣີຮັນ  
ປາກົດສະຖານ



투안 ຕວນ  
ຫວຽດນາມ



바루 ບາຣູ  
ອິນໂດເນເຊຍ



아딧 ອາດິດ  
ໄທ



카림 ຄາລິມ  
ອຸດສະເບກົດສະຖານ



바트 ບັດ  
ມິງໂກນ



칸 ຄານ  
ກຳປູເຈຍ



타타 ຕ້າຕ້າ  
ອິນໂດເນເຊຍ



이반 ອີວັນ  
ອຸດສະເບກົດສະຖານ



인디카 ອິນດິກາ  
ສິລັງກາ



리리 ລີລີ  
ຈີນ



수피카 ຊຸຟິກາ  
ໄທ



흐영 ເຮືອງ  
ຫວຽດນາມ



모니카 ໂມນິກາ  
ສິລັງກາ



수루 ຊຸຣູ  
ຈີນ



박지훈 ພັກຈີຮູນ  
ເກົາຫຼີ



김건우 ຄົມ ກອນອູ  
ເກົາຫຼີ



이미영 ລີ ມິຍອງ  
ເກົາຫຼີ



정소희 ຈອງໂຊຮີ  
ເກົາຫຼີ



이민우 ລີ ມິນອູ  
ເກົາຫຼີ

## ການປຽບທຽບພາສາລາວກັບພາສາເກົາຫຼີ

### 1 ຕະກູນພາສາ

LaoKr 2

ພາສາລາວແມ່ນນອນຢູ່ໃນກຸ່ມພາສາຕະກູນໄຕ-ກະໄດ (ເປັນກຸ່ມພາສາຄຳໂດດ, ບໍ່ປ່ຽນຮູບຄຳ) ສ່ວນພາສາ ເກົາຫຼີແມ່ນນອນຢູ່ໃນກຸ່ມພາສາຕະກູນອື່ນໄຕ. ໃນພາສາລາວມີສຽງວັນນະຍຸດແຕ່ພາສາເກົາຫຼີແມ່ນບໍ່ມີສຽງວັນນະຍຸດ.

	ຕະກູນພາສາ	ພາສາໃກ້ຄຽງ
ລາວ	ຕະກູນພາສາໄຕ(ເຂດທິເບດ-ຈີນ)	ພາສາໄທ
ເກົາຫຼີ	ຕະກູນພາສາອື່ນໄຕ	ຕຸລາກີ, ອຸສເບກິສຖານ, ຄາຊັສຖານ

### 2 ການອອກສຽງ

① ພະຍັນຊະນະໃນພາສາລາວມີທັງໝົດ 27 ຕົວ (ລວມທັງຕົວ ສ) ເຊິ່ງປະກອບມີຄື: ສຽງອັດ (ຜິ້ວ/ບໍ່ຜິ້ວ/ສຽງອອກທາງດັງ), ສຽງຖູ (ບໍ່ກ້ອງ/ກ້ອງ/ຂ້າງລັ້ນ), ສຽງສັ່ນ, ສຽງເຄິ່ງສະຫຼະເຄິ່ງພະຍັນຊະນະ. ແຕ່ສຽງພະຍັນຊະນະໃນພາສາເກົາຫຼີແມ່ນແບ່ງອອກຕາມຄວາມແຮງຂອງລິມທີ່ທັງອອກມາຄື: ສຽງອັດ (ບໍ່ຜິ້ວກ້ອງ) ㄱ ㅋ ㆁ ㄷ ㅌ, ສຽງອັດ (ຜິ້ວ) ㄴ ㄹ ㅍ ㅊ ㅍ ㅑ, ສຽງອັດ (ບໍ່ຜິ້ວບໍ່ກ້ອງ) ㄷ ㅌ ㅍ ㅑ.

② ໃນພາສາລາວມີພະຍັນຊະນະ ຕົວ ຟ [f] ສຽງຖູບໍ່ກ້ອງ(ຈຸດເກີດສຽງແມ່ນບໍລິເວນຮີບສິບລະຫວ່າງແຂ້ວເທິງກັບລຸ່ມ) ແຕ່ໃນພາສາເກົາຫຼີແມ່ນບໍ່ມີ. ນອກນີ້ ໃນພາສາລາວຍັງມີທັງພະຍັນຊະນະຕົວ ລ [l] ແລະ ຕົວ ຣ [r] ແຕ່ພາສາເກົາຫຼີມີແຕ່ຕົວດຽວ ຄື ລ [l], ເຊິ່ງວ່າພະຍັນຊະນະຕົວ ຣ [r] ໃນພາສາລາວບໍ່ສາມາດເຮັດໜ້າທີ່ເປັນຕົວສະກົດຄືກັບຕົວ ລ [l] ໃນພາສາເກົາຫຼີໄດ້. ຕົວຢ່າງ: ‘ຝູ້, ຝູ້, ຝູ້’.

ລາວ	[f], [l], [r]
ເກົາຫຼີ	[l]

③ ເພິ່ນແບ່ງສຽງສະຫຼະໃນພາສາລາວໂດຍອີງໃສ່ 3 ດ້ານຄື: ທີ່ຕັ້ງຂອງລັ້ນ (ສ່ວນປາຍລັ້ນ, ສ່ວນກົກລັ້ນ), ລະດັບອ້າຂອງປາກ (ປາກແຄບ, ແຄບແດ່, ກວ້າງ, ກວ້າງແດ່), ຮູບຊົງຂອງສິບ (ມົນ, ບໍ່ມົນ). ເຊິ່ງສະຫຼະທັງໝົດແບ່ງອອກຕາມສຽງສັ່ນສຽງຍາວ.

ລາວ	ສ - sao (ສາວ), ຊ - s'ao (ຊາວ)
ເກົາຫຼີ	ㅍ - sal (살), ㅑ - s'al (쌀)





## ການປຽບທຽບພາສາລາວກັບພາສາເກົາຫຼີ

### 3 ໄວຍະກອນ

#### 3.1 ຕຳແໜ່ງຄຳໃນປະໂຫຍກ

##### ① ຕຳແໜ່ງພາກສ່ວນຫຼັກຂອງປະໂຫຍກ

ໂຄງສ້າງຂອງປະໂຫຍກໃນພາສາລາວປະກອບດ້ວຍ SVO (ຄຳຕົວຕັ້ງ+ຄຳກຳມະ+ຄຳປະກອບ) ແຕ່ໃນພາສາເກົາຫຼີແມ່ນປະກອບດ້ວຍ SOV (ຄຳຕົວຕັ້ງ+ຄຳປະກອບ+ຄຳກິຣິຍາ).

ລາວ	ຂ້ອຍ 나는	ດື່ມ 마신다.	ກາເຟ. 커피를
ເກົາຫຼີ	나는 ຂ້ອຍ	커피를 ກາເຟ	마신다. ດື່ມ

##### ② ກໍລະນີຂອງຄຳຂະຫຍາຍ, ໂດຍທົ່ວໄປແລ້ວ ໃນພາສາລາວຄຳຄຸນນາມທີ່ໃຊ້ມາຂະຫຍາຍແມ່ນຈະຢູ່ດ້ານຫຼັງຂອງຄຳນາມ, ຄຳຄຸນນາມສະເໝີເຊິ່ງກົງກັນຂ້າມກັນກັບພາສາເກົາຫຼີຄຳຂະຫຍາຍຈະຢູ່ດ້ານໜ້າຂອງຄຳນາມ, ຄຳຄຸນນາມ.


ລາວ	ຄຳນາມ	+	ຄຳຄຸນນາມ	→	ອາຫານ ທີ່ແຊບ
ເກົາຫຼີ	ຄຳຄຸນນາມ	+	ຄຳຄຸນນາມ	→	맛있는 음식 ທີ່ແຊບ ອາຫານ

##### ③ ໃນພາສາລາວແມ່ນຈະໃຊ້ຄຳວ່າ 'ທີ່' ຫຼື 'ຕອນ/ເວລາ' ໃສ່ດ້ານໜ້າຂອງຄຳນາມສະຖານທີ່ກັບເວລາຄ້າຍຄືກັນກັບ 'at' ຫຼື 'in' ໃນພາສາອັງກິດ. ແຕ່ໃນພາສາເກົາຫຼີແມ່ນຈະຢູ່ດ້ານຫຼັງຂອງຄຳນາມສະເໝີ. ສະຫຼຸບແລ້ວ ພາສາລາວແມ່ນກຸ່ມພາສາທີ່ໃຊ້ຄຳບຸບຜະນິດ (ຄຳທີ່ໃຊ້ຕື່ມໜ້າຄຳນາມ) ແຕ່ໃນພາສາເກົາຫຼີແມ່ນກຸ່ມພາສາທີ່ໃຊ້ຕື່ມຫຼັງຄຳນາມ.


ລາວ	ຄຳບຸບຜະນິດ	+	ຄຳນາມ	→	ທີ່ ເຮືອນ
ເກົາຫຼີ	ຄຳນາມ	+	ຄຳທີ່ໃຊ້ຕື່ມຫຼັງ	→	집에서 ເຮືອນ ທີ່




④ ກໍລະນີຂອງຄຳເຊື່ອມ 'ຂອງ' ທີ່ໃຊ້ເພື່ອສະແດງຄວາມເປັນເຈົ້າຂອງ, ໃນພາສາລາວສິ່ງຂອງຈະຢູ່ດ້ານໜ້າ ແລະ ຄຳນາມທີ່ສະແດງຄວາມເປັນເຈົ້າຂອງຈະຢູ່ດ້ານຫຼັງ ເຊັ່ນວ່າ 'ກະເປົາ' ຈະຢູ່ດ້ານໜ້າ ແລະ ຄຳນາມ 'ໝູ່' ຈະຢູ່ດ້ານຫຼັງ, ແຕ່ໃນພາສາເກົາຫຼີແມ່ນກົງກັນຂ້າມກັນ.



⑤ ໃນພາສາລາວຄຳກຳມະຊ່ວຍແມ່ນຈະຢູ່ດ້ານໜ້າຂອງຄຳກຳມະຫຼັກຄ້າຍຄືກັນກັບພາສາອັງກິດ 'must go', 'would like to go' 'ຢາກນອນ' ແຕ່ໃນພາສາເກົາຫຼີແມ່ນກົງກັນຂ້າມກັນ, ຄຳກຳມະຊ່ວຍຈະຢູ່ດ້ານຫຼັງຂອງຄຳກຳມະຫຼັກ.



⑥ ປະໂຫຍກປະຕິເສດໃນພາສາລາວແມ່ນຄ້າຍຄືກັນກັບພາສາອັງກິດ ຄຳປະຕິເສດແມ່ນຈະຢູ່ແຕ່ດ້ານໜ້າ ຂອງຄຳກຳມະເຊັ່ນ: 'ຢ່າໄປ', 'ບໍ່ກິນ'. ແຕ່ໃນພາສາເກົາຫຼີຄຳປະຕິເສດແມ່ນມີຢູ່ສອງແບບຄື: ຮູບຄຳປະຕິເສດທີ່ຢູ່ດ້ານໜ້າຄຳກຳມະ ແລະ ຮູບຄຳປະຕິເສດທີ່ຢູ່ດ້ານຫຼັງຄຳກຳມະ.



## ການປຽບທຽບພາສາລາວກັບພາສາເກົາຫຼີ

### 3.2 ໄວຍະກອນ ແລະ ຮູບແບບການໃຊ້

- ① ເວລາເອົາຄຳຕ່າງໆມາສ້າງປະໂຫຍກ, ຄຳໃນພາສາລາວຈະບໍ່ມີການປ່ຽນຮູບ, ເຖິງຈະເປັນຄຳອັນດຽວກັນກໍ່ເຮັດໜ້າທີ່ແຕກຕ່າງກັນໂດຍອີງຕາມທີ່ຕັ້ງຂອງຄຳໃນປະໂຫຍກ. ແຕ່ໃນພາສາເກົາຫຼີເປັນກຸ່ມຄຳທີ່ມີ ການປ່ຽນຮູບ ແລະ ເວລາທີ່ນຳມາໃຊ້ຮູບຮ່າງຂອງຄຳເຫຼົ່ານັ້ນຈະປ່ຽນໄປຕາມພາລະໜ້າທີ່ຂອງຄຳນັ້ນ.

ລາວ	ລາວ ເັນ ຄົນ ດີ. 그는 이다 사람 ดี.
ເກົາຫຼີ	그는 좋은 사람이다. ລາວ ດີ ຄົນເປັນ
ລາວ	ອາກາດ ດີ. 날씨 좋다
ເກົາຫຼີ	날씨가 좋다. ອາກາດ ດີ

- ② ໃນພາສາລາວແມ່ນໃຊ້ ຄຳວິເສດ 'ແລ້ວ' ຫລື ຄຳນາມທີ່ຊີ້ບອກເຖິງກາລະອະດີດໃສ່ທ້າຍປະໂຫຍກ ແຕ່ພາສາເກົາຫຼີແມ່ນມີການປ່ຽນຮູບຄຳເພື່ອຊີ້ບອກເຖິງກາລະອະດີດ.

ພາສາລາວ: ດຽວນີ້ ຂ້ອຍ ກິນ ເຂົ້າ (지금 나는 밥을 먹는다.)  
ມື້ວານນີ້ ຂ້ອຍກິນເຂົ້າ (어제 나는 밥을 먹는다.)  
ຂ້ອຍ ກິນ ເຂົ້າ ແລ້ວ (나는 밥을 먹었다.)

ພາສາເກົາຫຼີ: 나는 밥을 먹는다. (ກາລະປັດຈຸບັນ)  
나는 밥을 먹었다. (ກາລະອະດີດ)

- ③ ຮູບແບບການກ່າວຢ່າງສຸພາບໃນພາສາລາວ

ເນື່ອງຈາກວ່າພາສາລາວເປັນພາສາບໍ່ປ່ຽນຮູບ, ເວລາທີ່ຕ້ອງການກ່າວຢ່າງສຸພາບແມ່ນຈະໃຊ້ຄຳສັບສຸພາບມາໃຊ້ແທນ, ຕ່າງຈາກພາສາເກົາຫຼີທີ່ໃຊ້ທັງຄຳສັບສຸພາບ ແລະ ປ່ຽນຮູບໃນທ້າຍປະໂຫຍກ.

ລາວ	ອາຈານ ຮັບປະທານອາຫານ
ເກົາຫຼີ	선생님께서 잡수십니다



④ ຮູບແບບການຂຽນໃນພາສາລາວແມ່ນເລີ່ມຈາກນ້ອຍໄປຫາໃຫຍ່ແຕ່ພາສາເກົາຫຼີແມ່ນເລີ່ມແຕ່ໃຫຍ່ໄປຫາ ນ້ອຍ.

ລາວ	<p>ຖະໜົນສຸພານຸວົງ, ບ້ານ ອຸບມົງ ເມືອງ ສີໂຄດຕະບອງ, ນະຄອນຫຼວງວຽງຈັນ, ສປປ ລາວ.</p> <p>ເຮືອນເລກທີ &lt; ຊື່ຖະໜົນ &lt; ບ້ານ &lt; ເມືອງ &lt; ແຂວງ &lt; ຊື່ປະເທດ</p>
ເກົາຫຼີ	<p>대한민국 울산광역시 중구 종가로 345 ສ.ເກົາຫລີ ແຂວງອຸລຊານ ເມືອງຈິງກູ ຖະໜົນຈິງກາ ຕຶກເລກທີ 345</p> <p>나라명 &gt; 도시 &gt; 구 &gt; 도로명 &gt; 번지 ຊື່ປະເທດ &gt; ແຂວງ &gt; ເມືອງ &gt; ຊື່ຖະໜົນ &gt; ເຮືອນເລກທີ</p>

ຮູບແບບການຂຽນວັນ ເວລາໃນພາສາລາວແມ່ນຈະຂຽນລຽງຕາມລຳດັບ ຄື 'ວັນທີ ເດືອນ ປີ' ແຕ່ພາສາເກົາຫລີແມ່ນຂຽນກົງກັນຂ້າມກັນ ຄື 'ປີ ເດືອນ ວັນທີ' ຕາມລຳດັບ.

ລາວ	<p>ວັນທີ 8 ເດືອນ 5 ປີ 2019</p> <p>ວັນທີ &lt; ເດືອນ &lt; ປີ</p>
ເກົາຫຼີ	<p>2019년 5월 8일</p> <p>ປີ &lt; ເດືອນ &lt; ວັນທີ</p>

### 3.3 ເພີ່ມເຕີມ

① ຕຳແໜ່ງທີ່ຕັ້ງຂອງສະຫຼະໃນພາສາລາວແມ່ນມີຢູ່ຫຼາຍບ່ອນດ້ວຍກັນຄື: ດ້ານໜ້າ, ດ້ານຫຼັງ, ດ້ານເທິງ ຫຼື ດ້ານລຸ່ມຂອງພະຍັນຊະນະຕົວແກນ. ແຕ່ສະຫຼະໃນພາສາເກົາຫຼີແມ່ນຈະຢູ່ແຕ່ດ້ານລຸ່ມ ຫຼື ດ້ານຂວາຂອງພະຍັນຊະນະຕົວແກນເທົ່ານັ້ນ.

ລາວ	ມາ, ມີ, ໝູ່, ແມ່, ເຂົ້າ
ເກົາຫຼີ	마, 모

② ໃນພາສາລາວແມ່ນຈະບໍ່ຍະວ່າງລະຫວ່າງຄຳຢູ່ໃນປະໂຫຍກຄືກັບພາສາເກົາຫຼີແຕ່ຈະຍະວ່າງ ລະຫວ່າງປະໂຫຍກໜ້າກັບປະໂຫຍກຫຼັງອອກຈາກກັນ. ໃນພາສາລາວກໍລະນີທີ່ຢາກຈະຍະວ່າງແມ່ນຈະໃຊ້ເຄື່ອງໝາຍ '?' ເຄື່ອງໝາຍຖາມ, '.' ເຄື່ອງໝາຍຈ້າ, '!' ເຄື່ອງໝາຍຢືມ, ໆລໆ ເປັນຕົ້ນ ມານຳໃຊ້ຄືກັນກັບພາສາເກົາຫຼີ.

# 01

## 한글 익히기 I

ຮຽນຕົວອັກສອນເກົາຫຼີ I

### 1 한글 소개 ແນະນຳຕົວອັກສອນເກົາຫຼີ

K-1

ຕົວອັກສອນເກົາຫຼີໄດ້ຖືກສ້າງຂຶ້ນ ໃນປີ ຄສ 1443 ໂດຍພະເຈົ້າ ເຊຈິງ ສະໄໝໂຈຊອນ. ໃນເມື່ອກ່ອນ ແມ່ນໃຊ້ຕົວອັກສອນຮັນຈາ (ຕົວອັກສອນຈີນ) ມານຳໃຊ້ເປັນພາສາຂຽນ. ແຕ່ເນື່ອງຈາກວ່າ ການຮຽນຕົວອັກສອນຮັນຈາແມ່ນຍາກຫຼາຍສຳລັບປະຊາຊົນທົ່ວໄປ. ດັ່ງນັ້ນ, ເຈົ້າຊິວິດ ເຊຈອງ ຈຶ່ງໄດ້ສ້າງຕົວອັກສອນເກົາຫຼີຂຶ້ນ ເພື່ອໃຫ້ຜູ້ຄົນທົ່ວໄປສາມາດນຳໃຊ້ໄດ້ງ່າຍ.

(1) ສະຫຼະໃນພາສາເກົາຫຼີແມ່ນຖືເອົາສິ່ງເຫຼົ່ານີ້ເປັນພື້ນຖານໃນການສ້າງ ຄື.

	ທ້ອງຟ້າ	ㅣ + • = ㅏ [a]
	ດິນ	ㅣ + •• = ㅑ [ja]
	ຄົນ	• + — = ㅓ [o]
		•• + — = ㅕ [jo]

ສະຫຼະຖືກສ້າງຂຶ້ນໂດຍການເອົາເຄື່ອງໝາຍທັງ 3 ຢ່າງຄື ທ້ອງຟ້າ (•), ດິນ (—), ຄົນ (ㅣ) ມາເປັນພື້ນຖານແລ້ວ ສ້າງເປັນສະຫຼະ ‘ㅏ, ㅑ, ㅓ, ㅕ, ㅗ, ㅛ, ㅜ, ㅠ’ ຂຶ້ນມາ. ສ່ວນສະຫຼະຕົວອື່ນໆ ແມ່ນສ້າງຂຶ້ນໂດຍການປະ ສົມພະຍັນຊະນະພື້ນຖານເຂົ້າກັນ.

(2) ການສ້າງພະຍັນຊະນະ ໃນພາສາເກົາຫຼີ.

	<p>ພະຍັນຊະນະໃນພາສາເກົາຫຼີ ແມ່ນສ້າງມາຈາກການສັງເກດເບິ່ງຮູບຮ່າງລັກສະນະ ຂອງອະໄວຍະວະຜັນສຽງພາກສ່ວນຕ່າງໆ ທີ່ໃຊ້ໃນການອອກສຽງອັກສອນ ສະຫຼະແຕ່ລະຕົວມາເປັນພະຍັນຊະນະພື້ນຖານໃນພາສາເກົາຫຼີ ‘ㄱ, ㄴ, ㄷ, ㄹ, ㅁ, ㅂ’.</p>												
<table border="1"> <tr> <td>ㄱ [k/g]</td> <td>→</td> <td>ㅋ [kʰ]</td> </tr> <tr> <td>ㄷ [t/d]</td> <td>→</td> <td>ㅌ [tʰ]</td> </tr> <tr> <td>ㅂ [p/b]</td> <td>→</td> <td>ㅃ [pʰ]</td> </tr> <tr> <td>ㅈ [tʃ/dʒ]</td> <td>→</td> <td>ㅉ [tʃʰ]</td> </tr> </table>	ㄱ [k/g]	→	ㅋ [kʰ]	ㄷ [t/d]	→	ㅌ [tʰ]	ㅂ [p/b]	→	ㅃ [pʰ]	ㅈ [tʃ/dʒ]	→	ㅉ [tʃʰ]	<p>ພະຍັນຊະນະຕົວ ‘ㅋ[ຄື້], ㅌ[ທື້], ㅃ[ຝື້], ㅉ[ຈື້]’ ແມ່ນໄດ້ມາຈາກການຕື່ມເສັ້ນ (stroke) ອີກໜຶ່ງເສັ້ນໃສ່ພະຍັນຊະນະພື້ນຖານ ເພື່ອເນັ້ນໃຫ້ອອກສຽງແຮງ ແລະ ໜັກຂຶ້ນ.</p>
ㄱ [k/g]	→	ㅋ [kʰ]											
ㄷ [t/d]	→	ㅌ [tʰ]											
ㅂ [p/b]	→	ㅃ [pʰ]											
ㅈ [tʃ/dʒ]	→	ㅉ [tʃʰ]											

ㄱ [k/g]	→ ㅋ [k']	ພະຍັນຊະນະປະສົມ ㄱ, ㄲ, ㅋ, ㆁ, ㆁ, ㆁ [ກີ, ຕີ, ປີ, ຊີ, ຈີ] ແມ່ນໄດ້ມາ ຈາກການປະສົມພະຍັນຊະນະຜື່ນຖານ 2 ຕົວ ເຂົ້າກັນເພື່ອເນັ້ນໃຫ້ອອກ ສຽງກ້ອງຂຶ້ນ.
ㄷ [t/d]	→ ㄸ [t']	
ㅂ [p/b]	→ ㅃ [p']	
ㅅ [s]	→ ㅆ [s']	
ㅈ [tʃ/dʒ]	→ ㅉ [tʃ']	

(3) ການສ້າງພະຍາງ

ພະຍາງ ແມ່ນການປະສົມພະຍັນຊະນະກັບສະຫຼະເຂົ້າກັນ. ພະຍາງໜຶ່ງພະຍາງໃນພາສາເກົາຫຼີຕ້ອງປະກອບ  
 ດ້ວຍພະຍັນຊະນະ ແລະ ສະຫຼະສະເໝີ. ຖ້າທາງໜ້າຂອງສະຫຼະບໍ່ມີພະຍັນຊະນະ ແມ່ນໃຫ້ແທນດ້ວຍຕົວ  
 ‘ㅇ’ ແລະ ອ່ານ ‘ㅇ’ ອອກເປັນສຽງສະຫຼະເລີຍ. ພະຍັນຊະນະກັບສະຫຼະ ທີ່ປະກອບເປັນພະຍາງບໍ່ສາມາດ  
 ແຍກອອກຈາກກັນເປັນເອກະລາດໄດ້ ແລະ ພະຍັນຊະນະ ຈະຢູ່ທາງໜ້າ ຫຼື ທ້າຍຂອງສະຫຼະສະເໝີ.

①	ພະຍັນຊະນະ + ສະຫຼະ (ໃນແນວຕັ້ງ)	CV	나
	ພະຍັນຊະນະ + ສະຫຼະ (ໃນແນວນອນ)	C V	노
②	ພະຍັນຊະນະ (ບໍ່ອອກສຽງ ‘ㅇ’) + ສະຫຼະ (ໃນແນວຕັ້ງ)	CV	아
	ພະຍັນຊະນະ (ບໍ່ອອກສຽງ ‘ㅇ’) + ສະຫຼະ (ໃນແນວນອນ)	C V	오
③	ພະຍັນຊະນະ + ສະຫຼະ (ໃນແນວຕັ້ງ) + ພະຍັນຊະນະ (ຕົວສະກົດ)	CV C	밥
	ພະຍັນຊະນະ + ສະຫຼະ (ໃນແນວນອນ) + ພະຍັນຊະນະ (ຕົວສະກົດ)	C V C	부모
④	ພະຍັນຊະນະ (ບໍ່ອອກສຽງ ‘ㅇ’) + ສະຫຼະ (ໃນແນວຕັ້ງ) + ພະຍັນຊະນະ (ຕົວສະກົດ)	CV C	안
	ພະຍັນຊະນະ (ບໍ່ອອກສຽງ ‘ㅇ’) + ສະຫຼະ (ໃນແນວນອນ) + ພະຍັນຊະນະ (ຕົວສະກົດ)	C V C	응

## 2. 모음 1 ສະຫຼະ 1

🔊 K-2

ສະຫຼະໃນພາສາເກົາຫຼີມີທັງໝົດ 21 ຕົວ ຄື ສະຫຼະແນວຕັ້ງ (ㅣ, ㅏ, ㅑ, ㅓ, ㅕ) ແລະ ສະຫຼະແນວນອນ (ㅡ, ㅜ, ㅠ, ㅗ, ㅛ).

### 1. ສຽງຂອງສະຫຼະ



ຜ່ອມທີ່ຈະຮຽນຮູ້ກ່ຽວກັບສຽງສະຫຼະແລ້ວບໍ່? ກ່ອນອື່ນໃຫ້ກະກຽມແວ່ນແຍງໄວ້. ຝັງສຽງສະຫຼະຜ່ອມທັງ ແນມເບິ່ງແວ່ນ ແລະ ເຮັດປາກໄປຕາມຮູບຝາບ. ເຮົາຈະເຝິກອອກສຽງນຳກັນ 2 ແບບ ຄື ການອອກສຽງສະຫຼະແນວຕັ້ງ ແລະ ການອອກສຽງສະຫຼະແນວນອນ.


ການອອກສຽງ ສະຫຼະແນວຕັ້ງ		ການອອກສຽງ ສະຫຼະແນວນອນ	
ㅣ [i]		ㅡ [ɨ]	
ㅏ [a]		ㅜ [o]	
ㅑ [ja]	[i] + [a]	ㅠ [jo]	[i] + [o]
ㅓ [ʌ]		ㅗ [u]	
ㅕ [jʌ]	[i] + [ʌ]	ㅛ [ju]	[i] + [u]






ພ້ອມທີ່ຈະເຝິກອອກສຽງນຳກັນອີກເທື່ອໜຶ່ງແລ້ວບໍ່?


(1) ໃຫ້ອອກສຽງຄຳວ່າ ‘ㅏ’[ອາ]. ໃຫ້ອອກສຽງຄຳວ່າ ‘ㅑ’[ອ໊]. ເວລາອອກສຽງ ‘ㅏ’ ກັບ ‘ㅑ’ ຮູບຮ່າງຮິມສົບຂອງເຮົາຕ່າງກັນແນວໃດ? ໃຫ້ລອງອ້າປາກກວ້າງໆແລ້ວອອກສຽງວ່າ ‘ㅏ’[ອາ] ແລະ ຈັບປາກເຂົ້າໜ້ອຍໜຶ່ງແລ້ວອອກສຽງວ່າ ‘ㅑ’[ອ໊] ຫຼັງຈາກນັ້ນ ໃຫ້ເຮົາສັງເກດເບິ່ງລັກສະນະຮູບຮ່າງຂອງປາກໃນຂະນະທີ່ອອກສຽງ ‘ㅏ’ ກັບ ‘ㅑ’ ສະຫຼັບກັນໄປມາຫຼາຍໆເທື່ອ.



(2) ໃຫ້ອອກສຽງຄຳວ່າ ‘ㅜ’[ອູ]. ໃຫ້ອອກສຽງຄຳວ່າ ‘ㅝ’[ອ໊ອູ]. ເວລາອອກສຽງ ‘ㅜ’ ກັບ ‘ㅝ’ ຮູບຮ່າງຮິມສົບຂອງເຮົາຕ່າງກັນແນວໃດ? ໃນເວລາທີ່ອອກສຽງ ‘ㅜ’ ປາກຂອງເຮົາຈະເປັນຮູບວົງມົນພ້ອມທັງຈຸມອອກໄປທາງໜ້າ ໜ້ອຍໜຶ່ງ. ສ່ວນເວລາອອກສຽງ ‘ㅝ’ ປາກຂອງເຮົາຈະເປັນຮູບວົງມົນ ແລະ ອ້າປາກຝຽງເລັກໜ້ອຍ. ຕໍ່ໄປໃຫ້ລອງສັງເກດເບິ່ງຮູບຮ່າງລັກສະນະຂອງປາກໃນຂະນະທີ່ອອກສຽງ ‘ㅜ’ ກັບ ‘ㅝ’ ສະຫຼັບກັນໄປມາຫຼາຍໆເທື່ອເບິ່ງ.



(3) ໃຫ້ອອກສຽງຄຳວ່າ ‘ㅣ’[ອີ]. ໃຫ້ອອກສຽງຄຳວ່າ ‘ㅑ’[ອ໊]. ເວລາອອກສຽງ ‘ㅣ’ ກັບ ‘ㅑ’ ຮູບຮ່າງຮິມສົບຂອງເຮົາຕ່າງກັນແນວໃດ? ໃນເວລາທີ່ອອກສຽງ ‘ㅣ’ ລິ້ນຂອງເຮົາສິ່ງອອກໄປທາງໜ້າຫຼາຍກວ່າໃນເວລາອອກສຽງ ‘ㅑ’. ເວລາອອກສຽງ ‘ㅑ’ ແມ່ນບໍ່ຈຳເປັນຕ້ອງເຮັດປາກເປັນຮູບວົງມົນ, ບໍ່ຈຳເປັນຕ້ອງສິ່ງລິ້ນອອກມາ ແລະ ບໍ່ຈຳເປັນຕ້ອງອ້າປາກຫຼາຍກໍໄດ້. ໃຫ້ເຮົາອ້າປາກເລັກໜ້ອຍ ແລ້ວຜັນສຽງໃຫ້ລົມໃນປາກທັງອອກໄປຕາມທຳມະຊາດເບິ່ງ. ໂດຍໃຫ້ສັງເກດເບິ່ງລັກສະນະຮູບຮ່າງຂອງປາກໃນຂະນະທີ່ອອກສຽງ ‘ㅣ’ ກັບ ‘ㅑ’ ສະຫຼັບກັນໄປມາຫຼາຍໆເທື່ອ.





ຕໍ່ໄປ ເຮົາມາເຝິກອອກສຽງສະຫຼະປະສົມທີ່ປະກອບດ້ວຍສະຫຼະ 2 ຕົວຢູ່ນຳກັນ ພ້ອມກັນເລີຍ. ສະຫຼະປະສົມແນວຕັ້ງຕົວ 'ㅑ, ㅓ' ທີ່ມີເສັ້ນແນວນອນສັ້ນ 2 ຂີດ ແລະ ສະຫຼະແນວນອນຕົວ 'ㅕ, ㅗ' ທີ່ມີເສັ້ນແນວຕັ້ງ 2 ຂີດ.

- (1) ໃຫ້ອອກສຽງຄຳວ່າ 'ㅑ' [ຢາ]. ໃຫ້ອອກສຽງຄຳວ່າ 'ㅓ' [ຢໍ].  
 ໃຫ້ອອກສຽງ 'ㅣ' ສັ້ນ ແລະອອກສຽງ 'ㅑ' ຍາວໆໃນເວລາທີ່ອອກສຽງຄຳວ່າ 'ㅑ', ອອກສຽງ 'ㅣ' ສັ້ນ ແລະອອກສຽງ 'ㅓ' ຍາວໆໃນເວລາທີ່ອອກສຽງຄຳວ່າ 'ㅓ'. ໃນເວລາຜັນສຽງຕ້ອງລະວັງບໍ່ໃຫ້ສຽງຂອງສະຫຼະທັງສອງຍາວເທົ່າກັນເພາະຈະເຮັດໃຫ້ສຽງສະຫຼະທັງສອງພ້ຽນກາຍເປັນສຽງສະຫຼະເຄົ້າໄດ້.

ㅑ [ja]	 [i] + [a]	ㅓ [jʌ]	 [i] + [ʌ]
-----------	---------------	-----------	---------------

- (2) ໃຫ້ອອກສຽງຄຳວ່າ 'ㅕ' [ໂຢ]. ໃຫ້ອອກສຽງຄຳວ່າ 'ㅗ' [ຢູ].  
 ໃຫ້ອອກສຽງ 'ㅣ' ສັ້ນ ແລະອອກສຽງ 'ㅕ' ຍາວໆໃນເວລາທີ່ອອກສຽງຄຳວ່າ 'ㅕ', ອອກສຽງ 'ㅣ' ສັ້ນ ແລະອອກສຽງ 'ㅗ' ຍາວໆໃນເວລາທີ່ອອກສຽງຄຳວ່າ 'ㅗ'. ໃນເວລາຜັນສຽງຕ້ອງລະວັງບໍ່ໃຫ້ອອກສຽງຂອງສະຫຼະທັງສອງຍາວເທົ່າກັນ ເພາະຈະເຮັດໃຫ້ສຽງສະຫຼະທັງສອງພ້ຽນ ກາຍເປັນສຽງສະຫຼະເຄົ້າໄດ້.

ㅕ [jo]	 [i] + [o]	ㅗ [ju]	 [i] + [u]
-----------	---------------	-----------	---------------

## 2. ການຂຽນສະຫຼະ

ເຮົາຈະຂຽນສະຫຼະໄດ້ແນວໃດ? ກ່ອນອື່ນ ໃນເວລາທີ່ຂີດເສັ້ນເປັນແນວຕັ້ງແມ່ນໃຫ້ຂີດເສັ້ນແຕ່ເທິງລົງລຸ່ມ, ແລະ ເວລາທີ່ຂີດເສັ້ນເປັນແນວນອນກໍໃຫ້ຂີດເສັ້ນແຕ່ຊ້າຍຫາຂວາ.

ສະຫຼະແນວຕັ້ງ			ສະຫຼະແນວນອນ		
ㅣ [i]	 (○)	 (X)	— [ㅑ]	 (○)	 (X)




ຄັນຊັ້ນ, ເຮົາມາລອງຂຽນເບິ່ງບໍ່? ໃຫ້ຂຽນເປັນເສັ້ນຕິງຄືກັບຄົນຍິນເປັນເສັ້ນຍາວໆ, ສ່ວນເສັ້ນແນວນອນຂິດເປັນເສັ້ນສັ້ນ. ແລະ ໃຫ້ຂຽນເປັນເສັ້ນນອນຄືກັບໜ້າດິນຍາວໆ ສ່ວນເສັ້ນແນວຕັ້ງແມ່ນໃຫ້ຂິດເປັນເສັ້ນສັ້ນ. ຈົ່ງຝັງສຽງສະຫຼະ ແລະ ອອກສຽງຕາມຫຼັງ ພ້ອມທັງຂຽນໃສ່ບ່ອນຫວ່າງ.

ສະຫຼະ	ຂັ້ນຕອນການຂຽນ	ເຝິກຫັດຂຽນ					
ㅣ [i]	ㅣ <sup>①</sup>						
ㅏ [a]	ㅏ <sup>①②</sup>						
ㅑ [ja]	ㅑ <sup>①②③</sup>						
ㅓ [ʌ]	ㅓ <sup>①②</sup>						
ㅕ [jʌ]	ㅕ <sup>①②③</sup>						
ㅡ [ɨ]	ㅡ <sup>①</sup>						
ㅜ [o]	ㅜ <sup>①②</sup>						
ㅠ [jo]	ㅠ <sup>①②③</sup>						
ㅗ [u]	ㅗ <sup>①②</sup>						
ㅠ [ju]	ㅠ <sup>①②③</sup>						



ຂຽນໝົດແລ້ວບໍ່? ຕໍ່ໄປໃຫ້ຝັງສຽງສະຫຼະ ແລະ ອອກສຽງຕາມຫຼັງອີກຄັ້ງ.

ຄຳໜຶ່ງຕ້ອງປະກອບດ້ວຍພະຍັນຊະນະກັບສະຫຼະສະເໝີ. ຖ້າຄຳທຳອິດບໍ່ມີພະຍັນຊະນະ ແມ່ນໃຫ້ໃຊ້ພະຍັນຊະນະຕົວ 'ㅇ' ທີ່ບໍ່ມີສຽງຕົວນີ້ໃສ່ແທນ. ກໍລະນີຕົວ 'ㅇ' ປະສົມກັບສະຫຼະ ແນວຕັ້ງ, ຕົວ 'ㅇ' ຈະຢູ່ຂ້າງຊ້າຍຂອງສະຫຼະ ແລະ ກໍລະນີຕົວ 'ㅇ' ປະສົມກັບສະຫຼະແນວນອນ, ຕົວ 'ㅇ' ຈະຢູ່ທາງເທິງຂອງສະຫຼະ.



ຈົ່ງຝັງສຽງ ແລະ ເວົ້າຕາມຫຼັງ ພ້ອມທັງຂຽນໃສ່ບ່ອນຫວ່າງ.

ສະຫຼະ	ຂັ້ນຕອນການຂຽນ	ເຝິກຫັດຂຽນ					
ㅣ	[i]	이	이	이			
ㅏ	[a]	아	아	아			
ㅑ	[ja]	야	야	야			
ㅓ	[ʌ]	어	어	어			
ㅕ	[jʌ]	여	여	여			
ㅡ	[ɨ]	으	으	으			
ㅜ	[o]	오	오	오			
ㅠ	[jo]	요	요	요			
ㅗ	[u]	우	우	우			
ㅠ	[ju]	유	유	유			



연습 ບົດເຝິກຫັດ

1. ຈົ່ງອ່ານສະຫຼະຕໍ່ໄປນີ້ເທື່ອລະຄົວ: ອ່ານໝົດແລ້ວບໍ່? ຈົ່ງຝັງສຽງ ແລະ ກວດເບິ່ງວ່າອອກສຽງຖືກຕ້ອງ ຫຼື ບໍ່? ຈົ່ງຝັງ ແລະ ເວົ້າຕາມຫຼັງອີກເທື່ອໜຶ່ງ (ພ້ອມທັງລະວັງຄຳທີ່ຜິດໄປນຳ).

- (1) 아 어 오 우 으      (2) 오 아 어 우 이  
 (3) 야 여 요 유      (4) 요 야 여 유

2. ຈົ່ງຝັງສຽງ ແລະ ເລືອກເອົາຄຳຕອບທີ່ຖືກຕ້ອງ.

- (1) 아 오                      (2) 우 으                      (3) 어 오  
 (4) 야 아                      (5) 오 요                      (6) 여 유

3. ຈົ່ງຝັງ ແລະ ເຊື່ອມຕໍ່ຄຳເຫຼົ່ານີ້ຕາມລຳດັບ. ແມ່ນຮູບຫຍັງ?





이 •                      • 우

아 •                      • 여

으 •

정답 2. (1) 아 (2) 우 (3) 오 (4) 야 (5) 요 (6) 유 3. ☆

4. ຕັ້ງໃຈຝັງດົງ ແລະ ຂຽນສິ່ງທີ່ໄດ້ຍິນເປັນຕົວອັກສອນເກົາຫຼີ.

(1)	<b>2</b>				
(2)	<b>5</b>				
(3)					
(4)					
(5)					
(6)					



ຂຽນໝົດແລ້ວບໍ່? ຕໍ່ໄປ ຈົ່ງອອກສຽງ ແລະ ຂຽນລົງໃສ່ເຈ້ຍຄຳລະ 3 ຄັ້ງ.



정답 (1) 이 (2) 오 (3) 아이 (4) 오이 (5) 우유 (6) 여우

3 **모음 2** ສະຫຼະ 2

K-3



ຕໍ່ໄປ ພວກເຮົາມາຮຽນສະຫຼະຕົວອື່ນໆພ້ອມກັນເລີຍບໍ່? ຈົ່ງຟັງ ແລະ ເວົ້າຕາມຫຼັງ.

ㅏ [ɛ]	ㅑ + ㅣ	ㅘ [wa]	ㅚ + ㅑ	ㅙ [ø/we]	ㅜ + ㅣ
ㅓ [e]	ㅕ + ㅣ	ㅜㅓ [wʌ]	ㅜ + ㅓ	ㅜㅙ [wɛ]	ㅜ + ㅏ
ㅗ [jɛ]	ㅛ + ㅣ	ㅜㅗ [y/wi]	ㅜ + ㅗ	ㅜㅓ [we]	ㅜ + ㅓ
ㅛ [je]	ㅜㅛ + ㅣ	ㅡ [i]	ㅡ + ㅣ		

ໃນກຸ່ມຄຳສະຫຼະແນວຕັ້ງ ແມ່ນປະກອບດ້ວຍສະຫຼະແນວນອນເສັ້ນສັ້ນ 2 ຂີດຄືກັບສະຫຼະ ‘ㅏ , ㅓ’ ແລະ ກຸ່ມຄຳທີ່ມີສະຫຼະແນວນອນກັບສະຫຼະແນວຕັ້ງຕິດຢູ່ນຳກັນຄືກັບສະຫຼະ ‘ㅘ, ㅜㅓ’ ນີ້ເອີ້ນວ່າ ສະຫຼະປະສົມ.



ພວກເຮົາມາເຝິກອອກສຽງນຳກັນອີກເທື່ອໜຶ່ງເລີຍບໍ່?

- (1) ຈົ່ງອອກສຽງຄຳວ່າ ‘ㅏ’ [ແອ] ແລະ ‘ㅓ’ [ເອ]. ສຽງຂອງທັງສອງຄ້າຍຄືກັນແມ່ນບໍ່? ເຖິງວ່າ ໃນເມື່ອກ່ອນສຽງຂອງສະຫຼະທັງສອງຕົວນັ້ນຈະບໍ່ຄືກັນ ແຕ່ວ່າປັດຈຸບັນແມ່ນມີຄວາມຄ້າຍຄືກັນຫຼາຍ. ດັ່ງນັ້ນ, ມັນຈຶ່ງຍາກໃນການຈຳແນກສຽງ ຂອງທັງສອງສະຫຼະນັ້ນໄດ້. ແຕ່ເຮົາກໍບໍ່ຈຳເປັນຈະຕ້ອງໃສ່ໃຈກັບບັນຫານີ້ກໍໄດ້ ເພາະຄົນເກົ້າຫຼືສ່ວນຫຼາຍກໍຈຳແນກບໍ່ຄ່ອຍໄດ້ຄືກັນ.

ㅏ  
[ɛ]

ㅓ  
[e]

(2) ຈຶ່ງອອກສຽງຄຳວ່າ ‘ㅈ’[ແຢ] ແລະອອກສຽງຄຳວ່າ ‘ㅉ’[ເຢ]. ‘ㅈ’ ແລະ ‘ㅉ’ ແມ່ນສະຫຼະປະສົມແນວຕັ້ງ ທີ່ປະກອບດ້ວຍເສັ້ນແນວນອນສັ້ນ 2 ຂີດ. ທັງສອງສະຫຼະແມ່ນອອກສຽງຄ້າຍຄືກັນ ແລະ ຍາກໃນ ການຈຳແນກສຽງ. ແຕ່ວ່າເຮົາບໍ່ຈຳເປັນຕ້ອງໃສ່ໃຈກັບບັນຫານີ້ຫຼາຍກໍໄດ້ ເພາະຄົນເກົາຫຼີ ສ່ວນຫຼາຍກໍຈຳ ແນກບໍ່ຄ່ອຍໄດ້ຄືກັນ. ມັນຄ້າຍຄືກັນກັບກໍລະນີຂອງ ‘ㅈ, ㅉ’, ຄົນເກົາຫຼີສ່ວນຫຼາຍແມ່ນຈຳແນກສຽງເຫຼົ່ານີ້ບໍ່ຄ່ ອຍໄດ້.

ㅈ  
[jɛ]

ㅉ  
[je]

(3) ຈຶ່ງອອກສຽງຄຳວ່າ ‘ㅊ’[ເວ], ‘ㅑ’[ແວ], ‘ㅓ’[ເວ]. ສະຫຼະປະສົມທັງສາມອອກສຽງຄ້າຍຄືກັນ ປະກອບ ດ້ວຍສະຫຼະແນວນອນ ແລະ ສະຫຼະແນວຕັ້ງ.

ㅊ  
[ɔ/we]

ㅑ  
[wɛ]

ㅓ  
[we]

(4) ຈຶ່ງອອກສຽງຄຳວ່າ ‘ㅜ’[ວາ] ແລະ ‘ㅝ’[ວໍ] ສະຫຼັບກັນໄປມາເບິ່ງ. ສະຫຼະປະສົມທັງສອງຕົວແມ່ນປະກອບ ດ້ວຍສະຫຼະແນວຕັ້ງ ແລະ ສະຫຼະແນວນອນ.

ㅜ  
[wa]

ㅝ  
[wʌ]

(5) ຈຶ່ງອອກສຽງຄຳວ່າ ‘ㅠ’[ວີ] ແລະ ‘ㅟ’[ເວ] ສະຫຼັບກັນໄປມາເບິ່ງ. ສະຫຼະປະສົມທັງສອງຕົວແມ່ນປະກອບ ດ້ວຍສະຫຼະແນວຕັ້ງ ແລະ ສະຫຼະແນວນອນ.

ㅠ  
[y/wi]

ㅟ  
[ɔ/we]

(6) ຈຶ່ງອອກສຽງຄຳວ່າ ‘ㅡ’[ອີຍ] ເບິ່ງ. ໃຫ້ອອກສຽງສະຫຼະຕົວ ‘ㅡ’[ອີ] ສັ້ນໆແລ້ວອອກສຽງ ສະຫຼະຕົວ ‘ㅣ’ [ອີ] ໄວໆ. ສະຫຼະປະສົມທັງສອງຕົວ ແມ່ນປະກອບດ້ວຍສະຫຼະແນວຕັ້ງ ແລະ ສະຫຼະແນວນອນ.

ㅡ  
[ii]





ຄົ້ນຊື້ນ, ພວກເຮົາມາລອງເຝິກຂຽນໄປພ້ອມໆກັນເລີຍ. ຝັງ ແລະ ອ່ານຕາມຫຼັງ ແລ້ວຂຽນລົງໃສ່ບ່ອນວ່າງ.

ສະຫຼະ	ຂັ້ນຕອນການຂຽນ	ເຝິກຫັດຂຽນ				
ㅏ [ɛ]						
ㅑ [e]						
ㅓ [jɛ]						
ㅕ [je]						
ㅗ [wa]						
ㅛ [wɰ]						
ㅜ [y/wi]						
ㅠ [ø/we]						
ㅝ [wɛ]						
ㅞ [we]						
ㅡ [ɨi]						



ຂຽນໝົດແລ້ວບໍ່? ບາດນີ້ ພວກເຮົາມາຝັງສຽງສະຫຼະ ແລະ ເວົ້າຕາມຫຼັງອີກເທື່ອໜຶ່ງ.



ສິ່ງທີ່ເຮົາຕ້ອງລະວັງ ໃນເວລາຂຽນສະຫຼະມິດັ່ງຕໍ່ໄປນີ້.

ㅍ (○)

ㅑ (○)

ㅓ (○)

ㅕ (○)

ㅎ (X)

ㅒ (X)

ㅜ (X)

ㅠ (X)



ພະຍາຍາມໜຶ່ງຕ້ອງປະກອບດ້ວຍພະຍັນຊະນະ ແລະ ສະຫຼະ. ຖ້າພະຍາຍາມທຳອິດບໍ່ມີພະຍັນຊະນະກໍໃຫ້ໃຊ້ຕົວ 'ㅇ' ແທນ. ກໍລະນີເປັນສະຫຼະແນວຕັ້ງແມ່ນໃຫ້ໃສ່ 'ㅇ' ຢູ່ຂ້າງຊ້າຍຂອງສະຫຼະ. ສ່ວນກໍລະນີເປັນສະຫຼະແນວນອນແມ່ນໃຫ້ໃສ່ 'ㅇ' ຢູ່ທາງເທິງຂອງສະຫຼະ.



ຈິ່ງຝັງ ແລະ ເວົ້າຕາມ. ພ້ອມທັງປະສົມສະຫຼະປະສົມໃສ່ກັບຕົວ 'ㅇ' ແລ້ວຂຽນໃສ່ບ່ອນຫວ່າງ.

ສະຫຼະ	ຂັ້ນຕອນການຂຽນ	ເຜີກຫັດຂຽນ					
ㅏ	[ɛ]	애	애	애			
ㅑ	[e]	에	에	에			
ㅓ	[jɛ]	애	애	애			
ㅕ	[je]	예	예	예			
ㅗ	[wa]	와	와	와			
ㅛ	[wʌ]	워	워	워			
ㅜ	[y/wi]	위	위	위			
ㅠ	[ø/we]	외	외	외			
ㅘ	[wɛ]	왜	왜	왜			
ㅙ	[we]	웨	웨	웨			
ㅡ	[ɪ]	의	의	의			



연습 ບົດເຝິກຫັດ

1. ຈົ່ງອອກສຽງສະຫຼະຕໍ່ໄປນີ້ເທື່ອລະຄໍາ. ອ່ານແລ້ວບໍ່? ຖ້າອອກສຽງແລ້ວ; ຕໍ່ໄປ ຈົ່ງຝັງສຽງ ແລ້ວໝາຍ 'ㅇ' ໃສ່ສຽງທີ່ຖືກຕ້ອງ. ເຮົາມາຝັງ ແລະ ອອກສຽງຕາມຫຼັງນໍາກັນອີກເທື່ອໜຶ່ງລອງເບິ່ງ.

- (1) 애 예 와 워                      (2) 위 의 와 워
- (3) 워 에 예 의                      (4) 왜 와 에 예

2. ຈົ່ງຝັງ ແລະ ເລືອກເອົາຄໍາຕອບທີ່ຖືກຕ້ອງ.

- (1) 애 예                                  (2) 워 워
- (3) 위 의                                  (4) 와 왜

3. ຈົ່ງຝັງ ແລະ ເຊື່ອມຄໍາໄປຕາມລໍາດັບໃຫ້ຖືກຕ້ອງ.

아이	와	애
여우	에	의
왜	오이	우유

ມັນແມ່ນຮູບຫຍັງ?

정답 2. (1) 애 (2) 워 (3) 위 (4) 와 3. ☆ (위 → 여우 → 에 → 의 → 와 → 오이 → 워)

4. ຕັ້ງໃຈຝັງດີໆ ແລ້ວຂຽນສິ່ງທີ່ໄດ້ຍິນເປັນຕົວອັກສອນເກົາຫຼີ.

(1)					
(2)					
(3)					
(4)					
(5)					
(6)					



ຂຽນແລ້ວບໍ່? ເທື່ອນີ້ ພວກເຮົາມາເຝິກອອກສຽງ ແລະ ເຝິກຂຽນຄຳເຫຼົ່ານີ້ນຳກັນ, ຂຽນຄຳລະ 3 ເທື່ອ.



정답 (1) 예 (2) 와 (3) 왜 (4) 와요 (5) 위에 (6) 외워요

# 02


## 한글 익히기 II

### ຮຽນຕົວອັກສອນເກົາຫຼີ II

#### 4 자음 1 ພະຍັນຊະນະ 1

K-4

ພະຍັນຊະນະໃນພາສາເກົາຫຼີມີທັງໝົດ 19 ຕົວ, ມັນຖືກສ້າງມາຈາກການແຕ້ມຕາມຮູບຮ່າງລັກສະນະຂອງອະໄວຍະວະຜັນສຽງສ່ວນຕ່າງໆທີ່ໃຊ້ໃນການອອກສຽງ. ສຽງພະຍັນຊະນະຕົວ 'ㄱ' ແມ່ນຮູບລັກສະນະຂອງສຽງທີ່ເກີດຈາກກົກລິ້ນໄປປັດບໍລິເວນຮູດໍ ແລະ ສຽງພະຍັນຊະນະຕົວ 'ㄴ' ແມ່ນຮູບລັກສະນະຂອງສຽງທີ່ເກີດຈາກປາຍລິ້ນໄປສຳພັດກັບແຂ້ວດ້ານເທິງ. ຕົວ 'ㄷ' ແມ່ນລັກສະນະຂອງຮູບປາກຂອງເຮົາໃນເວລາຜັນສຽງຕົວ 'ㄷ' ແລະ ຕົວ 'ㅌ' ແມ່ນເອົາມາຈາກລັກສະນະຮູບຮ່າງຂອງແຂ້ວໃນເວລາທີ່ເຮົາຜັນສຽງຕົວ 'ㅌ', ສ່ວນສຽງຕົວ 'ㅇ' ແມ່ນໄດ້ມາຈາກຮູບຮ່າງຂອງຮູດໍ ທີ່ອ້ອມອອກໃນເວລາເຮົາຜັນສຽງອອກມາ.



ຄັນຊັ້ນ, ພວກເຮົາມາເລີ່ມຮຽນພະຍັນຊະນະເກົາຫຼີນຳກັນເລີຍ. ຈົ່ງຝັງສຽງ ແລະ ອອກສຽງຕາມຫຼັງຕາມລຳດັບ.

#### 자음 1 ພະຍັນຊະນະ 1

ㄱ [k/g]	ㄴ [n]	ㄷ [t/d]	ㄹ [r/l]	ㅇ [m]
ㅂ [p/b]	ㅅ [s/ʃ]	ㅇ [ŋ]	ㅈ [tʃ/ɕ]	ㅎ [h]




ອອກສຽງແລ້ວບໍ່? ເທື່ອນີ້ ພວກເຮົາມາຝັງສຽງນຳກັນອີກເທື່ອໜຶ່ງ ແລ້ວຂຽນສິ່ງທີ່ໄດ້ຍິນໃສ່ບ່ອນຫວ່າງ.

ຜະຍັນຊະນະ	ຂັ້ນຕອນການຂຽນ	ເຝິກຫັດຂຽນ					
ㄱ [k/g]	①						
ㄴ [n]	①						
ㄷ [t/d]	① ②						
ㄹ [r/l]	① ② ③						
ㅁ [m]	① ② ③						
ㅂ [p/b]	① ② ③ ④						
ㅅ [s/]	① ②						
ㅇ [ŋ]	①						
ㅈ [tʃ/ɕ]	① ②						
ㅎ [h]	① ② ③						



ຂຽນແລ້ວບໍ່? ບາດນີ້ ພວກເຮົາມາຝັງສຽງ ແລະ ອອກສຽງຕາມຫຼັງອີກເທື່ອໜຶ່ງ.

ເວລາພະຍັນຊະນະຕົວ 'ㅇ' ເຮັດໜ້າທີ່ເປັນພະຍັນຊະນະຕົວທຳອິດ ຂອງພະຍາງຈະບໍ່ອອກສຽງ ຂອງຕົວ 'ㅇ' ແຕ່ ເວລາເຮັດໜ້າທີ່ເປັນຕົວສະກົດໃນພະຍາງຕົວ 'ㅇ' ຈະອອກສຽງເປັນຕົວ [ŋ] [ŋ]. ພະຍາງໃນພາສາເກົາ ຫຼື ຕ້ອງປະກອບດ້ວຍພະຍັນຊະນະ ແລະ ສະຫຼະສະເໝີ. ເວລາປະສົມກັບສະ ຫຼະແນວຕັ້ງພະຍັນຊະນະ ຈະຢູ່ຂ້າງຊ້າຍ ຂອງສະຫຼະ. ເວລາປະສົມກັບສະຫຼະແນວນອນ ພະຍັນຊະ ນະຈະຢູ່ທາງເທິງຂອງສະຫຼະ.



ຄົ້ນຊື້ນ, ພວກເຮົາມາຝັງສຽງ ແລະ ຂຽນພະຍັນຊະນະກັບສະຫຼະໄປຝ້ອມງກັນເລີຍ.

(1)	ㄱ	→	가	(6)	ㅍ	→	보
(2)	ㄴ	→		(7)	ㅊ	→	
(3)	ㅋ + ㅌ	→		(8)	ㅇ + ㅌ	→	
(4)	ㄹ	→		(9)	ㅈ	→	
(5)	ㅁ	→		(10)	ㅎ	→	







ຕໍ່ໄປ ຈົ່ງປະສົມຜະຍັນຊະນະກັບສະຫຼະເຂົ້າກັນ. ເວລາປະສົມຜະຍັນຊະນະກັບສະຫຼະແນວຕັ້ງ; ຜະຍັນຊະນະ ຈະຢູ່ຂ້າງຊ້າຍຂອງສະຫຼະ ແລະ ມັນຈະຢູ່ທາງເທິງຂອງສະຫຼະ ເວລາທີ່ປະສົມກັບສະຫຼະແນວນອນ. ຈົ່ງສັງເກດເບິ່ງໃຫ້ດີ ແລ້ວມາຝຶກຂຽນນຳກັນເລີຍ.

ສະຫຼະ ຜະຍັນຊະນະ	ㅏ	ㅑ	ㅓ	ㅕ	ㅗ	ㅛ	ㅜ	ㅠ	ㅡ	ㅣ
ㄱ	가				고					
ㄴ		냐								
ㄷ			더							
ㄹ				려						
ㅁ					모					
ㅂ										
ㅅ										
ㅇ										
ㅈ										
ㅊ										



ຈົ່ງຟັງສຽງ ແລະ ອອກສຽງຕາມຫຼັງ. ຈົ່ງອອກສຽງຜະຍັນຊະນະ ທີ່ປະສົມພຽງແຕ່ສະຫຼະຄ່ຽວຢ່າງດຽວ. ໄດ້ຟັງແລ້ວບໍ່?



ບາດນີ້ ຈົ່ງອອກສຽງເປັນຮູບແນວຕັ້ງລອງເບິ່ງ.

가

고

ຂໍ້ທີ່ຜິດເຮົາຄວນລະວັງ: ໃນເວລາທີ່ຜະຍັນຊະນະຕົວ ‘ㄱ’ ປະສົມກັບສະຫຼະແນວຕັ້ງ ແລະ ເວລາຜະຍັນຊະນະຕົວ ‘ㄱ’ ປະສົມກັບສະຫຼະແນວນອນຕົວ ‘ㄱ’ ຈະມີຮູບຮ່າງແຕກຕ່າງກັນ.



연습 ປິດເຝິກຫັດ

1. ຈົ່ງອອກສຽງພະຍາງຕໍ່ໄປນີ້ເທື່ອລະຄໍາ. ອ່ານໝົດແລ້ວບໍ່? ຈົ່ງຟັງສຽງ ແລະ ໝາຍເຄື່ອງໝາຍ ○ ໃສ່ຄໍາທີ່ຖືກຕ້ອງ. ຈົ່ງຟັງ ແລະ ເວົ້າຕາມຫຼັງອີກເທື່ອໜຶ່ງ (ພ້ອມທັງລະວັງຄໍາຜິດໄປນໍາ).

- (1) 가 다 마 사      (2) 바 나 라 자      (3) 후 주 수 부      (4) 로 도 노 고
- (5) 너 러 저 허      (6) 규 류 슈 주      (7) 드 므 브 스      (8) 기 리 지 히

2. ຈົ່ງຟັງ ແລະ ເລືອກເອົາຄໍາຕອບທີ່ຖືກຕ້ອງ.

- (1) 노래 모래      (2) 가수 다수      (3) 사요 자요
- (4) 고리 도리      (5) 머리 허리      (6) 비누 부누

3. ຈົ່ງຟັງຄໍາສັບຕໍ່ໄປນີ້ ແລະ ອອກສຽງຕາມຫຼັງ.


(1) 가수  
ນັກຮ້ອງ



(2) 아기  
ແອນ້ອຍ



(3) 네모  
ຮູບສີ່ຫຼ່ຽມ



(4) 다리  
ຂາ



(5) 소리  
ສຽງ



(6) 모자  
ໝວກ



(7) 아버지  
ພໍ່



(8) 사자  
ສິງໂຕ



(9) 새우  
ກຸ້ງ



4. ຈິ່ງຝັງ ແລະ ຂຽນໃສ່ບ່ອນຫວ່າງ.

(1)

--	--

(2)

--	--

(3)

--	--

(4)

--	--

(5)

--	--

(6)

--	--



ຂຽນໝົດແລ້ວບໍ່? ຈິ່ງຝັງອີກເທື່ອໜຶ່ງ.



ບາດນີ້ ຈິ່ງຝັງສຽງ ແລະ ເວົ້າຕາມຫຼັງ. ຈິ່ງເວົ້າຊໍ້າຫັນ 3 ຄັ້ງ.



정답

- 1. (1) 마 (2) 자 (3) 부 (4) 도 (5) 너 (6) 류 (7) 스 (8) 히
- 2. (1) 노래 (2) 가수 (3) 자요 (4) 고리 (5) 허리 (6) 비누
- 4. (1) 고기 (2) 나무 (3) 도로 (4) 모자 (5) 버스 (6) 바지

## 5 자음 2 ພະຍັນຊະນະ 2

K-5

ພະຍັນຊະນະຕົວ 'ㄱ[ຄື້], ㅋ[ທື້], ㆁ[ຝື້], ㆁ[ຊື້]' ແມ່ນໄດ້ມາຈາກການເພີ່ມອັກໜຶ່ງຂົດໃສ່ພະຍັນຊະນະຕົວ 'ㄱ, ㄷ, ㅁ, ㄸ'. ໃນເວລາຜັນສຽງຂອງພະຍັນຊະນະຕົວ 'ㄱ, ㅋ, ㆁ, ㆁ' ລົມທີ່ອອກມາຈາກປອດຈະຖືກອັດໄວ້ ແລ້ວທັງອອກມາແຮງ (ລົມອັດ-ຜິວ) ຫຼາຍກວ່າພະຍັນຊະນະຕົວ 'ㄱ, ㄷ, ㅁ, ㄸ'. ຈຶ່ງຝັງສຽງ ແລະ ອອກສຽງຕາມຫຼັງຕາມລຳດັບ.

ㄱ [k/g]	→	ㅋ [kʰ]
ㄷ [t/d]		ㆁ [tʰ]
ㅁ [p/b]		ㆁ [pʰ]
ㄸ [tʃ/ɕ]		ㆁ [tʃʰ]



ພວກເຮົາມາເຝິກອອກສຽງນຳກັນອີກເທື່ອໜຶ່ງ?

- (1) ຈຶ່ງອອກສຽງ 'ㄱ' ແລະ 'ㅋ' ຕາມຫຼັງສະຫຼັບກັນໄປມາ.
- (2) ຈຶ່ງອອກສຽງ 'ㄷ' ແລະ 'ㆁ' ຕາມຫຼັງສະຫຼັບກັນໄປມາ.
- (3) ຈຶ່ງອອກສຽງ 'ㅁ' ແລະ 'ㆁ' ຕາມຫຼັງສະຫຼັບກັນໄປມາ.
- (4) ຈຶ່ງອອກສຽງ 'ㄸ' ແລະ 'ㆁ' ຕາມຫຼັງສະຫຼັບກັນໄປມາ.



ພວກເຮົາຮູ້ສຶກໄດ້ເຖິງຄວາມແຕກຕ່າງ ຂອງແຮງລົມເວລາທີ່ຜັນສຽງອອກມາບໍ່?



ບາດນີ້ ພວກເຮົາມາຝັງອີກເທື່ອໜຶ່ງ ແລະ ຂຽນຜະຍັນຊະນະທີ່ໄດ້ຍິນໃສ່ບ່ອນຫວ່າງ.

ຜະຍັນຊະນະ	ຂັ້ນຕອນການຂຽນ	ເຝິກຫັດຂຽນ					
ㅋ [kʰ]	① ②						
ㅋ [kʰ]	① ② ③						
ㅍ [pʰ]	① ② ③ ④						
ㅌ [tʰ]	① ② ③						



ຂຽນໝົດແລ້ວບໍ່? ຈົ່ງຝັງສຽງຜະຍັນຊະນະ ແລະ ເວົ້າຕາມຫຼັງອີກເທື່ອໜຶ່ງ.



ຕໍ່ໄປ ພວກເຮົາມາລອງປະສົມຜະຍັນຊະນະ ‘ㅋ, ㅋ, ㅍ, ㅌ’ ກັບສະຫຼະນຳກັນເບິ່ງ?

(1)	ㅋ		→		카		(5)	ㅋ		→		코
(2)	ㅋ	+		ㅏ			(6)	ㅋ		→		
(3)	ㅍ		→				(7)	ㅍ		→		
(4)	ㅌ		→				(8)	ㅌ		→		



ຈົ່ງຝັງສຽງ ແລະ ເວົ້າຕາມຫຼັງ ພ້ອມທັງຂຽນຜະຍັນຊະນະກັບສະຫຼະເຂົ້າກັນ.



ບາດນີ້ ໃຫ້ປະສົມ ‘ㄱ, ㄷ, ㅍ, ㅈ’ ກັບສະຫຼະ ແລ້ວຂຽນລົງໃສ່ເຈ້ຍ. ພວກເຮົາຈະເຫັນວ່າ ພະຍັນຊະນະ ຈະຢູ່ຂ້າງຊ້າຍເວລາປະສົມກັບສະຫຼະແນວຕັ້ງ ແລະ ຈະຢູ່ທາງເທິງເວລາປະສົມ ກັບສະຫຼະແນວນອນສະເໝີ. ຈົ່ງຝັງໃຫ້ດີ ພ້ອມທັງຂຽນລົງໃສ່ເຈ້ຍ.

ສະຫຼະ ພະຍັນຊະນະ	ㅏ	ㅑ	ㅓ	ㅕ	ㅡ	ㅣ	ㅜ	ㅠ
ㄱ	카		코			키		
ㄷ		터					태	
ㅍ			포		프			
ㅈ				추				



ຂຽນໝົດແລ້ວບໍ່? ຈົ່ງຝັງສຽງ ແລະ ເວົ້າຕາມຫຼັງອີກເທື່ອໜຶ່ງ. ກ່ອນອື່ນ ຈົ່ງອອກສຽງສະຫຼະແນວນອນ ຕາມຫຼັງ. ໄດ້ຍິນແລ້ວບໍ່? ບາດນີ້ ຈົ່ງອອກສຽງສະຫຼະແນວຕັ້ງຕາມຫຼັງ.



### 연습 비드레기

1. ຈົ່ງອອກສຽງພະຍາງຕໍ່ໄປນີ້ເທື່ອລະຄໍາ. ອ່ານໝົດແລ້ວບໍ່? ຈົ່ງຝັງສຽງ ແລະ ໝາຍເຄື່ອງໝາຍ ○ ໃສ່ຄໍາທີ່ຖືກຕ້ອງ. ຈົ່ງຝັງ ແລະ ເວົ້າຕາມຫຼັງອີກເທື່ອໜຶ່ງ.

- (1) 차 카 타 파 (2) 초 코 토 포 (3) 쿠 투 푸 추 (4) 티 치 키 피

2. ຈົ່ງຝັງ ແລະ ເລືອກເອົາຄໍາຕອບທີ່ຖືກຕ້ອງ.

- (1) 보도 포도 (2) 기자 기차 (3) 고 코  
(4) 타요 다요 (5) 치마 지마 (6) 스키 수키

3. ຈິ່ງຝັງ ແລະ ອ່ານຄຳສັບຕໍ່ໄປນີ້ຕາມຫຼັງ.

(1) 치마  
ກະໂປ່ງ



(2) 코  
ດັງ



(3) 타조  
ນົກກະຈອກເທບ



(4) 포도  
ໝາກອາງຸ່ນ



(5) 카메라  
ກ້ອງຖ່າຍຮູບ




(6) 스키  
ສະກີ



(7) 커피  
ກາເຟ



(8) 기차  
ລົດໄຟ



(9) 피아노  
ເປຍອາໂນ



4. ຈິ່ງຝັງ ແລະ ຂຽນໃສ່ບ່ອນຫວ່າງ.

(1)

--	--

(2)

--	--

(3)

--	--

(4)

--	--

(5)

--	--

(6)

--	--



ຂຽນໝົດແລ້ວບໍ່? ພວກເຮົາມາຝັງນຳກັນອີກເທື່ອໜຶ່ງ.



ບາດນີ້ ຈິ່ງຝັງ ແລະ ເວົ້າຕາມຫຼັງ. ຈິ່ງເວົ້າຊຳກັນ 3 ຄັ້ງ.

정답

1. (1) 차 (2) 코 (3) 푸 (4) 티
2. (1) 포도 (2) 기차 (3) 코 (4) 타요 (5) 치마 (6) 스키
4. (1) 치즈 (2) 커피 (3) 기타 (4) 포크 (5) 고추 (6) 쿠키

## 6 **자음 3** ພະຍັນຊະນະ 3

K-6

ພະຍັນຊະນະຕົວ 'ㄱ[ກີ້], ㄷ[ຕີ້], ㅂ[ປີ້], ㅅ[ສີ້], ㅈ[ຈີ້]' ມັນຖືກສ້າງມາຈາກ ການເພີ່ມພະຍັນຊະນະພື້ນຖານ 'ㄱ, ㄷ, ㅂ, ㅅ, ㅈ' ອີກຕົວໜຶ່ງເຂົ້າໄປ. ເວລາຜັນສຽງພະຍັນຊະນະຕົວ 'ㄱ, ㄷ, ㅂ, ㅅ, ㅈ' ຫຼອດ (ກ່ອງສຽງ) ສຽງຈະກ້ອງ ແລະ ລົມທີ່ອອກມາຈາກຮູຄໍຖືກອັດ ແລ້ວທັງອອກ ມາແຮງເປັນສຽງກ້ອງ. ຈິ່ງຟັງສຽງ ແລະ ເວົ້າຕາມຫຼັງຕາມລຳດັບ.



ຈິ່ງຟັງສຽງ ແລະ ເວົ້າຕາມຫຼັງຕາມລຳດັບ.

ㄱ	[k/g]	→	ㄱ	[k']
ㄷ	[t/d]		ㄷ	[t']
ㅂ	[p/b]		ㅂ	[p']
ㅅ	[s/ʃ]		ㅅ	[s']
ㅈ	[tʃ/dʒ]		ㅈ	[tʃ']

ອອກສຽງໝົດແລ້ວບໍ່? ຈິ່ງຜັນສຽງພະຍັນຊະນະພື້ນຖານ (ㄱ, ㄷ, ㅂ, ㅅ, ㅈ), ພະຍັນຊະນະຕົວ (ㅋ, ㆁ, ㆁ, ㆁ), ພະຍັນຊະນະຕົວ (ㄱ, ㆁ, ㆁ, ㆁ) ແລ້ວຈຳແນກສຽງເບິ່ງ. ສຽງພະຍັນຊະນະຕົວ 'ㄱ, ㆁ, ㆁ, ㆁ' ຕ້ອງໄດ້ເບິ່ງແຮງໃນເວລາຜັນສຽງ.



ຕໍ່ໄປ ໃຫ້ເອົາຝາມືປະໄວ້ເຊິ່ງໜ້າປາກ ແລ້ວສັງເກດເວລາອອກສຽງພະຍັນຊະນະແຕ່ລະຕົວ.

- (1) ຈິ່ງອອກສຽງ 'ㅋ' ແລະ 'ㄱ', 'ㄱ' ຕາມຫຼັງຕາມລຳດັບ.
- (2) ຈິ່ງອອກສຽງ 'ㆁ' ແລະ 'ㄷ', 'ㆁ' ຕາມຫຼັງຕາມລຳດັບ.
- (3) ຈິ່ງອອກສຽງ 'ㆁ' ແລະ 'ㅂ', 'ㆁ' ຕາມຫຼັງຕາມລຳດັບ.
- (4) ຈິ່ງອອກສຽງ 'ㆁ' ແລະ 'ㅅ', 'ㆁ' ຕາມຫຼັງຕາມລຳດັບ.
- (5) ຈິ່ງອອກສຽງ 'ㆁ' ແລະ 'ㅈ', 'ㆁ' ຕາມຫຼັງຕາມລຳດັບ.





ບານີ້ ຈົ່ງຕັ້ງໃຈຝັງອີກຄັ້ງ ແລະ ຂຽນພະຍັນຊະນະໃສ່ບ່ອນຫວ່າງ.

ພະຍັນຊະນະ	ຂັ້ນຕອນການຂຽນ	ເຝິກຫັດຂຽນ					
ㄱ [kʰ]	①② ㄱ						
ㄷ [tʰ]	①③ ②④ ㄷ						
ㅍ [pʰ]	①② ③④⑤⑥ ⑦⑧ ㅍ						
ㅌ [sʰ]	①③ ②④ ㅌ						
ㅍ [tʰ]	①③ ②④ ㅍ						



ຂຽນໝົດແລ້ວບໍ່? ຈົ່ງຝັງດີໆ ແລະ ເວົ້າຕາມຫຼັງອີກຄັ້ງ.



ຈົ່ງຝັງ ແລະ ເວົ້າຕາມຫຼັງ ພ້ອມທັງຂຽນພະຍັນຊະນະກັບສະຫຼະນຳ.

(1)	ㄱ		→	까	(6)	ㄱ		→	꼬		
(2)	ㄷ		→		(7)	ㄷ		→			
(3)	ㅍ	+	ㅏ	→		(8)	ㅍ	+	ㅓ	→	
(4)	ㅌ		→		(9)	ㅌ		→			
(5)	ㅍ		→		(10)	ㅍ		→			



ບາດນີ້ ຈົ່ງປະສົມກັບສະຫຼະ ແລະ ຂຽນໃສ່ບ່ອນຫວ່າງ.

ສະຫຼະ ຜະຍົບຊະນະ	ㅏ	ㅑ	ㅓ	ㅕ	ㅡ	ㅣ	ㅈ	ㅊ
ㄱ	까							께
ㄷ		떠					때	
ㅃ			쁘			삐		
ㅆ		써			쓰			
ㅈ				주			째	



ຂຽນໝົດແລ້ວບໍ່? ຈົ່ງຝັງສຽງ ແລະ ເວົ້າຕາມຫຼັງອີກເທື່ອໜຶ່ງ.



ກ່ອນອື່ນ ຈົ່ງອ່ານອອກສຽງສະ ຫຼະແນວນອນຕາມຫຼັງ. ໄດ້ຝັງແລ້ວບໍ່? ບາດນີ້ ຈົ່ງອອກສຽງສະຫຼະແນວຕັ້ງ ລອງເບິ່ງ.



**연습** ບົດເຝິກຫັດ

1. ຈົ່ງອອກສຽງຜະຍາງຕໍ່ໄປນີ້ເທື່ອລະຄໍາ. ອ່ານໝົດແລ້ວບໍ່? ຈົ່ງຝັງສຽງ ແລະ ໝາຍເຄື່ອງໝາຍ ○ ໃສ່ຄໍາທີ່ຖືກຕ້ອງ. ຈົ່ງຝັງ ແລະ ເວົ້າຕາມຫຼັງອີກເທື່ອໜຶ່ງ.

- (1) 까 따 빠 싸 짜 (2) 꼬 또 뽀 소 쪼 (3) 꾸 두 뿌 수 쯤 (4) 끼 띠 뵈 씨 찌

2. ຈົ່ງຝັງ ແລະ ເລືອກເອົາຄໍາຕອບທີ່ຖືກຕ້ອງ.

- (1) 가요 까요 (2) 차요 짜요 (3) 커요 꺼요  
 (4) 사요 싸요 (5) 부리 뿌리 (6) 아파요 바빠요

3. ຈົ່ງຝັງຄຳສັບຕໍ່ໄປນີ້ ແລະ ອອກສຽງຕາມຫຼັງ.

(1) 까치

ນົກແມ່ກໄຜ




(2) 어깨

ບ່າ



(3) 귀뚜라미

ແມງຈີ່ຫຼິດ



(4) 뿌리

ຮາກໄມ້



(5) 아버지

ລຸ່ງ



(6) 찌개

ເອາະ



4. ຈົ່ງຝັງ ແລະ ຂຽນໃສ່ບ່ອນຫວ່າງ.

(1)

--	--

(2)

--	--

(3)

--	--

(4)

--	--

(5)

--	--

(6)

--	--



ຂຽນໝົດແລ້ວບໍ່? ຈົ່ງຝັງສຽງ ແລະ ເວົ້າຕາມຫຼັງພ້ອມທັງກວດຄຳຜິດໄປພ້ອມ.

정답

1. (1) 까 (2) 뽀 (3) 수 (4) 찌


2. (1) 가요 (2) 찌요 (3) 커요 (4) 싸요 (5) 뿌리 (6) 아파요

4. (1) 꼬리 (2) 토끼 (3) 찌다 (4) 뿌리 (5) 어깨 (6) 쓰다

## 7 받침 ຕົວສະກົດ


K-7

ຕົວສະກົດໃນພາສາລາວ ແມ່ນຈະວາງຢູ່ຂ້າງຂວາຂອງສະຫຼະ ເຊັ່ນ: ‘ບານ, ນາງ’ ຄືກັນກັບຕົວສະກົດໃນພາສາອັງກິດ. ແຕ່ໃນພາສາເກົາຫຼີ ຕົວສະກົດຈະຢູ່ທາງລຸ່ມຂອງສະຫຼະ ຄື ‘공, 밥’. ພະຍັນຊະນະຕໍ່ໄປນີ້ ເອີ້ນວ່າ ‘ຕົວສະກົດ’.



ພະຍັນຊະນະໃນພາສາເກົາຫຼີທັງ 19 ຕົວສາມາດເປັນຕົວສະກົດໄດ້ໝົດ. ແຕ່ໃນນີ້ ມີພຽງ 7 ສຽງເທົ່ານັ້ນ ທີ່ເປັນສຽງຜື່ນຖານ (ㄱ, ㄴ, ㄷ, ㄹ, ㅁ, ㅂ, ㅇ), ຍົກເວັ້ນພະຍັນຊະນະຕົວ (ㄸ, ㅃ, ㅆ) ທີ່ເປັນຕົວສະກົດບໍ່ໄດ້.

ຕົວອັກສອນ	ຄຸນລັກສະນະຂອງສຽງ	ຕົວຢ່າງການອອກສຽງ
ㄴ	[n]	안 [안]
ㅁ	[m]	암 [암]
ㅇ	[ŋ]	양 [양]
ㄹ	[l]	알 [알]
ㅂ, ㅃ	[p]	압, 앞 [압]
ㄱ, ㅋ, ㆁ	[k]	약, 약, 약 [약]
ㄷ, ㅌ, ㅈ, ㅊ, ㅊ, ㅊ	[t]	알, 알, 앓, 앓, 앓, 앓, 앓 [알]

 ພວກເຮົາມາເຝິກອອກສຽງຕົວສະກົດນຳກັນເລີຍ? ຈົ່ງຝັງໃຫ້ດີ ແລ້ວເວົ້າຕາມຫຼັງ.

나 [na]	마 [ma]	x	라 [ra]	바 [pa]	가 [ka]	다 [ta]
은 [in]	음 [im]	은 [in]	을 [il]	읍 [ip]	읍 [ik]	을 [it]



ເປັນແນວໃດຍາກບໍ່?

ຕົວຢ່າງ: ຄຳວ່າ ‘ປຢ’. ໃນນີ້ ‘ㅍ’ ທີ່ເຮັດໜ້າທີ່ເປັນພະຍັນຊະນະຫຼັກ ໃນພະຍາງເປັນສຽງທີ່ລົມທັງອອກມາບໍລິເວນ ໃກ້ໆປອດເອິ້ນວ່າສຽງ ສຽງພາຢອນລົມ ແລະ ສຽງຂອງພະຍັນຊະນະຕົວດຽວກັນອາດຈະບໍ່ຄືກັນໄດ້ ມັນຂຶ້ນກັບວ່າ ພະຍັນຊະນະຕົວດັ່ງກ່າວຕັ້ງຢູ່ສ່ວນໃດໃນພະຍາງ ຫຼື ຄຳສັບນັ້ນ.



ຈົ່ງຕັ້ງໃຈຝັງດີໆ ແລະ ອອກສຽງຕາມຫຼັງ.

ພວກເຮົາມາເລີ່ມຂຽນຕົວສະກົດກັບສະຫຼະພ້ອມກັນເລີຍ? ຕົວສະກົດໃນພາສາເກົາຫຼີ ບໍ່ວ່າຈະເປັນສະ ຫຼະແນວຕັ້ງ ຫຼື ສະຫຼະແນວນອນ ແມ່ນຈະຢູ່ທາງລຸ່ມຂອງພະຍາງສະເໝີ. ກ່ອນອື່ນ ຈົ່ງຂຽນພະຍາງທີ່ປະສົມສະຫຼະແນວຕັ້ງກັບ ຕົວສະກົດ ໂດຍບໍ່ມີພະຍັນຊະນະຕົວແກນປະສົມຢູ່ນຳ.

C V	ㅏ	ㅣ
C	ㄴ	ㅍ

ㅏ + ㄴ	안						
ㅑ + ㅁ	암						
ㅓ + ㅇ	영						
ㅕ + ㅍ	업						
ㅣ + ㄱ	익						



ຂຽນໝົດແລ້ວບໍ່? ຈົ່ງຝັງສຽງ ແລະ ອອກສຽງຕາມລຳດັບ.



C V C	요	아
	오	라

요 + 오	요오							
오 + 라	오라							
우 + 마	우마							
유 + 나	유나							
으 + 바	으바							



ຂຽນໜົດແລ້ວບໍ່? ຈິ່ງຝັງສຽງ ແລະ ອອກສຽງຕາມລຳດັບ.



ບາດນີ້ ພວກເຮົາມາເຝິກຂຽນພະຍັນຊະນະປະສົມ ກັບສະຫຼະແນວຕັ້ງກັບຕົວສະກົດ.

CV C	ㅅ + ㅏ	ㅈ + ㅣ
	ㄴ	ㅍ

ㅅ + ㅏ + ㄴ	산						
ㅈ + ㅣ + ㅍ	집						
ㅍ + ㅏ + ㅁ	밤						
ㄴ + ㅏ + ㅁ	넘						
ㄱ + ㅑ + ㅇ	경						



ບານີ້ ພວກເຮົາມາເຝິກຂຽນພະຍັນຊະນະປະສົມກັບສະຫຼະແນວນອນກັບຕົວສະກົດ.

C V C	ㄱ	ㅁ
	ㄴ	ㅂ
	ㅇ	ㅅ

ㄱ + ㄴ + ㅇ	곰						
ㅇ + ㅂ + ㄹ	물						
ㄱ + ㅅ + ㄱ	국						
ㅅ + ㅡ + ㅂ	증						
ㅂ + ㄴ + ㄴ	본						



ຂຽນໝົດແລ້ວບໍ່? ຈົ່ງຝັງສຽງ ແລະ ອອກສຽງຕາມລຳດັບ.

ນອກຈາກຕົວສະກົດດ່ຽວແລ້ວ ພາສາເກົາຫຼີກໍຍັງມີຕົວສະກົດຄວບ 2 ຕົວຢູ່ນຳ. ແຕ່ເວລາອອກສຽງ ແມ່ນຜັນເປັນສຽງດຽວ.

**값**  
[kap]



ຕໍ່ໄປ ພວກເຮົາມາລອງອອກສຽງຄຳສັບລຸ່ມນີ້ພ້ອມກັນເລີຍ. ຈົ່ງຝັງສຽງ ແລະ ເວົ້າຕາມຫຼັງ ຕາມລຳດັບ.




	여덟 [jʌdʌl]	닭 [tak]	몫 [mok]	
삼다 [samt'a]	안다 [ant'a]	넌다 [nʌnt'a]	많다 [makt'a]	젊다 [tʃmt'a]



ເປັນແນວໃດຍາກບໍ່? ຈົ່ງຕັ້ງໃຈຝັງດີໆ ແລະ ອອກສຽງຕາມຫຼັງ.





(5)					
(6)					
(7)					
(8)					
(9)					
(10)					
(11)					
(12)					
(13)					
(14)					



ຂຽນໝົດແລ້ວບໍ່? ຈົ່ງອອກສຽງ ແລະ ຂຽນສິ່ງທີ່ໄດ້ຍິນລົງໃສ່ເຈ້ຍຄຳລະ 3 ຄັ້ງ.

**정답**

1. (1) 곶 (2) 달 (3) 목 (4) 방 (5) 산 (6) 입

3. (1) ㄱ (2) ㅋ (3) ㅍ (4) ㄴ (5) ㅁ (6) ㄹ

4. (1) 옷 (2) 양 (3) 집 (4) 입 (5) 일 (6) 잎 (7) 책 (8) 밖 (9) 구름 (10) 산 (11) 꽃 (12) 별 (13) 말 (14) 삼

## 8 이어 읽기 ສືບຕໍ່ຮຽນອ່ານເພີ່ມເຕີມ

 K-8

ຖ້າພະຍາຍາມສອບຮູ້ຂຶ້ນຕົ້ນດ້ວຍສະຫຼະ, ສຽງຂອງຕົວສະກົດທີ່ຢູ່ພະຍາຍາມທຳອິດຈະຂຶ້ນມາຢູ່ແທນສຽງ ຂອງພະຍາຍາມສອບຮູ້ຕົວ 'ㅇ' ແລະ ກາຍເປັນສຽງຕົ້ນ ຂອງພະຍາຍາມໂຕທີສອງເລີຍ.

밥을 → <b>밥</b> 을	[바블]
먹어요 → <b>먹</b> 어요	[머거요]



ຈົ່ງຟັງສຽງ ແລະ ເວົ້າຕາມຫຼັງ. ຖ້າມີຕົວສະກົດ 2 ຕົວຢູ່ນຳກັນ; ຕົວສະກົດຕົວທຳອິດ ແມ່ນເຮັດໜ້າທີ່ເປັນຕົວສະກົດໃຫ້ພະຍາຍາມທຳອິດ. ສ່ວນຕົວສະກົດຕົວທີ 2 ແມ່ນໃຫ້ອອກສຽງ ຢູ່ໃນພະຍາຍາມຕໍ່ໄປ. ຖ້າແມ່ນຕົວສະກົດຕົວ 'ㄹ' ແມ່ນໃຫ້ອອກສຽງເປັນ [r].

음악[으막]	한국어[한구거]	할아버지[하라버지]
집에[지베]	꽃이[꼬치]	이름이[이르미]
걸어요[거려요]	앉아요[안자요]	읽어요[일거요]



ຈົ່ງອອກສຽງຄົນດຽວອີກຄັ້ງໜຶ່ງ. ຈົ່ງຟັງສຽງ ແລະ ພ້ອມກວດເບິ່ງຄືນວ່າ ອອກສຽງຖືກຕ້ອງຫຼືບໍ່.



### 연습 ແບບເຝິກຫັດ

1. ຈົ່ງອ່ານຄຳສັບຕໍ່ໄປນີ້.

- |         |         |         |
|---------|---------|---------|
| (1) 물이  | (2) 문을  | (3) 앞에  |
| (4) 달아요 | (5) 싶어요 | (6) 있어요 |
| (7) 깎아요 | (8) 읽어요 | (9) 앉아요 |

2. ຈົ່ງອ່ານປະໂຫຍກຕໍ່ໄປນີ້.

- |                  |                 |
|------------------|-----------------|
| (1) 창문을 닫으세요.    | (2) 사진을 찍었어요.   |
| (3) 책에 이름을 쓰세요.  | (4) 물을 마시고 싶어요. |
| (5) 아침에 병원에 갔어요. |                 |



ຈົ່ງຂຽນພະຍາງ ແລະ ເຝິກອອກສຽງ.

ສະຫຼະ ພະຍັນຊະນະ	ㅏ	ㅑ	ㅓ	ㅕ	ㅗ	ㅛ	ㅜ	ㅡ
ㄱ	가							
ㄴ		나						
ㄷ			두					
ㄹ				레				
ㅁ					모			
ㅂ						배		
ㅅ							서	
ㅇ								으
ㅈ								
ㅊ								
ㅋ								
ㆁ								
ㅆ								
ㅉ								
ㅊ								
ㅆ								
ㅆ								

ໃນບົດຮຽນນີ້ ພວກເຮົາຈະໄດ້ຮຽນຮູ້ກ່ຽວກັບຊື່ຂອງອຸປະກອນຕ່າງໆ ທີ່ນຳໃຊ້ໃນຫ້ອງຮຽນ ລວມທັງບັນດາ  
ຄຳສັບ ແລະ ສຳນວນທີ່ໃຊ້ ເປັນປະຈຳຢູ່ໃນຫ້ອງຮຽນ.



ແມ່ນໃຜຢູ່ໃນຫ້ອງຮຽນ? ພວກເຮົາສາມາດເຫັນສິ່ງໃດແດ່ຢູ່ໃນຫ້ອງຮຽນ?

Track 18



선생님

ຄູ




학생

ນັກຮຽນ



반 친구

ເພື່ອນຮ່ວມຫ້ອງຮຽນ



칠판

ກະດານ



책상

ໂຕະ



의자

ຕັ່ງ



책

ປຶ້ມ



공책

ປຶ້ມບັນທຶກ




연필

ອ້



볼펜

ບິກ



지우개

ຢາງລຶບ




필통

ກັບໃສ່ບິກສໍ



시계

ໂມງ



달력

ປະຕິທິນ



창문

ບ່ອງຢ້ຽມ



문

ປະຕູ



ນາຍຄຸມັກເວົ້າຫຍັງ ເປັນປະຈຳເວລາຢູ່ຫ້ອງຮຽນ? ລອງຊອກຫາສໍານວນ ທີ່ຖືກນໍາໃຊ້ເປັນປະຈຳຢູ່ໃນຫ້ອງຮຽນລອງເບິ່ງ.



책을 펴세요.  
ກະລຸນາເປີດປຶ້ມ.



책을 덮으세요.  
ກະລຸນາປິດປຶ້ມ.



보세요.  
ກະລຸນາເບິ່ງ.



들으세요.  
ກະລຸນາຝັງ.



따라하세요.  
ກະລຸນາເວົ້າຕາມ.



읽으세요.  
ກະລຸນາອ່ານ.



쓰세요.  
ກະລຸນາຂຽນ.



이야기하세요.  
ກະລຸນາເວົ້າ.



대답하세요.  
ກະລຸນາຕອບ.



알겠어요?  
ເຂົ້າໃຈບໍ?



네, 알겠습니다.  
ເຈົ້າ, ເຂົ້າໃຈແລ້ວ.



아니요, 모르겠습니다.  
ບໍ່, ບໍ່ເຂົ້າໃຈ.



질문 있어요?  
ມີຄໍາຖາມບໍ?



네, 질문 있습니다.  
ເຈົ້າ, ມີຄໍາຖາມ.



아니요, 질문 없습니다.  
ບໍ່, ບໍ່ມີຄໍາຖາມ.

# 04

## 안녕하세요

ສະບາຍດີ

ໃນບົດດັ່ງກ່າວນີ້ ພວກເຮົາຈະຮຽນຮູ້ ແບບວິທີການທັກທາຍ ຂອງເກົາຫຼີ ທີ່ໃຊ້ໃນສະຖານະການຕ່າງໆ.



Track 20

ພວກເຮົາລອງໄປເບິ່ງ ແບບວິທີການທັກທາຍກັບບຸກຄົນ ທີ່ພົບກັນຄັ້ງທຳອິດວ່າ ເຮັດແນວໃດ?

안녕하세요.  
ສະບາຍດີ.



안녕하세요.  
ສະບາຍດີ.

만나서 반갑습니다.  
ຍິນດີທີ່ໄດ້ຮູ້ຈັກ.



네, 만나서 반갑습니다.  
ເຈົ້າ, ຍິນດີທີ່ໄດ້ຮູ້ຈັກເຊັ່ນກັນ.



ລອງໄປເບິ່ງແບບວິທີການທັກທາຍ ໃນເວລາຈາກລາວ່າ ເຮັດແນວໃດ?

안녕히 계세요.  
ຢູ່ດີມີໂຊກດີ (ໂຊກດີດີ).

안녕히 가세요.  
ໄປມີໂຊກດີ (ເດີນທາງໂຊກດີດີ).



ຕໍ່ໄປ ພວກເຮົາລອງໄປເບິ່ງ ບັນດາສໍານວນທີ່ໃຊ້ຂອບໃຈ ຫຼື ຂໍໂທດໃຜຜູ້ໜຶ່ງ.

감사합니다.  
ຂອບໃຈ.

아니에요.  
ບໍ່ເປັນຫຍັງ.



죄송합니다.  
ຂໍໂທດ.

괜찮아요.  
ບໍ່ເປັນຫຍັງ.



ໃນບົດນີ້ ແມ່ນຈະຮຽນໄດ້ຮຽນກ່ຽວກັບ ວິທີການທັກທາຍແບບຕ່າງໆ ຂອງເກົາຫຼີ. ນອກຈາກ ການທັກທາຍ ທີ່ເຮົາຮຽນມາຢູ່ໃນບົດທີ 4 ແລ້ວເຮົາຈະມາຮຽນຮູ້ ວິທີການທັກທາຍ ໃນສະຖານະ ການຕ່າງໆນຳອີກ.

Track 21



ພວກເຮົາຈະມາຮຽນຮູ້ກ່ຽວກັບ ເວລາຕົ້ນນອນມາໃນຕອນເຊົ້າ ແລະ ກ່ອນການເຂົ້ານອນ ແມ່ນຈະທັກທາຍກັນແບບໃດ.

안녕히 주무세요.

ນອນຫຼັບຝັນດີເດີ.  
(ສຸພາບ, ເວົ້າກັບຜູ້ໃຫຍ່)

잘 자요.

ນອນຫຼັບຝັນດີເດີ.  
(ເວົ້າກັບເພື່ອນ)



안녕히 주무셨어요?

ນອນຫຼັບຝັນດີບໍ່?  
(ສຸພາບ, ເວົ້າກັບຜູ້ໃຫຍ່)

네. 잘 잤어요?

ເຈົ້າ, ນອນຫຼັບດີບໍ່?  
(ເວົ້າກັບເພື່ອນ)



ກ່ອນກິນເຂົ້າ ແລະ ຫຼັງກິນເຂົ້າ ແມ່ນຈະເວົ້າທັກທາຍກັນແບບໃດ? ໄປຮຽນຮູ້ນຳກັນວ່າ ໃນເວລາກິນເຂົ້າ ແມ່ນຈະທັກທາຍກັນແບບໃດ.

잘 먹겠습니다.

ຈະກິນເຂົ້າໃຫ້ແຊບ.  
(ກ່ອນກິນເຂົ້າ)

많이 드세요.

ຮັບປະທານຫຼາຍໆເດີ.  
(ກ່ອນກິນເຂົ້າ)



잘 먹었습니다.

ກິນເຂົ້າແຊບຫຼາຍ. (ຫຼັງກິນເຂົ້າອີ່ມ)

네.

ເຈົ້າ. (ຄຳຕອບ)





# 주말 잘 보내세요

ຂໍໃຫ້ມີຄວາມສຸກ ໃນທ້າຍອາທິດ



ຂໍໃຫ້ມີຄວາມສຸກໃນທ້າຍອາທິດ ແມ່ນຈະເວົ້າແນວໃດ ໃນການທັກທາຍ.

주말 잘 보내세요.  
ຂໍໃຫ້ມີຄວາມສຸກ ໃນທ້າຍອາທິດ.



네, 주말 잘 보내세요.  
ເຈົ້າ, ຂໍໃຫ້ມີຄວາມສຸກ ໃນທ້າຍອາທິດ.



ມາຮຽນຮູ້ການສະແດງຄວາມຍິນດີ.

축하합니다.  
ຍິນດີນຳເດີ.

감사합니다.  
ຂອບໃຈ.



### 학습 안내

คำแนะนำ ในงานจริง

- |                           |                  |
|---------------------------|------------------|
| □ จุดประสงค์ในงานจริง     | ການແນະນຳຕົນເອງ   |
| □ ວາຍາກອນ                 | 입니다, 입니까         |
| □ คำสลับ และ สำนวนคำ ве้า | ປະເທດ, ອາຊີບ     |
| □ ຂໍ້ມູນກ່ຽວກັບວັດທະນາທຳ  | ມາລະຍາດການທັກທາຍ |



## 대화 1

### 비대면 1

Track 22



ຕໍ່ໄປ ແມ່ນບົດສົນທະນາ ຂອງຕວນ ແລະ ມິນຊຸ. ທັງສອງຄົນ ກຳລັງແນະນຳໂຕເອງ ເຊິ່ງກັນແລະກັນ. ກ່ອນອື່ນ ຈຶ່ງຟັງບົດສົນທະນາສອງຄັ້ງ ແລ້ວເວົ້າຕາມ.

민수 안녕하세요.  
ສະບາຍດີ.

저는 이민수입니다.  
ຂ້ອຍຊື່ວ່າ ລີມິນຊຸ.

저

ຂ້ອຍ  
ເປັນຄຳທີ່ຜູ້ເວົ້າ ໃຊ້ແທນຕົນເອງໃນລັກ  
ສະໝະຖ່ອມຕົນ ກັບຜູ້ທີ່ກຳລັງເວົ້ານຳ.

- 저는 이영진입니다.  
ຂ້ອຍ ຊື່ວ່າ ອີຍອງຈິນ.
- 저는 라오스 사람입니다.  
ຂ້ອຍ ແມ່ນຄົນລາວ.

안녕하세요

ສະບາຍດີ  
ເປັນສຳນວນ ທີ່ໃຊ້ທັກທາຍ ໃນເວລາພົບຄົນໃດ  
ຄົນໜຶ່ງ.

- 안녕하세요. 저는 이민수입니다.  
ສະບາຍດີ. ຂ້ອຍຊື່ ອີມິນຊຸ.
- 안녕하세요. 만나서 반갑습니다.  
ສະບາຍດີ. ຍິນດີທີ່ໄດ້ຮູ້ຈັກ.

투안 안녕하세요.  
ສະບາຍດີ.

저는 투안입니다.  
ຂ້ອຍຊື່ວ່າ ຕວນ.

저는 베트남 사람입니다.  
ຂ້ອຍແມ່ນຄົນຫວຽດນາມ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈຶ່ງຕອບຄຳຖາມຕໍ່ໄປນີ້.

1. 투안 씨는 누구와 인사를 했어요? ຕວນ ໄດ້ທັກທາຍກັບໃຜ?
2. 투안 씨는 어느 나라 사람이에요? ຕວນ ແມ່ນຄົນປະເທດໃດ?

정답 1. 민수 씨와 인사를 했어요. 2. 베트남 사람입니다.



## ເອກິ 1 ຄຳສັບ 1


## ນາລາ ປະເທດ



ບັນດາທຸງຊາດຂ້າງລຸ່ມນີ້ ແມ່ນທຸງຊາດຂອງບັນດາປະເທດ ທີ່ມີຄົນມາເກົາຫຼີເພື່ອເຮັດວຽກ. ທຸກຄົນຢາກຮູ້ບໍ່ວ່າ ມີປະເທດໃດແດ່?



ລາອສ  
ປະເທດລາວ



ເນປາລ



ເອັດຕິມໍຣ໌  
ປະເທດຕິມໍຕາເວັນອອກ



ຟີລິບປິນ  
ປະເທດຟີລິບປິນ



ໄທ  
ປະເທດໄທ



ມົງຄໍລ  
ປະເທດມົງໂກນ



ມີאַນມາ  
ປະເທດມຽນມາ



ບັງກະລາເທດ  
ປະເທດບັງກະລາເທດ



ເບັດນາມ  
ປະເທດຫວຽດນາມ



ສຣີລັງກາ  
ປະເທດສີລັງກາ



ູຊັບເບກິສະຕານ  
ປະເທດອູຊັບເບກິສະຕານ



ອິນໂດເນເຊຍ  
ປະເທດອິນໂດເນເຊຍ



ຈີນ  
ປະເທດຈີນ



ກຳບອດຍາ  
ປະເທດກຳປູເຈຍ



ກີຣິກິສະຕານ  
ປະເທດຄີຣິກິສະຕານ



ປາກິສະຕານ  
ປະເທດປາກິສະຕານ

### Tip **입니다** ແມ່ນ, ເປັນ

ໃນພາສາອັງກິດ ຄຳວ່າ 'to be' ເຊິ່ງປະກອບມີ 'am', 'are', 'is' ແລະ ໃຊ້ແລ້ວແຕ່ຕົວຕັ້ງຂອງປະໂຫຍກ. ໃນພາສາເກົາຫຼີ '입니다' ແມ່ນຈະບໍ່ໄດ້ປ່ຽນໄປຕາມຕົວຕັ້ງຂອງປະໂຫຍກ, ຈະໃຊ້ແບບດຽວກັນເລີຍ. ອີກອັນໜຶ່ງ ໃນພາສາອັງກິດ ໃນເວລາຕັ້ງຄຳຖາມກໍຈະປ່ຽນໄປຕາມຕົວຕັ້ງຂອງປະໂຫຍ ແຕ່ພາສາເກົາຫຼີ ບໍ່ປ່ຽນໃນຄຳກຳມະແທນ. ສະຫຼຸບລວມແລ້ວໃນພາສາເກົາຫຼີ '입니다' ໃຊ້ສຳລັບປະໂຫຍກບອກເລົ່າ, ສ່ວນປະໂຫຍກຄຳຖາມແມ່ນໃຊ້ '입니까'.

- 이것은 펜입니다. ນີ້ແມ່ນບິກ.
- 이것은 펜입니까? ນີ້ແມ່ນບິກບໍ?



ຮູບແບບ '입니다' ແມ່ນຕົວສຳແດງທີ່ຊີ້ບອກລັກສະນະອາການ, ການກະທຳຂອງຄຳຕົວຕັ້ງ ໂດຍທົ່ວ ໄປແລ້ວ ແມ່ນໃຊ້ໃນເວລາທີ່ເວົ້າເປັນທາງການ. ມັນຖືກໃຊ້ຕາມຫຼັງຄຳນາມ ເພື່ອຍົກສູງຄຳສິນທະນາ. ຄວາມໝາຍໃນພາສາລາວແປວ່າ '-ເປັນ-, -ແມ່ນ-'

- 저는 한국 사람**입니다**. ຂ້ອຍແມ່ນຄົນເກົາຫຼີ.
- 저는 민수**입니다**. ຂ້ອຍແມ່ນມິນຊຸ.



비교해 보세요 **ຈົ່ງປຽບທຽບລອງເບິ່ງ**

✓ **ລະຫວ່າງ '입니다' ກັບ '이/가 아닙니다'**

ຮູບແບບ '입니다' ມັນຖືກໃຊ້ຕາມຫຼັງຄຳນາມ ເພື່ອຊີ້ບອກເຖິງລັກສະນະອາການຂອງຄຳຕົວຕັ້ງ. '아닙니다' ແມ່ນຮູບແບບການປະຕິເສດຂອງ '입니다' ເຊິ່ງມັນຕາມດ້ວຍຄຳຊ່ວຍ '이/가 아닙니다' ແລະ '이/가 아닙니다' ເຮັດໜ້າທີ່ເປັນຕົວສຳແດງ ມັນຈຶ່ງຕ້ອງຍະວ່າງໜ້ອຍໜຶ່ງ ເພາະວ່າມັນມີຄຳຊ່ວຍ.

- 저는 한국 사람**입니다**. (O)
- 저는 한국 사람**아닙니다**. (X)
- 저는 한국 사람**이 아닙니다**. (O)



ເຂົ້າໃຈການນຳໃຊ້ '입니다' ແລ້ວບໍ່? ສະນັ້ນ ຈົ່ງຕື່ມໃສ່ບົດສິນທະນາ ໃຫ້ຄົບຖ້ວນຄືດັ່ງຕົວຢ່າງ.

1. <보기>처럼 문장을 완성하세요. **ຈົ່ງຕື່ມໃສ່ປະໂຫຍກໃຫ້ຄົບຖ້ວນຄືດັ່ງຕົວຢ່າງ.**

보기



저는 투안입니다. ຂ້ອຍແມ່ນຕວນ.




2. <보기>처럼 문장을 완성하세요. **ຈົ່ງຕື່ມໃສ່ປະໂຫຍກໃຫ້ຄົບຖ້ວນຄືດັ່ງຕົວຢ່າງ.**

보기



저는 베트남 사람입니다. ຂ້ອຍແມ່ນຄົນຫວຽດນາມ.



**정답** 1. 1) 저는 리한입니다 2) 저는 수피카입니다 2. 1) 저는 파키스탄 사람입니다 2) 저는 태국 사람입니다



## 대화 2 ບົດສົນທະນາ 2

Track 23



ຕວນ ແລະ ຈຸນກູ ແມ່ນກຳລັງແນະນຳໂຕເອງຢູ່. ທັງສອງແມ່ນກຳລັງເວົ້າກ່ຽວກັບສັນຊາດ ແລະ ອາຊີບຂອງຕົນເອງນຳ. ທັງສອງຄົນແມ່ນມາຈາກໃສ? ກ່ອນອື່ນ ຈົ່ງລອງຝັງບົດສົນທະນາ 2 ຄັ້ງ.

투안 저는 투안입니다.  
ຂ້ອຍຊື່ ຕວນ.

준구 어느 나라 사람입니까?  
ເຈົ້າເປັນຄົນປະເທດໃດ?

투안 베트남 사람입니다.  
ຂ້ອຍເປັນຄົນຫວຽດນາມ.

준구 학생입니까?  
ເຈົ້າແມ່ນນັກຮຽນບໍ?

투안 아니요, 회사원입니다.  
ບໍ່ແມ່ນ, ຂ້ອຍເປັນຜະນົກງານ.

### 어느 ໃດ?

어느 + ຄຳນາມ ແມ່ນເປັນຄຳທີ່ໃຊ້ຕັ້ງເປັນຄຳຖາມ ເພື່ອຫາຄຳຕອບທີ່ສະເພາະເຈາະຈົງໃນເວລາທີ່ມີຫຼາຍໆຕົວເລືອກ.

· 가: 어느 나라 사람입니까?  
ເຈົ້າເປັນຄົນປະເທດໃດ?

나: 한국 사람입니다.  
ຂ້ອຍເປັນຄົນເກົາຫຼີ.

### 아니요 ບໍ່

ເປັນຄຳທີ່ໃຊ້ສະແດງຄວາມໝາຍປະຕິ ເສດ. ສຳລັບເວລາທີ່ສະແດງຄວາມເຫັນດີ ແມ່ນໃຊ້ຄຳວ່າ '네'.

· 가: 러시아 사람입니까?  
ເປັນຄົນລັດເຊຍບໍ?


나: 아니요, 라오스 사람입니다.  
ບໍ່ແມ່ນ, ຂ້ອຍແມ່ນຄົນລາວ.



ຄັ້ງນີ້ ລອງສວມບົດບາດເປັນ ຕວນ ແລະ ຈຸນກູ ແລ້ວເວົ້າຕາມບົດສົນທະນາເບິ່ງ. ໄດ້ຕັ້ງໃຈ ຝັງ ແລະ ເວົ້າຕາມແລ້ວບໍ? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨는 어느 나라 사람이예요? ຕວນແມ່ນຄົນປະເທດໃດ?
2. 투안 씨의 직업은 뭐예요? ຕວນມີອາຊີບຫຍັງ?

정답 1. 베트남 사람입니다. 2. 회사원입니다.





ຕໍ່ໄປນີ້ ເຮົາຈະມາຮຽນຮູ້ ຄຳສັບກ່ຽວກັບອາຊີບຕ່າງໆ.



학생  
ນັກຮຽນ



선생님  
ນາຍຄູ



회사원  
ພະນັກງານບໍລິສັດ



주부  
ແມ່ເຮືອນ



경찰관  
ຕໍາຫຼວດ



소방관  
ນັກດັບເຜີງ



공무원  
ລັດຖະກອນ



점원  
ພະນັກງານຂາຍ



의사  
ໝໍ



간호사  
ພະຍາບານ



요리사  
ຜູ້ຄົວ



운전기사  
ຄົນຂັບລົດ



기술자  
ນາຍຊ່າງ



목수  
ຊ່າງໄມ້



농부  
ຊາວນາ



어부  
ຊາວປະມິງ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림을 보고 <보기>처럼 알맞은 말을 연결하세요.

ຈົ່ງເບິ່ງຮູບພາບ ແລ້ວເຊື່ອມໂຍງໃສ່ຄຳທີ່ຖືກຕ້ອງຄືດັ່ງຕົວຢ່າງ.

보기  ①  ②  ③  ④ 

① 주부    ② 의사    ③ 학생    ④ 경찰관    ⑤ 회사원

정답 ①㉔ ②㉗ ③㉓ ④㉒



ຮູບແບບ '입니까?' ແມ່ນຮູບແບບຂອງ '입니다'. ໃນເວລາທີ່ເຮົາໃຊ້ເປັນປະໂຫຍກຄຳຖາມ. ເຮົາໃຊ້ '입니까?' ໃນກໍລະນີທີ່ໃຊ້ເປັນທາງການ ເພື່ອຍົກສູງຄຳສິນທະນາ. ຄວາມໝາຍໃນພາສາລາວວ່າ '–ແມ່ນບໍ?'.

- 가: 어느 나라 사람**입니까?** ເຈົ້າແມ່ນຄົນປະເທດໃດ?
- 나: 저는 라오스 사람**입니다.** ຂ້ອຍແມ່ນຄົນລາວ.
- 가: 회사원**입니까?** ເຈົ້າແມ່ນພະນັກງານບໍລິສັດບໍ?
- 나: 네, 회사원**입니다.** ເຈົ້າ, ຂ້ອຍແມ່ນພະນັກງານບໍລິສັດ.



ເຂົ້າໃຈການນຳໃຊ້ '입니까?' ແລ້ວບໍ? ສະນັ້ນ, ລອງຕື່ມໃສ່ບົດສິນທະນາໃຫ້ຄົບຖ້ວນຄືດັ່ງຕົວຢ່າງ.

2. <보기>처럼 문장을 완성하세요. ຈົ່ງຕື່ມໃສ່ປະໂຫຍກໃຫ້ຄົບຖ້ວນຄືດັ່ງຕົວຢ່າງ.




**보기** 학생 → 학생입니까? ເຈົ້າແມ່ນນັກຮຽນບໍ?

- 1) 회사원 → \_\_\_\_\_?
- 2) 소방관 → \_\_\_\_\_?
- 3) 간호사 → \_\_\_\_\_?
- 4) 기술자 → \_\_\_\_\_?

**정답** 1) 회사원입니까 2) 소방관입니까 3) 간호사입니까 4) 기술자입니까



ລອງຮຽນເພີ່ມຕື່ມອີກບໍ? ດັ່ງນັ້ນ, ຈົ່ງເບິ່ງຮູບພາບ ແລ້ວເຮັດໃຫ້ປະໂຫຍກຄົບຖ້ວນໂດຍໃຊ້ '입니까?'.

- 1.  가: 중국 사람입니까?  
나: 아니요, \_\_\_\_\_.
- 2.  가: 간호사 \_\_\_\_\_?  
나: 아니요, \_\_\_\_\_.
- 3.  가: 요리사 \_\_\_\_\_?  
나: 아니요, \_\_\_\_\_.

**정답** 1. 태국 사람입니다 2. 입니까, 의사입니다 3. 입니까, 기술자입니다



## 활동 ກິດຈະກຳ

<보기>처럼 친구들과 이름, 국적, 직업을 묻고 대답해 보세요.

ຈົ່ງຖາມ ແລະ ຕອບກັບໝູ່ກ່ຽວກັບ ຊື່, ສັນຊາດ, ອາຊີບ ຄືດັ່ງຕົວຢ່າງ.

보기 ຕົວຢ່າງ

투안: 이름이 무엇입니까? ເຈົ້າຊື່ຫຍັງ?

리한: 리한입니다. ຂ້ອຍຊື່ ຣິຮັນ.

투안: 어느 나라 사람입니까? ເຈົ້າເປັນຄົນປະເທດໃດ?

리한: 파키스탄 사람입니다. ຂ້ອຍແມ່ນຄົນປາກີສະຖານ.

투안: 회사원입니까? ເຈົ້າ ແມ່ນພະນັກງານບໍ?

리한: 네, 회사원입니다. ແມ່ນແລ້ວ, ຂ້ອຍແມ່ນພະນັກງານ.

	이름 <small>ຊື່</small>	국적 <small>ເຊື້ອຊາດ</small>	직업 <small>ອາຊີບ</small>
<b>보기</b>	노이 <small>ນ້ອຍ</small>	라오스 <small>ລາວ</small>	회사원 <small>ພະນັກງານບໍລິສັດ</small>
1			
2			
3			
4			
5			



유용한 표현 ສໍານວນທີ່ສໍາຄັນ

처음 뵙겠습니다. ຍິນດີທີ່ໄດ້ຮູ້ຈັກ.

가: 만나서 반가워요. ຍິນດີທີ່ໄດ້ຮູ້ຈັກ.

나: 투안이라고 합니다. **처음 뵙겠습니다.** ຂ້ອຍຊື່ວ່າ ຕວນ. ຍິນດີທີ່ໄດ້ຮູ້ຈັກ.







# EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນເປັນຄໍາຖາມ ກ່ຽວກັບເຊື້ອຊາດ. ຈົ່ງຕັ້ງໃຈຝັງໃຫ້ດີ ແລ້ວເລືອກຄໍາສັບ ທີ່ຖືກຕ້ອງ.

[1~3] 들은 것을 고르십시오. ຈົ່ງເລືອກເອົາຄໍາຕອບທີ່ໄດ້ຍິນ.




- |           |        |        |        |
|-----------|--------|--------|--------|
| 1. ① 중국   | ② 네팔   | ③ 한국   | ④ 몽골   |
| 2. ① 태국   | ② 미얀마  | ③ 베트남  | ④ 필리핀  |
| 3. ① 동티모르 | ② 스리랑카 | ③ 캄보디아 | ④ 파키스탄 |



ຄໍາຖາມຂໍ້ 4 ຫາ 5 ແມ່ນຄໍາຖາມກ່ຽວກັບການເບິ່ງຮູບພາບ ແລ້ວເລືອກອາຊີບທີ່ຖືກຕ້ອງ. ກ່ອນຝັງບົດສົນທະນາ, ຈົ່ງລອງເບິ່ງຮູບພາບ ແລ້ວລອງເຕົ້າເບິ່ງວ່າແມ່ນອາຊີບໃດແດ່?

[4~5] 다음 그림을 보고 알맞은 것을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.







## EPS-TOPIK ឃ្លា ພາກອ່ານ EPS-TOPIK



ຄໍາຖາມຂໍ້ 1 ຫາ 2 ແມ່ນຄໍາສັບທີ່ສະແດງເຖິງອາຊີບ. ຈົ່ງເບິ່ງຮູບພາບ ແລະ ລອງຊອກ ຫາອາຊີບທີ່ຖືກຕ້ອງ.

[1~2] 다음 그림을 보고 맞는 단어를 고르십시오. ຈົ່ງເບິ່ງຮູບພາບ ແລ້ວເລືອກເອົາຄໍາສັບທີ່ຖືກຕ້ອງກັບຮູບພາບນັ້ນ.

1.



- ① 회사원                      ② 선생님
- ③ 경찰관                      ④ 공무원

2.



- ① 점원                         ② 어부
- ③ 목수                         ④ 농부



ຂໍ້ 3 ແມ່ນໃຫ້ເລືອກຄໍາສັບ ທີ່ໃຊ້ໃນການເວົ້າກ່ຽວກັບສັນຊາດ. ສ່ວນຂໍ້ 4 ກ່ຽວກັບ ການຖາມຊື່. ຂໍ້ 5 ແມ່ນຄໍາຖາມເພື່ອຢືນຢັນຄວາມເຂົ້າໃຈ ກ່ຽວກັບການໃຊ້ '네, 아니요'. ຈົ່ງຄິດທົບທວນບົດຮຽນທີ່ຮຽນມາໃນມື້ນີ້ ແລ້ວລອງຕອບຄໍາຖາມ.

[3~5] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດຕໍ່ມໃສ່ບ່ອນຫວ່າງ.

3.

저는 베트남 \_\_\_\_\_ 입니다. ຂ້ອຍແມ່ນ ຄົນຫວຽດນາມ.

- ① 몽골                      ② 사람                      ③ 인사                      ④ 나라

4.

가: \_\_\_\_\_ 이 무엇입니까? ຊື່ ຂອງເຈົ້າແມ່ນຫຍັງ?

나: 리한입니다. ຂ້ອຍຊື່ ຣິຮັນ.

- ① 한국                      ② 직업                      ③ 이름                      ④ 점원

5.

가: 학생입니까? ເຈົ້າແມ່ນນັກຮຽນບໍ?

나: \_\_\_\_\_, 회사원입니다. ບໍ່, ຂ້ອຍແມ່ນພະນັກງານບໍລິສັດ.



- ① 네                              ② 아니요                      ③ 괜찮아요                      ④ 감사합니다

정답 1. ② 2. ④ 3. ② 4. ③ 5. ②



### 확장 연습 ບົດເລິກຫັດເພີ່ມເຕີມ

[1~2] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກ ທີ່ຖືກຕ້ອງ.

- 
  - ① 태국 사람입니다.
  - ② 라오스 사람입니다
  - ③ 미얀마 사람입니다.
  - ④ 스리랑카 사람입니다.
- 
  - ① 장화
  - ② 양말
  - ③ 베개
  - ④ 구두

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດຕໍ່ມາໃສ່ບ່ອນຫວ່າງ.

- 가: \_\_\_\_\_ ?  
 나: 아니요, 농부입니다. ບໍ່ແມ່ນ, ຂ້ອຍແມ່ນຊາວນາ.

  - ① 농부입니까?
  - ② 목수입니까?
  - ③ 투안 씨입니까?
  - ④ 어느 나라 사람입니까?
- 가: 축하합니다. ສະແດງຄວາມຍິນດີນຳ.  
 나: \_\_\_\_\_.

  - ① 감사합니다
  - ② 잘 먹겠습니다
  - ③ 안녕히 주무세요
  - ④ 주말 잘 보내세요

정답 1. ② 2. ② 3. ② 4. ①

### A 발음 ການອອກສຽງ P-01

#### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພາສາເກົາຫຼີມີ ສະຫຼະດ່ຽວ ຢູ່ 8 ໂຕຄື: **아, 이, 우, 애, 오, 예, 어** ແລະ **으**. ແຕ່ສຳລັບຄົນໜຸ່ມ ສະໄໝນີ້ມີທ່າອ່ຽງທີ່ ບໍ່ສາມາດໄຈ້ແຍກລະຫວ່າງການອອກສຽງ 'ㅏ [e]' ແລະ 'ㅑ [æ]' ໄດ້.

- 이, 예, 애, 아
- 우, 오, 어, 아
- 우, 으
- 아이, 오이, 아우, 우애

### 학습 안내

ຄຳແນະນຳ ໃນການຮຽນ

- **ຈຸດປະສົງໃນການຮຽນ**      ການຖາມ ແລະ ຕອບກ່ຽວກັບສະຖານທີ່ ແລະ ວັດຖຸສິ່ງຂອງ
- **ໄວຍາກອນ**                      이/가, 이에요/예요
- **ຄຳສັບ ແລະ ສຳນວນຄຳເວົ້າ**      ສະຖານທີ່, ວັດຖຸສິ່ງຂອງ
- **ຂໍ້ມູນກ່ຽວກັບວັດທະນາທຳ**      ວັດທະນາທຳການນັ່ງຜົນຂອງເກົາຫຼີ, ເຄື່ອງໃຊ້ທີ່ຈຳເປັນໃນຊີວິດປະຈຳວັນ (ເຄື່ອງໃຊ້ອາບນ້ຳ)



## 대화 1

ບົດສົນທະນາ 1

Track 25



ຕໍ່ໄປ ເປັນບົດສົນທະນາລະຫວ່າງ ມິນຊຸ ແລະ ຕວນ. ມິນຊຸ ຈະແນະນຳ ຕວນ ກ່ຽວກັບຫ້ອງນ້ຳ ແລະ ຫ້ອງການ. ກ່ອນອື່ນ ຈິ່ງຝັງກ່ອນສອງຄັ້ງ ແລ້ວເວົ້າຕາມ.

투안 **여기가** 사무실입니까?  
ບ່ອນນີ້ແມ່ນຫ້ອງການບໍ?

민수 네, 사무실입니다.  
ເຈົ້າ, ແມ່ນແລ້ວ.

투안 **화장실이** 어디입니까?  
ຫ້ອງນ້ຳ ຢູ່ໃສ?

민수 저기입니다.  
ຢູ່ຜຸ້ນເດ.

#### 여기

- 여기가 사무실입니다.  
ບ່ອນນີ້ ແມ່ນຫ້ອງການ.
- 여기가 집입니다.  
ບ່ອນນີ້ ແມ່ນເຮືອນ.

#### 어디

- 사무실이 어디입니까?  
ຫ້ອງການ ຢູ່ໃສ?
- 저기가 어디입니까?  
ບ່ອນນັ້ນ ແມ່ນຢູ່ໃສ?



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈິ່ງຕອບຄຳຖາມຕໍ່ໄປນີ້.

1. 민수 씨는 무엇을 하고 있어요?    ມິນຊຸ ກຳລັງເຮັດຫຍັງ?
2. 두 사람은 지금 어디에 있어요?    ດຽວນີ້ ສອງຄົນຢູ່ໃສ?

정답 1. 회사를 소개하고 있어요. 2. 사무실에 있어요.



# 어휘 1 คำสับ 1

## 장소 ສະຖານທີ່



ຕໍ່ໄປ ຈະແມ່ນຄຳສັບກ່ຽວກັບສະຖານທີ່ຕ່າງໆ. ກ່ອນອື່ນ ຈົ່ງກວດເບິ່ງບັນດາຄຳສັບທີ່ຄິດວ່າຮູ້. ຕໍ່ຈາກນັ້ນ ຈົ່ງເບິ່ງຮູບ ແລະ ພາສາເກົາຫຼີ ແມ່ນເວົ້າແນວໃດ?



여기  
ຢູ່ນີ້



저기  
ຢູ່ນັ້ນ



거기  
ຢູ່ພຸ້ນ



어디  
ໃສ



회사  
ບໍລິສັດ



사무실  
ຫ້ອງການ



화장실  
ຫ້ອງນ້ຳ



식당  
ຮ້ານອາຫານ



집  
ເຮືອນ



기숙사



세탁소  
ບ່ອນຊັກເຄື່ອງ



미용실  
ຮ້ານຕັດຜົມ



시장  
ຕະຫຼາດ



마트  
ຮ້ານຄ້າ



편의점  
ຮ້ານສະດວກຊື້




슈퍼마켓  
ຮ້ານຊັບຜະສິນຄ້າ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.



㉠ 회사

㉡ 사무실

㉢ 집

㉣ 화장실

정답 ①㉢ ②㉠ ③㉡ ④㉣









ລອງໄປເບິ່ງວ່າ ບັນດາສ່ານວນ ແລະ ຄຳສັບກ່ຽວກັບວັດຖຸສິ່ງຂອງວ່າ ມີຫຍັງແດ່?



열쇠  
ກະແຈ



가족사진  
ຮູບຜາບຄອບຄົວ



가방  
ຖົງ



지갑  
ກະເປົາເງິນ



여권  
ຫ້ງສີຜ່ານແດນ



우산  
ຄັນຮົ່ມ



거울  
ແວ່ນແຍງ



화장품  
ເຄື່ອງສຳອາງ



빗  
ຫວີ



헤어드라이어  
ເຄື່ອງເປົ່າຜົມ



베개  
ໝອນ



이불  
ຜ້າຫົ່ມ



ຈົ່ງຄິດທົບທວນກ່ຽວກັບຄຳສັບທີ່ຮຽນຜ່ານມາຂ້າງເທິງນັ້ນ ແລະ ລອງຕອບຄຳຖາມເບິ່ງບໍ່?

1. 그림을 보고 알맞은 단어를 연결하세요. ຈົ່ງເບິ່ງຮູບຜາບ ແລ້ວຂົດເຊື່ອມຕໍ່ໃສ່ຄຳສັບທີ່ເໝາະສົມ.



㉠ 가방

㉡ 여권

㉢ 이불

㉣ 우산

정답 ①㉢ ②㉡ ③㉣ ④㉠





## 활동 ກິດຈະກຳ

<보기>처럼 친구와 이야기해 보세요. *ຈົ່ງລອງສ້າງບົດສົນທະນາກັບໝູ່ເພື່ອນ ຄືດັ່ງຕົວຢ່າງ.*

보기 *ຕົວຢ່າງ*


가: 여기가 어디예요? *ບ່ອນນີ້ ແມ່ນຢູ່ໃສ?*

나: 교실이에요. *ມັນແມ່ນຫ້ອງຮຽນ.*


가: 이게 뭐예요? *ອັນນີ້ແມ່ນຫຍັງ?*

나: 컴퓨터예요. *ມັນແມ່ນຄອມພິວເຕີ.*

(1)



(2)




ຂໍ້ 1 ແມ່ນຮູບພາບຫ້ອງຮຽນ ແລະ ຂໍ້ 2 ແມ່ນຮູບພາບຫ້ອງນອນ. ໃນຫ້ອງມີຫຍັງແດ່? *ຈົ່ງອ່ານຕົວຢ່າງ ແລະ ຕອບຄຳຖາມຂ້າງລຸ່ມນີ້.*



### 퀴즈 *ຄຳຫວາຍ*

+ **알맞은 말에**  하세요. *ຈົ່ງຕື່ມເຄື່ອງໝາຍ  ໃສ່ຄຳເວົ້າທີ່ເໝາະສົມ.*



- 시계예요.
- 텔레비전이에요.



- 책상이에요.
- 침대예요.

정답 1. 시계예요. 2. 침대예요.



### 한국의 좌식 문화

ວັດທະນະທຳ ການນັ່ງຜິ້ນຂອງເກົາຫຼີ

한국은 바닥에 앉아서 생활하는 좌식 문화가 발달했습니다. 그래서 한국 사람들은 대부분 집에서 신발을 벗고 생활합니다. 그리고 신발을 벗고 들어가서 식사를 하는 식당도 있습니다.

ຢູ່ເກົາຫຼີ ວິຖີຊີວິດການນັ່ງຜິ້ນ ແມ່ນກາຍເປັນວັດທະນະທຳອັນໜຶ່ງທີ່ສຳຄັນ, ດັ່ງນັ້ນ ຄົນເກົາຫຼີສ່ວນໃຫຍ່ຈະປົດເກີບໃນເວລາຢູ່ເຮືອນ. ນອກຈາກນັ້ນ ບາງຮ້ານອາຫານ ກໍຍັງໄດ້ປົດເກີບແລ້ວ ຈຶ່ງເຂົ້າໄປຮັບປະທານອາຫານ.



생활필수품(세면도구) ເຄື່ອງໃຊ້ໃນຊີວິດປະຈຳວັນທີ່ຈຳເປັນ (ເຄື່ອງອາບນ້ຳ)



린스 ນ້ຳຢາບຳລຸງຜິມ  
 칫솔 ໄມ້ຖູແຂ້ວ  
 면도기 ມິດແຖໜວດ

샴푸 ນ້ຳຢາສະຜົມ  
 치약 ຢາຖູແຂ້ວ  
 휴지 ເຈ້ຍອະນາໄມ

비누 ສະບູ  
 수건 ຜ້າເຊັດໂຕ  
 컵 ຈອກ



# EPS-TOPIK 듣기 ພາກຝັງ EPS-TOPIK



ສໍາລັບຂໍ້ 1 ຫາ 2 ແມ່ນຄໍາສັບກ່ຽວກັບສະຖານທີ່ ແລະ ຂໍ້ 3 ແມ່ນຄໍາສັບກ່ຽວກັບຊີ້ວັດຖຸສິ່ງຂອງ. ຈົ່ງຕັ້ງໃຈຝັງ ແລະ ເລືອກເອົາຄໍາສັບທີ່ໄດ້ຍິນ.

[1~3] 들은 것을 고르십시오. ຈົ່ງເລືອກເອົາຄໍາຕອບທີ່ໄດ້ຍິນ.




- 1. ① 여기                      ② 저기                      ③ 어디                      ④ 거기
- 2. ① 회사                      ② 식당                      ③ 시장                      ④ 마트
- 3. ① 열쇠                      ② 가방                      ③ 우산                      ④ 베개



ຕໍ່ໄປ ເປັນຄໍາຖາມທີ່ໃຫ້ເບິ່ງຮູບພາບ ແລະ ເລືອກເອົາຄໍາສັບ. ກ່ອນການຝັງບົດສົນທະນາ ຈົ່ງກວດເບິ່ງເນື້ອໃນ ຂອງຄໍາຖາມກ່ອນຄັ້ງໜຶ່ງ.

[4~5] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.

4.  ①                      ②                      ③                      ④

5.  ①                      ②                      ③                      ④





## EPS-TOPIK 4기 ພາກອ່ານ EPS-TOPIK



ສໍາລັບ ຂໍ້ 1 ຫາ 2 ເປັນການເບິ່ງຮູບພາບ ແລະ ເລືອກເອົາສະຖານທີ່ທີ່ຖືກຕ້ອງ. ສໍາລັບຂໍ້ 3 ແມ່ນການເລືອກເອົາຄໍາສັບທີ່ກ່ຽວກັບວັດຖຸສິ່ງຂອງ ໃຫ້ຖືກກັບຮູບພາບ.

[1~3] 다음 그림을 보고 맞는 단어를 고르십시오.

ຈິ່ງເບິ່ງຮູບພາບ ແລ້ວເລືອກເອົາຄໍາສັບທີ່ຖືກຕ້ອງກັບຮູບພາບນັ້ນ.



- ① 집  
③ 회사

- ② 시장  
④ 마트



- ① 미용실  
③ 세탁소

- ② 편의점  
④ 슈퍼마켓



- ① 이불  
③ 열쇠

- ② 우산  
④ 가방



ຕໍ່ໄປ ເປັນການເລືອກເອົາສໍານວນ ທີ່ຖືກຕ້ອງຕື່ມໃສ່ບ່ອນຫວ່າງ ຂອງບົດສົນທະນາ. ຈິ່ງຄິດທົບທວນກ່ຽວກັບສິ່ງທີ່ຮຽນມາ ແລ້ວແກ້ບັນຫານີ້ລອງເບິ່ງ.

[4~5] 빈칸에 들어갈 가장 알맞은 것을 고르십시오.

ຈິ່ງເລືອກເອົາຄໍາຕອບທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4. 가: 여기가 \_\_\_\_\_ 입니까? ບ່ອນນີ້ແມ່ນຢູ່ໃສ.  
나: 사무실입니다. ນີ້ແມ່ນຫ້ອງການ.

- ① 언제                      ② 누구                      ③ 어디                      ④ 무슨

5. 가: 저게 \_\_\_\_\_ 예요? ອັນນັ້ນ ແມ່ນຫຍັງ?  
나: 가족사진이에요. ນັ້ນແມ່ນຮູບຄອບຄົວ.

- ① 왜                              ② 뭐                              ③ 장소                      ④ 나라


정답 1. ① 2. ③ 3. ② 4. ③ 5. ②







## 확장 연습 ບົດເລິກຫັດເພີ່ມເຕີມ

[1~3] 다음 그림을 보고 알맞은 단어를 고르십시오. ຕໍ່ໄປ ຈົ່ງເບິ່ງຮູບ ແລ້ວເລືອກເອົາຄຳສັບທີ່ເໝາະສົມ.

1. 

① 기숙사예요.	② 세탁소예요.
③ 미용실이에요.	④ 화장실이에요.
2. 

① 마트예요.	② 회사예요.
③ 사무실이에요.	④ 편의점이에요.
3. 

① 지갑이에요.	② 이불이에요.
③ 우산이에요.	④ 가방이에요.

[4~6] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4.
 

가: \_\_\_\_\_?

나: 네, 사무실입니다. ເຈົ້າ, ນີ້ແມ່ນຫ້ອງການ.

① 이게 뭐예요?	② 여기가 기숙사예요?
③ 식당이 어디예요?	④ 저기가 사무실이에요?
5.
 

가: 여기가 \_\_\_\_\_ 입니까? ບ່ອນນີ້ ແມ່ນຢູ່ໃສ?

나: 세탁소입니다. ບ່ອນນີ້ ແມ່ນຮ້ານຊັກເຄື່ອງ.

① 누구	② 무엇
③ 어디	④ 회사
6.
 

내일은 월요일입니다. 주말에 친구들과 영화를 보러 \_\_\_\_\_에 갈 겁니다.

ມື້ອື່ນແມ່ນວັນເບີກຈ່າຍເງິນເດືອນ. ໃນວັນທ້າຍອາທິດ ຂ້ອຍກັບໝູ່ເພື່ອນຈະໄປເບິ່ງໜັງ ຢູ່ທີ່ໂຮງໝັງ.

① 서점	② 은행
③ 식당	④ 극장

정답 1. ① 2. ② 3. ① 4. ④ 5. ③ 6. ④

### 학습 안내

ຄຳແນະນຳ ໃນການຮຽນ

- |                          |                                      |
|--------------------------|--------------------------------------|
| □ ຈຸດປະສົງໃນການຮຽນ       | ການຖາມ ແລະ ຕອບກ່ຽວກັບກິດຈະວັດປະຈຳວັນ |
| □ ໄວຍາກອນ                | -아요/어요, 예 (ເວລາ)                     |
| □ ຄຳສັບ ແລະ ສຳນວນຄຳເວົ້າ | ກິດຈະວັດປະຈຳວັນ, ເວລາ                |
| □ ຂໍ້ມູນກ່ຽວກັບວັດທະນາທຳ | ໄປວຽກໃຫ້ທັນເວລາກັນເທາະ               |



## 대화 1

ບົດສົນທະນາ 1

Track 28



ຕໍ່ໄປ ແມ່ນການສົນທະນາຂອງ ຊຸຮຸ ແລະ ຕວນ ພວກເຂົາຖາມກັນວ່າກຳລັງເຮັດຫຍັງ. ກ່ອນອື່ນໝົດ ຈົ່ງຝັງບົດສົນທະນາຄືນສອງຄັ້ງ ແລ້ວເວົ້າຕາມ.

씨

ໃຊ້ສຳລັບຕື່ມໃສ່ທ້າຍຂອງຊື່ຄົນ.

- 이분은 노이 씨예요.  
ຄົນນີ້ ແມ່ນນ້ອຍດ.
- 라오스 사람이예요.  
ເປັນຄົນລາວ.
- 민수 씨, 지금 뭐 해요?  
ດຽວນີ້ ມິນຊຸ ກຳລັງເຮັດຫຍັງ?

수루 투안 씨, 지금 뭐 해요?  
ຕວນ ຕວນນີ້ກຳລັງເຮັດຫຍັງ?

투안 텔레비전을 봐요.  
ເບິ່ງໂທລະທັດ.

수루 씨는 뭐 해요?  
ຊຸຮຸ ເຮັດຫຍັງ?

수루 저는 지금 요리해요.  
ດຽວນີ້ຂ້ອຍກຳລັງແຕ່ງກິນ.

을/를

ໃຊ້ລວມກັນກັບຄຳນາມ. ໃຊ້ວາງໄວ້ຢູ່ທາງ  
ດ້ານໜ້າຂອງຄຳກິລິຍາໃນປະໂຫຍກ. ທາງດ້ານ  
ຫຼັງຄຳນາມທີ່ເປັນພະຍັນຊະນະແມ່ນໃຊ້ '을'  
ທາງດ້ານຫຼັງຄຳນາມ ທີ່ເປັນສະຫຼະ ແມ່ນໃຊ້ '를'  
ແລະ ຈະຍົກເວັ້ນຄຳກຳມະສາມາດໃຊ້ '을/를' ໄດ້.

- 저는 점심을 먹어요.  
ຂ້ອຍກິນເຂົ້າທ່ຽງ.
- 수루 씨는 요리를 해요.  
ຊຸຮຸ ແຕ່ງກິນ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨는 지금 뭐 해요? ຕວນ ດຽວນີ້ເຮັດຫຍັງ?
2. 수루 씨는 지금 뭐 해요? ຊຸຮຸ ດຽວນີ້ເຮັດຫຍັງ?

정답 1. 텔레비전을 봐요. 2. 요리해요.



# 어휘 1

ຄຳສັບ 1

## 일과

ກິດຈະຫວັດປະຈຳວັນ



ຕໍ່ໄປ ແມ່ນເຮົາຈະທຳຄວາມເຂົ້າໃຈກັບໜ້າທີ່ຕ່າງໆຂອງຄຳກຳມະ. ເຮົາມາຮຽນຮູ້ກ່ຽວກັບຄຳກຳມະແມ່ນມີຄຳແນວໃດແດ່?



텔레비전을 보다

ເບິ່ງໂທລະພາບ



장을 보다

ອອກຕະຫຼາດ



일어나다

ຕື່ນນອນ



자다

ເຂົ້ານອນ



쉬다

ຝັກຜ່ອນ



씻다

ລ້າງໜ້າ



커피를 마시다

ດື່ມກາເຟ



아침/점심/저녁을 먹다

ກິນອາຫານເຊົ້າ/ອາຫານສວຍ/ອາຫານແລງ



일하다

ເຮັດວຽກ



요리하다

ແຕ່ງກິນ, ຄົວກິນ



운동하다

ອອກກຳລັງກາຍ



전화하다

ໂທລະສັບ



회사에 가다

ໄປບໍລິສັດ



집에 오다

ກັບບ້ານ



ຈົ່ງຕອບຄຳຖາມຕໍ່ໄປນີ້ ໂດຍບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

①



②



③



④



㉠

자다

㉡

운동하다

㉢

요리하다

㉣

점심을 먹다

정답

① ㉡ ② ㉣ ③ ㉣ ④ ㉠



‘-아요/어요’ ມັນຖືກໃຊ້ເປັນຄຳຕື່ມທ້າຍຄຳກຳມະ, ຄຳຄຸນນາມເພື່ອຊີ້ບອກເຖິງການກະທຳ, ສະພາບການໃດໜຶ່ງ ຫຼື ໃຊ້ສ້າງເປັນປະໂຫຍກຄຳຖາມ. ເປັນການສະແດງຄວາມສຸພາບ ທີ່ບໍ່ເປັນທາງການຕໍ່ກັບຄູ່ສົນທະນາ.

ㅏ, ㅑ → -아요	ㅓ, ㅕ, ㅣ → -어요	하다 → 해요
가다 → 가요	먹다 → 먹어요	공부하다 → 공부해요
보다 → 봐요	읽다 → 읽어요	운동하다 → 운동해요

- 투안 씨는 커피를 **마셔요**. (ຕວນ ດື່ມກາເຟ.)
- 저는 지금 점심을 **먹어요**. (ດຽວນີ້ ຂ້ອຍກິນເຂົ້າສວາຍ.)
- 투안 씨는 텔레비전을 **봐요**. (ຕວນ ເບິ່ງໂທລະທັດ.)
- 아침에 **운동해요**. (ຂ້ອຍ) ອອກກຳລັງກາຍຕອນເຊົ້າ.



ເຂົ້າໃຈການໃຊ້ ‘-아요/어요’ ແລ້ວບໍ່? ສະນັ້ນ ຈົ່ງລອງຕື່ມໃສ່ປະໂຫຍກຕໍ່ໄປນີ້ໃຫ້ຄົບຖ້ວນຄືດັ່ງຕົວຢ່າງ.

2. 그림을 보고 <보기>처럼 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.

보기



씻다

가: 지금 뭐 해요? (ດຽວນີ້ເຮັດຫຍັງ?)

나: 씻어요. (ລ້າງໜ້າ.)

1)



텔레비전을 보다

가: 지금 뭐 해요?

나: \_\_\_\_\_.

2)



커피를 마시다

가: 지금 뭐 해요?

나: \_\_\_\_\_.

3)



일하다

가: 지금 뭐 해요?

나: \_\_\_\_\_.

4)



운동하다

가: 지금 뭐 해요?

나: \_\_\_\_\_.

정답

1) 텔레비전을 봐요 2) 커피를 마셔요 3) 일해요 4) 운동해요



ພວກເຮົາມາຮຽນເພີ່ມອີກໜ້ອຍໜຶ່ງບໍ່? ຈົ່ງເບິ່ງຮູບພາບ ແລ້ວສ້າງປະໂຫຍກໃຫ້ຄົບຖ້ວນ ໂດຍການໃຊ້ ‘-아요/어요’.

1.



가: 지금 뭐 해요?

나: \_\_\_\_\_.

2.



가: 지금 뭐 해요?

나: \_\_\_\_\_.

정답

1. 전화해요 2. 장을 봐요



## 대화 2 비그스인ທະນາ 2

Track 29



ຮິຣັນ ແລະ ຕວນ ຢູ່ໃນສະຖານທີ່ເຮັດວຽກເບິ່ງໂມງ ແລ້ວກຳລັງສິນທະນາກັນຢູ່. ກຳລັງສິນທະນາຫຍັງກັນ? ກ່ອນອື່ນ ຈົ່ງຝັງບິດສິນທະນາສອງຄັ້ງ.

### 몇 ຈັກ

- 몇 시예요?  
ເວລາຈັກໂມງ?
- 몇 시에 회사에 가요?  
ໄປບໍລິສັດເວລາຈັກໂມງ?

투안 **지금 몇 시**예요?  
ດຽວນີ້ ເວລາຈັກໂມງ?

리한 **11시**예요.  
ເວລາ 11 ໂມງ.

투안 **몇 시에** 점심을 먹어요?  
ກິນເຂົ້າທ່ຽງເວລາຈັກໂມງ.

리한 **12시 30분**에 먹어요.  
ກິນເຂົ້າທ່ຽງຕວນ 12 ໂມ 30 ນາທີ.

### 시, 분 ຊົ່ວໂມງ, ນາທີ

ໃຊ້ເວົ້າກັບເວລາ

- 지금 12시예요.  
ດຽວນີ້ເວລາ 12 ໂມງ.
- 6시 30분에 집에 가요.  
ໄປບ້ານເວລາ 6 ໂມງ 30 ນາທີ.



ຈົ່ງເວົ້າຕາມການສິນທະນາຂອງ ຮິຣັນ ແລະ ຕວນ. ໄດ້ຕັ້ງໃຈຝັງ ແລະ ເວົ້າຕາມ ແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 지금 몇 시예요? ດຽວນີ້ເວລາຈັກໂມງ?
2. 리한 씨는 몇 시에 점심을 먹어요? ຮິຣັນ ກິນເຂົ້າທ່ຽງເວລາຈັກໂມງ?

정답 1. 11시예요. 2. 12시 30분에 먹어요.

Tip ○시 ○분 ເວລາ..... ນາທີ

○시 ເວລາ		
01:00	1시	한 시
02:00	2시	두 시
03:00	3시	세 시
04:00	4시	네 시
05:00	5시	다섯 시
06:00	6시	여섯 시
07:00	7시	일곱 시
08:00	8시	여덟 시
09:00	9시	아홉 시
10:00	10시	열 시
11:00	11시	열한 시
12:00	12시	열두 시

○분 ນາທີ		
00:01	1분	일 분
00:02	2분	이 분
00:03	3분	삼 분
00:04	4분	사 분
00:05	5분	오 분
00:06	6분	육 분
00:07	7분	칠 분
00:08	8분	팔 분
00:09	9분	구 분
00:10	10분	십 분
00:20	20분	이십 분
00:30	30분	삼십 분
00:40	40분	사십 분
00:50	50분	오십 분


※ 1시간 = 60분(육십 분)




ມາຮຽນຮູ້ກ່ຽວກັບເວລາວ່າ ມັນມີໜ້າທີ່ຄືແນວໃດ?




지금  
ດຽວນີ້



오늘  
ມື້ນີ້



어제  
ມື້ວານນີ້




내일  
ມື້ອື່ນ




오전  
ຕອນເຊົ້າ



오후  
ຕອນບ່າຍ




낮  
ກາງເວັນ




밤  
ກາງຄືນ




새벽  
ຕອນເດິກຂ້ອນແຈ້ງ



아침  
ຕອນເຊົ້າ



점심  
ຕອນທ່ຽງ



저녁  
ຕອນແລງ




ຈົ່ງຄິດທົບທວນເຖິງຄໍາສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄໍາຖາມລອງເບິ່ງບໍ?

1. <보기>처럼 시계를 보고 문장이 맞으면 ○ 틀리면 ×로 표시하세요.

ເບິ່ງໂມງແລ້ວໝາຍ O ໃສ່ຕົວທີ່ຖືກຕ້ອງ, ໝາຍ X ໃສ່ຕົວທີ່ຜິດຄືກັບຕົວຢ່າງ.

보기



지금은 밤입니다. ( X ) ດຽວນີ້ແມ່ນຕອນຕໍ່າ.

1) 지금은 아침입니다. ( )

2) 지금은 오후입니다. ( )

3) 지금은 한 시입니다. ( )

4) 지금은 오전 열 시입니다. ( )

정답 1) O 2) X 3) O 4) X



‘에’ ແມ່ນຄຳຊ່ວຍທີ່ຊີ້ບອກເຖິງສະພາບການ, ການເຄື່ອນໄຫວ, ການກະທຳໃດໜຶ່ງເກີດຂຶ້ນໃນກາລະ ຫຼື ເວລານັ້ນໆ. ໂດຍທົ່ວໄປ ແລ້ວມັນຖືກໃຊ້ເປັນຄຳຕື່ມທ້າຍ ເພື່ອຊີ້ບອກເຖິງກາລະເວລາ.

- 가: 몇 시에 점심을 먹어요? (ເຈົ້າ) ກິນເຂົ້າທ່ຽງຕອນຈັກໂມງ?  
나: 12시에 먹어요. (ຂ້ອຍ) ກິນເຂົ້າທ່ຽງຕອນ 12 ໂມງ.
- 가: 언제 운동해요? (ເຈົ້າ) ອອກກຳລັງກາຍຕອນໃດ?  
나: 저녁에 운동해요. (ຂ້ອຍ) ອອກກຳລັງກາຍຕອນແລງ.

※ ເຮົາໃຊ້ ‘언제’ ໃນເວລາທີ່ຕ້ອງການຖາມເຖິງ ເວລາ, ວັນ, ວັນທີ ເປັນຕົ້ນ. ມີຄວາມໝາຍວ່າ ‘ເມື່ອໃດ, ຕອນໃດ, ຍາມໃດ’.



ເຂົ້າໃຈການໃຊ້ ‘에’ ແລ້ວບໍ່? ສະນັ້ນ ຈົ່ງລອງຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.

2. 그림을 보고 <보기>처럼 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.

보기



가: 언제 운동해요? ອອກກຳລັງກາຍເມື່ອໃດ?  
나: 아침에 운동해요. ອອກກຳລັງກາຍຕອນເຊົ້າ.

1)



가: 언제 운동해요?  
나: \_\_\_\_\_.

2)



가: 언제 커피를 마셔요?  
나: \_\_\_\_\_.

3)



가: 몇 시에 저녁을 먹어요?  
나: \_\_\_\_\_.

4)



가: 몇 시에 자요?  
나: \_\_\_\_\_.

정답 1) 저녁에 운동해요 2) 오후에 커피를 마셔요 3) 7시에 저녁을 먹어요 4) 11시에 자요





## 활동 ກິດຈະກຳ

몇 시에 무엇을 해요? <보기>처럼 이야기해 보세요.

ເຮັດວຽກເວລາຈັກໂມງ? ສິນທະນາຄືກັບຕົວຢ່າງ.

보기 ຕົວຢ່າງ



가: 몇 시에 일어나요? ຕົ້ນນອນຕອນເຊົ້າເວລາຈັກໂມງ?

나: 7시에 일어나요. ຕົ້ນນອນເວລາ 7 ໂມງເຊົ້າ.

	일과 <small>ເຮັດວຽກ</small>	시간 <small>ເວລາ</small>
1	일어나다 <small>ຕົ້ນນອນ</small>	
2	아침을 먹다 <small>ກິນເຂົ້າເຊົ້າ</small>	
3	점심을 먹다 <small>ກິນເຂົ້າທ່ຽງ</small>	
4	저녁을 먹다 <small>ກິນເຂົ້າແລງ</small>	
5	자다 <small>ນອນ</small>	



7:00 a.m.



12:40 p.m.



8:00 p.m.







## 출근 시간을 지킵시다

ມາວຽກໃຫ້ຕິງເວລາ

출근 시간 10분 전에는 직장에 도착해야 합니다. 출근 시간이 9시라면 8시 50분쯤 도착해야 합니다. 그리고 일할 준비를 하는 것이 좋습니다.

ຈະຕ້ອງມາຮອດສະຖານທີ່ເຮັດວຽກກ່ອນ 10 ນາທີ. ຖ້າເວລາເຂົ້າວຽກແມ່ນ 9 ໂມງ. ຕ້ອງມາຮອດ 8 ໂມງ 50 ນາທີ ເພື່ອກະກຽມວຽກທີ່ເຮັດໃນມື້ນັ້ນ.



대부분의 회사원들은 9시에 일을 시작합니다. 점심은 보통 12시에서 1시 사이에 먹습니다. 퇴근은 대부분 6시에 하지만, 야근을 하는 경우도 있습니다.

ຜະນົກງານບໍລິສັດສ່ວນໃຫຍ່ແລ້ວແມ່ນເລີ່ມເຮັດວຽກເວລາ 9 ໂມງ, ປົກກະຕິກິນເຂົ້າທ່ຽງ ແມ່ນເວລາ 12 ໂມງ ຫາ 1 ໂມງ, ສ່ວນໃຫຍ່ແລ້ວຈະເລີກວຽກເວລາ 6 ໂມງແລງ ແຕ່ວ່າ ເຮັດວຽກນອກເວລາກໍມີຄືກັນ.



### 내용 확인 ກວດຄົ້ນເນື້ອໃນ

+ 빈칸에 알맞은 말을 쓰세요. ຈົ່ງຂຽນຄຳເວົ້າທີ່ເໝາະສົມ ໃສ່ບ່ອນຫວ່າງ.

(1) 회사에 일하러 가는 것을   이라고 합니다.

ໄປບໍລິສັດເພື່ອເຮັດວຽກ ໝາຍຄວາມວ່າ: ໄປວຽກ.

(2) 회사에서 일이 끝나고 집으로 돌아가는 것을   이라고 합니다.

ເຮັດວຽກໃນບໍລິສັດ ແລ້ວກັບບ້ານ ໝາຍຄວາມວ່າ: ເລີກວຽກ.

(3) 회사에 일이 많으면 늦게까지   을 하기도 합니다.

ຖ້າບໍລິສັດມີວຽກຫຼາຍ ແມ່ນຕ້ອງໄດ້ເຮັດວຽກຈົນຮອດເລີກ.

정답 (1) 출근 (2) 퇴근 (3) 야근



## EPS-TOPIK 듣기 ພາກຝັງ EPS-TOPIK



ສໍາລັບຂໍ້ 1 ຫາ 3 ແມ່ນເປັນການຝັງຄໍາສັບແລ້ວຕອບຄໍາຖາມ ກ່ຽວກັບເວລາ, ຈົ່ງຕັ້ງໃຈຝັງໃຫ້ດີແລ້ວ ເລືອກເອົາເວລາທີ່ຖືກຕ້ອງ.

[1~3] 들은 것을 고르십시오. ຈົ່ງເລືອກເອົາຄໍາຕອບທີ່ໄດ້ຍິນ.



1. ① 06:00                      ② 07:00                      ③ 08:00                      ④ 09:00
2. ① 10:40                      ② 11:30                      ③ 12:40                      ④ 01:30
3. ① 03:15 A.M.                      ② 03:25 P.M.                      ③ 04:15 P.M.                      ④ 04:25 P.M.



ຈົ່ງຝັງຄໍາຖາມຕໍ່ໄປນີ້ແລ້ວ ເລືອກເອົາຄໍາຕອບທີ່ຖືກຕ້ອງ, ກ່ອນຝັງບົດສິນທະນາ ກວດສອບເບິ່ງເນື້ອໃນ ຂອງຄໍາຕອບກ່ອນ.

[4~5] 질문을 듣고 알맞은 대답을 고르십시오.

ຈົ່ງຝັງຄໍາຖາມ ແລະ ເລືອກເອົາຄໍາຕອບທີ່ຖືກຕ້ອງ.

4. ① 씻어요.                                      ② 회사예요.  
③ 오늘이에요.                                      ④ 오전 10시예요.
5. ① 오늘 먹어요.                                      ② 많이 먹어요.  
③ 아침을 먹어요.                                      ④ 12시에 먹어요.





📎 **듣기 대본** ເນື້ອໃນບົດຝັງ

1. 여: 아홉 시 ເວລາ 9 ໂມງ
2. 남: 열한 시 삼십 분 ເວລາ 11 ໂມງ 30 ນາທີ
3. 여: 오후 네 시 십오 분 ຕອນທ່ຽງເວລາ 4 ໂມງ 15 ນາທີ
4. 남: 지금 뭐 해요? ດຽວນີ້ເຮັດຫຍັງ?
5. 여: 몇 시에 점심을 먹어요? ກິນເຂົ້າທ່ຽງ ເວລາຈັກໂມງ?

**정답** 1. ④ 2. ② 3. ③ 4. ① 5. ④

**확장 연습** ບົດເຝິກຫັດເຜີ້ມເຕີມ

📎 L-08

1. 들은 것을 고르십시오. ຈົ່ງເລືອກເອົາຄໍາຕອບ ທີ່ໄດ້ຍິນ.
  - ① 3:10
  - ② 3:20
  - ③ 4:10
  - ④ 4:20
2. 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.
  - ① 잠을 자요.
  - ② 이걸 열쇠예요.
  - ③ 12시에 먹어요.
  - ④ 네, 운동을 해요.

📎 **확장 연습 듣기 대본** ເນື້ອໃນບົດຝັງ ບົດເຝິກຫັດເຜີ້ມເຕີມ

1. 남: 세 시 이십 분입니다. ເວລາ 3 ໂມງ 20 ນາທີ.
2. 남: 지금 뭐 해요? ດຽວນີ້ກໍາລັງເຮັດຫຍັງ?

**정답** 1. ② 2. ①

**유용한 표현** ສໍານວນທີ່ສໍາຄັນ

**동화 괜찮으세요? 짐사야ໄດ້ບໍ່?**

- 가: 여보세요? 과장님, 지금 **동화 괜찮으세요?** ຮາໂຫຼ່? ຫົວໜ້າ, ດຽວນີ້ສາມາດລົມສາຍໄດ້ບໍ່?
- 나: 네, 괜찮아요. ເຈົ້າ, ລົມໄດ້.



# EPS-TOPIK ឡາກີ ພາກອ່ານ EPS-TOPIK



ສໍາລັບຂໍ້ທີ 1 ຫາ 3 ແມ່ນເລືອກເອົາຄໍາກໍາມະ ທີ່ເໝາະສົມ, ຈຶ່ງເລືອກເອົາສໍານວນ ທີ່ເໝາະສົມກັບຮູບພາບ.

[1~3] 다음 그림을 보고 맞는 문장을 고르십시오.

ຈຶ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.



1.

① 자요.

② 와요.

③ 일어나요.

④ 운동해요.



2.

① 쉬어요.

② 전화해요.

③ 회사에 가요.

④ 아침을 먹어요.



3.

① 장을 봐요.

② 커피를 마셔요.

③ 저녁을 먹어요.

④ 텔레비전을 봐요.



ຕໍ່ໄປນີ້ ແມ່ນຄໍາຖາມກ່ຽວກັບເວລາ, ຈຶ່ງຄິດທົບທວນໃນສິ່ງທີ່ຮຽນມາ ແລ້ວຕອບຄໍາຖາມລຸ່ມນີ້ລອງເບິ່ງ.

[4~5] 빈칸에 들어갈 가장 알맞은 것을 고르십시오.

ຈຶ່ງເລືອກເອົາຄໍາຕອບ ທີ່ເໝາະສົມທີ່ສຸດ ຕໍ່ມໃສ່ບ່ອນຫວ່າງ.

4. 가: 지금 \_\_\_\_\_ 시예요? (ດຽວນີ້ເວລາຈັກໂມງ?)

나: 오후 두 시예요. (ຕອນທ່ຽງເວລາ 2 ໂມງ.)

① 몇

② 왜

③ 누구

④ 무슨

5. 가: \_\_\_\_\_ 운동해요? (ອອກກໍາລັງກາຍເມື່ອໃດ?)

나: 아침에 운동해요. (ອອກກໍາລັງກາຍຕອນເຊົ້າ.)

① 어디

② 언제

③ 무엇


④ 시간


정답 1. ① 2. ③ 3. ④ 4. ① 5. ②




## 확장 연습 ບົດເລິກຫັດເພີ່ມເຕີມ

[1~3] 다음 그림을 보고 알맞은 단어를 고르십시오. ຕໍ່ໄປ ຈົ່ງເບິ່ງຮູບ ແລ້ວເລືອກເອົາຄຳສັບທີ່ເໝາະສົມ.

1. 

① 여섯 시 삼십 분이에요.	② 여섯 시 사십 분이에요.
③ 여덟 시 삼십 분이에요.	④ 여덟 시 사십 분이에요.
  
2. 

① 쉬어요.	② 운동해요.
③ 전화해요.	④ 일어나요.
  
3. 

① 일을 해요.	② 장을 봐요.
③ 요리를 해요.	④ 커피를 마셔요.

[4~6] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4.
 

제 친구는 \_\_\_\_\_을/를 잘합니다. 친구가 만들어 주는 고향음식은 언제나 맛있 습니다.

ເພື່ອນຂອງຂ້ອຍແຕ່ງກິນເກັ່ງ. ຍາມໃດກໍ່ຕາມ ເພື່ອນຂອງຂ້ອຍແຕ່ງອາຫານບ້ານເກີດ ກໍ່ແຊບຢູ່ສະເໝີ.

① 공부	② 요리	③ 노래	④ 운동
------	------	------	------
  
5.
 

다음 달에 근로계약이 끝납니다. 계약 기간을 연장할 수 있으면 여기에서 계속 \_\_\_\_\_ 싶습니다.

ສັນຍາແຮງງານສິ້ນສຸດ ໃນເດືອນໜ້າ. ຖ້າຫາກສາມາດຕໍ່ສັນຍາໄດ້ ຢາກສືບຕໍ່ເຮັດວຽກຢູ່ທີ່ນີ້ຕໍ່ໄປ.

① 사귀고	② 만들고	③ 일하고	④ 빠지고
-------	-------	-------	-------
  
6.
 

다음 달에 한국어능력시험이 있습니다. 한국어를 \_\_\_\_\_ 지 얼마 되지 않았지만 시험을 치고 싶습니다.

ເດືອນໜ້າມີເສັງວັດລະດັບ ຄວາມຮູ້ພາສາເກົາຫຼີ. ຮຽນພາສາເກົາຫຼີ ມາບໍ່ໄດ້ດົນປານໃດ, ແຕ່ຢາກເສັງຕິດໃນຄັ້ງນີ້.

① 가르친	② 물어본	③ 예습한	④ 공부한
-------	-------	-------	-------

정답 1. ① 2. ② 3. ③ 4. ② 5. ③ 6. ④

### 학습 안내

ຄຳແນະນຳ ໃນການຮຽນ

- |                          |                                |
|--------------------------|--------------------------------|
| □ ຈຸດປະສົງໃນການຮຽນ       | ການຖາມ ແລະ ຕອບກ່ຽວກັບຄອບຄົວ    |
| □ ໄວຍາກອນ                | 하고, 예(ສະຖານທີ່)                |
| □ ຄຳສັບ ແລະ ສຳນວນຄຳເວົ້າ | ຄອບຄົວ, ຮູບຮ່າງ ແລະ ນິໃສ       |
| □ ຂໍ້ມູນກ່ຽວກັບວັດທະນາທຳ | ຄຳເວົ້າສຸພາບ ແລະ ຄຳເວົ້າທຳມະດາ |



## 대화 1

### ບົດສົນທະນາ 1



ຕໍ່ໄປແມ່ນບົດສົນທະນາຂອງ ຕວນ ແລະ ຣິຮັນ. ທັງສອງຄົນແມ່ນກຳລັງຖາມ-ຕອບກ່ຽວກັບ ຈຳນວນສະມາຊິກໃນຄອບຄົວ. ກ່ອນອື່ນ, ຝັງບົດສົນທະນາ 2 ຄັ້ງ ແລ້ວເວົ້າຕາມ.

리한 투안 씨는 가족이 몇 **명**이에요?  
ຕວນ, ຄອບຄົວຂອງເຈົ້າມີຈັກຄົນ?

투안 어머니하고 형**하고** 저, 세 명이에요.  
리한 씨는 가족이 몇 명이에요?  
ແມ່ເຕົ້າ, ອ້າຍ ແລະ ຂ້ອຍ, ລວມກັນເປັນ 3 ຄົນ.  
ຣິຮັນ, ຄອບຄົວຂອງເຈົ້າມີຈັກຄົນ?

리한 네 명이에요. 저는 아버지하고  
어머니**하고** 여동생이 **있어요**.  
ມີ 4 ຄົນ. ຂ້ອຍມີ ຝ່, ແມ່ ແລະ ນ້ອງສາວ.

#### 명 (ຈຳນວນ)

ເປັນຄຳທີ່ໃຊ້ໃນການນັບຈຳນວນຄົນ.  
· 우리 가족은 세 명이에요.  
ຄອບຄົວຂອງພວກເຮົາມີ 3 ຄົນ.

#### 있다 vs 있다 없다 vs 없다 (ບໍ່ມີ)

ໝາຍເຖິງການເປັນເຈົ້າຂອງ (ມີ) ສິ່ງໃດສິ່ງໜຶ່ງ ໂດຍມີຮູບແບບການໃຊ້ ຄື: '(ຄຳນາມ) 이/가 있다'. ສຳລັບຄຳນາມທີ່ລົງທ້າຍດ້ວຍພະຍັນຊະນະ ແມ່ນ ໃຫ້ຕື່ມ '이' ໃສ່ທ້າຍຂອງຄຳນາມ, ສ່ວນຄຳນາມທີ່ລົງທ້າຍດ້ວຍສະຫຼະ ແມ່ນໃຫ້ຕື່ມ '가' ໃສ່ທ້າຍຂອງຄຳນາມນັ້ນ. · 저는 우산이 있어요. ຂ້ອຍມີຄັນຮົ່ມ.  
· 사무실 열쇠가 있어요? ເຈົ້າມີກະແຈຫ້ອງການບໍ?



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨 가족이 몇 명이에요? ຄອບຄົວ ຕວນ ມີຈັກຄົນ?
2. 리한 씨는 동생이 있어요? ຣິຮັນ ມີນ້ອງບໍ?

정답 1. 세 명이에요. 2. 네, 여동생이 있어요.



# 어휘 1 คำสับ 1

## 가족ຄອບຄົວ



ຢູ່ເກົາຫຼີ ແມ່ນມີວິທີເອິ້ນຊື່ ຄົນໃນຄອບຄົວຫຼາຍຮູບແບບ. ເຮົາມາເບິ່ງກັນວ່າເວລາເອິ້ນຜູ້ຍິງ ແລະ ຜູ້ຊາຍ ໃນຄອບຄົວນັ້ນມີຄວາມແຕກຕ່າງກັນຄືແນວໃດ?




**있다** ມີ  
**없다** ບໍ່ມີ




**많다** ຫຼາຍ  
**살다** ອາໄສຢູ່

- 저는 여동생이 **있어요**. ຂ້ອຍມີນ້ອງສາວ.
- 저는 여동생이 **없어요**. 누나가 **있어요**. ຂ້ອຍບໍ່ມີນ້ອງສາວ. ຂ້ອຍມີເອິ້ອຍ.
- 저는 가족이 **많아요**. ຄອບຄົວຂອງຂ້ອຍມີຫຼາຍຄົນ.
- 우리 가족은 베트남에 **살아요**. ຄອບຄົວຂອງຂ້ອຍ ອາໄສຢູ່ປະເທດຫວຽດນາມ.



ລອງຕອບຄໍາຖາມ ໂດຍທີ່ບໍ່ເບິ່ງວິທີການເອິ້ນ ສະມາຊິກໃນຄອບຄົວຂ້າງເທິງນັ້ນ.

1. 그림에 맞는 단어를 <보기>에서 골라 넣으세요. ຈົ່ງເລືອກຄໍາສັບທີ່ຖືກຕ້ອງກັບຮູບພາບຈາກ < ກອບ > ແລ້ວຕື່ມໃສ່.



**보기**    아버지    어머니    할머니    할아버지

**정답** 1) 할아버지 2) 할머니 3) 아버지 4) 어머니



‘하고’ ມັນຖືກໃຊ້ເປັນຄຳເຊື່ອມຄຳນາມຕັ້ງແຕ່ 2 ຄຳຂຶ້ນໄປເຂົ້າກັນ ແລະ ມັນຍັງຊີ້ບອກເຖິງການກະທຳໃດໜຶ່ງຮ່ວມກັນ. ໂດຍທົ່ວໄປແລ້ວ ເຜິນມັກນຳໃຊ້ ‘하고’ ເຂົ້າໃນພາສາເວົ້າຫຼາຍກວ່າພາສາຂຽນ. ມີຄວາມໝາຍວ່າ ‘ກັບ’ ເຊິ່ງມັນມີຄວາມໝາຍດຽວກັນກັບ ‘와/과’ ທີ່ມັກນຳໃຊ້ຫຼາຍໃນພາສາຂຽນ.

- 가: 지금 뭐 해요? (ຈຳ)ເຮັດຫຍັງ?
- 나: 아침을 먹어요. 빵**하고** 과일을 먹어요. (ຂ້ອຍ)ກິນເຂົ້າເຊົ້າ. ກິນເຂົ້າຈີ້ກັບໝາກໄມ້.
- 가: 지금 혼자 살아요? (ຈຳ)ອາໄສຢູ່ຄົນດຽວບໍ່?
- 나: 아니요, 부모님**하고** 같이 살아요. (ຂ້ອຍ)ອາໄສຢູ່ກັບພໍ່ແມ່.



비교해 보세요. ຈົ່ງປຽບທຽບລອງເບິ່ງ

✓ ລະຫວ່າງ ‘하고’ ກັບ ‘와/과’

‘하고’ ກັບ ‘와/과’ ຖືກໃຊ້ເປັນຄຳເຊື່ອມຄຳນາມກັບຄຳນາມເຂົ້າກັນ ເພື່ອຊີ້ບອກເຖິງການກະທຳໃດໜຶ່ງຮ່ວມກັນ. ‘하고’ ແມ່ນນິຍົມໃຊ້ເຂົ້າໃນພາສາເວົ້າ, ສ່ວນ ‘와/과’ ແມ່ນນິຍົມໃຊ້ເຂົ້າໃນພາສາຂຽນເຊິ່ງນິຍົມໃຊ້ໃນວາລະທີ່ເປັນທາງການເຊັ່ນ ການກ່າວສູນທອນພຶດ, ການຂຶ້ນລາຍງານ ອື່ນໆເປັນຕົ້ນ.



ເຂົ້າໃຈການໃຊ້ ‘하고’ ແລ້ວບໍ່? ສະນັ້ນ ຈົ່ງລອງຕື່ມໃສ່ປະໂຫຍກຕໍ່ໄປນີ້ໃຫ້ຄົບຖ້ວນຄືດັ່ງຕົວຢ່າງ.

2. <보기>처럼 대화를 완성하세요. ຈົ່ງຕື່ມໃສ່ບົດສິນທະນາໃຫ້ຄົບຖ້ວນຄືດັ່ງຕົວຢ່າງ.


보기





남편, 딸


가: 가족이 몇 명이에요? (ຄອບຄົວຂອງເຈົ້າມີຈັກຄົນ?)

나: 세 명이에요. 남편**하고** 딸이 **있어요**.  
ມີ 3 ຄົນ. ຂ້ອຍມີສາມີ ແລະ ລູກສາວ.

1)  가: 가족이 몇 명이에요?  
나: 세 명이에요. \_\_\_\_\_  
아내, 아들

2)  가: 가족이 몇 명이에요?  
나: 세 명이에요. \_\_\_\_\_  
아버지, 어머니

3)  가: 가족이 몇 명이에요?  
나: 세 명이에요. \_\_\_\_\_  
할머니, 형

4)  가: 가족이 몇 명이에요?  
나: 네 명이에요. \_\_\_\_\_  
아버지, 어머니, 누나

정답 1) 아내**하고** 아들이 있어요 2) 아버지**하고** 어머니가 있어요  
3) 할머니**하고** 형이 있어요 4) 아버지**하고** 어머니**하고** 누나가 있어요



ລອງຮຽນເຜີ້ມເຕີມອີກໜ້ອຍໜຶ່ງບໍ່? ຈົ່ງເບິ່ງຮູບພາບ ແລ້ວໃຊ້ ‘하고’ ເພື່ອເຊື່ອມຕໍ່ຄຳສອງຄຳໃສ່ກັນ.

1.   \_\_\_\_\_

2.   \_\_\_\_\_  
오빠 언니

정답 1. 열쇠**하고** 지갑이 있어요 2. 오빠**하고** 언니가 있어요





## 대화 2 ບົດສົນທະນາ 2

Track 32



ຕວນ ແລະ ຣິຮັນ ເບິ່ງຮູບຄອບຄົວ ແລະ ກຳລັງສົນທະນາກັນຢູ່. ຕວນ ຖາມກ່ຽວກັບນ້ອງ ສາວຂອງຣິຮັນ. ກ່ອນອື່ນ, ຈົ່ງຟັງບົດບົດສົນທະນາ 2 ຄັ້ງ ແລ້ວເວົ້າຕາມ.

### 이 ນີ້

ເປັນຄຳທີ່ສະແດງເຖິງສິ່ງຂອງທີ່ຢູ່ໃກ້ກັບຜູ້ເວົ້າ.

- 이 사람은 회사원이예요. ຜູ້ນີ້ແມ່ນພະນັກງານ.
- 저는 이 책을 읽어요. ຂ້ອຍອ່ານປຶ້ມຫຼວງນີ້.

**이** 사람이 리한 씨 여동생이에요?

ຜູ້ນີ້ ແມ່ນນ້ອງສາວຂອງ ຣິຮັນບໍ່?

네, 맞아요. **제** 여동생이에요.

ເຈົ້າ, ແມ່ນແລ້ວ. ນີ້ແມ່ນນ້ອງສາວຂອງຂ້ອຍ.

여동생이 정말 예뻐요. 지금 몇 살이에요?

ນ້ອງສາວຂອງເຈົ້າງາມຫຼາຍ. ຕອນນີ້ລາວອາຍຸຈັກປີແລ້ວ?

스무 살이에요.

ອາຍຸ 20ປີ.

여동생은 남자 친구가 있어요?

ນ້ອງສາວຂອງເຈົ້າມີແຜນແລ້ວບໍ່?

아니요, 없어요.

ບໍ່, ບໍ່ມີ.

### 제 ຂອງຂ້ອຍ

ຄຳແທນນາມ '저' ແລະ ຄຳຕໍ່ທ້າຍຄຳນາມ '의' ລວມກັນໃຫ້ເປັນຄຳທີ່ສັ້ນລົງ. ສຳລັບ '내(나의)' ແມ່ນ ໃຊ້ແທນ '제' ເວລາທີ່ຜູ້ເວົ້າເຮົາຫຼຸດຄຳເວົ້າລົງ (ໃຊ້ຄຳທຳມະດາ) ກັບຜູ້ທີ່ເວົ້ານຳ.

- 이게 제 가방이에요. ນີ້ແມ່ນກະເປົາຂອງຂ້ອຍ.
- 제 여동생은 선생님이에요. ນ້ອງສາວຂອງຂ້ອຍແມ່ນນາຍຄູ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 리한 씨 여동생은 몇 살이에요? ຣິຮັນ, ນ້ອງສາວຂອງເຈົ້າມີອາຍຸຈັກປີ?
2. 리한 씨 여동생은 남자 친구가 있어요? ຣິຮັນ, ນ້ອງສາວຂອງເຈົ້າ ມີແຜນບໍ່?

정답 1. 스무 살이에요. 2. 아니요, 없어요.

### Tip 나이를 묻고 대답하기 ຖາມ ແລະ ຕອບກ່ຽວກັບ ອາຍຸ

- 1) 투안: 민수 씨 아들은 몇 살이에요? ມິນຊຸ, ລູກຊາຍຂອງເຈົ້າ ອາຍຸຈັກປີ?  
민수: 세 살이에요. 3 ປີ.
- 2) 투안: 민수 씨는 나이가 어떻게 되세요? ມິນຊຸ, ເຈົ້າອາຍຸຈັກປີແລ້ວ?  
민수: 서른 두 살이에요. 32 ປີ.
- 3) 투안: 아버지는 연세가 어떻게 되세요? ພໍ່ ອາຍຸຈັກປີແລ້ວ?  
민수: 예순 살이세요. 60 ປີ.



ເວລາທີ່ເຮົາຖາມກ່ຽວກັບອາຍຸ, ມີຮູບແບບຄຳຖາມຫຼາຍປະເພດ ເຊັ່ນ: '나이가 어떻게 되세요?', '연세가 어떻게 되세요?'. ສຳລັບການຖາມຜູ້ທີ່ມີອາຍຸຫຼາຍ ແມ່ນໃຫ້ຖາມວ່າ '연세가 어떻게 되세요?'. ຄຳວ່າ '연세' ແມ່ນມີຄວາມໝາຍຄືກັບ '나이' ເຊິ່ງໃຊ້ເພື່ອຖາມຜູ້ທີ່ມີອາຍຸຫຼາຍກ່ວາຜູ້ທີ່ຖາມ.



## ເອຼີ 2 ຄຳສັບ 2

## ວິມົວ ແລະ ສັງຄະ ລັກສະນະ ແລະ ນິໄສ



ພວກເຮົາລອງມາຮຽນຮູ້ສຳນວນ ທີ່ກ່ຽວຂ້ອງກັບຮູບຮ່າງລັກສະນະ ແລະ ບຸກຄະລິກນຳກັນລອງເບິ່ງບໍ່?



예쁘다 ງາມ



멋있다 ຫຼໍ່, ເຈົ້າຊື່



키가 크다 ສູງ



키가 작다 ຕໍ່າ



날씬하다 ຫຸ່ນດີ



뚱뚱하다 ຕຸ້ຍ

- 여동생이 정말 예뻐요. **ນ້ອງສາວຂອງເຈົ້າ ແມ່ນງາມຫຼາຍ.**
- 제 남자 친구가 멋있어요. **ແຜນຂອງຂ້ອຍຫຼໍ່.**

- 제 친구는 농구 선수예요. **ກິຈາ ກ້ວຍ.**  
ຫຼໍ່ຂອງຂ້ອຍ ແມ່ນນັກກິລາບານບ້ວງ. ລາວເປັນຄົນສູງ.
- 이 아이는 다섯 살이에요. **ກິຈາ ຈັກຍາຍ.**  
ເດັກນ້ອຍຜູ້ນີ້ມີອາຍຸ 5 ປີ. ລາວຍັງຕໍ່າຍ່.
- 이 여자는 키가 커요. 그리고 날씬해요. **ຜູ້ຍິງຄົນນີ້ ເປັນຄົນສູງ ແລະ ຫຸ່ນດີ.**
- 저는 조금 뚱뚱해요. **ແມ້ຍຂ້ອຍ ແມ້ຍ ແລະ ຕຸ້ຍ.**  
ຂ້ອຍຕຸ້ຍໜ້ອຍໜຶ່ງ. ຂ້ອຍອອກກຳລັງກາຍທຸກໆມື້.

- 영화를 봐요. **າຈຸ ຈາມີອີ່ຍາຍ.**  
ຂ້ອຍເບິ່ງໜັງ. ມັນມ່ວນຫຼາຍ.
- 수피카 씨는 친절해요. **ຮຸ່ຜິກາ ເປັນຄົນໃຈດີ. ລາວຊ່ວຍຜູ້ເຖົ້າຂອງລາວ.**
- 제 동생은 똑똑해요. **ນ້ອງຂອງຂ້ອຍເປັນຄົນສະຫຼາດ. ລາວເກັ່ງເລກ.**
- 저는 활발해요. **ອາຍຸເປັນຄົນຫ້າວຫັນ. ຂ້ອຍມັກຫຼິ້ນກິລາ.**
- 동생은 얌전해요. **ນ້ອງຂອງຂ້ອຍເປັນຄົນງຽບ. ລາວມັກການອ່ານປຶ້ມ.**
- 리한 씨는 낮에 일해요. **ຮີຮັນ ເຮັດວຽກຕອນກາງເວັນ. ຕອນກາງຄືນ ລາວຮຽນໜັງສື. ລາວເປັນຄົນດຸໝັ່ນຫຼາຍ.**



재미있다 ມ່ວນຊື່ນ



친절하다 ໃຈດີ



똑똑하다  
ສະຫຼາດ



활발하다  
ຫ້າວຫັນ



얌전하다  
ງຽບ, ມືດ




부지런하다  
ດຸໝັ່ນ



ຈົ່ງຄິດທົບທວນຄຳສັບທີ່ຮຽນມາຂ້າງເທິງ ແລ້ວຕອບຄຳຖາມ.

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂິດເຊື່ອມຕໍ່ໃສ່ຄຳສັບທີ່ເໝາະສົມ.



㉠ 예쁘다

㉡ 멋있다

㉢ 키가 크다

㉣ 키가 작다

정답 ①㉡ ②㉢ ③㉣ ④㉠



‘에’ ມັນຖືກໃຊ້ຕື່ມທ້າຍຄຳນາມສະຖານທີ່, ທີ່ຕັ້ງເພື່ອຊີ້ບອກເຖິງການມີຢູ່ ຫຼື ທີ່ຕັ້ງຂອງຄົນ, ສິ່ງຂອງ. ນອກນີ້ ຍັງໃຊ້ຊີ້ບອກຈຸດປະສົງ, ຈຸດໝາຍປາຍທາງ, ທາງທົດຄວາມເປັນໄປຂອງການກະທຳ ໂດຍທົ່ວໄປແລ້ວ ມັນໃຊ້ກັບຄຳກຳມະຈຳພວກ ‘가다’, ‘오다’ ເປັນຕົ້ນ.

- 리한 씨는 지금 사무실**에** 있어요. ດຽວນີ້ ຣິຮັນ ຢູ່ຫ້ອງການ.
- 책이 책상 위**에** 있어요. ປຶ້ມຢູ່ເທິງໂຕະ.
- 저는 내일 시장**에** 가요. ມື້ອື່ນ ຂ້ອຍຈະໄປຕະຫຼາດ.



비교해 보세요 **ຈົ່ງປຽບທຽບເບິ່ງ**

✓ ລະຫວ່າງ ‘에’ ທີ່ໃຊ້ກັບສະຖານທີ່ ກັບ ‘에’ ທີ່ໃຊ້ກັບເວລາ

‘에’ ແມ່ນໃຊ້ຕື່ມທ້າຍຄຳນາມທີ່ຊີ້ບອກສະຖານທີ່ໃຊ້ຊີ້ບອກວ່າ ສະຖານທີ່ນັ້ນມີຄົນ ຫຼື ສິ່ງຂອງໃດໜຶ່ງຢູ່. ນອກນີ້ ຍັງໃຊ້ຕື່ມທ້າຍຄຳນາມທີ່ຊີ້ບອກກາລະເວລາ ເພື່ອຊີ້ບອກກາລະເວລາທີ່ເກີດມີການກະທຳນັ້ນໆເກີດຂຶ້ນ.

- 식당**에** 사람이 많아요.
- 여섯 시**에** 일이 끝나요.



ເຂົ້າໃຈການໃຊ້ ‘에(ສະຖານທີ່)’ ແລ້ວບໍ່? ສະນັ້ນ ຈົ່ງລອງຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.

2. 그림을 보고 <보기>처럼 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.

보기



가: 투안 씨는 어디에 있어요? ຕວນ ຢູ່ໃສ?

나: 집에 있어요. ລາວຢູ່ບ້ານ.




1) 가: 리한 씨는 어디에 있어요?  
나: \_\_\_\_\_.



2) 가: 여동생은 어디에 있어요?  
나: \_\_\_\_\_.



3) 가: 형은 어디에 살아요?  
나: \_\_\_\_\_.



4) 가: 누나는 어디에 가요?  
나: \_\_\_\_\_.

정답 1) 식당에 있어요 2) 한국에 있어요 3) 베트남에 살아요 4) 회사에 가요



유용한 표현 **ສຳນວນທີ່ສຳຄັນ**

입이 짧아요. **ຂ້ອຍເປັນຄົນເລືອກກິນ.**

가: 리한 씨는 음식 때문에 고생하는 것 같아요. **ຣິຮັນ, ເບິ່ງຄືວ່າເຈົ້າຈະບໍ່ເພີດເພີນກັບການກິນພໍປານໃດ.**

나: 네, **입이 짧아요.** **ແມ່ນແລ້ວ, ຂ້ອຍເປັນຄົນເລືອກກິນ.**



## 활동 ກິດຈະກຳ

가족에 대해서 <보기>처럼 이야기해 보세요.

ລອງເວົ້າກ່ຽວກັບຄອບຄົວ ຄືດັ່ງຕົວຢ່າງ.

보기 ຕົວຢ່າງ

가: 가족이 몇 명이에요? ຄອບຄົວຂອງເຈົ້າມີຈັກຄົນ?

나: 아버지, 어머니, 저, 세 명이에요. ພໍ່, ແມ່ ແລະ ຂ້ອຍ. 3 ຄົນ.

가: 아버지는 어디에 살아요? ພໍ່ອາໄສຢູ່ໃສ?

나: 베트남에 살아요. ອາໄສຢູ່ຫວຽດນາມ.

가: 연세가 어떻게 되세요? ອາຍຸຈັກປີ?

나: 일흔 살이세요. 70 ປີ.



ຄອບຄົວຂອງເຈົ້າມີຈັກຄົນ? ທັງໝົດອາໄສຢູ່ໃສ? ແລະ ພໍ່ແມ່ຂອງເຈົ້າອາຍຸເທົ່າໃດ?



## 퀴즈 ຄຳຫວາຍ

+ 알맞은 말에 ✓ 하세요. ຈົ່ງຕື່ມເຄື່ອງໝາຍ ✓ ໃສ່ຄຳເວົ້າທີ່ເໝາະສົມ.

- |             |                                  |      |
|-------------|----------------------------------|------|
| (1) 가족이 모두  | <input type="checkbox"/> 세 명이에요. |      |
|             | <input type="checkbox"/> 네 명이에요. |      |
| (2) 아버지는    | <input type="checkbox"/> 베트남에    | 살아요. |
|             | <input type="checkbox"/> 필리핀에    |      |
| (3) 아버지 연세는 | <input type="checkbox"/> 60살이세요. |      |
|             | <input type="checkbox"/> 70살이세요. |      |


정답 (1) 세 명이에요. (2) 베트남에 (3) 70살이세요.





### 높임말과 반말

ຄຳເວົ້າຊັ້ນສູງ (ຄຳເວົ້າທີ່ໃຫ້ກຽດ) ແລະ ຄຳເວົ້າທຳມະດາ



한국어에는 높임말과 반말이 있습니다. 보통 자신보다 나이가 많은 사람에게는 높임말을 사용합니다. 그리고 자신보다 나이가 어린 사람에게에는 반말을 사용합니다. 하지만 자신보다 나이가 어려도 처음 만난 사람이나 별로 가깝지 않은 사람에게에는 높임말을 사용하는 것이 좋습니다. 한편 자신보다 나이가 많아도 아주 가까운 사람에게에는 반말을 사용하기도 합니다.

ໃນພາສາເກົາຫຼີມີ ຄຳເວົ້າທີ່ໃຫ້ກຽດ ແລະ ຄຳເວົ້າທຳມະດາ. ໂດຍທົ່ວໄປ ເວລາເວົ້າກັບຜູ້ທີ່ມີອາຍຸຫຼາຍກວ່າ ແມ່ນໃຊ້ຄຳເວົ້າທີ່ສຸພາບ ແລະ ໃນເວລາທີ່ເວົ້າກັບຜູ້ທີ່ມີອາຍຸນ້ອຍກວ່ານັ້ນ ແມ່ນໃຊ້ຄຳເວົ້າທຳມະດາ. ແຕ່ວ່າ, ເຖິງວ່າຈະແມ່ນຄົນທີ່ອາຍຸນ້ອຍກ່ວາ ແຕ່ຫາກພົບກັນຄັ້ງທຳອິດ ການໃຊ້ຄຳເວົ້າທີ່ສຸພາບ ແມ່ນເປັນການດີກ່ວາ. ໃນອີກດ້ານໜຶ່ງ, ເຖິງວ່າຈະແມ່ນຜູ້ທີ່ມີອາຍຸຫຼາຍກ່ວາແຕ່ເປັນຄົນທີ່ໃກ້ຊິດສະໜິດສະໜົມ ເຮົາສາມາດໃຊ້ ຄຳເວົ້າທຳມະດານຳໄດ້ຄືກັນ.

높임말 (ຄຳເວົ້າສຸພາບ)	반말 (ຄຳເວົ້າທຳມະດາ)	의미 (ຄວາມໝາຍ)
네/예	응	ເຈົ້າ
아니요	아니	ບໍ່
고맙습니다	고마워	ຂອບໃຈ (ຄຳເວົ້າສຸພາບ) ຂອບໃຈ (ຄຳເວົ້າທຳມະດາ)
미안해요	미안해	ຂໍໂທດ (ຄຳເວົ້າທີ່ໃຫ້ກຽດ) ຂໍໂທດ (ຄຳເວົ້າທຳມະດາ)
있어요	있어	ມີ (ຄຳເວົ້າສຸພາບ) ມີ (ຄຳເວົ້າທຳມະດາ)
먹어요	먹어	ຮັບປະທານ (ຄຳເວົ້າສຸພາບ) ກິນ(ຄຳເວົ້າທຳມະດາ)
자요	자	ນອນ (ຄຳເວົ້າສຸພາບ) ນອນ (ຄຳເວົ້າທຳມະດາ)

**내용 확인** ກວດຄົ້ນເນື້ອໃນ

- + 빈칸에 알맞은 말을 쓰세요. ຈົ່ງຂຽນຄຳເວົ້າທີ່ເໝາະສົມ ໃສ່ບ່ອນຫວ່າງ.
- (1) 한국어는 높임말하고   이 있습니다. ໃນພາສາເກົາຫຼີມີທັງຄຳເວົ້າທີ່ສຸພາບ ແລະ   (ຄຳເວົ້າທຳມະດາ).
- (2) '네/예'의 반말은 ''입니다. ຄຳເວົ້າທຳມະດາຂອງ '네/예' ແມ່ນ .
- (3) '미안해'의 높임말은 '   '입니다. ຄຳເວົ້າທີ່ໃຫ້ກຽດຂອງ '미안해' ແມ່ນ    .

정답 (1) 반말 (2) 응 (3) 미안해요



# EPS-TOPIK 듣기 ພາກຝັງ EPS-TOPIK











ຄໍາຖາມຂໍ້ທີ 1 ແລະ 2 ແມ່ນກ່ຽວກັບການເລືອກຈຳນວນຄົນວ່າມີທັງໝົດຈັກຄົນ. ແລະ ຄໍາຖາມ ຂໍ້ທີ 3 ຝັງກ່ຽວກັບອາຍຸ ແລ້ວເລືອກຄໍາຕອບທີ່ຖືກຕ້ອງ. ຈົ່ງຟັງໃຫ້ດີ ແລ້ວເລືອກຮູບພາບ ຫຼື ຄໍາສັບທີ່ຖືກຕ້ອງ.

[1~3] 잘 듣고 내용과 관계있는 그림을 고르십시오.



ຈົ່ງຕັ້ງໃຈຟັງໃຫ້ດີ ແລ້ວເລືອກເອົາຮູບທີ່ກ່ຽວຂ້ອງກັບເນື້ອໃນນັ້ນ.

1. ①  ②  ③  ④ 
2. ①  ②  ③  ④ 
3. ① 12살 ② 22살 ③ 32살 ④ 42살



ຕໍ່ໄປ ເປັນຄໍາຖາມກ່ຽວກັບ ການເລືອກເອົາຄໍາຕອບທີ່ຖືກຕ້ອງ. ຈົ່ງລອງກວດເບິ່ງເນື້ອໃນຂອງຄໍາຕອບເທື່ອໜຶ່ງ ກ່ອນທີ່ຈະຟັງບົດສົນທະນາ.

[4~5] 질문을 듣고 알맞은 대답을 고르십시오.

ຈົ່ງຟັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

4. ① 가족이에요. ② 네 명이에요.  
③ 가족이 있어요. ④ 한국에 살아요.
5. ① 학교에 가요. ② 동생이 있어요.  
③ 학교에 있어요. ④ 제 동생이에요.



### 📎 듣기 대본 ເນື້ອໃນບົດຝັງ

1. 남: 네 명4 린
2. 여: 다섯 명5 린
3. 남: 스물두 살อายุ 22 피
4. 여: 가족이 몇 명이에요? ຄອບຄົວຂອງເຈົ້າມີຈັກຄົນ?
5. 남: 동생은 어디에 있어요? ນ້ອງຂອງເຈົ້າອາໄສຢູ່ໃສ?

정답 1. ④ 2. ① 3. ② 4. ② 5. ③

### 확장 연습 ບົດເຝິກຫັດເຝິມເຕີມ

📎 L-09

1. 잘 듣고 내용과 관계있는 것을 고르십시오. ຈົ່ງຝັງໃຫ້ດີ ແລ້ວເລືອກເອົາຄໍາຕອບ ທີ່ມີເນື້ອໃນກ່ຽວຂ້ອງກັບບົດຝັງ.
  - ① 10살
  - ② 20살
  - ③ 30살
  - ④ 40살
2. 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.
  - ① 학생이에요.
  - ② 2명 있어요.
  - ③ 회사에 가요.
  - ④ 한국에서 일해요.

### 📎 확장 연습 듣기 대본 ເນື້ອໃນບົດຝັງ ບົດເຝິກຫັດເຝິມເຕີມ

1. 남: 저는 스무 살이에요. ຂ້ອຍອາຍຸ 20 ປີ.
2. 남: 동생이 몇 명이에요? ນ້ອງຂອງເຈົ້າມີຈັກຄົນ?

정답 1. ② 2. ②



### 유용한 표현 ສໍານວນທີ່ສໍາຄັນ

**이따가 전화 드릴게요. ອີກຈັກໜ້ອຍ ແລ້ວຂ້ອຍຈະໂທຫາ.**

가: 여보세요? 리한 씨 바빠요? ສະບາຍດີ. ຮິ້ນ ຄາວຽກບໍ?

나: 네, 좀 바빠요. **이따가 전화 드릴게요.** ເຈົ້າ, ຄາວຽກໜ້ອຍໜຶ່ງ. ອີກຈັກໜ້ອຍ ຈະໂທຫາເດີ.









## 확장 연습 ບົດເລິກຫັດເພີ່ມເຕີມ

[1~2] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກ ທີ່ຖືກຕ້ອງ.

- 

① 제 친구는 키가 커요.	② 제 친구는 조금 뚱뚱해요.
③ 제 친구는 키가 작아요.	④ 제 친구는 정말 똑똑해요.
- 

① 동생은 얌전해요.	② 동생은 친절해요.
③ 동생은 재미있어요.	④ 동생은 부지런해요.

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

- 가: 아버지는 \_\_\_\_\_? ພໍ່ຂອງເຈົ້າ ມີອາຍຸຈັກປີ?  
 나: 일흔 살이세요. ອາຍຸ 70 ປີ.

① 어디에 살아요?	② 지금 뭐 하세요?
③ 가족이 몇 명이예요?	④ 연세가 어떻게 되세요?
- 투안 씨는 매우 \_\_\_\_\_ 사람입니다. 항상 일찍 출근해서 업무를 준비하고, 근무 시간에도 열심히 일합니다.

ຕວນ ເປັນຄົນທີ່ດຸໝັ່ນ ຫຼາຍ. ລາວໄປເຮັດວຽກໄວ ແລະ ກໍມີຄວາມກຽມພ້ອມ. ນອກຈາກນີ້ ລາວຍັງຕັ້ງໃຈເຮັດວຽກໃນເວລາເຮັດວຽກ.

① 똑똑한	② 부지런한	③ 멋있는	④ 재미있는
-------	--------	-------	--------

정답 1. ③ 2. ② 3. ④ 4. ②



발음 ການອອກສຽງ

P-02

### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພາສາເກົາຫຼີມີ ສະຫຼະປະສົມ 13 ໂຕຄື: '야, 여, 요, 유, 예, 애, 와, 워, 의, 위, 외, 왜, 웨.'

- 야, 여, 요, 유, 의, 위
- 와, 워, 외, 왜, 웨
- 우유, 여우, 이유, 예의

# 10

## 어제 도서관에서 한국어를 공부했어요

ມື້ວານ ຂ້ອຍໄດ້ຮຽນພາສາເກົາຫຼີ ຢູ່ຫໍສະໝຸດ

### 학습 안내

ຄຳແນະນຳ ໃນການຮຽນ

- **ຈຸດປະສົງໃນການຮຽນ**      ການຖາມ-ຕອບກ່ຽວກັບສະພາບອາກາດ ແລະ ສະຖານທີ່
- **ໄວຍາກອນ**                      -았/었-, 에서
- **ຄຳສັບ ແລະ ສຳນວນຄຳເວົ້າ**      ວັນທີ ແລະ ວັນ ສະຖານທີ່ ແລະ ການເຄື່ອນຍ້າຍ
- **ຂໍ້ມູນກ່ຽວກັບວັດທະນາທຳ**      ວັນພັກທາງລັດຖະການຂອງເກົາຫຼີ

### 대화 1

ບົດສົນທະນາ 1

Track 34



ຕໍ່ໄປ ເປັນບົດສົນທະນາ ລະຫວ່າງ ຊຸຮູ ແລະ ຕວນ. ທັງສອງຄົນຖາມເຊິ່ງກັນແລະກັນ ກ່ຽວກັບເມື່ອໃດທີ່ ພວກເຂົາມາເກົາຫຼີ. ກ່ອນອື່ນ ຈົ່ງຝັງບົດສົນທະນາ 2 ຄັ້ງ ແລ້ວຈຶ່ງເວົ້າຕາມ.

#### 월 일

ເດືອນ, ວັນ

ໃນການເວົ້າ ວັນທີເດືອນ, ແມ່ນໃຊ້ '월' ສຳລັບ ເດືອນ ແລະ '일' ສຳລັບວັນທີ.

- 오늘은 9월 7일이에요. ມື້ນີ້ ແມ່ນວັນທີ 7 ເດືອນ 9.
- 저는 3월 1일부터 회사에 가요. ຂ້ອຍເລີ່ມເຮັດວຽກຢູ່ບໍລິສັດແຕ່ວັນທີ 1 ເດືອນ 3.

수루      투안 씨는 **언제** 한국에 **왔어요**?

ຕວນ ມາເກົາຫຼີເມື່ອໃດ?

투안      올해 **2월 10일**에 한국에 **왔어요**.

ສູຣູ ສິ້ນ **언제** 한국에 **왔어요**?

ຂ້ອຍມາເກົາຫຼີ ໃນວັນທີ 10 ເດືອນ 2 ຂອງປີນີ້.

ຊຸຮູ ມາເກົາຫຼີເມື່ອໃດ?

수루      저는 **작년 7월**에 **왔어요**.

ຂ້ອຍມາເກົາຫຼີ ໃນເດືອນ 7 ຂອງປີກາຍ.

#### 언제

ເມື່ອໃດ

ໃຊ້ໃນປະໂຫຍກຄຳຖາມ ເມື່ອສອບຖາມ ກ່ຽວກັບໃນໃດໜຶ່ງຂອງເວລາ.

- 언제 한국어를 공부해요? ເລີ່ມຮຽນພາສາເກົາຫຼີເມື່ອໃດ?
- 수루 씨는 언제 저녁을 먹어요? ຊຸຮູ ເຈົ້າກິນເຂົ້າແລງເມື່ອໃດ?



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨는 언제 한국에 왔어요? ຕວນ ເຈົ້າມາເກົາຫຼີເມື່ອໃດ?
2. 수루 씨는 언제 한국에 왔어요? ຊຸຮູ ເຈົ້າມາເກົາຫຼີເມື່ອໃດ?

**정답** 1. 2월 10일에 왔어요. 2. 작년 7월에 왔어요.

#### Tip

날짜

○월	1월	2월	3월	4월	5월	6월	7월	8월	9월	10월	11월	12월
ເດືອນ	일월	이월	삼월	사월	오월	유월	칠월	팔월	구월	시월	십일월	십이월
○일	1일	2일	3일	4일	5일	6일	7일	8일	9일	10일		
	일일	이일	삼일	사일	오일	육일	칠일	팔일	구일	십일	.....	
	21일	22일	23일	24일	25일	26일	27일	28일	29일	30일	31일	
ວັນ	이십일일	이십이일	이십삼일	이십사일	이십오일	이십육일	이십칠일	이십팔일	이십구일	삼십일	삼십일일	



## ເອຼີ 1 ຄຳສັບ 1

## ນ້ຳຜັກ ແລະ ວັນເວລາ ແລະ ບັນດາວັນ



ມື້ນີ້ແມ່ນວັນທີ ແລະ ເດືອນໃດ?

2015 ປີ 5 ພຶດສະພາ

4						
5	6	7	8	9	10	11
12	13	14	15	16	17	18
19	20	21	22	23	24	25
26	27	28	29	30		

ຊ່ວຍເຫຼືອ ເດືອນຜ່ານມາ

ຈັນສະຫວັນ	ຈັນສະຫວັນ	ຈັນສະຫວັນ	ຈັນສະຫວັນ	ຈັນສະຫວັນ	ຈັນສະຫວັນ	ຈັນສະຫວັນ
			1	2	3	4
5	6	7	8	9	10	11
12	13	14	15 ຍື່ນ	16 ອຸ່ນ	17 ນາຍ	18 ຈັນສະຫວັນ
19 ຈັນສະຫວັນ	20	21	22	23	24	25 ຈັນສະຫວັນ
26	27	28	29 ຈັນສະຫວັນ	30	31	

ເດືອນ ນີ້

6						
7	8	9	10	11	12	13
14	15	16	17	18	19	20
21	22	23	24	25	26	27
28	29	30				

ເດືອນ ຕໍ່ມາ

ຍື່ນ ມື້ວານ

ອຸ່ນ ມື້ນີ້

ນາຍ ມື້ອື່ນ

ຊ່ວຍ ອາທິດຜ່ານມາ

ເດືອນ ນີ້ ອາທິດນີ້

ເດືອນ ຕໍ່ມາ ອາທິດຕໍ່ມາ

ຈັນສະຫວັນ

ຈັນສະຫວັນ

ວັນຈັນ-ວັນສຸກ

ວັນທ້າຍອາທິດ (ວັນເສົາ-ວັນທີວ)

5						
5	6	7	8	9	10	11
12	13	14	15	16	17	18
19	20	21	22	23	24	25
26	27	28	29	30		

ປີ ຜ່ານມາ

5						
5	6	7	8	9	10	11
12	13	14	15	16	17	18
19	20	21	22	23	24	25
26	27	28	29	30		

ປີ ນີ້

5						
5	6	7	8	9	10	11
12	13	14	15	16	17	18
19	20	21	22	23	24	25
26	27	28	29	30		

ປີ ຕໍ່ມາ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບ ຂ້າງເທິງນັ້ນ.

1. ກຽມ ແລະ ບໍາລຸງຄຳສັບ ດ້ວຍການສົນທິສັນທະນາໃຫ້ຄົບຖ້ວນ ຄືດັ່ງຕໍ່ໜ້າ.

2015 ປີ 3 ພຶດສະພາ

ຈັນສະຫວັນ	ຈັນສະຫວັນ	ຈັນສະຫວັນ	ຈັນສະຫວັນ	ຈັນສະຫວັນ	ຈັນສະຫວັນ	ຈັນສະຫວັນ
	1	2	3	4	5	6
7	8	9	10 ອຸ່ນ	11	12	13
14	15	16	17	18	19	20
21	22	23	24	25	26	27
28	29	30	31			

ບໍາລຸງ

ກ: ອຸ່ນ ມື້ນີ້ແມ່ນວັນຫຍັງ?

ກ: ຈັນສະຫວັນ ມື້ນີ້ແມ່ນວັນພຸດ.

- ກ: ນາຍ ມື້ອື່ນແມ່ນວັນຫຍັງ? ກ: \_\_\_\_\_
- ກ: ອຸ່ນ ມື້ນີ້ແມ່ນວັນຫຍັງ? ກ: \_\_\_\_\_
- ກ: ຈັນສະຫວັນ ມື້ອື່ນແມ່ນວັນຫຍັງ? ກ: \_\_\_\_\_
- ກ: ຈັນສະຫວັນ ມື້ອື່ນແມ່ນວັນຫຍັງ? ກ: \_\_\_\_\_

ຕອບ 1) ຈັນສະຫວັນ 2) ພຶດສະພາ 3) ຈັນສະຫວັນ 4) ພຶດສະພາ

**Tip** ສິນເຊີງ ຄຳກຳມະວິເສດກ່ຽວກັບເວລາ

ພຽງແຕ່ຕົ້ນ 'ເ' ໃສ່ທາງຫຼັງຂອງຄຳສັບ ຫຼື ສຳນວນທີ່ກ່ຽວກັບເວລາ, ແຕ່ວ່າ ສຳລັບ 'ຍື່ນ(ມື້ວານ)', 'ອຸ່ນ(ມື້ນີ້)', 'ນາຍ(ມື້ອື່ນ)', 'ອາທິດ(ປີນີ້)', 'ຍື່ນ(ເມື່ອໃດ)', 'ຕໍ່ມາ(ໜ້າ)' ບໍ່ຈຳເປັນຕ້ອງຕົ້ນ 'ເ'.



‘-았/었-’ ແມ່ນຮູບແບບກາລະອະດີດ ມັນຖືກໃຊ້ຕື່ມທ້າຍຄຳກຳມະ, ຄຳຄຸນນາມ ເພື່ອຊີ້ໃຫ້ເຫັນວ່າ ສະຖານະການ ຫຼື ເຫດການເຫຼົ່ານັ້ນແມ່ນໄດ້ເກີດຂຶ້ນແລ້ວໃນເວລາທີ່ນຳມາເວົ້າ. ມີຄວາມໝາຍວ່າ ‘ໄດ້’.

ㅏ, ㅑ → -았어요	ㅓ, ㅕ, ㅣ → -었어요	하다 → 했어요
가다 → 갔어요	먹다 → 먹었어요	공부하다 → 공부했어요
보다 → 봤어요	읽다 → 읽었어요	운동하다 → 운동했어요

- 친구하고 시장에 **갔어요**. (ຂ້ອຍ) ໄດ້ໄປຕະຫຼາດກັບໝູ່.
- 식당에서 점심을 **먹었어요**. (ຂ້ອຍ) ໄດ້ກິນເຂົ້າກັບໝູ່ຢູ່ຮ້ານອາຫານ.
- 기숙사에서 한국어를 **공부했어요**. (ຂ້ອຍ) ໄດ້ຮຽນພາສາເກົາຫຼີຢູ່ຫໍພັກ.



ເຂົ້າໃຈການໃຊ້ເປັນອາດີດແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້ຄືດັ່ງຕົວຢ່າງ.

2. 그림을 보고 <보기>처럼 대화를 완성하세요. ຈົ່ງເບິ່ງຮູບພາບ ແລ້ວຕື່ມໃສ່ບົດສິນທະນາໃຫ້ຄົບຖ້ວນ ຄືດັ່ງຕົວຢ່າງ.

보기



운동하다

가: 어제 뭐 했어요? ມ້ວນ ເຈົ້າໄດ້ເຮັດຫຍັງ?

나: 운동했어요. ມ້ວນ ຂ້ອຍໄດ້ອອກກຳລັງກາຍ.



텔레비전을 보다

1) 가: 어제 저녁에 뭐 했어요?

나: \_\_\_\_\_.



7:00P.M.  
저녁을 먹다

2) 가: 친구하고 뭐 했어요?

나: \_\_\_\_\_.



친구를 만나다

3) 가: 일요일에 뭐 했어요?

나: \_\_\_\_\_.



쉬다

4) 가: 5월 5일에 뭐 했어요?

나: \_\_\_\_\_.

정답 1) 텔레비전을 봤어요 2) 저녁을 먹었어요 3) 친구를 만났어요 4) 쉬었어요



ລອງຮຽນນຳກັນຕື່ມບໍ່? ຈົ່ງເບິ່ງຮູບ ແລະ ຕື່ມໃສ່ປະໂຫຍກໂດຍການໃຊ້ເປັນອາດີດ ຄືດັ່ງຕົວຢ່າງ.

1. 어제 \_\_\_\_\_.

2. 주말에 \_\_\_\_\_.

정답 1. 커피를 마셨어요 2. 요리했어요





## ເອີ້ນ 2 ຄຳສັບ 2

## 장소와 동작



ລອງໄປຮຽນຮູ້ກ່ຽວກັບກິດຈະກຳທີ່ເຮັດໃນສະຖານທີ່ຕ່າງໆຕໍ່ໄປນີ້ເບິ່ງບໍ?



공원  
ສວນສາທາລະນະ



커피숍  
ຮ້ານກາເຟ



서점  
ຮ້ານຂາຍປຶ້ມ



도서관  
ຫໍສະໝຸດ



백화점  
ຮ້ານຊັບຜະສິນຄ້າ



노래방  
ຮ້ານຄາຣາໂອເຕ



PC방  
ຮ້ານຄອມພິວເຕີ



영화관(극장)  
ໂຮງໝັງ



산책하다  
ຢ່າງຕາກອາກາດ



친구를 만나다  
ພົບໝູ່ເພື່ອນ



책을 읽다  
ອ່ານປຶ້ມ



한국어를 공부하다  
ຮຽນພາສາເກົາຫຼີ




쇼핑하다  
ຈັບຈ່າຍຊື້ເຄື່ອງຂອງ



노래하다  
ຮ້ອງເພງ



게임하다  
ຫຼິ້ນເກມ



영화를 보다  
ເບິ່ງໝັງ




음식을 만들다  
ແຕ່ງອາຫານ

- **공원에서 산책해요.**  
ຢ່າງຕາກອາກາດ ຢູ່ສວນສາທາລະນະ.
- **커피숍에서 친구를 만나요.**  
커피를 마셔요.  
ພົບໝູ່ເພື່ອນ ຢູ່ຮ້ານກາເຟ ແລ້ວດື່ມກາເຟ.
- **서점에서 책을 사요.**  
ຊື້ປຶ້ມ ຢູ່ຮ້ານຂາຍປຶ້ມ.
- **도서관에서 책을 읽어요.**  
한국어를 공부해요.  
ອ່ານປຶ້ມ ຢູ່ຫໍສະໝຸດ ຮຽນພາສາເກົາຫຼີ.
- **백화점에서 쇼핑해요.**  
ຈັບຈ່າຍຊື້ເຄື່ອງຂອງ ຢູ່ຮ້ານຊັບຜະສິນຄ້າ.
- **노래방에서 노래해요.**  
ຮ້ອງເພງ ຢູ່ຮ້ານຄາຣາໂອເຕ.
- **PC방에서 게임해요.**  
ຫຼິ້ນເກມ ຢູ່ຮ້ານຄອມພິວເຕີ.
- **영화관에서 영화를 봐요.**  
ເບິ່ງໝັງຢູ່ໂຮງໝັງ.
- **기숙사에서 음식을 만들어요.**  
ແຕ່ງອາຫານ ຢູ່ຫໍພັກ.



ຈິ່ງບໍ່ເບິ່ງຄຳສັບກ່ຽວກັບສະຖານທີ່ ຂ້າງເທິງນັ້ນ ແລ້ວລອງຕອບຄຳຖາມຕໍ່ໄປນີ້ເບິ່ງບໍ?

1. 그림을 보고 알맞은 단어를 연결하세요. (ຈິ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.)



㉠ 노래방

㉡ 커피숍

㉢ 백화점

㉣ 영화관

정답 ①㉡ ②㉠ ③㉣ ④㉢





## 활동 ກິດຈະກຳ

이번 달에 어디에서 무엇을 했어요? 달력을 보면서 친구에게 이야기해 주세요.  
 ໃນເດືອນນີ້ ໄດ້ເຮັດຫຍັງ? ຢູ່ໃສ? ຈົ່ງເບິ່ງປະຕິທິນ ແລ້ວລອງສ້າງບົດສົນທະນາກັບໝູ່ເບິ່ງ.

**5월** ເດືອນ 5

일요일	월요일	화요일	수요일	목요일	금요일	토요일
			1	2	3	4
5	6	7	8	9	10	11 영화관
12	13	14	15	16 오늘	17	18
19	20	21	22	23	24 백화점	25
26	27	28	29	30	31	



ຈົ່ງເບິ່ງປະຕິທິນຂ້າງເທິງນັ້ນ ແລ້ວຈົ່ງຕອບຄຳຖາມເປັນອານາຄົດລອງເບິ່ງ.

**+ 알맞은 말에 ✓하세요.** ຈົ່ງຕື່ມເຄື່ອງໝາຍ ✓ ໃສ່ຄຳເວົ້າທີ່ເໝາະສົມ.

- 내일은 5월 17일이에요. 미친 날은 17일 5월.  네  아니요
- 이번 주 토요일에 영화를 봐요. 이번 주 토요일에 영화를 봐요.  네  아니요
- 주말에 백화점에서 쇼핑했어요. 주말에 백화점에서 쇼핑했어요.  네  아니요
- 다음 주 화요일은 5월 21일이에요. 다음 주 화요일은 5월 21일이에요.  네  아니요


**정답** 1. 네 2. 아니요 3. 아니요 4. 네



### 퀴즈 ຄຳທວາຍ

**+ 다음 단어를 보고 생각나는 장소가 어디예요?**

ຕໍ່ໄປ ຈົ່ງເບິ່ງຄຳສັບ ແລະ ຄິດທົບທວນເບິ່ງວ່າ ສະຖານທີ່ນັ້ນຢູ່ໃສ?



**정답** 공원






# 한국의 공휴일


ວັນພັກລັດຖະການຂອງເກົາຫຼີ



신정



설날



삼일절(3.1절)



근로자의 날



어린이날



석가탄신일



현충일



광복절



추석



개천절



한글날



크리스마스

• 신정

ປີໃໝ່ສາກົນ ແມ່ນວັນປີໃໝ່ທີ່ກຳນົດຕາມປະຕິທິນສາກົນ ແລະ ກຳນົດເອົາມື້ທຳອິດຂອງປີໃໝ່.

• 설날

ປີໃໝ່ເກົາຫຼີ ເປັນອີກບຸນໜຶ່ງທີ່ມີຄວາມສຳຄັນຂອງ ເກົາຫຼີ ເຊິ່ງບັນດາສະມາຊິກໃນຄອບຄົວ ແລະ ຍາດຕິພົນ້ອງ ເຕົ້າໂຮມ ເພື່ອສະແດງຄວາມເຄົາລົບກາຍໄຫວ້ຕໍ່ບັນພະບຸລຸດ ແລະ ຍັງເປັນວັນທີ່ອວຍພອນປີໃໝ່ເຊິ່ງກັນ ແລະ ກັນ.

• 삼일절 (3.1절)

ວັນເຄື່ອນໄຫວ ເພື່ອເອກະລາດ ວັນທີ 1 ເດືອນ 3 ເປັນວັນພັກທາງລັດຖະການອີກມື້ໜຶ່ງຂອງເກົາຫຼີ ເພື່ອລະນຶກເຖິງວັນເຄື່ອນໄຫວເພື່ອເອກະລາດຕ້ານການປົກຄອງຂອງຍີ່ປຸ່ນ.

• 근로자의 날

ວັນແຮງງານ ເປັນວັນລະນຶກເຖິງຊາວຜູ້ອອກແຮງງານ ແລະ ເພື່ອເປັນການປຸກລະດົມແຮງຈູງໃຈເຂົ້າໃນການເຮັດວຽກຂອງຊາວຜູ້ອອກແຮງງານ.

• 어린이날

ວັນເດັກນ້ອຍ ເປັນວັນທີ່ອວຍພອນໃຫ້ກັບເດັກ ນ້ອຍທັງຫຼາຍຈົ່ງມີສຸຂະພາບແຂງແຮງ ແລະ ມີຄວາມສຸກ.

• 석가탄신일

ວັນປະສດ ຂອງພະພຸດທະເຈົ້າເປັນວັນທີ່ເຊື່ອ ກັນວ່າ ເປັນວັນທີ່ພະພຸດທະເຈົ້າໄດ້ລົງມາເກີດຍັງໂລກມະນຸດ.

• 현충일

ວັນລະນຶກເຖິງບັນພະບຸລຸດ ເປັນວັນທີ່ລະນຶກເຖິງ ບັນດາຕຳຫຼວດ ແລະ ທະຫານ ຂອງເກົາຫຼີທີ່ໄດ້ເສຍສະຫຼະເລືອດເນື້ອ ເພື່ອປະເທດຊາດ.

• 광복절

ວັນປະກາດ ເອກະລາດເປັນວັນພັກລັດຖະການເພື່ອ ລະນຶກເຖິງການໄດ້ເປັນເອກປະເທດເອກະລາດ ຂອງເກົາຫຼີອອກຈາກການປົກຄອງຂອງຍີ່ປຸ່ນ.

• 추석

ວັນຈຸຊອກ ຫຼື ວັນແຫ່ງການຂອບໃຈຕາມປະຕິທິນລຸນາ, ແມ່ນຖືກວັນທີ 15 ຂອງເດືອນ 8 ເປັນມື້ພັກທາງລັດຖະ ການອີກມື້ໜຶ່ງຂອງເກົາຫຼີ ໃນວັນດັ່ງກ່າວຄົນເກົາຫຼີ ແມ່ນມັກຈະໄປຍຽມຍາມພີ່ນ້ອງ ແລະ ກ່າວຄຳຂອບໃຈ ເຊິ່ງມັກຈະເຮັດອາຫານກິນເຊັ່ນ: ຊິງຜະຍອນ ແລະ ໝາກໄມ້ຕ່າງໆ.

• 개천절

ວັນກໍ່ຕັ້ງປະເທດເປັນວັນພັກທີ່ລະນຶກເຖິງການກໍ່ຕັ້ງ ແລະ ພັດທະນາປະເທດຊາດ.

• 한글날

ວັນພາສາເກົາຫຼີ ເປັນວັນທີ່ລະນຶກເຖິງເຈົ້າຊີວິດ ເຊຊຽງ ທີ່ໄດ້ສ້າງພາສາທີ່ເປັນຂອງເກົາຫຼີຂຶ້ນມາ.

• 크리스마스

ວັນຄຣິດສະມາດເປັນວັນລະນຶກເຖິງວັນຄ້າຍ ວັນເກີດຂອງພະຢຊູ.



## EPS-TOPIK 듣기 ພາກຝັງ EPS-TOPIK



ຈົ່ງຕັ້ງໃຈຝັງ ແລະ ເລືອກເອົາວັນທີເດືອນທີ່ຖືກຕ້ອງ.

[1~3] 들은 것을 고르십시오. ຈົ່ງເລືອກເອົາຄໍາຕອບທີ່ໄດ້ຍິນ.



- |              |           |           |           |
|--------------|-----------|-----------|-----------|
| 1. ① 1월 2일   | ② 1월 12일  | ③ 2월 21일  | ④ 2월 22일  |
| 2. ① 3월 10일  | ② 3월 20일  | ③ 4월 10일  | ④ 4월 20일  |
| 3. ① 11월 15일 | ② 11월 25일 | ③ 12월 15일 | ④ 12월 25일 |



ຕໍ່ໄປ ຈົ່ງເລືອກເອົາຄໍາຕອບທີ່ຖືກຕ້ອງຕາມແຕ່ລະຄໍາຖາມ. ກ່ອນທີ່ຈະໄປຝັງຄໍາຖາມ ຈົ່ງທໍາຄວາມເຂົ້າໃຈ ກັບແຕ່ລະຄໍາຕອບກ່ອນ.

[4~5] 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

- |                |                 |
|----------------|-----------------|
| 4. ① 작년에 왔어요.  | ② 베트남에서 왔어요.    |
| ③ 동생이 한국에 왔어요. | ④ 친구하고 한국에 왔어요. |
| 5. ① 도서관이 커요.  | ② 도서관에 가요.      |
| ③ 도서관에 없어요.    | ④ 도서관에서 공부했어요.  |





### 🎧 듣기 대본 ເນື້ອໃນບົດຝັງ

1. 여: 일월 십이일 ㉓ທີ 12 ເດືອນ 1
2. 남: 사월 십일 ㉓ທີ 10 ເດືອນ 4
3. 여: 십이월 이십오일 ㉓ທີ 25 ເດືອນ 12
4. 남: 언제 한국에 왔어요? ເຈົ້າມາເກົາຫຼີ ເມື່ອໃດ?
5. 여: 어제 뭐 했어요? ມື້ວານ ໄດ້ເຮັດຫຍັງ?

정답 1. ㉓ 2. ㉓ 3. ㉓ 4. ㉓ 5. ㉓

### 확장 연습 ບົດເຝິກຫັດເຜີ້ມເຕີມ

🎧 L-10

1. 들은 것을 고르십시오. ຈົ່ງເລືອກເອົາຄຳຕອບ ທີ່ໄດ້ຍິນ.
 

① 내일은 7월 11일이에요.	② 내일은 7월 30일이에요.
③ 오늘은 7월 20일이에요.	④ 오늘은 7월 31일이에요.
2. 질문을 듣고 알맞은 대답을 고르십시오. ຈົ່ງຝັງຄຳຖາມ ແລ້ວເລືອກເອົາຄຳຕອບທີ່ເໝາະສົມ.
 

① 10일이에요.	② 12월이에요.
③ 화요일이에요.	④ 5시 10분이에요.

### 🎧 확장 연습 듣기 대본 ເນື້ອໃນບົດຝັງ ບົດເຝິກຫັດເຜີ້ມເຕີມ

1. 남: 오늘은 7월 31일이에요. ມື້ນີ້ແມ່ນ ㉓ທີ 31 ເດືອນ 7.
2. 남: 내일이 무슨 요일이에요? ມື້ອື່ນ ແມ່ນວັນຫຍັງ?

정답 1. ㉓ 2. ㉓



### 유용한 표현 ສຳນວນທີ່ສຳຄັນ

**제 생각에도 그래요.** ຂ້ອຍກໍຄິດແນວນັ້ນຄືກັນ.

가: 회식도 회사 생활에서 중요한 것 같아요. ຂ້ອຍຄິດວ່າ ການກິນເຂົ້າຮ່ວມກັນ ກໍເປັນສິ່ງໜຶ່ງທີ່ສຳຄັນຂອງຊີວິດການເຮັດວຽກ.

나: **제 생각에도 그래요.** ຂ້ອຍກໍຄິດແນວນັ້ນຄືກັນ.



## EPS-TOPIK 4기 ພາກອ່ານ EPS-TOPIK



ສໍາລັບຂໍ້ 1 ແມ່ນກ່ຽວກັບສະຖານທີ່, ສ່ວນຂໍ້ 2 ແລະ 3 ແມ່ນຈະກ່ຽວກັບພຶດຕິກຳ. ຈົ່ງເລືອກເອົາສໍານວນທີ່ເໝາະສົມກັບຮູບພາບ.

[1~3] 다음 그림을 보고 맞는 단어나 문장을 고르십시오.

ຈົ່ງເບິ່ງຮູບພາບ ແລ້ວເລືອກເອົາຄໍາສັບ ຫຼື ປະໂຫຍກທີ່ຖືກຕ້ອງກັບຮູບພາບນັ້ນ.

1.



① 커피숍

② 도서관

③ 노래방

④ 백화점

2.



① 쇼핑해요.

② 노래해요.

③ 공부해요.

④ 게임해요.

3.



① 책을 읽어요.

② 영화를 봐요.

③ 친구를 만나요.

④ 음식을 만들어요.



ຕໍ່ໄປ ເປັນການເລືອກເອົາຄໍາສັບ ທີ່ຖືກຕ້ອງຕື່ມໃສ່ຫວ່າງເປົ່າໃນປະໂຫຍກ. ຈົ່ງຄິດທົບທວນກ່ຽວກັບປະໂຫຍກ ແລະ ການໃຊ້ເປັນອາດີດກ່ອນໜ້ານີ້ ແລ້ວຕອບຄໍາຖາມຕໍ່ນີ້.

[4~5] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4.

가: \_\_\_\_\_ 한국에 왔어요? ເຈົ້າມາເກົາຫຼີ ເມື່ອໃດ?

나: 작년 7월에 왔어요. ຂ້ອຍມາເກົາຫຼີ ແຕ່ເດືອນ 7 ປີຜ່ານມາ.

① 누가

② 어디

③ 무슨

④ 언제

5.

가: 어제 뭐 했어요? ມື້ວານ ໄດ້ເຮັດຫຍັງ?

나: 극장에서 영화를 \_\_\_\_\_ . ໄປເບິ່ງໜັງຢູ່ໂຮງໝັງ.

① 갔어요

② 봤어요

③ 쇼핑했어요


④ 산책했어요


정답 1. ① 2. ② 3. ③ 4. ④ 5. ②



## 확장 연습 ບົດເລິກຫັດເພີ່ມເຕີມ

[1~2] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກ ທີ່ຖືກຕ້ອງ.

- 

① 서점	② 도서관
③ 백화점	④ 영화관
- 

① 게임을 해요.	② 산책을 해요.
③ 영화를 봐요.	④ 책을 읽어요.

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາສ່ວນວ່າທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

- 저는 \_\_\_\_\_ 에 운동을 합니다. 토요일에는 등산을 하고 일요일에는 회사 동료들과 축구를 합니다.

ສໍາລັບຂ້ອຍ ມັກອອກກໍາລັງກາຍໃນວັນທ້າຍອາທິດ. ໃນວັນເສົາໄປໂຕພູ ແລະ ວັນທີດຳແມ່ນຈະຫຼິ້ນກິລາບານເຕະກັບເພື່ອນຮ່ວມງານ.

- ① 내년                      ② 어제                      ③ 작년                      ④ 주말

- 가: 주말에 어디에서 쇼핑했어요? ໃນທ້າຍອາທິດ ເຈົ້າໄປຈັບຈ່າຍຊື້ເຄື່ອງຂອງຢູ່ໃສ?

나: \_\_\_\_\_.

- ① 구두를 샀어요.                      ② 지난주에 샀어요.
- ③ 백화점에서 쇼핑했어요.                      ④ 동생하고 쇼핑했어요.

정답 1. ② 2. ③ 3. ④ 4. ③



## 발음 ການອອກສຽງ

P-03

### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພາສາເກົາຫຼີ ຈະມີສຽງພະຍັນສະນະສຽງຕໍ່າ, ສຽງກາງ ແລະ ສຽງສູງ ເຊັ່ນວ່າ ㅂ, ㅃ, ㅍ [p, p', p''] ເຈົ້າຂອງພາສາມາດຈຳແນກໄດ້ງ່າຍດາຍ ແຕ່ສໍາລັບຜູ້ທີ່ຮຽນພາສາເກົາຫຼີການຈຳແນກສຽງດັ່ງກ່າວນີ້ ບໍ່ແມ່ນເລື່ອງງ່າຍປານໃດ. ນອກຈາກນີ້ ຍັງປະກອບມີ ພະຍັນຊະນະ ㄷ, ㄸ, ㅌ [t, t', t''] ແລະ ㅈ, ㅉ, ㅊ [tʃ, tʃ', tʃ''].

- (1) ㅂ : ㅃ : ㅍ,      ㄷ : ㄸ : ㅌ,      ㄱ : ㅋ : ㆁ,      ㅈ : ㅉ : ㅊ
- (2) ㅂㅅ : ㅃㅅ : ㅆ,      ㄷㅅ : ㄸㅅ : ㅆ,      ㅈㅅ : ㅉㅅ : ㅊ,      ㅈㅅ : ㅉㅅ : ㅊ
- (3) ㅂ : ㅃ : ㅍ,      ㄷ : ㅌ : ㅊ,      ㅈ : ㅉ : ㅊ,      ㅈ : ㅉ : ㅊ
- (4) ㅈㅅ, ㅉㅅ, ㅊㅅ, ㅈㅅ, ㅉㅅ, ㅊㅅ, ㅈㅅ, ㅉㅅ, ㅊㅅ

# 11

## 사과 다섯 개 주세요

ເອົາໝາກແອັບເປັນໃຫ້ 5 ໜ່ວຍແດ່

### 학습 안내

ຄຳແນະນຳ ໃນການຮຽນ

- ຈຸດປະສົງໃນການຮຽນ      ການຊື້ວັດຖຸສິ່ງຂອງ
- ໄວຍາກອນ                      주세요, -아/어 주세요
- ຄຳສັບ ແລະ ສຳນວນຄຳເວົ້າ      ໝາກໄມ້ ແລະ ເຄື່ອງບໍລິໂພກ, ເງິນ ແລະ ການຊື້ສິ່ງຂອງ
- ຂໍ້ມູນກ່ຽວກັບວັດທະນາທຳ      ເສື້ອຜ້າ, ເຄື່ອງນຸ່ງຫົ່ມ



### 대화 1

Track 37



ຕໍ່ໄປ ແມ່ນເປັນການສົນທະນາໃນຮ້ານຂາຍໝາກໄມ້, ຕວນ ກຳລັງຖາມລາຄາໝາກໄມ້ນຳເຈົ້າຂອງຮ້ານ, ກ່ອນອື່ນໝົດຝັງບົດສົນທະນາ ສອງ ຄັ້ງແລ້ວເວົ້າຕາມ.

주인

**어서 오세요.**  
ເຊີນເຂົ້າມາໃນ.

▲ **어서 오세요**  
ເຊີນເຂົ້າມາໃນ

ໃຊ້ໃນເວລາເຊີນລູກຄ້າ  
ເຂົ້າມາໃນຮ້ານ.

투안

**안녕하세요? 이 사과 얼마예요?**  
ສະບາຍດີ? ໝາກແອັບເປັນນີ້ລາຄາເທົ່າໃດ?

주인

이천 **원**이에요.  
ສອງຝັນ ວອນ.

원

ວອນ  
ລຳດັບເງິນຂອງເກົາຫຼີ ຈະເວົ້າແຕ່ '100 ວອນ' ແມ່ນ 'ແຜັກວອນ[백원]', '1,000 원' ວອນ ແມ່ນ 'ຈອນວອນ[천원]', '10,000' ວອນ ແມ່ນ 'ມັນວອນ[만원]', '100,000 ວອນ' ແມ່ນ 'ສິບມັນວອນ[십만원]' ຕາມລຳດັບ.

투안

**다섯 개 주세요.**  
ເອົາໃຫ້ ຫ້າໜ່ວຍແດ່.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 사과가 얼마예요? ໝາກແອັບເປັນລາຄາເທົ່າໃດ?
2. 투안 씨는 사과를 몇 개 샀어요? ຕວນ ໄດ້ຊື້ໝາກແອັບເປັນຈັກໜ່ວຍ?

정답 1. 이천 원이에요. 2. 다섯 개 샀어요.

### Tip

대상에 따라서 세는 단위 명사가 달라집니다. **단위 명사 1** ຫົວໜ່ວຍຂອງຄຳນາມ 1

- 사과, 오렌지, 우유 (ໝາກແອັບເປັນ, ໝາກກ້ຽງ, ນົມ): 개 ໜ່ວຍ, อัน (한 개, 두 개, 세 개, ...) (1 อัน, 2 อัน, 3 อัน...)
- 포도, 바나나, 꽃 (ໝາກອ່ຽນ, ໝາກກ້ວຍ, ດອກໄມ້): 송이 ເປັນພວງ (한 송이, 두 송이, 세 송이, ...) (1 ພວງ, 2 ພວງ, 3 ພວງ...)
- 수박, 배추 (ໝາກຜັກຄຳ, ຜັກກາດ): 통 ເປັນຫົວ (한 통, 두 통, 세 통, ...) (1 ຫົວ, 2 ຫົວ, 3 ຫົວ...)
- 물, 맥주 (ນ້ຳ, ເບຍ): 병 ເປັນກ້ອງ (한 병, 두 병, ...) (1 ກວດ, 2 ກວດ, 3 ກວດ...)
- 커피, 주스 (ກາເຟ, ນ້ຳໝາກໄມ້): 잔 ເປັນຈອກ (한 잔, 두 잔, ...) (1 ຈອກ, 2 ຈອກ, 3 ຈອກ ...)
- 밥, 국, 반찬 (ເຂົ້າ, ແກງ, ອາຫານ): 그릇 ເປັນຖ້ວຍ (한 그릇, 두 그릇, ...) (1 ຖ້ວຍ, 2 ຖ້ວຍ ...)




## 어휘 1 ຄຳສັບ 1


## 과일과 식료품 ໝາກໄມ້ ແລະ ຂອງກິນ




ມັກໝາກໄມ້ ແລະ ເຄື່ອງດື່ມແບບໃດ? ມາຮຽນຮູ້ຄຳສັບກ່ຽວກັບໝາກໄມ້, ເຄື່ອງດື່ມ ແລະ ອາຫານນຳກັນບໍ?



사과  
ໝາກແອັບເປີນ



오렌지  
ໝາກກ້ຽງ



포도  
ໝາກອາງຸ່ນ




수박  
ໝາກແຕງໂມ




물  
ນ້ຳດື່ມ



주스  
ນ້ຳໝາກໄມ້



우유  
ນ້ຳນົມ



빵  
ເຂົ້າຈີ່



라면  
ໝີ່



과자  
ເຂົ້າໝົມ



초콜릿  
ໂຊໂຄແລັດ




아이스크림  
ກະແລັມ



ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.



•

㉠ 물



•

㉡ 빵



•

㉢ 사과



•

㉣ 포도

정답 ①㉢ ②㉣ ③㉠ ④㉡







## 대화 2 비동사 2

Track 38



ຕໍ່ໄປແມ່ນການສົນທະນາໃນຮ້ານຂາຍເກີບ. ຮິຮັນຊື້ເກີບກິລາໃນລາຄາເທົ່າໃດ? ກ່ອນອື່ນ ຈົ່ງຝັງຄືນສອງຄັ້ງ ແລ້ວເວົ້າຕາມ.

리한 사장님, 이 운동화 얼마예요?  
ເຖົ້າແກ່ ເກີບກິລາຄູ່ນີ້ລາຄາເທົ່າໃດ?

주인 오만 오천 원이에요.  
ຫ້າສິບຫ້າພັນ ວອນ.

리한 오만 오천 원요? **좀** 비싸요.  
ຫ້າສິບຫ້າພັນວອນບໍ່? ຂ້ອນຂ້າງຈະແພງເນາະ.  
**값** 주세요.  
ຫຼຸດແດ່ໄດ້ບໍ່?

주인 **그래요?** 알았어요. 오만 원 주세요.  
ແມ່ນບໍ່? ເຂົ້າໃຈແລ້ວ, ຊື້ນ ຫ້າສິບວອນ.

좀 **조금**...ໜ້ອຍໜຶ່ງ, ຂ້ອນຂ້າງ

'조금' ແລະ '좀'  
ແມ່ນມີຄວາມໝາຍຄືກັນ, ແຕ່ວ່າ '조금' ແລະ  
'좀' ຍັງໃຊ້ເພື່ອຂໍຄວາມຊ່ວຍເຫຼືອ, ຂໍອະນຸຍາດ  
ຫຼືວ່າ ສະແດງຄວາມອອນໂຍນ.

- 동생은 키가 좀 작아요.  
ນ້ອງຂ້າຍຂ້ອນຂ້າງຈະຕໍ່າ.
- 빵하고 우유 좀 주세요.  
ຂໍເອົາເຂົ້າຈີ່ ແລະ ນົມໃຫ້ແດ່.

그래요? ແມ່ນແທ້ບໍ່?

ໃຊ້ໃນສະຖານະການເວລາທີ່ປະທັບໃຈ ຫຼືວ່າ  
ຕົກໃຈເລັກນ້ອຍ.

· 가: 오늘 저녁에 회식이  
있습니다.  
ໃນມື້ນີ້ຕອນແລງ ມີງານລ້ຽງ  
ຫ້ອງການ.

나: 그래요? 저는 약속이  
있어요.  
ແມ່ນບໍ່? ຂ້ອຍມີນັດ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄໍາຖາມຕໍ່ໄປນີ້.

1. 이 운동화는 얼마예요? ເກີບກິລາຄູ່ນີ້ລາຄາເທົ່າໃດ?
2. 리한 씨는 얼마를 주고 샀어요? ຮິຮັນ ຊື້ໃນລາຄາເທົ່າໃດ?

정답 1. 오만 오천 원이에요. 2. 오만 원을 주고 샀어요.

### 단위 명사 2 ຫົວໜ່ວຍຂອງຄຳນາມ 2

- 정장 (ຊຸດສາກົນ), 한복 (ຊຸດປະຈຳຊາດເກົາຫຼີ): 벌 ເປັນຊຸດ (한 벌, 두 벌, 세 벌, ...) (1 ຊຸດ, 2 ຊຸດ, 3 ຊຸດ...)
- 운동화 (ເກີບກິລາ), 장갑 (ຖົງມື), 양말 (ຖົງຕີນ): 켈레 ເປັນຄູ່ (한 켈레, 두 켈레, 세 켈레, ...) (1 ຄູ່, 2 ຄູ່, 3 ຄູ່...)
- 텔레비전 (ໂທລະທັດ), 냉장고 (ຕູ້ເຢັນ), 자동차 (ລົດ): 대 ເປັນເຄື່ອງ, ເປັນຄັນ (한 대, 두 대, 세 대, ...) (1 ເຄື່ອງ, 2 ເຄື່ອງ, 3 ເຄື່ອງ...)
- 사람 (ຄົນ), 어린이 (ເດັກນ້ອຍ), 학생 (ນັກຮຽນ), 친구 (ເພື່ອນ): 명 ເປັນຄົນ (한 명, 두 명, 세 명, ...) (1 ຄົນ, 2 ຄົນ, 3 ຄົນ...)
- 할아버지 (ພໍ່ເຖົ້າ), 할머니 (ແມ່ເຖົ້າ), 손님 (ລູກຄ້າ): 분 ສຸພາບ (1 ຄົນ, 2 ຄົນ, 3 ຄົນ...) (한 분, 두 분, 세 분, ...)
- 고양이 (ແມວ), 강아지 (ໝາກນ້ອຍ), 생선 (ປາ): 마리 ເປັນໂຕ (1 마리, 2 마리, 3 마리 ...) (한 마리, 두 마리, 세 마리, ...)



ນອກຈາກນັ້ນ ກໍຍັງມີຮູບ, ສະແຕັມ, ບັດ, ປີ້ ແລະ ອື່ນໆ ຫົວໜ່ວຍຂອງຄຳນາມ ຈະໃຊ້ເປັນ '장' ແລະ ປີ້ມ, ປີ້ມວັດຈະນານຸກົມ, ວາລະສານ ແລະ ອື່ນໆ. ຫົວໜ່ວຍຂອງຄຳນາມແມ່ນໃຊ້ເປັນ '권' ນອກຈາກນີ້ ຫົວໜ່ວຍຂອງຄຳນາມ 'ບິກ' ຈະມີຫົວໜ່ວຍເປັນ '자루', ຫົວໜ່ວຍຄຳນາມຂອງຕົ້ນໄມ້ຈະໃຊ້ເປັນ '그루'.



## ເອຼີ 2 ຄຳສັບ 2


## 화폐와 물품 구매, 댜뻐, ແລະ ການຊື້ສິ່ງຂອງ



ພວກເຮົາມາຮຽນຮູ້ສຳນວນ ກ່ຽວກັບການຊື້ວັດຖຸສິ່ງຂອງ ແລະ ວິທີການຊື້ສິ່ງຂອງນັ້ນມີ ຫຍັງແດ່ນຳກັນ ເບິ່ງບໍ່?



돈(현금)  
ເງິນ (ເງິນສົດ)



동전  
ເງິນຫຼຽນ



지폐  
ເງິນເຈ້ຍ



신용카드  
ບັດທະນາຄານ



값(가격)  
ລາຄາ



싸다  
ຖືກ



비싸다  
ແພງ



(값을) 깎다  
ຫຼຸດລາຄາ



넣다  
ວາງ, ໃສ່



싸다(포장하다)  
ຫໍ່



바꾸다(교환하다)  
ປ່ຽນ (ແລກປ່ຽນ)



환불하다  
ຖອນເງິນຄືນ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.



㉠ 값

㉡ 동전

㉢ 지폐

㉣ 신용카드

정답 ①㉡ ②㉢ ③㉣ ④㉠



‘-아/어 주세요’ ມັນຖືກໃຊ້ຕື່ມທ້າຍຄຳກຳມະ ເພື່ອຂໍຮ້ອງ ຫຼື ໃຫ້ຄົນອື່ນກະທຳບາງສິ່ງບາງຢ່າງໃຫ້.

ㅏ, ㅑ → -아 주세요	ຈຳພວກສະຫລະ ㅏ, ㅑ, ㅣ → -어 주세요	하다 → 해 주세요
오다 → 와 주세요	읽다 → 읽어 주세요	요리하다 → 요리해 주세요

ໃນກໍລະນີທີ່ເຮົາສະເໜີຢາກຈະຊ່ວຍກະທຳບາງສິ່ງບາງຢ່າງໃຫ້ແກ່ອີກຝ່າຍໜຶ່ງ ເຮົາໃຊ້ ‘-아/어 드릴까요?’. ສ່ວນຄູ່ສົນທະນາກໍໃຫ້ໃຊ້ຄຳວ່າ ‘-아/어 주세요.’ ເພື່ອຕອບຮັບອະນຸຍາດໃຫ້ເຮົາລົງມືກະທຳສິ່ງນັ້ນ.

- 너무 더워요. 창문을 좀 **열어 주세요.** (ອາກາດ) ຮ້ອນຫຼາຍ. ເປີດປະຕູໃຫ້ແດ່.
- 이 빵을 봉투에 좀 **넣어 주세요.** ເອົາເຂົ້າຈີ່ນີ້ໃສ່ຖົງໃຫ້ແດ່.
- 가: 가방을 들어 드릴까요? **ໃຫ້ (ຂ້ອຍ) ຖືກະເປົາຊ່ວຍບໍ່?**  
나: 네, **들어 주세요.** 고맙습니다. **ເຈົ້າ, ຖືຊ່ວຍແດ່.ຂອບໃຈ.**



ເຂົ້າໃຈການໃຊ້ ‘-아/어 주세요’ ແລ້ວບໍ່? ສະນັ້ນ ຈົ່ງລອງຕື່ມໃສ່ປະໂຫຍກຕໍ່ໄປນີ້ໃຫ້ຄົບຖ້ວນ ຄືດັ່ງຕົວຢ່າງ.

2. <보기>처럼 ‘-아/어 주세요’를 사용해서 문장을 완성하세요.

ຈົ່ງຕື່ມໃສ່ປະໂຫຍກໃຫ້ຄົບຖ້ວນ ໂດຍການໃຊ້ ‘-아/어 주세요’ ຄືດັ່ງຕົວຢ່າງ.

보기

운동화를 환불하다 → 운동화를 환불해 주세요.

ສິ່ງເກີບກິລາຄົນ (ຄົນໃຫ້ຮ້ານແລ້ວເອົາເງິນຄົນ) → ກະລຸນາຄົນເງິນຄ່າເກີບກິລາຄູ່ນີ້ໃຫ້ຂ້ອຍແດ່.

- 1) 봉투에 넣다 → 봉투에 \_\_\_\_\_.
- 2) 이 빵을 포장하다 → 이 빵을 \_\_\_\_\_.
- 3) 이 우유를 바꾸다 → 이 우유를 \_\_\_\_\_.
- 4) 아침에 전화하다 → 아침에 \_\_\_\_\_.
- 5) 음식을 만들다 → 음식을 \_\_\_\_\_.

정답 1) 넣어 주세요 2) 포장해 주세요 3) 바꿔 주세요 4) 전화해 주세요 5) 만들어 주세요



유용한 표현 **ສຳນວນທີ່ສຳຄັນ**

주말 잘 지내셨어요? **ມີຄວາມສຸກກັບວັນຝັກທ້າຍອາທິດບໍ່?**

가: 주말 잘 지내셨어요? **ມີຄວາມສຸກກັບວັນຝັກທ້າຍອາທິດບໍ່?**

나: 네, 고향 친구를 만나서 재미있게 놀았어요. **ເຈົ້າ, ຝົບຜິ່ນ ແລ້ວກໍ່ສ້າງສັນກັນຕາມພາສາໝູ່ຜິ່ນດ້ວຍກັນ.**



## 활동 ກິດຈະກຳ

〈보기〉처럼 친구와 이야기해 보세요. ຈິ່ງລອງສ້າງບົດສົນທະນາກັບໝູ່ເພື່ອນ ຄືດັ່ງຕົວຢ່າງ.

보기 ຕົວຢ່າງ

주인: 어서 오세요. ເຊິນເຂົ້າມາໃນຜື້.

손님: 사과 있어요? ມີໝາກແອັບເປັນບໍ?

주인: 네, 있어요. ເຈົ້າ, ມີ.

손님: 얼마예요? ລາຄາເທົ່າໃດ?

주인: 천 원이에요. ຝັນ ວອນ.

손님: 다섯 개 주세요. ເອົາໃຫ້ ຫ້າ ໜ່ວຍແດ່.



ໄດ້ສ້າງບົດສົນທະນາຄືກັບຕົວຢ່າງແລ້ວບໍ? ຫຼັງຈາກນັ້ນ ຈິ່ງຕອບຄຳຖາມລຸ່ມນີ້ລອງເບິ່ງ.

+ **알맞은 말에**  하세요. ຈິ່ງຕື່ມເຄື່ອງໝາຍ  ໃສ່ຄຳເວົ້າທີ່ເໝາະສົມ.

(1) 무엇을 샀어요?

ໄດ້ຊື້ຫຍັງ?

수박

ໝາກແຕງໂມ

사과

ໝາກແອັບເປັນ

(2) 한 개에 얼마예요?

ໜ່ວຍໜຶ່ງ ລາຄາເທົ່າໃດ?

1,000원

ຝັນ ວອນ

2,000원

ສອງຝັນ ວອນ

(3) 몇 개를 샀어요?

ໄດ້ຊື້ຈັກໜ່ວຍ?

4개

4 ໜ່ວຍ

5개

5 ໜ່ວຍ

**정답** (1) 사과 (2) 1,000원 (3) 5개



# 의류

ເສື້ອຜ້າ



치마  
ກະໂປ່ງ



바지  
ໂສ້ງ



티셔츠  
ເສື້ອເຊິດ



잠바  
ເສື້ອກັນໜາວ

## 입다 **ນຸ່ງ**



운동화  
ອອກກຳລັງກາຍ



구두  
ເກີບ



슬리퍼  
ເກີບແຕະ



장화  
ເກີບບຸດ

## 신다 **ສຸບ (ສຸບເກີບ)**




양말  
ຖົງຕີນ

신다



장갑  
ຖົງມື

끼다



목도리  
ຜ້າຝັນຄໍ

하다



모자  
ໝວກ

쓰다



넥타이  
ກາລະວັດ

매다



가방  
ກະເປົາ, ຖົງ

메다



안경  
ແວ່ນຕາ

쓰다



선글라스  
ແວ່ນກັນແດດ

쓰다



👂 **듣기 대본** ເນື້ອໃນບົດຝັງ

1. 남: 수박 한개 주세요.
2. 여: 물 한잔 주세요.
3. 남: 라면 두 개 주세요.
4. 여: 이 사과 얼마예요? 한개 주세요.
5. 남: 뭘 드릴까요? 뭘 드릴까요?


**정답** 1. ④ 2. ① 3. ② 4. ③ 5. ②

**확장 연습** ບົດເຝິກຫັດເຝີມເຕີມ


👂 L-11

1. 잘 듣고 내용과 관계있는 그림을 고르십시오. ຝັງເນື້ອໃນໃຫ້ດີໆແລ້ວເລືອກເອົາຮູບທີ່ຖືກຕ້ອງ.


①




②



③



④



2. 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

- |            |             |
|------------|-------------|
| ① 조금 매워요.  | ② 라면 주세요.   |
| ③ 저쪽에 앉아요. | ④ 식당에서 먹어요. |

👂 **확장 연습 듣기 대본** ເນື້ອໃນບົດຝັງ ບົດເຝິກຫັດເຝີມເຕີມ

1. 남: 장갑 세 켤레 주세요. 하나 주세요.
2. 남: 뭘 드릴까요? 뭘 드릴까요?

**정답** 1. ① 2. ②










## 확장 연습 ບົດເລິກຫັດເພີ່ມເຕີມ

[1~3] 다음 그림을 보고 맞는 표현을 고르십시오. ຈົ່ງເບິ່ງຮູບພາບດັ່ງຕໍ່ໄປນີ້ ແລ້ວເລືອກເອົາສໍານວນທີ່ຖືກຕ້ອງ.

1. 

① 안경	② 목도리
③ 양말	④ 티셔츠
2. 

① 구두	② 슬리퍼
③ 장화	④ 운동화
3. 

① 넥타이를 매요.	② 넥타이를 신어요.
③ 넥타이를 써요.	④ 넥타이를 입어요.

[4~6] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4.
 

가: 이 빵은 얼마예요? ເຂົ້າຈີ່ອັນນີ້ ລາຄາທໍໃດເທົ່າໃດ?  
 나: \_\_\_\_\_ .

① 열 개 있어요.	② 천 원이에요.
③ 우유도 있어요.	④ 빵이 맛있어요.
5.
 

가: 뭘 드릴까요? ຕ້ອງການຫຍັງບໍ?  
 나: \_\_\_\_\_ .

① 환불해 주세요.	② 좀 깎아 주세요.
③ 사과 4개 주세요.	④ 봉투에 넣어 주세요.
6.
 

가: 그 과자는 어디에서 샀어요? ເຂົ້າໜົມນັ້ນ ໄດ້ຊື້ຢູ່ໃສ?  
 나: \_\_\_\_\_ .

① 어제 샀어요.	② 한 개 샀어요.
③ 현금으로 샀어요.	④ 마트에서 샀어요.

정답 1. ① 2. ④ 3. ① 4. ② 5. ③ 6. ④

#### 학습 안내 ຄຳແນະນຳ ໃນການຮຽນ

- จุดประสงค์ในการเรียนรู้      ການຊອກຫາ ທີ່ຕັ້ງ ແລະ ເສັ້ນທາງ
- ไวยากรณ์                              -(으)세요, (으)로
- คำสັບ และ สำนวนคำเวົ่า      ຄຳກຳມະກ່ຽວກັບການເຄື່ອນໄຫວ, ທີ່ຕັ້ງ ແລະ ທິດທາງ
- ຂໍ້ມູນກ່ຽວກັບວັດທະນາທຳ      ເສັ້ນທາງ

### 대화 1    ບົດສົນທະນາ 1



ຕວນ ກຳລັງຖາມຫາທີ່ຕັ້ງຂອງທະນາຄານ. ກ່ອນອື່ນ, ຝັງບົດສົນທະນາ 2 ຄັ້ງ ວ່າທັງສອງຄົນກຳລັງລົມຫຍັງກັນ ແລ້ວເວົ້າຕາມ.

투안    이 건물에 은행이 있어요?  
ຢູ່ຕືກນີ້ ມີທະນາຄານບໍ?

여자    네, 있어요.  
ເຈົ້າ, ມີ.

투안    은행이 어디에 있어요?  
ທະນາຄານຢູ່ໃສ?

여자    지하 1층에 있어요.  
ຢູ່ຊັ້ນໃຕ້ດິນຊັ້ນທີ 1.

**지하로 내려가세요.**  
ກະລຸນາລົງໄປຊັ້ນໃຕ້ດິນ.

#### 지하 1층

- 은행이 지하에 있어요?  
ທະນາຄານຢູ່ຊັ້ນໃຕ້ດິນບໍ?
- 식당이 지하 1층에 있어요?  
ຮ້ານອາຫານຢູ່ຊັ້ນໃຕ້ດິນຊັ້ນທີໜຶ່ງບໍ?

#### N이/가 어디에 있어요? ຄຳນາມ ນີ/ກາ ຢູ່ໃສ?

ສຳນວນທີ່ໃຊ້ເວລາຖາມກ່ຽວກັບທີ່ຕັ້ງ ສຳລັບຄຳນາມທີ່ລົງທ້າຍດ້ວຍ ຜະຍັນຊະນະ ແມ່ນໃຊ້ 'ຄຳນາມ ນີ ຢູ່ໃສ?', ສຳລັບຄຳນາມທີ່ລົງທ້າຍດ້ວຍສະຫຼະ ແມ່ນໃຊ້ 'Nກາ ຢູ່ໃສ?'.

- 병원이 어디에 있어요?  
ໂຮງໝໍແມ່ນຢູ່ໃສ?



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨는 어디에 가요? ຕວນ ໄປໃສ?
2. 은행이 어디에 있어요? ທະນາຄານຢູ່ໃສ?

정답 1. 은행에 가요. 2. 지하에 있어요./지하 1층에 있어요.




## 어휘 1 ຄຳສັບ 1


## 이동 동사 ຄຳກຳມະທີ່ສະແດງການເຄື່ອນໄຫວ



ພວກເຮົາມາລອງເບິ່ງວ່າ ຄຳກຳມະທີ່ສະແດງເຖິງການເຄື່ອນໄຫວ ໃນພາສາເກົາຫຼີມີຫຍັງແດ່.




내려가다  
ລົງໄປ




내려오다  
ລົງມາ




올라가다  
ຂຶ້ນໄປ




올라오다  
ຂຶ້ນມາ




나가다  
ອອກໄປ




나오다  
ອອກມາ



들어가다  
ເຂົ້າໄປ



들어오다  
ເຂົ້າມາ



돌아가다  
ກັບໄປ



돌아오다  
ກັບມາ, ກັບຄືນມາ

- 옥상에 올라가면 카페가 있어요.  
ຖ້າຂຶ້ນໄປດາດຜ້າ ຈະມີຮ້ານ ກາເຟ.
- 잠깐 나가 주세요. ກະລຸນາອອກໄປບິດໜຶ່ງກ່ອນ.
- 내일 고향에 돌아가요. ມື້ອື່ນ ຂ້ອຍຈະກັບໄປບ້ານເກີດ.
- 3월에 동생이 미국에서 돌아와요.  
ເດືອນ 3, ນ້ອງສາວຈະກັບມາຈາກ ອາເມລິກາ.




ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.




㉠ 나가다



㉡ 들어가다



㉢ 내려가다



㉣ 올라가다

정답 ①㉢ ②㉣ ③㉠ ④㉡



‘-(으)세요’ ມັນຖືກໃຊ້ໃນເວລາທີ່ຕ້ອງການຮ້ອງຂໍສິ່ງໃດໜຶ່ງ ຫຼື ສິ່ງໃຫ້ອີກຝ່າຍເຮັດສິ່ງນັ້ນ. ມັນສາມາດໃຊ້ໄດ້ແຕ່ກັບຄຳກຳມະເທົ່ານັ້ນ. ມີຄວາມໝາຍວ່າ ‘ເຊີນ- / ກະລຸນາ-’.

자음(ພະຍັນຊະນະ) → -으세요	모음(ສະຫຼະ), 자음(ພະຍັນຊະນະ) ‘ㄹ’ → -세요
읽다 → 읽으세요	기다리다 → 기다리세요 만들다 → 만드세요

- 여기에 **앉으세요.** ເຊີນນັ່ງຢູ່ນີ້.
- 노이 씨, 빨리 **오세요.** ນ້ອຍ, ກະລຸນາມາໄວໆແດ່.
- 잠깐만 **기다리세요.** ກະລຸນາລໍຖ້າບິດໜຶ່ງ.



비교해 보세요 *ຈົ່ງປຽບທຽບເບິ່ງ*

✓ ລະຫວ່າງ ‘-(으)세요’ ກັບ ‘-아/어 주세요’

‘-(으)세요’ ກັບ ‘-아/어 주세요’ ມັນຖືກໃຊ້ເພື່ອອອກຄຳສັ່ງ ຫຼື ຮ້ອງຂໍໃຫ້ອີກຝ່າຍໜຶ່ງກະທຳສິ່ງໃດສິ່ງໜຶ່ງ. ໂດຍທົ່ວໄປແລ້ວ ‘-(으)세요’ ແມ່ນມັກໃຊ້ໃນເວລາອອກຄຳສັ່ງ, ສ່ວນ ‘-아/어 주세요’ ແມ່ນມັກໃຊ້ໃນເວລາທີ່ຮ້ອງຂໍໃຫ້ອີກຝ່າຍໜຶ່ງຊ່ວຍກະທຳສິ່ງໃດສິ່ງໜຶ່ງໃຫ້.

- 창문을 **닫으세요.** (ຄຳສັ່ງ)
- 창문을 **닫아 주세요.** (ຂໍຮ້ອງ)



ເຂົ້າໃຈການນຳໃຊ້ ‘-(으)세요’ ແລ້ວບໍ່? ຈົ່ງໃຊ້ສຳນວນທີ່ຖືກຕ້ອງ ແລ້ວຕື່ມໃສ່ບົດສິນທະນາໃຫ້ຄົບຖ້ວນ.

2. 그림을 보고 <보기>처럼 ‘-(으)세요’를 사용해서 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສິນທະນາໃຫ້ຄົບຖ້ວນ ໂດຍການນຳໃຊ້ ໄວຍາກອນ ‘-(으)세요’ ຄືດັ່ງຕົວຢ່າງ.

보기

가: 이 건물에 약국이 있어요?  
 มีร้านขายยาอยู่ที่นี่ບໍ່?  
 나: 지하 1층에 있어요.  
 มีอยู่ชั้นใต้ดินชั้นที่ 1.  
 저쪽으로 내려가세요.  
 ກະລຸນາ ຍ່າງລົງໄປທາງນັ້ນ.

- 1) 가: 이 건물에 은행이 있어요?  
 나: 네, 2층에 있어요.  
 저 계단으로 \_\_\_\_\_.
- 2) 가: 이 건물에 편의점이 있어요?  
 나: 네, 3층에 있어요.  
 3층으로 \_\_\_\_\_.
- 3) 가: 이 건물에 우체국이 있어요?  
 나: 우체국은 밖에 있어요.  
 밖으로 \_\_\_\_\_.



정답 1) 올라가세요 2) 올라가세요 3) 나가세요





## 어휘 2

ຄຳສັບ 2

## 위치와 방향

ທີ່ຕັ້ງ ແລະ ທິດທາງ




ລອງມາເບິ່ງວ່າຄຳສັບກ່ຽວກັບທີ່ຕັ້ງ ແລະ ທິດທາງມີຄືແນວໃດ.




위  
ເທິງ



아래  
ລຸ່ມ



앞  
ໜ້າ




뒤  
ຫຼັງ



안  
ໃນ




밖  
ນອກ



오른쪽  
ເບື້ອງຂວາ



왼쪽  
ເບື້ອງຊ້າຍ



건너편(맞은편)  
ທາງກົງກັນຂ້າມ (ເບື້ອງກົງກັນຂ້າມ)



옆  
ທາງຂ້າງ



사이  
ລະຫວ່າງ



가운데(중간)  
ລະຫວ່າງກາງ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림을 보고 <보기>처럼 문장을 완성하세요. *ຈົ່ງເບິ່ງຮູບພາບ ແລ້ວຕື່ມໃສ່ປະໂຫຍກໃຫ້ຄົບຖ້ວນ ຄືດັ່ງຕົວຢ່າງ.*

보기



가방이 의자 위에 있어요. *ກະເປົາຢູ່ເທິງຕັ້ງ.*

1)



차가 회사 \_\_\_\_\_에 있어요.

2)



차가 회사 \_\_\_\_\_에 있어요.

3)



약국이 백화점 \_\_\_\_\_에 있어요.

4)



약국이 식당 \_\_\_\_\_에 있어요.

정답 1) 앞 2) 뒤 3) 안 4) 옆/오른쪽



‘(으)로’ ມັນຖືກໃຊ້ຕື່ມທ້າຍຄຳນາມ ເພື່ອຊີ້ບອກເຖິງຈຸດປະສົງ ຫຼື ທິດທາງຂອງການເຄື່ອນຍ້າຍ.

자음(ພະຍັນຊະນະ) + 으로	모음(ສະຫຼະ), 자음(ພະຍັນຊະນະ) ‘ㄹ’ + 로
한국으로	위로 서울로

- 가: 화장실이 어디에 있어요? ຫ້ອງນ້ຳຢູ່ໃສ?
- 나: 사무실 옆에 있어요. **오른쪽으로** 가세요. ຢູ່ຂ້າງຫ້ອງການ. ໄປທາງເບື້ອງຂວາ
- 가: 약국이 어디에 있어요? ຮ້ານຂາຍຢາຢູ່ໃສ?
- 나: 2층에 있어요. **위로** 올라가세요. ຢູ່ຊັ້ນ 2. ຂຶ້ນໄປຊັ້ນເທິງເດີ.



ເຂົ້າໃຈການນຳໃຊ້ ‘(으)로’ ແລ້ວບໍ່? ຈົ່ງເບິ່ງຮູບພາບ ແລ້ວໃຊ້ສຳນວນທີ່ຖືກຕ້ອງເພື່ອເຮັດໃຫ້ບົດສົນທະນາຄົບຖ້ວນ.

2. 그림을 보고 <보기>처럼 ‘(으)로’를 사용해서 문장을 완성하세요.

ຈົ່ງເບິ່ງຮູບພາບ ແລ້ວຕື່ມໃສ່ປະໂຫຍກໃຫ້ຄົບຖ້ວນ ໂດຍນຳໃຊ້ໄວຍາກອນ ‘(으)로’ ຄືດັ່ງຕົວຢ່າງ.

보기



앞으로 가세요. ກະລຸນາ ໄປທາງໜ້າ.

- 1) \_\_\_\_\_ 가세요.
- 2) \_\_\_\_\_ 가세요.
- 3) \_\_\_\_\_ 가세요.
- 4) \_\_\_\_\_ 올라가세요.
- 5) \_\_\_\_\_ 내려가세요.

정답 1) 뒤로 2) 오른쪽으로 3) 왼쪽으로 4) 위로 5) 아래로



유용한 표현 **ສຳນວນທີ່ສຳຄັນ**

먼저 들어가세요. ກະລຸນາ ກັບ (ກັບບ້ານ) ກ່ອນ.

- 가: 퇴근 시간인데 집에 안 가요? ໂມງເລີກວຽກແລ້ວ, ບໍ່ກັບບ້ານບໍ່?
- 나: 네, **먼저 들어가세요.** 저는 공구 정리 좀 하고 들어갈게요.
- ເຈົ້າ, ກະລຸນາກັບກ່ອນໄລດ.** ຂ້ອຍຈະຈັດເຄື່ອງມືອີກຈັກໜ່ວຍ ແລ້ວຈຶ່ງຈະກັບ.



## 활동 10

그림을 보고 <보기>처럼 친구와 이야기해 보세요.

ຈົ່ງເບິ່ງຮູບພາບ ແລ້ວລອງສົນທະນາກັບໝູ່ຄົງຕົວຢ່າງ.


보기 1

가: 약국이 어디에 있어요? ㄹ안ຂາຍຢາຢູ່ໃສ?

나: 이 사거리에서 오른쪽으로 가세요. ㄹຽວໄປທາງເບື້ອງຂວາ ຢູ່ສີ່ແຍກນີ້.

그러면 병원 옆에 약국이 있어요.

ຫຼັງຈາກນັ້ນ ㄹ안ຂາຍຢາແມ່ນຢູ່ຂ້າງໂຮງໝໍ.



ເບິ່ງແຜນທີ່ຂ້າງເທິງແລ້ວລອງຕອບຄໍາຖາມດັ່ງຕໍ່ໄປນີ້.

+ 알맞은 말에 √ 하세요. ㄹຈົ່ງຕື່ມເຄື່ອງໝາຍ √ ໃສ່ຄໍາເວົ້າທີ່ເໝາະສົມ.

- |             |                                   |                                    |
|-------------|-----------------------------------|------------------------------------|
| (1) 은행 옆에   | <input type="checkbox"/> 약국이 있어요. | <input type="checkbox"/> 우체국이 있어요. |
| (2) 약국 옆에   | <input type="checkbox"/> 병원이 있어요. | <input type="checkbox"/> 마트가 있어요.  |
| (3) 병원 건너편에 | <input type="checkbox"/> 은행이 있어요. | <input type="checkbox"/> 학교가 있어요.  |


정답 (1) 우체국이 있어요. (2) 병원이 있어요. (3) 은행이 있어요.





# 길거리

ຫົນທາງ





# EPS-TOPIK 듣기 ພາກຝັງ EPS-TOPIK



ຂໍ້ 1 ຫາ 2 ແມ່ນ ຄໍາຖາມກ່ຽວກັບການເລືອກຄໍາສັບທີ່ສະແດງເຖິງທີ່ຕັ້ງ; ຂໍ້ 3 ແມ່ນຄໍາຖາມກ່ຽວກັບການເລືອກສໍານວນຄໍາກຳມະການເຄື່ອນໄຫວ. ຈົ່ງຟັງ ແລະ ເລືອກເອົາຄໍາຕອບທີ່ຖືກຕ້ອງ.

[1~3] 들은 것을 고르십시오. ຈົ່ງເລືອກເອົາຄໍາຕອບທີ່ໄດ້ຍິນ.



- |            |         |         |         |
|------------|---------|---------|---------|
| 1. ① 위     | ② 옆     | ③ 안     | ④ 앞     |
| 2. ① 사이    | ② 왼쪽    | ③ 아래    | ④ 중간    |
| 3. ① 내려가세요 | ② 돌아가세요 | ③ 올라가세요 | ④ 들어가세요 |



ຕໍ່ໄປ ແມ່ນຄໍາຖາມກ່ຽວກັບການຟັງບົດສົນທະນາ ແລ້ວເລືອກເອົາຄໍາຕອບທີ່ຖືກຕ້ອງ. ກ່ອນທີ່ຈະຟັງບົດສົນທະນາ, ລອງກວດເບິ່ງເນື້ອໃນຂອງຄໍາຖາມເທື່ອໜຶ່ງກ່ອນ.

[4~5] 이야기를 듣고 질문에 알맞은 대답을 고르십시오.

ຈົ່ງຟັງບົດສົນທະນາ ແລ້ວເລືອກເອົາຄໍາຕອບທີ່ເໝາະສົມກັບແຕ່ລະຄໍາຖາມ.

4. 은행은 어디에 있습니까? ທະນາຄານຢູ່ໃສ?
- |         |         |
|---------|---------|
| ① 1층    | ② 2층    |
| ③ 지하 1층 | ④ 지하 2층 |
5. 약국은 어디에 있습니까? ຮ້ານຂາຍຢາຢູ່ໃສ?
- |        |        |
|--------|--------|
| ① 병원 뒤 | ② 병원 옆 |
| ③ 병원 안 | ④ 병원 위 |







# EPS-TOPIK 읽기 ພາກອ່ານ EPS-TOPIK



ຂໍ້ 1 ຫາ 3 ແມ່ນຄໍາຖາມກ່ຽວກັບການເບິ່ງຮູບພາບ ແລ້ວເລືອກປະໂຫຍກຄໍາຕອບທີ່ເໝາະສົມ. ຈົ່ງເລືອກປະໂຫຍກທີ່ຖືກຕ້ອງກັບຮູບພາບ.

[1~3] 다음 그림을 보고 알맞은 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.

1.



- ① 뒤로 가세요.
- ③ 옆으로 가세요.

- ② 앞으로 가세요.
- ④ 사이로 가세요.

2.



- ① 가운데로 가세요.
- ③ 오른쪽으로 가세요.

- ② 왼쪽으로 가세요.
- ④ 건너편으로 가세요.

3.



- ① 위로 올라가세요.
- ③ 아래로 올라가세요.

- ② 위로 내려가세요.
- ④ 아래로 내려가세요.




ຄໍາຖາມຂໍ້ 4 ຫາ 5 ແມ່ນຄໍາຖາມກ່ຽວກັບ ການເບິ່ງຮູບພາບແລ້ວເລືອກເອົາຄໍາຕອບທີ່ເໝາະສົມ. ຈົ່ງລອງຄິດທົບທວນເຖິງສິ່ງທີ່ຮຽນມາ ແລ້ວຕອບຄໍາຖາມ.

[4~5] 다음 그림을 보고 빈칸에 들어갈 가장 알맞은 것을 고르십시오.

ຈົ່ງເບິ່ງຮູບພາບດັ່ງຕໍ່ໄປນີ້ ແລ້ວ ເລືອກຄໍາຕອບທີ່ຖືກຕ້ອງທີ່ສຸດໃສ່ບ່ອນຫວ່າງ.

4.




ຈາ: 식당이 어디에 있어요? ຮ້ານອາຫານຢູ່ໃສ?

ນາ: \_\_\_\_\_.

- ① 1층에 있어요
- ② 2층에 있어요
- ③ 지하 1층에 있어요
- ④ 지하 2층에 있어요

5.



ຈາ: 이 건물에 우체국이 있어요? ຢູ່ຕືກນີ້ ມີໄປຊະນິບໍ?

ນາ: \_\_\_\_\_.


- ① 네, 있어요. 1층에 있어요
- ② 네, 없어요. 건물 안에 있어요
- ③ 아니요, 있어요. 1층에 있어요
- ④ 아니요, 없어요. 건물 밖에 있어요


정답 1. ② 2. ③ 3. ④ 4. ③ 5. ④




## 확장 연습 ບົດເລິກຫັດເລີ່ມເຕີມ

[1~3] 다음 그림을 보고 맞는 표현을 고르십시오. ຈົ່ງເບິ່ງຮູບພາບດັ່ງຕໍ່ໄປນີ້ ແລ້ວເລືອກເອົາສໍານວນທີ່ຖືກຕ້ອງ.


1. 

① 뒤로 가세요.	② 앞으로 가세요.
③ 왼쪽으로 가세요.	④ 오른쪽으로 가세요.
  
2. 

① 앞으로 가세요.	② 위로 올라가세요.
③ 옆으로 가세요.	④ 아래로 내려가세요.
  
3. 

① 집에 들어가요.	② 집에서 나가요.
③ 집에 돌아와요.	④ 집에서 나와요.

[4~6] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4. 

가: 꽃집이 어디에 있어요? ຮ້ານຂາຍດອກໄມ້ຢູ່ໃສ?  
 나: \_\_\_\_\_.

① 서점 옆에 있어요	② 병원 아래에 있어요
③ 우체국 뒤에 있어요	④ 편의점 앞에 있어요
  
5.
 

무단 횡단을 하면 매우 \_\_\_\_\_. 그러므로 길을 건널 때는 횡단보도를 이용하는 것이 안전합니다.  
ຖ້າຂ້າມທາງແບບບໍ່ຖືກກົດໝາຍ ແມ່ນອັນຕະລາຍຫຼາຍ. ສະນັ້ນ ການໃຊ້ທາງມ້າລາຍໃນເວລາຂ້າມທາງ ແມ່ນປອດໄພ.

① 답답합니다	② 복잡합니다
③ 불편합니다	④ 위험합니다

정답 1. ③ 2. ② 3. ② 4. ① 5. ④





# 어휘 1

ຄຳສັບ 1

# 상태 1


ຄຳສັບທີ່ສະແດງສະຖານະ 1



ຄຳຄຸນນາມ ທີ່ສະແດງສະຖານະພາບນັ້ນ ວ່າມີຄຳໃດແດ່ ພວກເຮົາລອງໄປຮຽນຮູ້ນຳກັນເບິ່ງບໍ?




시간(이) 있다  
ມີເວລາ




시간(이) 없다  
ບໍ່ມີເວລາ




약속(이) 있다  
ມີນັດ



약속(이) 없다  
ບໍ່ມີນັດ



일이 많다  
ວຽກຫຼາຍ



일이 적다  
ວຽກໜ້ອຍ



바쁘다  
ຫຍຸ້ງວຽກ



한가하다  
ຫວ່າງ



재미있다  
ໜ້າສົນໃຈ (ມ່ວນ)



재미없다  
ໜ້າເບື້ອ



좋다  
ດີ



괜찮다  
ໂອເດ. ຝໍໄດ້, ບໍ່ເປັນຫຍັງ



ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

①



•

㉠

재미있다

②



•

㉡

재미없다

③



•

㉢

바쁘다

④



•

㉣

한가하다

정답 ①㉡ ②㉣ ③㉠ ④㉢



'-고 싶다' ມັນຖືກໃຊ້ເພື່ອຊີ້ບອກເຖິງຄວາມຕ້ອງການ, ຄວາມມຸ່ງຫວັງ, ຄວາມປາຖະໜາຂອງຜູ້ເວົ້າ. ມັນໃຊ້ເປັນປະໂຫຍກຄຳຖາມເພື່ອຖາມເຖິງຄວາມຕ້ອງການ ຫຼື ຄວາມປາຖະໜາຂອງອີກຝ່າຍ. ມັນຖືກໃຊ້ຕື່ມທ້າຍຄຳກຳມະ ໂດຍບໍ່ໄດ້ຈຳແນກວ່າທ້າຍຄຳກຳມະມີຕົວສະກົດ ຫຼືບໍ່.

- 영화를 보고 싶어요. (ຂ້ອຍ) ຢາກເບິ່ງໜັງ.
- 가: 뭐 먹고 싶어요? (ເຈົ້າ) ຢາກກິນຫຍັງ?
- 나: 비빔밥을 먹고 싶어요. (ຂ້ອຍ) ຢາກກິນບີບິມປັບ.




ເຂົ້າໃຈການໃຊ້ '-고 싶다' ແລ້ວບໍ່? ຈົ່ງເບິ່ງຮູບພາບ ແລະ ຕື່ມໃສ່ປະໂຫຍກ.





2. 그림을 보고 <보기>처럼 '-고 싶다'를 사용해서 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສິນທະນາໃຫ້ຄົບຖ້ວນ ໂດຍການນຳໃຊ້ ໄວຍາກອນ '-고 싶다' ຄືດັ່ງຕົວຢ່າງ.

보기



가: 뭐 하고 싶어요? (ເຈົ້າ) ຢາກເຮັດຫຍັງ?  
나: 영화를 보고 싶어요. (ຂ້ອຍ) ຢາກເບິ່ງໜັງ.

- 1)  가: 뭐 하고 싶어요?  
나: \_\_\_\_\_.
- 2)  가: 뭐 하고 싶어요?  
나: \_\_\_\_\_.
- 3)  가: 뭐 하고 싶어요?  
나: \_\_\_\_\_.
- 4)  가: 뭐 하고 싶어요?  
나: \_\_\_\_\_.

정답 1) 노래하고 싶어요 2) 산책하고 싶어요 3) 쇼핑하고 싶어요 4) 커피를 마시고 싶어요



유용한 표현 **ສຳນວນທີ່ສຳຄັນ**

내일 뵙겠습니다. **ຝົບກັນມື້ອື່ນ.**

가: 지금 퇴근하세요? 조심해서 가요. (ດຽວນີ້) **ຈະເລີກວຽກແລ້ວບໍ່? ກັບບ້ານດ້ວຍຄວາມລະມັດລະວັງເດີ.**  
나: 네, 반장님. **내일 뵙겠습니다.** (ເຈົ້າ, ຫົວໜ້າ) **ຝົບກັນມື້ອື່ນເດີ.**





## 대화 2 ບົດສົນທະນາ 2

Track 44



ຕວນ ແລະ ຊຸຮຸ ກຳລັງນັດໝາຍກັນເຮັດສິ່ງໃດໜຶ່ງ. ກ່ອນອື່ນຈົ່ງຝັງບົດສົນທະນາ 2 ຄັ້ງ ແລ້ວ ເວົ້າຕາມ.

투안 우리 내일 어디에서 만날까요?

ຜວກເຮົາ ມື້ອື່ນຈະພົບກັນຢູ່ໃສ?

수루 시청 앞 어때요?

ຕໍ່ໜ້າສາລາກາງເດ ເປັນແນວໃດ?

투안 좋아요. 그러면 여섯 시쯤 만날까요?

ດີ, ຖ້າແນວນັ້ນ ພົບກັນປະມານ 6 ໂມງໄດ້ບໍ່?

수루 여섯 시는 좀 빨라요.

6 ໂມງຂ້ອນຂ້າງໄວໄຜດ.

일곱 시에 괜찮아요?

7 ໂມງ ຝໍໄດ້ບໍ່?

투안 네, 괜찮아요. 제냐, 돼.

그럼 내일 시청 앞에서 일곱 시에 봐요.

ສະນັ້ນ ມື້ອື່ນ ເວລາ 7 ໂມງ ຜວກເຮົາພົບກັນຢູ່ຕໍ່ໜ້າສາລາກາງ.

어때요? ເປັນແນວໃດ?

ໃຊ້ເພື່ອຖາມຄຳຄິດເຫັນຂອງອີກຝ່າຍ ກ່ຽວກັບສະຖານະການໃດໜຶ່ງ ກ່ອນການ ຕັດສິນໃຈ.

- 이 구두 어때요?  
ເກີບນີ້ ເປັນແນວໃດ?
- 내일 여섯 시 어때요?  
ມື້ອື່ນ 6 ໂມງເປັນແນວໃດ?

타남າ ພຸ່ມ ປະມານ, ຂ້ອນຂ້າງ

ເມື່ອໃຊ້ຮ່ວມກັບຄຳນາມ ແມ່ນມີຄວາມໝາຍວ່າ ປະມານ ຫຼື ຂ້ອນຂ້າງ.

- 주말쯤 만나서 같이 영화 볼까요?  
ປະມານ ທ້າຍອາທິດ ພົບກັນແລ້ວເບິ່ງໜັງ ບໍ່?
- 12월 말쯤 고향으로 돌아가려고 해요.  
ປະມານເດືອນ 12 ຂ້ອຍວ່າຈະກັບໄປຍາມ ບ້ານກິດ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨하고 수루 씨는 어디에서 만나요? ຕວນ ແລະ ຊຸຮຸ ນັດພົບກັນຢູ່ໃສ?
2. 두 사람은 몇 시에 만나요? ສອງຄົນນີ້ ນັດພົບກັນເວລາຈັກໂມງ?

정답 1. 시청 앞에서 만나요. 2. 일곱 시에 만나요.

Tip 관공서 ສະຖານທີ່ ທາງລັດຖະການ



도청  
ຫ້ອງການປົກຄອງແຂວງ



시청  
ສາລາກາງ



구청  
ຫ້ອງການປົກຄອງເມືອງ



경찰서  
ສະຖານນິຕຳຫຼວດ



소방서  
ສະຖານນິຕັບຜຶງ



출입국관리사무소  
ຫ້ອງການເຂົ້າ-ອອກເມືອງ



보건소  
ສູນສາທາລະນະສຸກ



주민센터  
ສູນບໍລິການຊຸມຊົນ




คำคุณนามที่สะกดเหมือนกัน มีหลายคำ พวกเธอลองไปเรียนรู้คำกัน?




빠르다(이르다)  
ไว เร็วกว่า



늦다  
ช้า




가깝다  
ใกล้




멀다  
ไกล



같다  
เหมือนกัน



다르다  
ต่างกัน



간단하다  
ง่าย, ง่าย ๆ




복잡하다  
ซับซ้อน



편하다  
สะดวกสบาย



불편하다  
ไม่สะดวก



가능하다  
เป็นไปได้



불가능하다  
ไปไม่ได้

'르' อนุภาค

เมื่อคำที่ลงท้ายด้วยพยัญชนะ '르' เมื่อเติมด้วยสระ '으' จะถูกตัดออก แล้วแทนด้วย '르'.



예) · 빠르(다) + 아요 = 빨라요

· 이르(다) + 어요 = 일러요



จงคิดถึงบทกวีที่คำสลับ ที่เรียนรู้มาข้างต้นให้ถี่ถ้วน แล้วตอบคำถามต่อไปนี้?

1. 그림을 보고 알맞은 단어를 연결하세요. จงโยงรูปภาพ แล้วขีดเส้นเชื่อมคำสลับที่เหมาะสม.



㉠ 멀다

㉡ 같다

㉢ 다르다

㉣ 가깝다

정답 ①㉣ ②㉠ ③㉡ ④㉢



‘-(으)ㄹ까요’ ມັນຖືກໃຊ້ຕໍ່ມທ້າຍຄຳກຳມະເພື່ອສະແດງເຖິງການຊັກຊວນ ຫຼື ແນະນຳຂໍສະເໜີບາງຢ່າງໃຫ້ຄູ່ສົນທະນາ.

자음(ພະຍັນຊະນະ) → -을까요	모음(ສະຫຼະ), 자음(ພະຍັນຊະນະ) ‘ㄹ’ → -ㄹ까요
읽다 → 읽을까요	사다 → 살까요 만들다 → 만들까요

- 가: 몇 시에 **만날까요?** ພວກພົບກັນເວລາຈັກໂມງ?  
나: 7시에 만나요. ພົບກັນເວລາ 7 ໂມງ.
- 가: 내일 같이 점심 **먹을까요?** ມື້ອື່ນ ໄປກິນເຂົ້າທ່ຽງນຳກັນບໍ?  
나: 좋아요. 같이 점심 먹어요. ຕົກລົງ. ເຮົາໄປກິນເຂົ້າທ່ຽງນຳກັນ.



비교해 보세요 **ຈົ່ງປຽບທຽບເບິ່ງ**

✓ **ລະຫວ່າງ ‘-(으)ㄹ까요’ ກັບ ‘-(으)ㄹ래요(14과)’**

‘-(으)ㄹ까요’ ກັບ ‘-(으)ㄹ래요(14과)’ ມັນຖືກໃຊ້ຖາມເຖິງຈຸດປະສົງຂອງຄູ່ສົນທະນາ. ‘-(으)ㄹ래요(14과)’ ຖືກໃຊ້ຖາມກັບຜູ້ທີ່ອາຍຸສູງກວ່າເຮົາບໍ່ໄດ້ ແຕ່ ‘-(으)ㄹ까요’ ສາມາດໃຊ້ຖາມກັບຜູ້ທີ່ມີອາຍຸສູງກວ່າເຮົາໄດ້ຖ້າອີກຝ່າຍໜຶ່ງມີຄວາມສະໜິດສະໜົມລົງເຄີຍກັນ.

- 부장님, 몇 시에 **갈래요?** (X)
- 부장님, 몇 시에 **갈까요?** (O)



ເຂົ້າໃຈການໃຊ້ ‘-(으)ㄹ까요’ ແລ້ວບໍ? ຕໍ່ໄປ ຈົ່ງລອງຕື່ມໃສ່ເນື້ອໃນບົດສົນທະນາໃຫ້ຖືກຕ້ອງ.

2. <보기>처럼 ‘-(으)ㄹ까요’를 사용해서 대화를 완성하세요.

ຈົ່ງຕື່ມໃສ່ບົດສົນທະນາ ໂດຍການໃຊ້ ‘-(으)ㄹ까요’ ຄືດັ່ງຕໍ່ໜ້າ.

보기

가: 오늘 같이 점심 먹을까요? ມື້ນີ້ ຈະໄປກິນເຂົ້າທ່ຽງນຳກັນບໍ?

나: 좋아요. 같이 점심 먹어요. ຕີ, ຕົກລົງໄປກິນເຂົ້າທ່ຽງນຳກັນ.

- 1) 가: 저녁에 같이 \_\_\_\_\_?      2) 가: 지금 같이 커피 한잔 \_\_\_\_\_?  
나: 좋아요. 같이 영화 봐요.      나: 미안해요. 지금 너무 바빠요.
- 3) 가: 오늘 몇 시에 \_\_\_\_\_?      4) 가: 우리 내일 뭐 \_\_\_\_\_?  
나: 7시 어때요?      나: 같이 운동해요.

정답 1) 영화 볼까요 2) 마실까요 3) 만날까요 4) 할까요



ລອງມາຮຽນເພີ່ມເຕີມອີກໜ້ອຍໜຶ່ງບໍ? ຈົ່ງຕື່ມໃສ່ບົດສົນທະນາໃຫ້ຄົບຖ້ວນ ໂດຍການໃຊ້ ‘-(으)ㄹ까요’.

- 1. 가: 저녁에 같이 시내에 \_\_\_\_\_?      2. 가: 주말에 같이 한국어를 \_\_\_\_\_?  
나: 좋아요. 같이 시내에 가요.      나: 좋아요. 같이 공부해요.

정답 1. 갈까요 2. 공부할까요



## 활동 ກິດຈະກຳ

<보기>처럼 친구와 이야기해 보세요. ຈົ່ງລອງສ້າງບົດສົນທະນາກັບໝູ່ເພື່ອນ ຄືດັ່ງຕົວຢ່າງ.

**보기** ຕົວຢ່າງ

가: 리한 씨, 우리 같이 극장에 갈까요?	리한 씨, 우리 같이 극장에 갈까요?	리한 씨, 우리 같이 극장에 갈까요?	리한 씨, 우리 같이 극장에 갈까요?
나: 좋아요. 같이 가요.	나: 좋아요. 같이 가요.	나: 좋아요. 같이 가요.	나: 좋아요. 같이 가요.
가: 극장에서 무슨 영화를 볼까요?	가: 극장에서 무슨 영화를 볼까요?	가: 극장에서 무슨 영화를 볼까요?	가: 극장에서 무슨 영화를 볼까요?
나: 코미디 영화 어때요?	나: 코미디 영화 어때요?	나: 코미디 영화 어때요?	나: 코미디 영화 어때요?
가: 좋아요. 그러면 몇 시에 만날까요?	가: 좋아요. 그러면 몇 시에 만날까요?	가: 좋아요. 그러면 몇 시에 만날까요?	가: 좋아요. 그러면 몇 시에 만날까요?
나: 저녁 7시에 만나요.	나: 저녁 7시에 만나요.	나: 저녁 7시에 만나요.	나: 저녁 7시에 만나요.
가: 어디에서 만날까요?	가: 어디에서 만날까요?	가: 어디에서 만날까요?	가: 어디에서 만날까요?
나: 회사 앞에서 만나요.	나: 회사 앞에서 만나요.	나: 회사 앞에서 만나요.	나: 회사 앞에서 만나요.

	<b>보기</b> <small>ຕົວຢ່າງ</small> 리한 씨	_____ 씨
어디에 가요? <small>ໄປໃສບໍ?</small>	극장 ໂຮງໝັງ	
뭐 해요? <small>ເຮັດຫຍັງ?</small>	코미디 영화를 봐요. ເບິ່ງໝັງຕະລຶກ.	
언제 만나요? <small>ພົບກັນເມື່ອໃດ?</small>	저녁 7시 ເວລາ 7 ໂມງແລງ	
어디에서 만나요? <small>ພົບກັນຢູ່ໃສ?</small>	회사 앞 ຕໍ່ໜ້າບໍລິສັດ	



ຈົ່ງເບິ່ງຕົວຢ່າງຂ້າງເທິງນັ້ນ ແລະ ຈົ່ງຕອບຄຳຖາມຕໍ່ໄປນີ້.

**+ 알맞은 말에 √ 하세요.** ຈົ່ງຕື່ມເຄື່ອງໝາຍ √ ໃສ່ຄຳເວົ້າທີ່ເໝາະສົມ.

- |                 |   |   |
|-----------------|---|---|
| (1) 리한 씨는       | <input type="checkbox"/> 공포 영화를 봅니다.      | <input type="checkbox"/> 코미디 영화를 봅니다.     |
| (2) 리한 씨는       | <input type="checkbox"/> 극장 앞에서 친구를 만납니다. | <input type="checkbox"/> 회사 앞에서 친구를 만납니다. |
| (3) 리한 씨는 일곱 시에 | <input type="checkbox"/> 영화를 봅니다.         | <input type="checkbox"/> 친구를 만납니다.        |

**정답** (1) 코미디 영화를 봅니다. (2) 회사 앞에서 친구를 만납니다. (3) 친구를 만납니다.



## 한국 사람들이 인사로 하는 약속

ຄົນເກົາຫຼີ ການນັດໝາຍເປັນພາກສ່ວນໜຶ່ງ ຂອງການທັກທາຍ



한국 사람들은 헤어질 때 “다음에 밥 한번 같이 먹어요.”, “술 한잔 같이 해요.”라는 인사를 하기도 합니다. 특히 헤어질 때 “연락할게.”라는 말도 자주 하는데, 이런 말들은 약속이라기보다는 헤어지기 아쉬워서 하는 말인 경우가 많습니다. 구체적으로 날짜와 시간을 약속하지 않을 경우에는 가벼운 인사로 생각하는 것이 좋습니다. 만약에 한국사람들이 “언제든지 연락하세요.”라고 말했더라도 너무 이른 시간이나 늦은 시간, 그리고 식사 시간이나 휴식 시간에는 연락을 피하는 것이 좋습니다. 또한 “언제든지 놀러 오세요.”라고 말했더라도 전화로 미리 약속을 하고 만나러 가는 것이 좋습니다.

ຄົນເກົາຫຼີ ໃນເວລາທີ່ຈະລາຈາກກັນມັກຈະເວົ້າວ່າ "ມື້ໜ້າກິນເຂົ້ານໍາກັນເນາະ" ຫຼື "ກິນເຫຼົ່ານໍາກັນເນາະ" ຫຼື "ຈະຕິດຕໍ່ຫາເດີ" ເຊິ່ງບັນດາສໍານວນເຫຼົ່ານີ້ແມ່ນຈະໃຊ້ກັນຢ່າງແຜ່ຫຼາຍ ແຕ່ສິ່ງເຫຼົ່ານີ້ບໍ່ສາມາດທີ່ຈະເປັນການນັດພົບທີ່ແທ້ຈິງໄດ້ ເປັນພຽງການເວົ້າທີ່ສະແດງຄວາມເສຍດາຍ ທີ່ຈະຕ້ອງຈາກກັນ, ໂດຍທົ່ວໄປການນັດທີ່ບໍ່ໄດ້ລະບຸມື້ ແລະ ເວລາ ໃຫ້ຄິດວ່າເປັນການທັກທາຍກັນກ່ອນຈາກເທົ່ານັ້ນ ຈົນກວ່າຈະມີການນັດພົບໂດຍລະບຸເປັນເວລາ ແລະ ສະຖານທີ່ຢ່າງຄັກແນ່. ນອກຈາກນັ້ນ ຄົນເກົາຫຼີມັກຈະເວົ້າວ່າ "ສາມາດຕິດຕໍ່ໄດ້ ທຸກເມື່ອທຸກເວລາ" ແຕ່ຂໍ້ແນະນຳວ່າ ບໍ່ຄວນຕິດຕໍ່ພວກເຂົາ ເຊົ້າເກີນໄປໃນຕອນເຊົ້າ, ເລີກເກີນໄປ ໃນ ຕອນຄໍ່າ ຫຼື ໃນຊ່ວງເວລາກິນເຂົ້າ ຫຼື ເວລາພັກ. ອີກອັນໜຶ່ງ ເຖິງແມ່ນເວົ້າວ່າ "ສາມາດພົບໄດ້ທຸກເວລາ" ກໍແນະນຳໃຫ້ນັດ ໝາຍວ່າ ຈະໄປພົບກ່ອນການເຂົ້າພົບ.



## EPS-TOPIK 듣기 ພາກຝັງ EPS-TOPIK



ສໍາລັບ ຂໍ້ 1 ແລະ 2 ເປັນພາກຝັງເພື່ອເລືອກເອົາຄໍາສັບທີ່ຖືກຕ້ອງ, ຈົ່ງຕັ້ງໃຈຝັງ ແລະ ເລືອກເອົາຄໍາຕອບທີ່ຖືກຕ້ອງ.

[1~2] 들은 것을 고르십시오. ຈົ່ງເລືອກເອົາຄໍາຕອບທີ່ໄດ້ຍິນ.



1. ① 내일                      ② 영화                      ③ 시간                      ④ 극장
2. ① 도청                      ② 시장                      ③ 구청                      ④ 시청



ຕໍ່ໄປ ເປັນການຝັງບົດສົນທະນາ ແລະ ເລືອກເອົາຄໍາຕອບທີ່ຖືກຕ້ອງສໍາລັບແຕ່ລະຄໍາຖາມ. ກ່ອນການຝັງບົດສົນທະນາ ຈົ່ງທໍາຄວາມເຂົ້າໃຈກັບຄໍາຕອບສາກ່ອນ.

[3~5] 이야기를 듣고 질문에 알맞은 대답을 고르십시오.

ຈົ່ງຝັງບົດສົນທະນາ ແລ້ວເລືອກເອົາຄໍາຕອບທີ່ເໝາະສົມກັບແຕ່ລະຄໍາຖາມ.

3. 두 사람은 내일 같이 무엇을 봅니까? ສອງຄົນນີ້ ມີອີ່ນຈະພ້ອມກັນເບິ່ງຫຍັງ?
- ① 책                              ② 사진  
③ 영화                              ④ 드라마
4. 두 사람은 내일 어디에서 만납니까? ສອງຄົນນີ້ ມີອີ່ນ ຈະພົບກັນຢູ່ໃສ?
- ① 극장 앞                              ② 회사 앞  
③ 백화점 앞                              ④ 도서관 앞
5. 두 사람은 내일 몇 시에 만납니까? ມີອີ່ນ ທັງສອງຄົນນີ້ ຈະພົບກັນເວລາຈັກໂມງ?
- ① 6시                              ② 7시  
③ 8시                              ④ 9시



**🎧 듣기 대본** ເນື້ອໃນບົດຝັງ


1. 남: 영화 ໓໓
2. 여: 시청 ສາລາກາງ
3. 남: 우리 내일 같이 영화 볼까요? ພວກເຮົາຈະໄປເບິ່ງໜັງນຳກັນບໍ່?  
 여: 좋아요. 같이 봐요. ດີ, ໄປເບິ່ງນຳກັນ.
4. 남: 우리 내일 어디에서 만날까요? ມື້ອື່ນ ພວກເຮົາຈະພົບກັນຢູ່ໃສ?  
 여: 백화점 앞에서 볼까요? ພົບກັນຢູ່ໜ້າ ຫ້າງຊັບພະສິນຄ້າ.  
 남: 좋아요. 거기에서 만나요. ດີ. ພົບກັນຢູ່ນັ້ນດີ.
5. 남: 내일 7시에 만날까요? ມື້ອື່ນ ຈະພົບການເວລາ 7 ໂມງໄດ້ບໍ່?  
 여: 7시는 좀 힘들어요. 8시는 어때요? ເວລາ 7 ໂມງ ຂ້ອນຂ້າງຢາກ. ເວລາ 8 ໂມງເດ ເປັນແນວໃດ?  
 남: 좋아요. 그럼 8시에 만나요. ດີ. ສະນັ້ນ ພົບກັນ ເວລາ 8 ໂມງ.

정답 1. ② 2. ④ 3. ③ 4. ③ 5. ③

**확장 연습** ບົດເຝິກຫັດເຜີ້ມເຕີມ

🎧 L-13

1. 잘 듣고 내용과 관계있는 그림을 고르십시오. ຈົ່ງຕັ້ງໃຈຝັງ ແລ້ວເລືອກເອົາຮູບພາບ ທີ່ກ່ຽວຂ້ອງກັບເນື້ອໃນນັ້ນ.



2. 질문을 듣고 알맞은 대답을 고르십시오. ຈົ່ງຝັງຄຳຖາມ ແລ້ວເລືອກເອົາຄຳຕອບທີ່ເໝາະສົມ.

- |             |              |
|-------------|--------------|
| ① 오늘 만나요.   | ② 은행 앞 어때요?  |
| ③ 세 명이 만나요. | ④ 두 시에 만날까요? |

**🎧 확장 연습 듣기 대본** ເນື້ອໃນບົດຝັງ ບົດເຝິກຫັດເຜີ້ມເຕີມ

1. 남: 의자가 불편해요. ຕັ້ງນັ່ງ ມັນບໍ່ສະດວກສະບາຍປານໃດ.
2. 남: 어디에서 만날까요? ຈະພົບກັນຢູ່ໃສບໍ່?

정답 1. ③ 2. ②



## EPS-TOPIK 읽기 ພາກອ່ານ EPS-TOPIK



ສໍາລັບ ຂໍ້ 1 ແລະ 2 ແມ່ນເປັນການອ່ານບົດສົນທະນາ ແລະ ເລືອກເອົາຄໍາຕອບໃຫ້ຖືກຕ້ອງຕາມແຕ່ລະຄໍາຖາມ. ຈົ່ງຄິດທົບທວນໃນສິ່ງທີ່ຮຽນມາ ເພື່ອຕອບຄໍາຖາມເຫຼົ່ານີ້.

[1~2] 다음 질문에 답하십시오. ຈົ່ງຕອບຄໍາຖາມຕໍ່ໄປນີ້.

1. 두 사람은 지금 무엇을 하고 있습니까? ດຽວນີ້ ທັງສອງຄົນກໍາລັງເຮັດຫຍັງ?

가: 우리 내일 같이 저녁 먹을까요? ມື້ອື່ນ ພວກເຮົາໄປກິນເຂົ້າແລງນໍາກັນບໍ?

나: 좋아요. 같이 저녁 먹어요. ດີ, ໄປກິນເຂົ້າແລງນໍາກັນ.

- ① 식사                      ② 운동                      ③ 약속                      ④ 쇼핑

2. 두 사람은 오늘 같이 무엇을 합니까? ສອງຄົນ ມື້ນີ້ ພ້ອມກັນເຮັດຫຍັງ?

가: 우리 오늘 뭐 할까요? 같이 영화 볼까요? ມື້ນີ້ ພວກເຮົາຈະເຮັດຫຍັງ? ໄປເບິ່ງໜັງນໍາກັນບໍ?

나: 산책 어때요? ສວນສາທາລະນະ ຢ່າກໄປຍ່າງຫຼິ້ນນໍາກັນ ຢູ່ສວນສາທາລະນະ.

가: 그래요? ດີຄືກັນ. ສະນັ້ນ ໄປຍ່າງຫຼິ້ນນໍາກັນເພາະ.

- ① 책을 봅니다.            ② 산책을 합니다.            ③ 영화를 봅니다.            ④ 게임을 합니다.



ສໍາລັບ ຂໍ້ 3 ຫາ 5 ແມ່ນເປັນການເລືອກເອົາສໍານວນ ຕື່ມໃສ່ຫວ່າງ. ຈົ່ງຄິດທົບທວນໃນສິ່ງທີ່ຮຽນມາ ແລ້ວຕອບຄໍາຖາມເຫຼົ່ານີ້ລອງເບິ່ງ.

[3~5] 빈칸에 들어갈 가장 알맞은 것을 고르십시오.

ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3. 수루 씨, 오늘 저녁에 \_\_\_\_\_ 있어요? ຊຸ, ມື້ນີ້ຕອນແລງ ມີເວລາບໍ?

- ① 시간                      ② 생일                      ③ 날짜                      ④ 주말

4. 우리 \_\_\_\_\_ 영화를 볼까요? ພວກເຮົາຈະເບິ່ງໜັງຫຍັງ? ໜັງຕະລືກເດເປັນແນວໃດ?

- ① 언제                      ② 무슨                      ③ 누구                      ④ 무엇

5. 저는 내일 친구하고 같이 영화를 \_\_\_\_\_ . ມື້ອື່ນ ຂ້ອຍຢາກໄປເບິ່ງໜັງນໍາໝູ່ເພື່ອນ.

- ① 보세요                      ② 봤어요                      ③ 봐 주세요                      ④ 보고 싶어요

정답 1. ③ 2. ② 3. ① 4. ② 5. ④





### 확장 연습 ປົດເລິກຫັດເພີ່ມເຕີມ

[1~4] 빈칸에 들어갈 알맞은 말을 고르십시오. ຈົ່ງເລືອກເອົາຄຳສັບ ທີ່ເໝາະສົມ ຕື່ມໃສ່ບ່ອນຫວ່າງ.

1. 저는 이번 주말에 \_\_\_\_\_이 많습니다. 고향 친구들과 영화도 보고 회사 동료들과 저녁도 먹을 겁니다.

ໃນທ້າຍອາທິດ ຂ້ອຍມີນັດຫຼາຍ. ນັດເບິ່ງໜັງກັບເພື່ອນເກົ່າ ທີ່ມາຈາກບ້ານເກີດ ແລະ ຕອນແລງ ມີນັດກິນເຂົ້າແລງກັບເພື່ອນຮ່ວມງານທີ່ບໍລິສັດ.

- ① 배달
- ② 예약
- ③ 약속
- ④ 주문

2. 저는 주말에 \_\_\_\_\_이/가 있으면 보통 청소와 빨래를 하고 동료들과 영화를 봅니다.

ໃນທ້າຍອາທິດ ຖ້າຂ້ອຍມີເວລາ ປົກກະຕິແລ້ວ ຈະອະນາໄມ ແລະ ຊັກເຄື່ອງຂອງ ແລະ ໄປເບິ່ງໜັງກັບເພື່ອນຮ່ວມງານ.

- ① 교육
- ② 시간
- ③ 야근
- ④ 회의

3. 집이 너무 \_\_\_\_\_ 출퇴근 시간이 많이 걸립니다. 그래서 다음 달에 회사 근처로 이사를 하려고 합니다.

ຍ້ອນເຮືອນຢູ່ໄກ ທ່ຽວເຮັດວຽກໃຊ້ເວລາຫຼາຍ. ສະນັ້ນ ໃນເດືອນໜ້າ ຈະຍ້າຍມາຢູ່ແຖວໃກ້ໆບໍລິສັດ.

- ① 멀어서
- ② 가까워서
- ③ 좋아서
- ④ 괜찮아서

4. 저는 월요일부터 금요일까지 일을 하고 주말에는 쉽니다. 오늘은 쉬는 날이지만 일이 \_\_\_\_\_ 공장에 나왔습니다.

ສຳລັບຂ້ອຍ ນັບແຕ່ວັນຈັນຮອດວັນສຸກ ແມ່ນເຮັດວຽກ ແລະ ທ້າຍອາທິດແມ່ນຝັກຜ່ອນ. ມື້ນີ້ ແມ່ນມື້ຝັກຜ່ອນ ແຕ່ຍ້ອນມີວຽກຫຼາຍ ຈຶ່ງໄດ້ອອກມາເຮັດວຽກຢູ່ໂຮງງານ.

- ① 편해서
- ② 적어서
- ③ 많아서
- ④ 한가해서

정답 1. ③ 2. ② 3. ① 4. ③



발음 ການອອກສຽງ

P-04

### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພາສາເກົາຫຼີ ຄຳທີ່ບໍ່ມີສຽງປະກອບມີ ‘ㄴ’, ‘ㄹ’, ‘ㅇ’ ແມ່ນຕ້ອງໄດ້ປະກອບພະຍາງອື່ນ ຈຶ່ງອອກສຽງໄດ້. ສຳລັບ ‘ㅇ’ ແມ່ນໃຊ້ສຳລັບຕົວສະກົດພຽງຢ່າງດຽວ.

- (1) 나, 니, 누, 네, 노
- (2) 누구, 누나, 나비, 나무, 노래
- (3) 모두, 머리, 모자, 매미, 미나리
- (4) 강, 공, 상, 방, 가방

# 14

## 저는 비빔밥을 먹으래요

ຂ້ອຍຈະກິນບີບົມປັບ

### 학습 안내

ຄຳແນະນຳ ໃນການຮຽນ

- ຈຸດປະສົງໃນການຮຽນ      ການສັ່ງອາຫານ
- ໄວຍາກອນ                      -(으)ㄹ래요, 안
- ຄຳສັບ ແລະ ສຳນວນຄຳເວົ້າ      ຮ້ານຫານ, ລົດຊາດຂອງອາຫານ
- ຂໍ້ມູນກ່ຽວກັບວັດທະນາທຳ      ເມນູອາຫານ

### 대화 1    비빔밥점 1

Track 46



ຕວນ ແລະ ຣິຮັນ ກຳລັງສັ່ງອາຫານໃນຮ້ານອາຫານ. ກ່ອນອື່ນ ຈົ່ງຟັງບົດສົນທະນາສອງຄັ້ງ ແລ້ວເວົ້າຕາມ.

종업원    어서 오세요. 몇 분이세요?  
ຍິນດີຕ້ອນຮັບ. ມານຳກັນຈັກຄົນ?

투    안    두 명이요. 자리 있어요?  
ມີ ສອງຄົນ. ມີບ່ອນນັ່ງຢູ່ບໍ່?

종업원    네, 있어요. 이쪽으로 앉으세요.  
ເຈົ້າ, ມີ. ເຊິນນັ່ງທາງນີ້ເລີຍ.  
**뭐 드릴까요?**  
ຈະສັ່ງຫຍັງບໍ່?

리    한    저는 비빔밥 먹으래요.  
ຂ້ອຍຈະກິນບີບົມປັບ.  
투안 씨는 뭐 먹으래요?  
ຕວນເດຈະກິນຫຍັງບໍ່?

투    안    저는 김치찌개 먹으래요.  
ຂ້ອຍຈະກິນກົມຈີ່ຈີ່ແກ່.

리    한    그럼 여기 비빔밥하고 김치찌개 주세요.  
ສະນັ້ນ, ຂໍບີບົມປັບ ແລະ ຄົມຈີ່ຈີ່ແກ່.

#### 분    𑀀

ໃຊ້ໃນເວລາເວົ້າກັບຜູ້ອາວຸດໄສ.

- 저분이 우리 사장님 이세요.  
ເພິ່ນຜູ້ນັ້ນ ແມ່ນຫົວໜ້າຂອງພວກເຮົາ.

#### 뭐 드릴까요?    𑀀

ໃຊ້ໃນເວລາຜະນັກງານເສີບຮັບອໍ  
ເດີຈາກແຂກໃນຮ້ານອາຫານ ຫຼື  
ຮ້ານກາເຟ.

- 손님, 뭐 드릴까요?  
ທ່ານ, ຈະສັ່ງຫຍັງ?



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 리한 씨는 무엇을 주문해요?    ຣິຮັນ ສັ່ງຫຍັງບໍ່?
2. 투안 씨는 무엇을 주문해요?    ຕວນ ສັ່ງຫຍັງບໍ່?

**정답**    1. 비빔밥을 주문해요. 2. 김치찌개를 주문해요.



# 어휘 1 ຄຳສັບ 1

## 식당 ຮ້ານອາຫານ



ຄຳສັບທີ່ກ່ຽວຂ້ອງກັບຮ້ານອາຫານມີຫຍັງແດ່? ພວກເຮົາມາຮຽນຮູ້ນຳກັນເລີຍບໍ່?



자리가 있다  
ມີບ່ອນນັ່ງ (ໂຕະຫວ່າງ)



자리가 없다  
ບໍ່ມີບ່ອນນັ່ງ (ແຕ້ມ, ໂຕະບໍ່ຫວ່າງ)



메뉴판  
ລາຍການອາຫານ




메뉴  
ລາຍການເມນູ



밥  
ເຂົ້າ




반찬  
ອາຫານຈານເສີມ



숟가락  
ບ່ວງ



젓가락  
ໄມ້ຖູ່



앉다  
ນັ່ງ



고르다  
ເລືອກ



시키다(주문하다)  
ສັ່ງອາຫານ





배달하다  
ສົ່ງ (ອາຫານ, ເຄື່ອງ...)



ຈົ່ງຕອບຄຳຖາມ ໂດຍທີ່ບໍ່ເບິ່ງ ພາກສ່ວນຄຳສັບຂ້າງເທິງນັ້ນ.

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳສັບທີ່ເໝາະສົມ.



㉠ 밥

㉡ 반찬

㉢ 숟가락

㉣ 젓가락

정답 ①㉡ ②㉠ ③㉣ ④㉢



‘-(으)ㄹ래요’ ມັນຖືກໃຊ້ຕໍ່ມທ້າຍຄຳກຳມະ ຫຼື ຄຳຄຸນນາມເພື່ອຊີ້ບອກຄວາມຕັ້ງໃຈ,ຄວາມມຸ່ງຫວັງຢາກ ຈະເຮັດສິ່ງໃດ ໜຶ່ງຂອງຜູ້ເວົ້າທີ່ຢາກຈະເຮັດສິ່ງໃດໜຶ່ງ ແລະ ໃຊ້ຖາມເຖິງຄວາມຕັ້ງໃຈ, ຄວາມມຸ່ງຫວັງຂອງຄູ່ສົນທະນາຂອງເຮົາກໍໄດ້ຄືກັນ. ໂດຍທົ່ວໄປແລ້ວ ເຮົາມັກໃຊ້ ໃນເວລາລົມກັບໝູ່ເພື່ອນ ທີ່ສະໜິດແບບບໍ່ເປັນທາງການ.

자음(ພະຍັນຊະນະ) → -을래요	모음(ສະຫຼະ), 자음(ພະຍັນຊະນະ) ‘ㄹ’ → -ㄹ래요
읽다 → 읽을래요	가다 → 갈래요
	놀다 → 놀래요

- 가: 주말에 우리 같이 놀래요? ທ້າຍອາທິດ ພວກເຮົາໄປຫຼິ້ນນຳກັນບໍ?
- 나: 좋아요. 같이 놀아요. ດີຄືກັນ. ໄປຫຼິ້ນນຳກັນ.
- 가: 내일 같이 운동할래요? ມື້ອື່ນ ໄປອອກກຳລັງກາຍນຳກັນບໍ?
- 나: 저는 집에서 쉬래요. ຂ້ອຍຈະພັກຜ່ອນຢູ່ເຮືອນ.



비교해 보세요. ຈົ່ງປຽບທຽບລອງເບິ່ງ

✓ ລະຫວ່າງ ‘-(으)ㄹ래요’ ກັບ ‘-고 싶다’

‘-(으)ㄹ래요’ ບໍ່ສາມາດນຳໃຊ້ເຂົ້າໃນປະໂຫຍກທີ່ຄຳຕົວຕັ້ງເປັນບຸລຸດທີ 3 ແຕ່ມັນສາມາດນຳໃຊ້ໃນກໍລະນີທີ່ຜູ້ເວົ້າຢາກຊີ້ບອກຈາດປະສົງຂອງຕົນ. ໃນກໍລະນີ ທີ່ຜູ້ເວົ້າຢາກຊີ້ບອກເຖິງຄວາມມຸ່ງຫວັງຂອງຕົນໃຫ້ໃຊ້ ‘-고 싶다’. ໂດຍທົ່ວໄປແລ້ວ ເຮົາໃຊ້ ‘-(으)ㄹ래요’ ກັບເລື່ອງທີ່ມີຄວາມເປັນໄປໄດ້ທີ່ຈະສົມຫວັງໄ ແຕ່ ‘-고 싶다’ ເຮົາສາມາດໃຊ້ກັບເລື່ອງທີ່ບໍ່ມີຄວາມເປັນໄປໄດ້.

- 하늘을 날래요. (X)
- 하늘을 날고 싶어요. (O)



ເຂົ້າໃຈກ່ຽວກັບການນຳໃຊ້ ‘-(으)ㄹ래요’ ແລ້ວບໍ? ຈົ່ງເບິ່ງຮູບພາບ ແລ້ວ ສ້າງບົດສົນທະນາ ຄືດັ່ງຕົວຢ່າງ.

2. 그림을 보고 <보기>처럼 ‘-(으)ㄹ래요’를 사용해서 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ໂດຍການນຳໃຊ້ ໄວຍາກອນ ‘(으)ㄹ래요’ ຄືດັ່ງຕົວຢ່າງ.

보기



가: 뭐 먹을래요? ຈະກິນຫຍັງບໍ?  
나: 저는 비빔밥 먹을래요. ຂ້ອຍຈະກິນບີບິມປັບ.

1)



가: \_\_\_\_\_?  
나: \_\_\_\_\_.

2)



가: \_\_\_\_\_?  
나: \_\_\_\_\_.

3)



가: \_\_\_\_\_?  
나: \_\_\_\_\_.

4)



가: \_\_\_\_\_?  
나: \_\_\_\_\_.

- 정답** 1) 가: 뭐 먹을래요 나: 저는 라면 먹을래요 2) 가: 뭐 할래요 나: 저는 영화 볼래요  
3) 가: 뭐 마실래요 나: 저는 커피 마실래요 4) 가: 뭐 할래요 나: 저는 집에서 쉬래요



## 대화 2 비고ສິນທະນາ 2

Track 47



ອາຫານທີ່ ຣິຮັນ ແລະ ຕວນ ມັກ ແລະ ທັງສອງກຳລັງສິນທະນາກ່ຽວກັບລົດຊາດ ຂອງອາຫານນັ້ນ. ກ່ອນອື່ນ ຈົ່ງຟັງບິດສິນທະນາສອງຄັ້ງ ແລ້ວເວົ້າຕາມ.

리한 투안 씨는 김치찌개를 좋아해요?  
ຕວນ ມັກຄົມຈິຈິເກບ?

투안 네, 정말 좋아해요.  
ເຈົ້າ, ມັກຫຼາຍທີ່ສຸດເລີຍ.

리한 김치찌개가 **안** 매워요?  
ຄົມຈິຈິເກບເຜັດບໍ່?

투안 **조금** 매워요. **하지만** 맛있어요.  
ເຜັດໜ້ອຍໜຶ່ງ, ແຕ່ກໍ່ແຊບດີ.  
리한 씨는 김치찌개 좋아해요?  
ຣິຮັນ ມັກຄົມຈິຈິເກບ?

리한 아니요, **전 안** 좋아해요.  
ບໍ່, ຂ້ອຍບໍ່ມັກ.

### 조금 **ໜ້ອຍໜຶ່ງ**

'조금' 'ໜ້ອຍໜຶ່ງ' ສາມາດໃຊ້ແທນໄດ້ຄືກັນ.

- 오늘은 조금 바빠요.  
ມື້ນີ້ຄາວຽກໜ້ອຍໜຶ່ງ.
- 제 동생은 키가 조금 작아요.  
ນ້ອງຂອງຂ້ອຍ ເປັນຄົນຕໍ່າໜ້ອຍໜຶ່ງ.

### 하지만 **ແຕ່ວ່າ**

ໃຊ້ໃນເວລາເວົ້າການເຊື່ອມລະຫວ່າງ ເນື້ອໃນ ແລະ ປະໂຫຍກທາງດ້ານໜ້າ, ດ້ານຫຼັງເຂົ້າຫາກັນ.

- 이 건물에 약국은 있어요.  
하지만 편의점은 없어요.  
ໃນຕືກນີ້ມີຮ້ານຂາຍຢາ  
ແຕ່ວ່າບໍ່ມີຮ້ານສະດວກຊື້.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 누가 김치찌개를 좋아해요? ແມ່ນໃຜມັກຄົມຈິຈິເກ?
2. 김치찌개 맛이 어때요? ລົດຊາດຂອງຄົມຈິຈິເກເປັນແນວໃດ?

정답 1. 투안 씨가 김치찌개를 좋아해요. 2. 조금 매워요. 하지만 맛있어요.

### Tip **음식 단위 명사** ຄຳນາມທີ່ເປັນຫົວໜ່ວຍຂອງອາຫານ

밥: ເຂົ້າ	한 공기 1 ຖ້ວຍ	두 공기 2 ຖ້ວຍ	세 공기 3 ຖ້ວຍ	네 공기 4 ຖ້ວຍ
국: ແກງ	한 그릇 1 ຖ້ວຍ	두 그릇 2 ຖ້ວຍ	세 그릇 3 ຖ້ວຍ	네 그릇 4 ຖ້ວຍ
반찬: ອາຫານຈານເສີມ	한 접시 1 ຈານ	두 접시 2 ຈານ	세 접시 3 ຈານ	네 접시 4 ຈານ
불고기: ຄົ້ວຊີ້ນງົວ	1인분 ສຳລັບ 1 ຄົນ	2인분 ສຳລັບ 2 ຄົນ	3인분 ສຳລັບ 3 ຄົນ	4인분 ສຳລັບ 4 ຄົນ







## 활동 14 ກິດຈະກຳ

<보기>처럼 친구와 함께 음식을 주문해 보세요.

ຈົ່ງສ້າງບົດສົນທະນາການສັ່ງອາຫານ ກັບໝູ່ເພື່ອນຄືກັບຕົວຢ່າງລອງເບິ່ງ.



보기 **ຕົວຢ່າງ**

종업원: 어서 오세요. 몇 분이세요? (ຊົມເຂົ້າມາ. ມີຈັກຄົນບໍ່?)

손님1: 두 명이요. 자리 있어요? (ສອງ ຄົນ, ມີບ່ອນນັ່ງບໍ່?)

종업원: 네, 있어요. 이쪽으로 앉으세요. 뭐 드릴까요?

ເຈົ້າ, ມີ. ເຊິ່ງນັ່ງທາງດ້ານນີ້ເລີຍ. ຈະສັ່ງອາຫານຫຍັງບໍ່?

손님2: 저는 김치찌개 먹을래요. (ຂ້ອຍຈະກິນ ຄົມຈີ່ເກ.)

손님1: 저는 갈비탕 먹을래요. (ຂ້ອຍຈະກິນຄັນບີ້ທັງ.)

손님2: 여기 김치찌개하고 갈비탕 주세요. (ຂ້ອຍ, ເອົາຄົມຈີ່ເກ ແລະ ຄັນບີ້ທັງໃຫ້ແດ່.)



ຈົ່ງເບິ່ງຕົວຢ່າງຂ້າງເທິງ ແລ້ວຕອບຄຳຖາມຕໍ່ໄປນີ້ລອງເບິ່ງ.

+ **알맞은 말에 √ 하세요.** (ຈົ່ງຕື່ມເຄື່ອງໝາຍ √ ໃສ່ຄຳເວົ້າທີ່ເໝາະສົມ.)

(1) 식당에 자리가  
ທີ່ນັ່ງໃນຮ້ານອາຫານ

있어요.  
ມີ.

없어요.  
ບໍ່ມີ.

(2) 갈비탕하고 김치찌개를  
ຄັນບີ້ທັງ ແລະ ຄົມຈີ່ເກ

시켰어요.  
ໄດ້ສັ່ງ.

안 시켰어요.  
ບໍ່ໄດ້ສັ່ງ.

(3) 식당에 손님이  
ແຂກໃນຮ້ານອາຫານ

한 명 왔어요.  
ໄດ້ມາ 1 ຄົນ.

두 명 왔어요.  
ໄດ້ມາ 2 ຄົນ.

(4) 비빔밥이 갈비탕보다  
ບິບົມບັບ, .....ກວ່າ ຄັນບີ້ທັງ

싸요.  
ຖືກ.

비싸요.  
ແພງ.

**정답** (1) 있어요. (2) 시켰어요. (3) 두 명 왔어요. (4) 싸요.





음식 메뉴 ລາຍການອາຫານ

한식  
ອາຫານເກົາຫຼີ



김치찌개  
ຄົມຈີ່ຕາ



된장찌개  
ເທັນຈັງຈີ່ຕາ



순두부찌개  
ຊຸນທູບຈີ່ຕາ



삼계탕  
ຊໍາແກຕັງ



갈비탕  
ຄັນບິຕັງ



감자탕  
ຄໍາຈາຕັງ



불고기  
ຄົ້ວຊິ້ນງົວ  
(ບຸນໂກກີ)



비빔밥  
ບິບິມປັບ

중식  
ອາຫານຈີນ



자장면  
ຈາຈັງມຽນ  
(ໝີ່ດໍາ)



짬뽕  
ຈໍາປັງ



탕수육  
ທັງຊຸຍຸກ



군만두  
ກຸນມັນທູ

일식  
ອາຫານຍີ່ປຸ່ນ



초밥  
ໂຈປັບ (ຊຸຊິ)



돈가스  
ທູນກາສີ



우동  
ໂອເດັງ



모밀  
ໝີ່ດໍາຍີ່ປຸ່ນ

분식  
ບຸນຊິກ



김밥  
ຄົມປັບ (ເຂົ້າຫໍ່ສາລາຍ)



떡볶이  
ຕ່ອກບໍ່ກາກີ



튀김  
ທະວີກິມ



순대  
ຊຸນຕາ

간식/야식  
ອາຫານຫວ່າງ/  
ອາຫານເດິກ



치킨  
ທອດຊິ້ນໄກ່



족발  
ຕົ້ມຂາທູ



보쌈  
ຕົ້ມຊິ້ນໝູສາມຊັ້ນ



피자  
ຝີຊາ



# EPS-TOPIK 듣기 ພາກຝັງ EPS-TOPIK



ສໍາລັບຂໍ້ 1 ແລະ 2 ຈົ່ງຝັງໃຫ້ດີ ແລ້ວເລືອກເອົາຄໍາສັບທີ່ກ່ຽວຂ້ອງກັບຮູບພາບ.

[1~2] 들은 것을 고르십시오. ຈົ່ງເລືອກເອົາຄໍາຕອບທີ່ໄດ້ຍິນ.



1.



①

②

③

④

2.



①

②

③

④



ຈົ່ງບົດຝັງບົດສົນທະນາຕໍ່ໄປນີ້ ແລ້ວເລືອກເອົາຄໍາຕອບທີ່ຖືກຕ້ອງ, ກ່ອນຝັງບົດສົນທະນາ ຈົ່ງກວດຄົ້ນເບິ່ງຄໍາຖາມກ່ອນ.

[3~5] 이야기를 듣고 질문에 알맞은 대답을 고르십시오.

ຈົ່ງຝັງບົດສົນທະນາ ແລ້ວເລືອກເອົາຄໍາຕອບທີ່ເໝາະສົມກັບແຕ່ລະຄໍາຖາມ.

3. 여기는 어디입니까? ບ່ອນນີ້ ແມ່ນຢູ່ໃສ?

① 극장

② 식당

③ 공원

④ 서점

4. 여자는 무엇을 먹고 싶어합니까? ຜູ້ຍິງຄົນນັ້ນ ຢາກກິນຫຍັງ?

① 된장찌개

② 김치찌개

③ 부대찌개

④ 순두부찌개

5. 남자는 무엇을 좋아합니까? ຜູ້ຍິງຄົນນັ້ນ ມັກຫຍັງ?

① 불고기

② 비빔밥

③ 삼계탕

④ 갈비탕



### 📖 듣기 대본 ເນື້ອໃນບົດຝັງ

1. ① 남: 물수건 ຜ້າປຽກເຊັດມື                      ② 남: 공깃밥 ຖ້ວຍເຂົ້າ  
       ③ 남: 메뉴판 ລາຍການອາຫານ                      ④ 남: 불고기 ຄົ້ວຊີ້ນງົວ
2. ① 여: 짜요. ເຕັມ.                                      ② 여: 써요. ຂົມ.  
       ③ 여: 달아요. ຫວານ.                                  ④ 여: 매워요. ເຜັດ.
3. 남: 뭐 드릴까요? ຈະສົ່ງຫຍັງບໍ?  
       여: 비빔밥하고 김치찌개 주세요. ເອົາບີບົມປັບ ແລະ ຄົມຈີ້ເຕໃຫ້ແດ່.
4. 남: 전 김치찌개 먹고 싶어요. 수루 씨는요? ຂ້ອຍຢາກກິນຄົມຈີ້ເຕ. ຊຸຮຸ ກິນຫຍັງ?  
       여: 저는 된장찌개 먹을래요. ຂ້ອຍຈະກິນເທັນຈັງຈີ້ເຕ.
5. 남: 수미 씨는 불고기 좋아해요? ຊຸມີ ມັກຄົ້ວຊີ້ນງົວບໍ?  
       여: 네, 좋아해요. 투안 씨는요? ເຈົ້າ, ມັກ. ຕວນເດມັກຄົ້ວຊີ້ນງົວບໍ?  
       남: 전 안 좋아해요. 전 비빔밥을 좋아해요. ຂ້ອຍບໍ່ມັກ, ຂ້ອຍມັກ ບີບົມປັບ.

정답 1. ③ 2. ③ 3. ② 4. ① 5. ②

### 확장 연습 ບົດເຝິກຫັດເຜີ້ມເຕີມ

📖 L-14

1. 들은 것을 고르십시오. ຈົ່ງເລືອກເອົາຄຳຕອບ ທີ່ໄດ້ຍິນ.  
       ① 사요.                      ② 써요.                      ③ 저요.                      ④ 짜요.
2. 대화를 듣고 질문에 알맞은 것을 고르십시오.  
       ຈົ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.  
       여자는 무엇을 좋아합니까? ຜູ້ຍິງຄົນນັ້ນ ມັກຫຍັງ?  
       ① 갈비탕                      ② 불고기                      ③ 삼계탕                      ④ 비빔밥

### 📖 확장 연습 듣기 대본 ເນື້ອໃນບົດຝັງ ບົດເຝິກຫັດເຜີ້ມເຕີມ

1. 남: 짜요. ເຕັມ.
2. 남: 미영 씨는 불고기를 좋아해요? ມີຍອງ ມັກຄົ້ນຊີ້ນງົວບໍ?  
       여: 아니요, 저는 불고기를 안 좋아해요. ສາມເຈັຕາງ ລຸ້ນງົວ. ຂ້ອຍບໍ່ມັກຄົ້ວຊີ້ນງົວ. ຂ້ອຍຊ້າແກຕັງ.  
                  건우 씨는요? ກອນອຸ ເຈົ້າມັກກິນຫຍັງ?  
       남: 저는 비빔밥을 좋아해요. ຂ້ອຍມັກບີບົມປັບ.

정답 1. ④ 2. ③



## EPS-TOPIK 4기 ພາກອ່ານ EPS-TOPIK



ສໍາລັບຂໍ້ 1 ແລະ 2 ແມ່ນເປັນການເບິ່ງຮູບພາບ ແລ້ວເລືອກເອົາສໍານວນທີ່ເໝາະສົມກັບຮູບພາບນັ້ນ. ຈົ່ງເລືອກເອົາສໍານວນທີ່ເໝາະສົມກັບຮູບພາບ.

[1~2] 다음 그림을 보고 맞는 단어나 문장을 고르십시오.

ຈົ່ງເບິ່ງຮູບພາບ ແລ້ວເລືອກເອົາຄໍາສັບ ຫຼື ປະໂຫຍກທີ່ຖືກຕ້ອງກັບຮູບພາບນັ້ນ.

1.



① 쇼핑

② 배달

③ 약속

④ 주문

2.



① 자리가 없습니다.

② 손님이 없습니다.

③ 반찬이 없습니다.

④ 식당이 없습니다.



ຕໍ່ໄປນີ້ແມ່ນເລືອກເອົາຄໍາຕອບທີ່ເໝາະສົມກັບຄໍາຖາມ. ຈົ່ງຄິດທົບທວນໃນສິ່ງທີ່ຮຽນມາຂ້າງເທິງນັ້ນ ແລ້ວຕອບຄໍາຖາມລຸ່ມນີ້.

[3~5] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕົ້ມໃສ່ບ່ອນຫວ່າງ.

3.

가: 몇 분이세요? ມານໍາກັນຈັກຄົນ?

나: \_\_\_\_\_.

① 두 명이에요

② 비빔밥 하나요

③ 불고기 일 인분이에요

④ 한 시 삼십 분이요

4.

가: 뭐 드릴까요? ຈະສົ່ງຫຍັງບໍ?

나: \_\_\_\_\_.

① 네, 있어요

② 조금 매워요

③ 김치찌개 주세요

④ 아니요, 안 좋아해요

5.

가: 뭐 먹을래요? ຈະກິນຫຍັງ?

나: \_\_\_\_\_.

① 지금 먹을래요

② 제가 먹을래요

③ 비빔밥 먹을래요


④ 여기에서 먹을래요


정답 1. ④ 2. ① 3. ① 4. ③ 5. ③




## 확장 연습 ບົດເລິກຫັດເພີ່ມເຕີມ

[1~3] 다음 그림을 보고 맞는 표현을 고르십시오. ຈົ່ງເບິ່ງຮູບພາບດັ່ງຕໍ່ໄປນີ້ ແລ້ວເລືອກເອົາສໍານວນທີ່ຖືກຕ້ອງ.

1. 

① 반찬	② 메뉴판
③ 숟가락	④ 젓가락
2. 

① 싸요.	② 짜요.
③ 매워요.	④ 시어요.
3. 

① 음식을 골라요.	② 음식을 먹어요.
③ 음식을 배달해요.	④ 음식을 주문해요.

[4~6] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4. 저는 한국 \_\_\_\_\_을/를 자주 먹습니다. 특히 불고기와 비빔밥을 아주 좋아합니다.  
ປົກກະຕິແລ້ວ ຂ້ອຍມັກກິນອາຫານເກົາຫຼີ. ຝີເສດ ຂ້ອຍມັກຫຼາຍທີ່ສຸດ ແມ່ນຄົ້ວຊື່ນງົວ ແລະ ບີບິມປັບ.

- |      |      |
|------|------|
| ① 과일 | ② 노래 |
| ③ 영화 | ④ 음식 |

5. 오늘은 일이 많아서 공장에서 밥을 먹기로 했습니다. 그래서 중국집에 전화해서 자장면을 \_\_\_\_\_.

ເພາະວ່າມື້ນີ້ ມີວຽກຫຼາຍ ເລີຍຈະກິນເຂົ້າ ຢູ່ໃນໂຮງງານເລີຍ. ສະນັ້ນ ຈະໂທສົ່ງຈາຈັງມຽນ ອາຫານຈີນມາກິນ.

- |         |         |
|---------|---------|
| ① 남겼습니다 | ② 보냈습니다 |
| ③ 시켰습니다 | ④ 팔았습니다 |

6. 가: 저녁에 뭐 먹을 거예요? ຕອນແລງ ຈະກິນຫຍັງ?  
 나: \_\_\_\_\_.

- |               |               |
|---------------|---------------|
| ① 많이 먹을 거예요   | ② 불고기를 먹을 거예요 |
| ③ 식당에서 먹을 거예요 | ④ 일요일에 먹을 거예요 |

정답 1. ④ 2. ② 3. ③ 4. ④ 5. ③ 6. ②

### 학습 안내

คำแนะนำ ในການຮຽນ

- จุดประสงค์ในการเรียน      ການສິນທະນາກ່ຽວກັບອາກາດ ແລະ ອາລົມ
- ไวยากรณ์                              -네요, -아서/어서
- คำศัพท์ และ จำนวนคำ            ອາກາດ ແລະ ລະດູການ, ອາລົມ ແລະ ຄວາມຮູ້ສຶກ
- ຂໍ້ມູນກ່ຽວກັບວັດທະນາທຳ      4 ລະດູການ ຂອງເກົາຫຼີ



### 대화 1    비드신하세요 1



ຕໍ່ໄປແມ່ນບົດສົນທະນາຂອງ ຕວນ ແລະ ຣິຮັນ. ທັງສອງຄົນແມ່ນກຳລັງຖາມເຊິ່ງກັນແລະກັນວ່າ ມີຄັນຮົ່ມຫຼືບໍ່. ກ່ອນອື່ນ ຈົ່ງຟັງບົດສົນທະນາສອງຄັ້ງ ແລ້ວເວົ້າຕາມ.

#### 계속 스피치

- 저는 한국어를 계속 공부하고 싶어요.  
ຂ້ອຍຕ້ອງການສືບຕໍ່ຮຽນພາສາເກົາຫຼີ.
- 계속 비가 오면 축구를 할 수 없을 거예요.  
ຖ້າຝົນສືບຕໍ່ຕົກລົງມາ ພວກເຮົາຈະບໍ່ສາມາດເຕະບານໄດ້.

투안    비가 계속 오네요.  
ຝົນຍັງສືບຕໍ່ຕົກຢູ່ເນາະ!

리한    네, 안 그치네요.  
ແມ່ນ, ບໍ່ຢຸດເລີຍ.

투안 씨, 우산 있어요?  
ຕວນ, ເຈົ້າມີຄັນຮົ່ມບໍ່?

투안    아니요, 없어요. 리한 씨는요?  
ບໍ່, ບໍ່ມີ. ຣິຮັນ ເດ?

리한    저는 있어요.  ຂ້ອຍມີ.  
**이따가** 저하고 같이 집에 가요.  
ຈັກໜ້ອຍ ກັບບ້ານກັບຂ້ອຍເນາະ.

#### 이따가 외박할까요 (비드신)

- 지금은 바쁘니까 이따가 오세요.  
ຍ້ອນວາຕອນນີ້ຍັງຄາວຽກຢູ່, ອີກຈັກໜ້ອຍຈົ່ງຄ່ອຍມາ.
- 우리 이따가 이야기 좀 할까요?  
ອີກຈັກໜ້ອຍພວກເຮົາລົມກັນຈັກໜ້ອຍໜຶ່ງບໍ່?



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 날씨가 어때요?  ອາກາດເປັນແນວໃດ?
2. 투안 씨는 우산이 있어요?  ຕວນ ມີຄັນຮົ່ມບໍ່?

정답 1. 비가 와요.  2. 아니요, 없어요.



## 어휘 1 ຄຳສັບ 1

## 날씨와 계절 ອາກາດ ແລະ ລະດູການ



ຢູ່ປະເທດເກົາຫຼີ ແມ່ນມີ 4 ລະດູການ. ໃນແຕ່ລະ ລະດູແມ່ນມີອາກາດຕ່າງກັນ. ສະນັ້ນ, ພວກເຮົາລອງ ມາເບິ່ງນຳກັນວ່າຄຳສັບທີ່ໃຊ້ສະແດງລະດູການ ແລະ ອາກາດ ມີຫຍັງແດ່?



봄

ລະດູບານໃໝ່ (ລະດູໃບໄມ້ຢັ່ງ)



따뜻하다

ອຸ່ນ (ອົບອຸ່ນ)



여름

ລະດູຮ້ອນ



덥다

ຮອນ



가을

ລະດູໃບໄມ້ຫຼົ່ນ



시원하다

ເຢັນສະບາຍ



겨울

ລະດູໜາວ



춥다

ໜາວ

- 봄은 따뜻해요. ລະດູໃບໄມ້ຢັ່ງແມ່ນອາກາດອົບອຸ່ນ.
- 가을은 시원해요. ລະດູໃບໄມ້ຫຼົ່ນແມ່ນອາກາດເຢັນສະບາຍ.

- 여름은 더워요. ລະດູຮ້ອນແມ່ນອາກາດຮ້ອນ.
- 겨울은 추워요. ລະດູໜາວແມ່ນອາກາດໜາວ.


날씨가 좋다 ອາກາດດີ  
 맑다 ແຈ່ມໃສ (ອາກາດປອດໂປ່ງແຈ່ມໃສ)  
 날씨가 나쁘다 ອາກາດບໍ່ດີ  
 흐리다 ມືດຄ້ຳ

비가 오다 ຝົນຕົກ  
 눈이 오다 ຫີມະຕົກ  
 바람이 불다 ຝ່າລົມ  
 그치다 ຢຸດ



ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳສັບທີ່ເໝາະສົມ.

1. 그림을 보고 알맞은 단어를 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳສັບທີ່ເໝາະສົມ.



㉠ 따뜻하다

㉡ 덥다

㉢ 시원하다

㉣ 춥다

정답 ①㉡ ②㉠ ③㉣ ④㉢



‘-네요’ ມັນໃຊ້ຊີ້ບອກເຖິງຄວາມຮູ້ສຶກ ຊາບຊຶ້ງ ຫຼື ຕົກໃຈເລັກໜ້ອຍ ກ່ຽວກັບສິ່ງທີ່ຜູ້ເວົ້າໄດ້ປະສົບພົບພໍ້ ແລ້ວເກີດຄວາມຮູ້ສຶກນຶກຄິດກ່ຽວກັບ ຄວາມຈິງໃໝ່ໆທີ່ໄດ້ຮູ້ມານັ້ນ. ມັນຖືກໃຊ້ຕື່ມທ້າຍຄຳກຳມະ, ຄຳຄຸນນາມ ແລະບໍ່ໄດ້ຈຳແນກວ່າຄຳກຳມະ ແລະ ຄຸນນາມນັ້ນມີຕົວສະກົດຫຼືບໍ່ ເຮົາສາມາດໃຊ້ໄດ້ໝົດ.

- 가: 지금 추워요? (ດຽວນີ້ ໜາວບໍ່?)
- 나: 네, 좀 **춥네요.** (ເຈົ້າ, ໜາວໜ້ອຍໜຶ່ງເນາະ.)
- 가: 모니카 씨는 한국 음식을 참 잘 **만드네요.** (ນ້ອຍ ເຮັດອາຫານເກົາຫຼີເກັ່ງເນາະ.)
- 나: 그래요? 감사합니다. (ແມ່ນບໍ່? ຂອບໃຈເດີ.)



비교해 보세요 (ຈົ່ງປຽບທຽບເບິ່ງ)

✓ ລະຫວ່າງ ‘-네요’ ກັບ ‘-는군요’

‘-네요’ ກັບ ‘-는군요’ ມັນຖືກໃຊ້ໃນກໍລະນີທີ່ເຮົາມີຄວາມຮູ້ສຶກ ຊາບຊຶ້ງກັບຄວາມຈິງໃໝ່ໆທີ່ໄດ້ຮັບຮູ້ມາ. ‘-네요’ ແມ່ນຜູ້ເວົ້າເປັນຄົນປະສົບກັບຄວາມຈິງໃໝ່ໆທີ່ໄດ້ຮັບຮູ້ໂດຍຕົງ, ສ່ວນ ‘-는군요’ ນັ້ນ ນອກຈາກຜູ້ເວົ້າຈະເປັນຜູ້ປະສົບພົບພໍ້ ໂດຍຕົງແລ້ວ ຄວາມຈິງທີ່ໄດ້ຮັບຮູ້ຜ່ານຈາກການຝັງມາກໍສາມາດໃຊ້ໄດ້ຄືກັນ.

- 가: 여기 오는 데 3시간이 걸렸어요.
- 나: 아, 여기 오는 데 3시간이나 **걸렸군요.** (O) / 걸렸네요. (X)



ເຂົ້າໃຈການນຳໃຊ້ ‘-네요’ ແລ້ວບໍ່? ສະນັ້ນ, ຈົ່ງເບິ່ງຮູບພາບ ແລ້ວເຮັດໃຫ້ປະໂຫຍກຄົບຖ້ວນຄືດັ່ງຕົວຢ່າງ.

2. 그림을 보고 <보기>처럼 ‘-네요’를 사용해서 문장을 완성하세요.

ຈົ່ງເບິ່ງຮູບພາບ ແລ້ວໃຊ້ ‘-네요’ ເພື່ອເຮັດໃຫ້ປະໂຫຍກຄົບຖ້ວນຄືດັ່ງຕົວຢ່າງ.

보기



오늘은 날씨가 정말 따뜻하네요. (ອາກາດມື້ນີ້ແມ່ນ ອົບອຸ່ນຫຼາຍ.)



오늘은 날씨가 너무 \_\_\_\_\_.



오늘은 날씨가 너무 \_\_\_\_\_.



오늘은 날씨가 정말 \_\_\_\_\_.



오늘은 비가 정말 많이 \_\_\_\_\_.

정답 1) 덥네요 2) 춥네요 3) 시원하네요 4) 오네요





## 대화 2 비탄스인ທະນາ 2

Track 50



ຕວນ ແລະ ຊຸຮ ກຳລັງສິນທະນາກ່ຽວກັບລະດູທີ່ຕົນເອງມັກ. ທັງສອງຄົນຈະມັກລະດູໃດ ທີ່ສຸດ? ກ່ອນອື່ນ ຈົ່ງຟັງບົດສິນທະນາສອງຄັ້ງ ແລ້ວເວົ້າຕາມ.

투안 오늘은 날씨가 **참** 좋네요.  
ມື້ນີ້ ອາກາດ ດີແທ້ໆ.

수루 네, 요즘은 날씨가 **따뜻해서** 기분이 정말 좋아요.  
ແມ່ນແລ້ວ, ຍ້ອນວ່າ ຊ່ວງນີ້ ອາກາດອົບອຸ່ນ ຂ້ອຍຈຶ່ງອາລົມດີຫຼາຍ.

투안 수루 씨는 봄을 좋아해요?  
ຊຸຮ, ເຈົ້າມັກລະດູໃບໄມ້ປົ່ງບໍ່?

수루 네, 저는 봄을 가장 좋아해요.  
ແມ່ນແລ້ວ, ຂ້ອຍມັກລະດູໃບໄມ້ປົ່ງທີ່ສຸດ.

투안 씨는 **무슨** 계절을 가장 좋아해요?  
ຕວນເດ ມັກລະດູໃດຫຼາຍທີ່ສຸດ?

투안 저는 겨울을 가장 좋아해요.  
ຂ້ອຍມັກລະດູໜາວຫຼາຍທີ່ສຸດ.

**참** ແທ້ໆ (ອີຫຼີ)  
· 오늘 참 덥네요.  
ມື້ນີ້ອາກາດຮ້ອນແທ້ໆ.  
· 영화가 참 재미있어요.  
ໜັງແມ່ນມ່ວນແທ້ໆ.

**무슨** ຫຍັງ, ໃດ  
· 한국에서 무슨 일을 하고 싶어요?  
ເຈົ້າຢາກເຮັດວຽກຫຍັງຢູ່ເກົາຫຼີ?  
· 무슨 과일을 좋아해요?  
ເຈົ້າມັກໝາກໄມ້ຫຍັງ?



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 오늘은 날씨가 어때요? ມື້ນີ້ ອາກາດເປັນແນວໃດ?
2. 투안 씨는 무슨 계절을 좋아해요? ຕວນ ມັກລະດູໃດ?
3. 수루 씨는 왜 기분이 좋아요? ເປັນຫຍັງຊຸຮ ຈຶ່ງອາລົມດີ?

**정답** 1. 참 좋아요. 2. 겨울을 좋아해요. 3. 요즘 날씨가 따뜻해서 기분이 좋아요.



## 어휘 2 คำสับ 2

## 기분과 감정 아ລົມ ແລະ ຄວາມຮູ້ສຶກ



ລອງມາເບິ່ງນຳກັນວ່າ ຄຳສັບທີ່ໃຊ້ສະແດງເຖິງ ອາລົມ ແລະ ຄວາມຮູ້ສຶກມີຫຍັງແດ່?



기분이 좋다  
ອາລົມດີ



기쁘다  
ດີໃຈ



즐겁다  
ມວນຊື່ນ



신나다  
ຕື່ນຕົ້ນ



기분이 나쁘다  
ອາລົມບໍ່ດີ



슬프다  
ເສົ້າ



피곤하다  
ເມື່ອຍ



졸리다  
ເຫງົານອນ

외롭다 ເຫງົາ

우울하다 ຊົມເສົ້າ

상쾌하다 ສົດຊື່ນ

행복하다 ມີຄວາມສຸກ

- 시험을 잘 쳐서 **기분이 좋아요**. ຍ້ອນຂ້ອຍເສັງໄດ້ ຂ້ອຍເລີຍອາລົມດີ.
- 친구한테서 편지를 받아서 정말 **기뻐요**. ຍ້ອນຂ້ອຍໄດ້ຮັບຈົດໝາຍຈາກໝູ່ ຂ້ອຍເລີຍດີໃຈຫຼາຍ.
- 시험을 못 쳐서 **기분이 나빠요**. ຍ້ອຍຂ້ອຍເສັງບໍ່ໄດ້ດີ ຂ້ອຍເລີຍອາລົມບໍ່ດີ.
- 영화가 너무 **슬퍼서** 울었어요. ຂ້ອຍໄຫ້ ຍ້ອນໜັງມັນເສົ້າຫຼາຍ.
- 일을 많이 해서 **피곤해요**. ຂ້ອຍເຮັດວຽກຫຼາຍເລີຍເມື່ອຍ.
- 어제 잠을 못 자서 **졸려요**. ມ້ວນຂ້ອຍນອນບໍ່ຫຼັບ, ເລີຍເຫງົານອນ.



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림을 보고 알맞은 단어를 연결하세요.

ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳສັບທີ່ເໝາະສົມ.

①



②



③



④



㉠ 슬프다

㉡ 외롭다

㉢ 피곤하다

㉣ 기분이 좋다

정답 ①㉢ ②㉣ ③㉠ ④㉡



‘-아서/어서’ ມັນຖືກໃຊ້ຕື່ມທ້າຍຄຳກຳມະ ຫຼື ຄຳຄຸນນາມເຊິ່ງປະໂຫຍກໜ້າແມ່ນຊື່ບອກເຖິງເຫດຜົນທີ່ເກີດຂຶ້ນໃນປະໂຫຍກຫຼັງ.

ㅏ, ㅑ → -아서	ㅓ, ㅕ, ㅣ → -어서	하다 → 해서
가다 → 가서	먹다 → 먹어서	공부하다 → 공부해서
좋다 → 좋아서	있다 → 있어서	친절하다 → 친절해서

- 배가 **아파서** 병원에 갔어요. ຂ້ອຍໄດ້ໄປໂຮງໝໍ ເພາະວ່າຂ້ອຍເຈັບທ້ອງ.
- 약속이 **있어서** 먼저 집에 갔어요. ລາວໄດ້ກັບເມືອເຮືອນກ່ອນ ເພາະວ່າລາວມີນັດ.

**대조적 정보** ການປຽບທຽບ

‘-아서/어서’ ມັນມີຄວາມວ່າ ‘ເພາະວ່າ’ ມີໜ້າທີ່ໃຊ້ເຊື່ອມສອງປະໂຫຍກເຂົ້າກັນ. ໃນພາສາລາວປະໂຫຍກໜ້າເປັນປະໂຫຍກບອກກ່າວ ໂດຍເອົາ “ເພາະວ່າ” ມາຂັ້ນກາງເພື່ອຊື່ບອກເຫດຜົນຂອງປະໂຫຍກຫຼັງ. ແຕ່ໃນພາສາເກົາຫຼີ ແມ່ນຈະຢູ່ດ້ານໜ້າຂອງ ‘-아서/어서’.

- 비가 많이 **와서** 행사가 취소되었다. ວຽກຖືກຍົກເລີກ ເພາະວ່າຝົນຕົກແຮງ.



ເຂົ້າໃຈການໃຊ້ ‘-아서/어서’ ແລ້ວບໍ່? ສະນັ້ນ ຈົ່ງລອງຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.

2. 그림을 보고 <보기>처럼 ‘-아서/어서’를 사용해서 대화를 완성하세요

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ໂດຍການນຳໃຊ້ ໄວຍາກອນ ‘-아서/어서’ ຄືດັ່ງຕົວຢ່າງ.

보기



가: 무슨 계절을 좋아해요? (ຈ້າມັກລະດູໃດ?)

나: 날씨가 따뜻해서 봄을 좋아해요.  
ຂ້ອຍມັກລະດູໃບໄມ້ຢັ້ງຍ້ອນວ່າອາກາດອົບອຸ່ນ.

1)



가: 무슨 계절을 좋아해요?

나: 날씨가 \_\_\_\_\_ 가을을 좋아해요.

2)



가: 무슨 계절을 좋아해요?

나: 눈이 \_\_\_\_\_ 겨울을 좋아해요.

3)



가: 오늘 기분이 어때요?

나: 날씨가 \_\_\_\_\_ 기분이 좋아요.

4)



가: 오늘 기분이 어때요?

나: 비가 \_\_\_\_\_ 기분이 안 좋아요.

정답 1) 시원해서 2) 와서 3) 좋아서 4) 와서



## 활동 ກິດຈະກຳ

<보기>처럼 여러분 나라의 계절과 날씨를 소개해 보세요.

ທຸກຄົນ ລອງແນະນຳກ່ຽວກັບອາກາດ ແລະ ລະດູການຂອງປະເທດຕົນເອງຄືກັບຕົວຢ່າງ.

보기 ຕົວຢ່າງ

### 한국의 계절

한국에는 봄, 여름, 가을, 겨울이 있습니다. 봄은 날씨가 따뜻합니다. 여름은 날씨가 덥습니다. 그리고 비가 많이 옵니다. 가을은 날씨가 시원합니다. 겨울은 날씨가 춥습니다. 그리고 눈이 옵니다.

#### ລະດູການຂອງປະເທດເກົາຫຼີ

ຢູ່ປະເທດເກົາຫຼີແມ່ນມີລະດູ ໃບໄມ້ຢັ້ງ, ລະດູຮ້ອນ, ລະດູໃບໄມ້ຫຼົ່ນ ແລະ ລະດູໜາວ. ໃນລະດູໃບໄມ້ຢັ້ງອາກາດ ແມ່ນອົບອຸ່ນ. ລະດູຮ້ອນແມ່ນ ອາກາດຮ້ອນ ແລະ ມີຝົນຕົກຫຼາຍ. ສຳລັບລະດູໃບໄມ້ຫຼົ່ນ ແມ່ນອາກາດເຢັນສະບາຍ. ແລະ ໃນລະດູໜາວແມ່ນອາກາດໜາວ ແລະ ມີຫີມະຕິກ.



ຢູ່ປະເທດລາວ ແມ່ນຕ່າງກັບປະເທດເກົາຫຼີ ຍ້ອນມີແຕ່ ລະດູແລ້ງ ແລະ ລະດູຝົນແມ່ນບໍ່? ຢູ່ເກົາຫຼີ ແມ່ນມີ 4 ລະດູ ແລະ ແຕ່ລະລະດູກໍ່ມີອາກາດທີ່ຕ່າງກັນ. ລອງຕອບຄຳຖາມດັ່ງຕໍ່ໄປນີ້.

+ **알맞은 말에** ✓ 하세요. ຈົ່ງຕື່ມເຄື່ອງໝາຍ ✓ ໃສ່ຄຳເວົ້າທີ່ເໝາະສົມ.

(1) 봄은 날씨가  
ອາກາດໃນລະດູໃບໄມ້ຢັ້ງ

따뜻합니다.  
ອົບອຸ່ນ.

시원합니다.  
ເຢັນສະບາຍ.

(2) 겨울은 춥습니다. 그리고  
ລະດູໜາວແມ່ນໜາວ. ແລະ

비가 옵니다.  
ຝົນຕົກ.

눈이 옵니다.  
ຫີມະຕິກ.

(3) 날씨가 아주 덥습니다. 지금은  
ອາກາດຮ້ອນຫຼາຍ. ຕໍ່ອັນນີ້ແມ່ນ

여름입니다.  
ລະດູຮ້ອນ.

가을입니다.  
ລະດູໃບໄມ້ຫຼົ່ນ.


**정답** (1) 따뜻합니다. (2) 눈이 옵니다. (3) 여름입니다.



### 퀴즈 ຄຳຫວາຍ

+ 다음 그림을 보고 생각나는 계절은 뭐예요?


ເບິ່ງຮູບພາບດັ່ງຕໍ່ໄປນີ້ ແລ້ວຄິດເບິ່ງວ່າແມ່ນລະດູຫຍັງ?



**정답** 여름



### 한국의 사계절 4 ລະດູການຂອງປະເທດເກົາຫຼີ



겨울	ລະດູໜາວ	봄	ລະດູໃບໄມ້ປົ່ງ	여름	ລະດູຮ້ອນ	가을	ລະດູໃບໄມ້ຫຼົ່ມ
12월	ເດືອນ 12	3월	ເດືອນ 3	6월	ເດືອນ 6	9월	ເດືອນ 9
1월	ເດືອນ 1	4월	ເດືອນ 4	7월	ເດືອນ 7	10월	ເດືອນ 10
2월	ເດືອນ 2	5월	ເດືອນ 5	8월	ເດືອນ 8	11월	ເດືອນ 11



#### 내용 확인 ກວດຄົ້ນເນື້ອໃນ

+ 빈칸에 알맞은 말을 쓰세요. ຈົ່ງຂຽນຄຳເວົ້າທີ່ເໝາະສົມ ໃສ່ບ່ອນຫວ່າງ.

- (1) 12월부터 2월까지 '□ □'입니다. ເດືອນ 12 ຫາ ເດືອນ 2 ແມ່ນ 'ລະດູໜາວ'.
- (2) 겨울에는 '□'이 옵니다. ລະດູໜາວແມ່ນ 'ຫົມະຕົກ'.
- (3) 여름은 날씨가 '□ □ □ □'. ໃນລະດູຮ້ອນແມ່ນ 'ຮ້ອນ'.

정답 (1) 겨울 (2) 눈 (3) 덥습니다



## EPS-TOPIK 듣기 ພາກຝັງ EPS-TOPIK



ຂໍ້ 1 ແມ່ນຄໍາສັບທີ່ບົ່ງບອກເຖິງລະດູການ, ຂໍ້ 2 ແມ່ນຄໍາສັບທີ່ບົ່ງບອກເຖິງ ອາກາດ. ຈົ່ງຟັງໃຫ້ດີ ແລ້ວ ເລືອກຄໍາສັບທີ່ໄດ້ຍິນ.

[1~2] 들은 것을 고르십시오. ຈົ່ງເລືອກເອົາຄໍາຕອບທີ່ໄດ້ຍິນ.



1. ① 봄                      ② 여름                      ③ 가을                      ④ 겨울
2. ① 더워요                      ② 추워요                      ③ 맑아요                      ④ 흐려요



ຕໍ່ໄປແມ່ນຄໍາຖາມກ່ຽວກັບ ການເລືອກເອົາຄໍາຕອບ ຈາກສິ່ງທີ່ໄດ້ຍິນຈາກບົດສົນທະນາ. ຈົ່ງອ່ານເບິ່ງເນື້ອ ໃນຄໍາຖາມເທື່ອໜຶ່ງ ກ່ອນທີ່ຈະຟັງບົດສົນທະນາ.

[3~5] 이야기를 듣고 질문에 알맞은 대답을 고르십시오.

ຈົ່ງຟັງບົດສົນທະນາ ແລ້ວເລືອກເອົາຄໍາຕອບທີ່ເໝາະສົມກັບແຕ່ລະຄໍາຖາມ.

3. 지금은 무슨 계절입니까? ຕອນນີ້ ແມ່ນລະດູຫຍັງ?
- ① 봄                                      ② 여름  
③ 가을                                      ④ 겨울
4. 오늘 날씨는 어떻습니까? ມື້ນີ້ ອາກາດເປັນແນວໃດ?
- ① 비가 옵니다.                                      ② 눈이 옵니다.  
③ 날씨가 좋습니다.                                      ④ 날씨가 흐립니다.
5. 남자는 무슨 계절을 좋아합니까? ຜູ້ຊາຍຄົນນັ້ນ ມັກລະດູໃດ?
- ① 봄                                      ② 여름  
③ 가을                                      ④ 겨울



### 🎧 듣기 대본 ເນື້ອໃນບົດຝັງ

1. 남: 가을 날씨에 좋아요.
2. 여: 추워요. 추워.
3. 남: 오늘 날씨가 많이 춥네요. ມື້ນີ້ອາກາດໜາວເໝາະ!  
여: 하지만 눈이 와서 기분이 너무 좋아요. ແຕ່ວ່າຍ້ອນຫີມະຕິກ ຂ້ອຍຈຶ່ງອາລົມດີຫຼາຍ.
4. 남: 지금 비가 와요? ຕອນນີ້ຝົນຕົກບໍ່?  
여: 아니요. 안 와요. 날씨가 아주 맑아요. ບໍ່, ບໍ່ຕົກ. ອາກາດແຈ່ມໃສຫຼາຍ.
5. 남: 수미 씨는 무슨 계절을 좋아해요? ຊຸມີ, ເຈົ້າມັກລະດູໃດຫຼາຍທີ່ສຸດ?  
여: 저는 여름을 좋아해요. ທ່ານ ສິນເຊີຍ? ຂ້ອຍມັກລະດູຮ້ອນ. ແລ້ວຕອນເດ?  
남: 전 봄을 좋아해요. ຂ້ອຍມັກລະດູໃບໄມ້ປົ່ງ.

정답 1. ③ 2. ② 3. ④ 4. ③ 5. ①

### 확장 연습 ບົດເຝິກຫັດເຜີ້ມເຕີມ

🎧 L-15

1. 들은 것을 고르십시오. ຈຶ່ງເລືອກເອົາຄຳຕອບ ທີ່ໄດ້ຍິນ.  
① 더워요.      ② 맑아요.      ③ 추워요.      ④ 흐려요.
2. 대화를 듣고 질문에 알맞은 것을 고르십시오. ຈຶ່ງຝັງບົດສົນທະນາ ແລ້ວເລືອກເອົາຄຳຕອບ ທີ່ເໝາະສົມກັບຄຳຖາມ.  
부산은 날씨가 어때요? ຢູ່ເມືອງບູຊານ ອາກາດເປັນແນວໃດ?  
① 눈이 와요.      ② 비가 와요.  
③ 날씨가 좋아요.      ④ 날씨가 나빠요.

### 🎧 확장 연습 듣기 대본 ເນື້ອໃນບົດຝັງ ບົດເຝິກຫັດເຜີ້ມເຕີມ

1. 남: 맑아요. ອາກາດແຈ່ມໃສ.
2. 남: 부산은 지금 날씨가 좋아요? ຢູ່ເມືອງບູຊານ ຕອນນີ້ອາກາດດີບໍ່?  
여: 아니요, 안 좋아요. ບາລາມີ ບຸລຸກ ຫຼື ຫຼົງ. ບໍ່, ອາກາດບໍ່ດີ. ມີລົມຜັດ ແລະ ໜາວ.

정답 1. ② 2. ④



# EPS-TOPIK ឡາກີ ພາກອ່ານ EPS-TOPIK



ຂໍ້ 1 ແມ່ນສໍານວນທີ່ສະແດງເຖິງອາກາດ, ຂໍ້ 2 ແມ່ນສໍານວນທີ່ສະແດງເຖິງອາລົມ ຫຼື ຄວາມຮູ້ສຶກ. ຈົ່ງເລືອກ ສໍານວນທີ່ຖືກຕ້ອງກັບຮູບພາບ.

[1~2] 다음 그림을 보고 맞는 문장을 고르십시오. (ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.)



1.

① 더워요.

② 추워요.

③ 흐려요.

④ 시원해요.



2.

① 슬픔니다.

② 외롭습니다.

③ 행복합니다.

④ 피곤합니다.



ຕໍ່ໄປ ແມ່ນຄໍາຖາມກ່ຽວກັບອາກາດ ແລະ ລະດູການ. ຈົ່ງຄິດທົບທວນເຖິງສິ່ງທີ່ຮຽນມາແລ້ວຕອບຄໍາຖາມ.

[3~5] 빈칸에 들어갈 가장 알맞은 것을 고르십시오.

ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3.

필리핀에는 겨울이 없어요. 그래서 \_\_\_\_\_.

ຢູ່ປະເທດຟີລິບປິນແມ່ນບໍ່ມີລະດູໜາວ. ສະນັ້ນ ຫົມະບໍ່ຕົກ.

① 너무 추워요

② 눈이 안 와요

③ 겨울이 있어요

④ 날씨가 흐려요

4.

가: \_\_\_\_\_?

나: 아주 좋아요. 맑아요. 뽀카ຫຼາຍ. ອາກາດແຈ່ມໃສ.

① 가을이 없어요

② 비가 많이 와요

③ 오늘 날씨가 어때요

④ 무슨 계절을 좋아해요

5.

여름은 날씨가 \_\_\_\_\_ 저는 여름을 안 좋아해요.

ຢ້ອນອາກາດຮ້ອນ ໃນລະດູຮ້ອນ, ຂ້ອຍຈຶ່ງບໍ່ມັກລະດູຮ້ອນ.

① 없어서

② 있어서

③ 더워서

④ 추워서


정답 1. ④ 2. ③ 3. ② 4. ③ 5. ③







## 확장 연습 ບົດເລິກຫັດເພີ່ມເຕີມ

[1~3] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.

1. 

① 봄	② 여름
③ 가을	④ 겨울
2. 

① 더워요.	② 추워요.
③ 눈이 와요.	④ 비가 와요.
3. 

① 신나요.	② 졸려요.
③ 피곤해요.	④ 기분이 나빠요.

[4~6] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4. 주말에 \_\_\_\_\_ 이/가 좋으면 친구들과 함께 축구를 하려고 합니다. 비가 안 오면 좋겠습니다. ໃນທ້າຍອາທິດ ຖ້າຫາກອາກາດ ມີແຜນຈະຫຼິ້ນກິລາແຕະບານກັບໝູ່ເພື່ອນ ຖ້າຝົນບໍ່ຕົກຄົງຈະດີ.

① 계절	② 날씨
③ 요일	④ 휴일
5. 

지난주에는 날씨가 따뜻했는데 이번 주부터 날씨가 \_\_\_\_\_. 두꺼운 옷을 입어야 할 것 같습니다.

ອາທິດແລ້ວນີ້ ອາກາດອົບອຸ່ນ, ແຕ່ວ່ານັບແຕ່ອາທິດນີ້ມາແມ່ນ ອາກາດໜາວຂຶ້ນ. ສົ່ງໃສວ່າຈະຕ້ອງນຸ່ງເຄື່ອງ ໜາຂຶ້ນ.

① 더워졌습니다	② 좋아졌습니다
③ 추워졌습니다	④ 시원해졌습니다.
6. 

한국에 \_\_\_\_\_ 눈을 처음 봤습니다. 우리나라는 춥지 않아서 눈이 오지 않기 때문입니다.

ຂ້ອຍມາເກົາຫຼີ ແລະ ໄດ້ເຫັນຫີມເປັນຄັ້ງທຳອິດ. ຍ້ອນວ່າຢູ່ປະເທດຂອງພວກເຮົາແມ່ນບໍ່ໜາວ, ຫີມຈຶ່ງບໍ່ຕົກ.

① 오면	② 와서
③ 오게	④ 와도

정답 1. ④ 2. ③ 3. ② 4. ② 5. ③ 6. ②

### 학습 안내


ຄຳແນະນຳ ໃນການຮຽນ

- **ຈຸດປະສົງໃນການຮຽນ**      ການເວົ້າກ່ຽວກັບກິດຈະກຳໃນເວລາຫວ່າງ
- **ໄວຍາກອນ**                      -(으)ㄹ 때, -(으)러 가다
- **ຄຳສັບ ແລະ ສຳນວນຄຳເວົ້າ**      ກິດຈະກຳໃນເວລາຫວ່າງ, ການອອກກຳລັງກາຍ
- **ຂໍ້ມູນກ່ຽວກັບວັດທະນາທຳ**      ໂປຼແກຣມກິດຈະກຳໃນເວລາຫວ່າງ



### 대화 1

ບົດສົນທະນາ 1



ຕໍ່ໄປ ເປັນບົດສົນທະນາ ລະຫວ່າງ ຊຸຮ ແລະ ຕວນ. ທັງສອງຄົນ ຈະລົມກັນກ່ຽວກັບກິດຈະກຳໃນເວລາຫວ່າງໃນປັດຈຸບັນ. ກ່ອນອື່ນ ຈົ່ງຟັງບົດສົນທະນາລະຫວ່າງສອງຄົນນີ້ ກ່ອນສອງຄັ້ງ ແລ້ວເວົ້າຕາມ.

**시간이 있다 ⇔ 시간이 없다**  
ມີເວລາ ⇔ ບໍ່ມີເວລາ

- 가: 월요일에 시간이 있어요?  
ມື້ວັນຈັນ ເຈົ້າມີເວລາບໍ່?
- 나: 미안해요. 월요일에는  
바빠서 시간이 없어요.  
ຂໍໂທດ. ມື້ວັນຈັນ ຄາວຽກ ບໍ່ມີເວລາ.
- 언제 시간이 있어요?  
ເມື່ອໃດ ເຈົ້າມີເວລາບໍ່?

투안      수루 씨는 **취미**가 뭐예요?  
            ຊຸຮ ກິດຈະກຳໃນເວລາຫວ່າງ ຂອງເຈົ້າແມ່ນຫຍັງ?

수루      제 취미는 독서예요.  
            ກິດຈະກຳໃນເວລາຫວ່າງ ຂອງຂ້ອຍ ແມ່ນການອ່ານປຶ້ມ.

투안 씨는 취미가 뭐예요?  
ຕວນເດ ກິດຈະກຳໃນເວລາຫວ່າງ ແມ່ນຫຍັງ?

투안      전 낚시를 좋아해요.  
            ຂ້ອຍ ມັກການຕຶກເບັດ.

그래서 **시간이 있을 때** 낚시하러 자주 가요.  
ສະນັ້ນ ເມື່ອໃດມີເວລາ ແມ່ນຈະໄປຕຶກເບັດສະເໝີ.

**취미** ກິດຈະກຳໃນເວລາຫວ່າງ  
ເປັນວຽກ ຫຼື ກິດຈະກຳທີ່ມັກ  
ເມື່ອໄດ້ເຮັດແລ້ວມີຄວາມສຸກ.

- 제 취미는 낚시예요.  
ກິດຈະກຳໃນເວລາຫວ່າງຂອງ  
ແມ່ນການຕຶກເບັດ.
- 노이 씨는 취미가 많아요.  
ນ້ອຍ ມີກິດຈະກຳໃນເວລາຫວ່າງຫຼາຍ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 수루 씨의 취미는 뭐예요? ຊຸຮ ກິດຈະກຳໃນເວລາຫວ່າງຂອງເຈົ້າແມ່ນຫຍັງ?
2. 투안 씨는 시간이 있을 때 뭐 해요? ຕວນເດ ກິດຈະກຳໃນເວລາຫວ່າງ ຂອງເຈົ້າແມ່ນຫຍັງ?

**정답** 1. 독서예요. 2. 낚시하러 가요.

**Tip** 빈도 부사 ຄຳກຳມະວິເສດທີ່ໃຊ້ບອກຄວາມຖີ່

항상/언제나 ເລື້ອຍໆ, ເມື່ອໃດກໍໄດ້    주로/보통 ປົກກະຕິ/ ສະເໝີ    자주 ເລື້ອຍໆ    가끔 ບາງຄັ້ງຄາວ



## 어휘 1 คำสับ 1

### 취미 ກິດຈະກຳໃນເວລາຫວ່າງ



ຕໍ່ໄປ ເປັນສຳນວນກ່ຽວກັບ ກິດຈະກຳໃນເວລາຫວ່າງ ແລະ ຄຳສັບອື່ນທີ່ກ່ຽວຂ້ອງ. ພວກເຮົາລອງ ໄປຮຽນຮູ້ນຳກັນເບິ່ງວ່າ ມີຫຍັງແດ່?



독서하다  
ອ່ານປຶ້ມ



낚시하다  
ຕຶກເຜັດ



여행하다  
ທ່ອງທ່ຽວ



등산하다  
ໄຕ່ຟ



사진을 찍다  
ຖ່າຍຮູບ



외국어를 배우다  
ຮຽນພາສາຕ່າງປະເທດ



콘서트를 보다  
ຊົມຄອນເສີດ



운동 경기를 보다  
ຊົມການແຂ່ງຂັນກິລາ



음악을 듣다  
ຝັງດົນຕີ



기타를 치다  
ຫຼິ້ນກີຕ້າ



피아노를 치다  
ຫຼິ້ນປີອາໂນ



춤을 추다  
ຝ່ອນ (ຕັ້ນ)

### ‘ㄷ’ ອະປົກກະຕິ

ສຳລັບຄຳສັບທີ່ລົງທ້າຍດ້ວຍ ‘ㄷ’ ເມື່ອເຊື່ອມກັບສະຫຼະ ມັນຈະປ່ຽນເປັນ ‘ㄹ’.  
듣(다) + 어요 = 들어요, 걸(다) + 을래요 = 걸을래요



ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

1. 그림을 보고 알맞은 표현을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ສຳນວນທີ່ເໝາະສົມ.



㉠ 낚시하다

㉡ 독서하다

㉢ 등산하다

㉣ 여행하다

정답 ①㉡ ②㉠ ③㉣ ④㉢



‘-(으)ㄹ 때’ ມັນຖືກໃຊ້ຕື່ມທ້າຍຄຳກຳມະ, ຄຳຄຸນນາມ ເພື່ອຊີ້ບອກເຖິງຊ່ວງເວລາທີ່ເກີດມີການກະທຳ.

자음(ພະຍັນຊະນະ) → -을 때	모음(ສະຫຼະ), 자음(ພະຍັນຊະນະ) ‘ㄹ’ → -ㄹ 때
읽다 → 읽을 때	자다 → 잘 때 놀다 → 놀 때

- 가: 운동을 매일 해요? (ເຈົ້າອອກກຳລັງກາຍທຸກມື້ບໍ່?)  
나: 아니요, 시간이 **있을 때** 해요. (ບໍ່, ເມື່ອຂ້ອຍມີເວລາ ຂ້ອຍຈຶ່ງອອກກຳລັງກາຍ.)
- 가: 그 사람을 언제 만났어요? (ເຈົ້າ ຝົບກັບລາວເມື່ອໃດ?)  
나: 서울 **여행할 때** 만났어요. (ຂ້ອຍຝົບຕອນໄປທ່ຽວຊື່ອລ.)



ເຂົ້າໃຈການໃຊ້ ‘-(으)ㄹ 때’ ແລ້ວບໍ່? ສະນັ້ນ ຈຶ່ງລອງຕື່ມໃສ່ບົດສົນທະນາໃຫ້ຄົບຖ້ວນຄືດັ່ງຕົວຢ່າງ.

2. 그림을 보고 <보기>처럼 ‘-(으)ㄹ 때’를 사용해서 대화를 완성하세요.

ຈຶ່ງບຶງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ໂດຍການນຳໃຊ້ ໄວຍາກອນ ‘-(으)ㄹ 때’ ຄືດັ່ງຕົວຢ່າງ.

보기



가: 날씨가 좋을 때 뭐 해요? (ເມື່ອອາກາດດີ ເຈົ້າເຮັດຫຍັງ?)

나: 등산해요. (ຂ້ອຍໄຕ້ພູ.)



1) 가: \_\_\_\_\_ 뭐 해요?

나: 집에서 책을 읽어요.



2) 가: \_\_\_\_\_ 뭐 해요?

나: 노래를 불러요.



3) 가: \_\_\_\_\_ 뭐 해요?

나: 음악을 들어요.



4) 가: \_\_\_\_\_ 뭐 해요?

나: 많이 자요.

정답 1) 비가 올 때 2) 기분이 좋을 때 3) 화가 날 때 4) 피곤할 때



ມິນຊຸ ແລະ ຣິຮັນ ກຳລັງລົມກັນກ່ຽວກັບ ກິດຈະກຳໃນທ້າຍອາທິດ. ພວກເຂົາກຳລັງເວົ້າກ່ຽວກັບ ຫຍັງ? ກ່ອນອື່ນ ຈົ່ງຝັງບິດສິນທະນາສອງຄັ້ງ ແລ້ວເວົ້າຕາມ.

민수 리한 씨는 주말에 보통 뭐 해요?  
ຣິຮັນ ປົກກະຕິແລ້ວ ເຈົ້າເຮັດຫຍັງ ໃນທ້າຍອາທິດ?

리한 전 운동을 좋아해서 주로 운동해요.  
ຂ້ອຍມັກອອກກຳລັງກາຍ ສະນັ້ນ ຂ້ອຍອອກກຳລັງກາຍເລື້ອຍໆ.

민수 무슨 운동을 가장 좋아해요?  
ເຈົ້າມັກອອກກຳລັງກາຍປະເພດໃດຫຼາຍທີ່ສຸດ?

리한 축구를 가장 좋아해요.  
ຂ້ອຍ ມັກເຕະບານຫຼາຍທີ່ສຸດ.

민수 그래요? 그러면 내일 저 **하고**  
**같이** 축구하려 갈래요?  
ແມ່ນບໍ່? ຖ້າແນວນັ້ນ ມື້ອື່ນ  
ໄປຫຼິ້ນກິລາບານເຕະກັບຂ້ອຍບໍ່?

리한 좋아요. 같이 가요.  
ດີ, ໄປຫຼິ້ນນຳກັນ.  
저도 축구를 하고 싶었어요.  
ຂ້ອຍກໍຢາກຫຼິ້ນກິລາບານເຕະຄືກັນ.

**ຄຳນາມ ຫາກ ກິດຈະກຳ**  
ໃຊ້ຕາມຫຼັງຂອງຄຳນາມ ຫຼື ບຸກຄົນ ໂດຍມີຄວາມໝາຍເຖິງການກະທຳ ແລະ ເຮັດວຽກຮ່ວມກັບຄຳນາມທາງໜ້ານັ້ນ.

- 오늘은 친구하고 같이 등산해요.  
ມື້ນີ້ ຂ້ອຍໄປໄຕ່ພູກັບໝູ່ເພື່ອນ.
- 어제 동생하고 같이 시장에 갔어요.  
ມື້ວານ ຂ້ອຍໄດ້ໄປຕະຫຼາດກັບນ້ອງ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 리한 씨는 주말에 보통 뭐 해요? ຣິຮັນ ປົກກະຕິແລ້ວ ວັນທ້າຍອາທິດ ເຈົ້າເຮັດຫຍັງ?
2. 두 사람은 내일 뭘 할 거예요? ມື້ອື່ນ ສອງຄົນນີ້ ຈະເຮັດຫຍັງ?

정답 1. 운동해요. 2. 축구를 할 거예요.

**Tip** 취미 활동 동호회 **ສະໂມສອນ ກິດຈະກຳໃນເວລາຫວ່າງ**

같은 취미를 가진 사람들이 취미 활동을 같이 하는 모임입니다. ເປັນການລວມຕົວຂອງຄົນທີ່ມີກິດຈະກຳໃນເວລາຫວ່າງທີ່ຄືກັນ.



축구 동호회  
ສະໂມສອນບານເຕະ



등산 동호회  
ສະໂມສອນໄຕ່ພູ



사진 동호회  
ສະໂມສອນຖ່າຍຮຸບ



요리 동호회  
ສະໂມສອນແຕ່ງກິນ



คำกับກ່ຽວກັບກິລາວ່າ ມີຫຍັງແຕ່ ພວກເຮົາລອງໄປຮຽນຮູ້ນຳກັນເບິ່ງບໍ?



축구하다  
ຕະຍານ



농구하다  
ຫຼິ້ນກິລາ ບານບ້ວງ



야구하다  
ຫຼິ້ນກິລາ ເບດສົບ




수영하다  
ຫຼິ້ນກິລາ ລ່ອຍນ້ຳ



테니스를 치다  
ຫຼິ້ນກິລາ ເຫັນນິດສ໌



배드민턴을 치다  
ຕິດອກປຶກໄກ່



볼링을 치다  
ຫຼິ້ນກິລາ ໂບລິງ



골프를 치다  
ຕິກ່ອບ



스케이트를 타다  
ຂີ່ສະເກັດທ



스키를 타다  
ຂີ່ສະກີ



자전거를 타다  
ຂີ່ລີດຖີບ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림을 보고 알맞은 표현을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ສ່ວນວນທີ່ເໝາະສົມ.

①



•

㉠ 수영하다

②



•

㉡ 축구하다

③



•

㉢ 농구하다

④



•

㉣ 야구하다

정답 ①㉡ ②㉢ ③㉣ ④㉠



‘-(으)러’ ເຮົາໃຊ້ຕື່ມທ້າຍຄຳກຳມະເພື່ອຊີ້ບອກຈຸດປະສົງທີ່ຈະໄປສະຖານທີ່ໃດໜຶ່ງ, ‘-(으)러’ ມັກໃຊ້ກັບຄຳກຳມະເຄື່ອນທີ່ເຊັ່ນ ‘나가다, 나오다, 들어가다, 들어오다, 올라가다, 올라오다, 내려가다, 내려오다, 다니다’ ເປັນຕົ້ນ. ລວມທັງ ‘가다, 오다’ ນຳ.

자음(ພະຍັນຊະນະ) → -으러 가다/오다	모음(ສະຫຼະ), 자음(ພະຍັນຊະນະ) ‘ㄹ’ → -러 가다/오다
찾다 → 찾으러 가다/오다	쉬다 → 쉬러 가다/오다 놀다 → 놀러 가다/오다

- 주말에 친구하고 같이 **운동하러 갈 거예요.** ທ້າຍອາທິດ ຂ້ອຍຈະໄປອອກກຳລັງກາຍກັບໝູ່ເພື່ອນ.
- 가: 시간이 있을 때 뭐 해요? ຍາມມີເວລາວ່າງ, (ເຈົ້າ) ເຮັດຫຍັງ?  
나: 주로 사진 **찍으러 가요.** (ຂ້ອຍ) ມັກໄປຖ່າຍຮູບ.

‘-(으)러’ ເຮົາໃຊ້ຕື່ມທ້າຍຄຳກຳມະເພື່ອຊີ້ບອກຈຸດປະສົງທີ່ຈະໄປສະຖານທີ່ໃດໜຶ່ງ, ໃຊ້ກັບຄຳກຳມະທີ່ມີການເຄື່ອນທີ່ ເຊັ່ນ: ‘가다, 오다, 나가다, 나오다, 들어가다, 들어오다, 올라가다, 올라오다, 내려가다, 내려오다, 다니다’ ເປັນຕົ້ນ.



ເຂົ້າໃຈການໃຊ້ ‘-(으)러 가다/오다’ ແລ້ວບໍ່? ສະນັ້ນ ຈົ່ງລອງຕື່ມໃສ່ບົດສົນທະນາໃຫ້ຄົບຖ້ວນຄືດັ່ງຕົວຢ່າງ.

2. 그림을 보고 <보기>처럼 ‘-(으)러 가다’를 사용해서 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ໂດຍການນຳໃຊ້ ໄວຍາກອນ ‘-(으)러 가다’ ຄືດັ່ງຕົວຢ່າງ.

보기



가: 시간이 있을 때 뭐 해요? ເມື່ອມີເວລາ ເຈົ້າເຮັດຫຍັງ?  
나: **축구하러 가요.** ຂ້ອຍ ໄປຫຼິ້ນກິລາເຕະບານ.

- 1)  가: 시간이 있을 때 뭐 해요?  
나: \_\_\_\_\_.
- 2)  가: 시간이 있을 때 뭐 해요?  
나: \_\_\_\_\_.
- 3)  가: 시간이 있을 때 뭐 해요?  
나: \_\_\_\_\_.
- 4)  가: 시간이 있을 때 뭐 해요?  
나: \_\_\_\_\_.

정답 1) 농구하러 가요 2) 테니스를 치러 가요 3) 골프를 치러 가요 4) 자전거를 타러 가요



## 활동 ກິດຈະກຳ

<보기>처럼 친구들의 취미를 조사해 보세요.

ຈົ່ງສອບຖາມກ່ຽວກັບກິດຈະກຳໃນເວລາຫວ່າງຂອງໝູ່ເພື່ອນລອງເບິ່ງ.

보기 ຕົວຢ່າງ

가: 리한 씨는 취미가 뭐예요? ຮິຮັນ ກິດຈະກຳໃນເວລາຫວ່າງ ຂອງເຈົ້າແມ່ນຫຍັງ?

나: 제 취미는 요리예요. ກິດຈະກຳໃນເວລາຫວ່າງຂອງຂ້ອຍ ແມ່ນການແຕ່ງກິນ.

가: 언제 요리해요? ເຈົ້າແຕ່ງກິນ ເມື່ອໃດ?

나: 시간이 있을 때 가끔 요리해요. ເມື່ອມີເວລາ ບາງຄັ້ງຄາວ ກໍແຕ່ງກິນ.

	이름 <small>ຊື່</small>	취미 <small>ກິດຈະກຳໃນເວລາຫວ່າງ</small>	언제 <small>ເມື່ອມີໃດ</small>
보기 <small>ຕົວຢ່າງ</small>	리한	요리 ແຕ່ງກິນ	시간 있을 때 가끔 ເມື່ອມີເວລາ ບາງຄັ້ງຄາວ
1)	투안	등산 ໄຕ້ພຸ່	기분이 안 좋을 때 ເມື່ອອາລົມບໍ່ດີ
2)			
3)			
4)			
5)			



## 퀴즈 ຄຳຫວາຍ

+ 다음 문장을 보고 생각나는 운동을 이야기해 보세요.

ຕໍ່ໄປ ຈົ່ງເບິ່ງປະໂຫຍກ ແລະ ເວົ້າກ່ຽວກັບກິດຈະກຳໃດໜຶ່ງທີ່ຄິດອອກ.

공으로 하는 운동이에요. ມັນເປັນການອອກກຳລັງກາຍໂດຍໃຊ້ໝາກບານ.

공에 날개가 있어요. ໝາກບານດັ່ງກ່າວມີປີກ.

두 사람 이상 할 수 있어요. ກິດຈະກຳດັ່ງກ່າວ ແມ່ນສາມາດຫຼິ້ນໄດ້ສອງຄົນຂຶ້ນໄປ.

정답 ບາດມິນຕັນ






## 취미 활동 프로그램

ໂຄງການກິດຈະກຳໃນເວລາຫວ່າງ

각 지역의 복지관, 외국인근로자센터, 외국인력지원센터, 다문화지원센터 등에서는 외국인들의 즐거운 한국생활을 위해 다양한 교육 프로그램을 지원하고 있습니다. 한국어교육, 컴퓨터, 태권도 프로그램을 통하여 취미 활동을 즐길 수 있습니다.


ຢູ່ສູນຊ່ວຍເຫຼືອຊຸມຊົນ, ສູນແຮງງານແຮງງານຕ່າງດ້າວ, ສູນຊ່ວຍເຫຼືອຊາວຜູ້ອອກແຮງງານຕ່າງປະເທດ, ສູນວັດທະນາທຳນາງຊາດຂອງແຕ່ລະເຂດ ເພື່ອໃຫ້ຄົນຕ່າງປະເທດສາມາດດຳລົງຊີວິດໄດ້ຢ່າງມີ ຄວາມສຸກໄດ້ມີຫຼາກຫຼາຍໂຄງການກິດຈະກຳ ແລະ ການເຝິກອົບຮົມສຳລັບຄົນຕ່າງປະເທດໄດ້ເຂົ້າຮ່ວມ ເຊັ່ນ: ໂຄງການເຝິກອົບຮົມພາສາເກົາຫຼີ, ຄອມພິວເຕີ, ເທຄອນໂດ.



한국어 수업  
ຫ້ອງຮຽນພາສາເກົາຫຼີ



컴퓨터 수업  
ຫ້ອງຮຽນຄອມພິວເຕີ



태권도 수업  
ຫ້ອງຮຽນເທຄອນໂດ



요리 수업  
ຫ້ອງຮຽນແຕ່ງກິນ



## EPS-TOPIK 듣기 ພາກຝັງ EPS-TOPIK



ສໍາລັບຂໍ້ 1 ແລະ 2 ເປັນການເບິ່ງຮູບພາບ ແລະ ເລືອກເອົາຄໍາສັບທີ່ຖືກຕ້ອງກັບຮູບ. ຈົ່ງຕັ້ງໃຈຝັງ ແລະ ເລືອກເອົາຄໍາສັບທີ່ຖືກຕ້ອງ.

[1~2] 다음 그림을 보고 알맞은 것을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1.



①

②

③

④

2.



①

②

③

④



ຕໍ່ໄປນີ້ ເປັນການຝັງຄໍາຖາມ ແລະ ເລືອກເອົາຄໍາຕອບທີ່ເໝາະສົມ. ກ່ອນຈະຝັງຄໍາຖາມ ຈົ່ງກວດເບິ່ງເນື້ອໃນຂອງຄໍາຕອບອີກຄັ້ງໜຶ່ງສາກ່ອນ.

[3~5] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

3. ① 독서예요.

② 독서할래요.

③ 독서 안 해요.

④ 독서하고 싶어요.

4. ① 낚시하러 가요.

② 제 취미는 낚시예요.

③ 친구하고 같이 해요.

④ 시간이 있을 때 해요.

5. ① 일요일에 해요.

② 테니스 치러 가요.

③ 내일이 주말이에요.

④ 음악을 들을 때 기분이 좋아요.



📖 **듣기 대본** ເນື້ອໃນບົດຝັງ

1. ① 여: 독서 อ่านหนังสือ                      ② 여: 낚시 Էຶກເບັດ
- ③ 여: 여행 ທ່ອງທ່ຽວ                      ④ 여: 등산 ໄຕຸ່່ມ
2. ① 남: 축구 ກິລາບານເຕະ                      ② 남: 농구 ກິລາບານບ້ວງ
- ③ 남: 야구 ກິລາເບດສ໌ບ໌                      ④ 남: 수영 ລ່ອຍນ້ຳ
3. 여: 취미가 뭐예요? Զິດຈະກຳໃນເວລາຫວ່າງຂອງເຈົ້າ ແມ່ນຫຍັງ?
4. 남: 주로 언제 낚시를 해요? ຊ່ວງໃດ ເຈົ້າໄປໄປຕຶກເບັດເລື້ອຍໆ?
5. 여: 주말에 보통 뭐 해요? ປີກະຕິແລ້ວ ວັນທ້າຍອາທິດ ເຈົ້າເຮັດຫຍັງ?

**정답** 1. ② 2. ③ 3. ① 4. ④ 5. ②

**확장 연습** ບົດເຝິກຫັດເຝີ່ມເຕີມ

📖 L-16

1. 이 사람은 무엇을 하고 있습니까? ບຸກຄົນນີ້ ກຳລັງເຮັດຫຍັງບໍ່?



- ①                      ②                      ③                      ④

2. 대화를 듣고 질문에 알맞은 것을 고르십시오.

ຈົ່ງຝັງບົດສົນທະນາ ແລະ ເລືອກເອົາຄຳຕອບ ທີ່ຖືກຕ້ອງກັບຄຳຖາມ.

여자는 이번 주말에 무엇을 하겠습니까? ແມ່ຍິງຄົນນັ້ນ ໃນທ້າຍອາທິດນີ້ ຈະເຮັດຫຍັງບໍ່?

- ① 기타를 배울 겁니다.                      ② 한국어를 가르쳐 줄 겁니다.
- ③ 일이 많아서 출근을 할 겁니다.                      ④ 휴게실에서 텔레비전을 볼 겁니다.

📖 **확장 연습 듣기 대본** ເນື້ອໃນບົດຝັງ ບົດເຝິກຫັດເຝີ່ມເຕີມ

1. ① 남: 요리를 배워요. ຮຽນແຕ່ງກິນ.                      ② 남: 컴퓨터를 배워요. ຮຽນຄອມພິວເຕີ.
- ③ 남: 태권도를 배워요. ຮຽນເທຄອນໂດ.                      ④ 남: 한국어를 배워요. ຮຽນພາສາເກົາຫຼີ.
2. 여: 건우 씨, 요즘도 바빠요? ທ່ານ ກອນອຸ, ດຽວນີ້ ຄາວຽກບໍ່?
- 남: 어제까지 일이 많아서 좀 바빴어요. ມາຮອດມື້ວານ ວຽກຫຼາຍ ຂ້ອນຄ້າງ ຄາວຽກ.
- 오늘부터 다음 주말까지는 별로 바쁘지 않아요. ນັບແຕ່ມື້ນີ້ໄປ ຮອດທ້າຍອາທິດໜ້າ ຫວ່າງບໍ່ຄາວຽກຫຍັງ.
- 여: 그래요? 제가 기타를 배워 보려고 하는데 혹시 좀 가르쳐 줄 수 있어요?
- ແມ່ນບໍ່? ຂ້ອຍຢາກຮຽນຫຼິ້ນກີຕາ ບາງທີ ເຈົ້າສາມາດສອນຂ້ອຍໄດ້ບໍ່?
- 남: 그럼요. 주말에 휴게실에서 만나요. 제가 가르쳐 드릴게요.
- ຖ້າແນວນັ້ນ, ທ້າຍອາທິດ ໄປພົບກັນຢູ່ຫ້ອງໂຖງເດີ. ຂ້ອຍຊິສອນໃຫ້.

**정답** 1. ② 2. ①



## EPS-TOPIK 읽기 ພາກອ່ານ EPS-TOPIK



ສໍາລັບ 1 ແລະ 2 ແມ່ນເປັນຄໍາຖາມກ່ຽວກັບ ການເບິ່ງຮູບພາບ ແລ້ວເລືອກເອົາປະໂຫຍກທີ່ຖືກຕ້ອງ.  
ຈົ່ງເລືອກເອົາປະໂຫຍກທີ່ເໝາະສົມກັບຮູບພາບ.

[1~2] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.



1.

- ① 피아노를 쳐요.
- ③ 사진을 찍어요.

- ② 음악을 들어요.
- ④ 외국어를 배워요.



2.

- ① 축구해요.
- ③ 테니스를 쳐요.

- ② 수영해요.
- ④ 자전거를 타요.



ຕໍ່ໄປເປັນການອ່ານປະໂຫຍກ ຫຼື ບົດສົນທະນາ ແລ້ວເລືອກເອົາສໍານວນທີ່ຖືກຕ້ອງຕື່ມໃສ່ບ່ອນຫວ່າງ.  
ຈົ່ງຄິດທົບທວນກ່ຽວກັບສິ່ງທີ່ໄດ້ຮຽນມາ ເພື່ອແກ້ບັນຫາເຫຼົ່ານີ້.

[3~5] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3.

제 취미는 낚시예요. 저는 낚시가 정말 \_\_\_\_\_ . 그래서 시간이 있을 때 항상 낚시를 하러 가요.

ກິດຈະກຳໃນເວລາຫວ່າງຂອງຂ້ອຍ ແມ່ນຕຶກເບັດ. ຂ້ອຍມັກການຕຶກເບັດຫຼາຍ. ສະນັ້ນ ເມື່ອໃດມີເວລາ ຈະໄປຕຶກເບັດສະເໝີ.

- ① 슬퍼요                      ② 좋아요                      ③ 맛있어요                      ④ 재미없어요

4.

가: \_\_\_\_\_ ?

나: 전 주로 자전거를 타러 가요. ຂ້ອຍໄປຂີ່ລົດຖີບເລື້ອຍໆ.

- ① 왜 자전거를 타요                      ② 주말에 보통 뭐 해요
- ③ 누구하고 자전거를 타요                      ④ 이번 주말에 시간 있어요

5.

가: 무슨 \_\_\_\_\_ 을 좋아해요? ເຈົ້າມັກການອອກກຳລັງກາຍປະເພດໃດ?

나: 전 축구를 좋아해요. ຂ້ອຍມັກຫຼິ້ນກິລາບານເຕະ.

- ① 음식                      ② 계절                      ③ 요일                      ④ 운동

정답 1. ③ 2. ④ 3. ② 4. ② 5. ④



### 확장 연습 ປົດເລິກຫັດເພີ່ມເຕີມ

[1~2] 다음 그림을 보고 맞는 문장을 고르십시오. ຕໍ່ໄປ ຈົ່ງເບິ່ງຮູບ ແລ້ວເລືອກເອົາຄໍາສັບທີ່ຖືກຕ້ອງ.

1.



- ① 골프
- ③ 수영

- ② 농구
- ④ 축구

2.



- ① 스키
- ③ 배드민턴

- ② 테니스
- ④ 스케이트

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາ ຄໍາຕອບທີ່ເໝາະສົມທີ່ສຸດ ຕໍ່ມໃສ່ບ່ອນຫວ່າງ.

3.

제 취미는 등산입니다. 주말이면 자주 가까운 산으로 등산을 \_\_\_\_\_ 겁니다.  
ຖ້າແມ່ນທ້າຍອາທິດ ຂ້ອຍຈະໄປຕັບບໍລິເວນໃກ້ຢູ່ເລື້ອຍໆ.

- ① 하고
- ② 하러
- ③ 하면
- ④ 해서

4.

저는 한국에 \_\_\_\_\_ 비행기를 탈 겁니다. 처음이라서 조금 무섭지만 재미있을 것 같습니다.  
ຕອນໄປເກົາຫຼີ ຂ້ອຍຈະຂີ່ເຮືອບິນໄປ. ຍ້ອນເປັນເທື່ອທໍາອິດ ຂ້ອນຂ້າງເປັນຕ້າຍ້ານ ແຕ່ຄືຊື່ໜ້າສົນໃຈດີ.

- ① 가고
- ② 가러
- ③ 갈 때
- ④ 간 후

정답 1. ① 2. ④ 3. ② 4. ③



발음 ການອອກສຽງ

P-05

### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

在ການອອກສຽງພາສາເກົາຫຼີ ພະຍັນຊະນະດ່ຽວເຊັ່ນ ‘ㄹ’ ແມ່ນຈະອອກສຽງເປັນ [r] ແລ້ວຕາມດ້ວຍສຽງ [l] ຕາມ.

- (1) 다리, 우리, 노래, 소리
- (2) 달, 말, 쌀, 술, 하늘

# 17

## 휴가 때 제주도에 다녀올 거예요

ຊ່ວງວັນພັກ ຂ້ອຍຈະໄປເກາະເຈຈຸ

### 학습 안내

ຄຳແນະນຳ ໃນການຮຽນ

- ຈຸດປະສົງໃນການຮຽນ      ເວົ້າກ່ຽວກັບປະສົບການ ແລະ ແຜນການທ່ອງທ່ຽວ
- ໄວຍາກອນ                      -아/어 보다, -(으)ㄹ 거예요
- ຄຳສັບ ແລະ ສຳນວນຄຳເວົ້າ      ສະຖານທີ່ທ່ອງທ່ຽວ, ກິດຈະກຳ ແລະ ການກະກຽມການທ່ອງທ່ຽວ.
- ຂໍ້ມູນກ່ຽວກັບວັດທະນາທຳ      ສະຖານທີ່ທ່ອງທ່ຽວຂອງເກົາຫຼີ



### 대화 1

ບົດສົນທະນາ 1



ຕໍ່ໄປນີ້ເປັນບົດສົນທະນາລະຫວ່າງ ຣິຮັນ ແລະ ຕວນ. ພວກເຂົາຈະລົມກັນກ່ຽວກັບປະສົບການທ່ອງທ່ຽວຂອງພວກເຂົາ. ກ່ອນອື່ນຈົ່ງຟັງກ່ອນ 2 ຄັ້ງ ແລ້ວເວົ້າຕາມ.

투안      리한 씨는 제주도에 가 봤어요?  
ຣິຮັນ ເຈົ້າເຄີຍໄປເກາະເຈຈຸແລ້ວບໍ່?

리한      네, 가 봤어요.  
ເຈົ້າ, ເຄີຍໄປແລ້ວ.

투안      제주도가 어땠어요? 좋았어요?  
ເກາະເຈຈຸ ເປັນແນວໃດ? ເຈົ້າມັກບໍ່?

리한      네, 정말 좋았어요.  
ເຈົ້າ, ຂ້ອຍມັກຫຼາຍ.

특히 바다가 너무 아름다웠어요.  
ໂດຍສະເພາະ ຫາດຊາຍແຄມທະເລ ແມ່ນງາມຫຼາຍ.

투안      그래요? 저도 제주도에 가 보고 싶어요.  
ແມ່ນແທ້ບໍ່? ຂ້ອຍກໍຢາກໄປເບິ່ງ ເກາະເຈຈຸຄືກັນ.

#### 특히

ໂດຍສະເພາະ

- ທຽບໃສ່ອື່ນ ແມ່ນໂດດເດັ່ນກວ່າ
- 저는 운동을 좋아해요. 특히 축구를 좋아해요.  
ຂ້ອຍ ມັກຫຼິ້ນກິລາ. ໂດຍສະເພາະ ແມ່ນກິລາບານເຕະ.
- 한국 음식은 아주 맛있어요. 특히 비빔밥이 맛있어요.  
ອາຫານເກົາຫຼີ ແມ່ນແຊບຫຼາຍ. ໂດຍສະເພາະແມ່ນ ບີບິມປັບ ແມ່ນແຊບຫຼາຍ.

#### 어땠어요? ເປັນແນວໃດ?

- ໃຊ້ສຳລັບຖາມ ຄວາມເຫັນ ຫຼື ຫັດສະໜະ ກ່ຽວກັບປະສົບການ ທີ່ຄູ່ຮ່ວມສົນທະນາໄດ້ຜ່ານມາແລ້ວ.
- 가: 어제 구경한 집은 어땠어요?  
ມື້ວານ ໄປເບິ່ງເຮືອນເປັນແນວໃດ?  
나: 깨끗하고 좋았어요. 그런데 월세가 좀 비쌌어요.  
ເຮືອນກໍສະອາດ ແລະ ດີສົມຄວນ. ແຕ່ຄ່າເຊົ່າ ຂ້ອນຂ້າງແພງ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 리한 씨는 어디에 가 봤어요? ຣິຮັນ ເຄີຍໄປໃສມາແລ້ວ?
2. 제주도가 어때요? ເກາະເຈຈຸ ເປັນແນວໃດ?

정답 1. 제주도에 가 봤어요. 2. 바다가 너무 아름다웠어요.



# 어휘 1

ຄຳສັບ 1

## 여행지

ສະຖານທີ່ທ່ອງທ່ຽວ



ຕໍ່ໄປ ແມ່ນບັນດາຄຳສັບ ແລະ ສຳນວນກ່ຽວກັບສະຖານທີ່ທ່ອງທ່ຽວ ແລະ ກິດຈະກຳທີ່ກ່ຽວຂ້ອງ. ພວກເຮົາລອງໄປເບິ່ງນຳກັນວ່າ ມີຫຍັງແດ່?



산  
ຝ



동굴  
ຖ້ຳ



폭포  
ນ້ຳຕົກຕາດ



호수  
ທະເລສາບ



강  
ແມ່ນ້ຳ



바다  
ຫາດຊາຍ



섬  
ເກາະ



온천  
ບໍ່ນ້ຳອຸ້ນ



유적지  
ສະຖານທີ່ປະຫວັດສາດ



민속촌  
ບ້ານຊົນເຜົ່າ



놀이공원  
ສ່ວນສະໝຸກ



드라마 촬영지  
ສະຖານ ທີ່ຖ່າຍລະຄອນ



아름답다  
ງາມ



유명하다  
ມີຊື່ສຽງ



경치가 좋다  
ທິວທັດງາມ



사람들이 친절하다  
ຄົນສ່ວນຫຼາຍໃຈດີ



ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

1. 그림에 맞는 표현을 <보기>에서 골라 넣으세요.

ຈົ່ງເລືອກເອົາສຳນວນ ຫຼື ຄຳສັບທີ່ຖືກຕ້ອງກັບຮູບພາບຈາກ < ກອບ > ແລ້ວຕື່ມໃສ່ບ່ອນຫວ່າງ.



1)



2)



3)



4)

보기

아름답다

유명하다

경치가 좋다

사람들이

친절하다

정답 1) 사람들이 친절하다 2) 아름답다 3) 유명하다 4) 경치가 좋다



‘-아/어 보다’ ມັນຖືກໃຊ້ຕື່ມທ້າຍຄຳກຳມະ ເພື່ອຊີ້ບອກເຖິງປະສົບການ ຫຼື ການລອງເຮັດລອງກະທຳສິ່ງໃດສິ່ງໜຶ່ງ. ກໍລະນີເຮົາໃຊ້ກັບການລອງເຮັດລອງກະທຳສິ່ງໃດໜຶ່ງນັ້ນ ເຮົາໃຊ້ ‘-아/어 봐요’ ຫຼື ‘-아/어 보세요’ ມີຄວາມໝາຍວ່າ ‘ລອງ-ເບິ່ງ’, ໃນກໍລະນີຊີ້ບອກເຖິງປະສົບການນັ້ນ ເຮົາໃຊ້ ‘-아/어 봤다’ ມີຄວາມໝາຍວ່າ ‘ເຄີຍ’. ຄຳກຳມະທີ່ນຳມາໃຊ້ກັບໄວຍາກອນ ‘-아/어 봐요’ ນີ້ ຈະບໍ່ໄປກັບຄຳກຳມະ ‘보다’.

ㅏ, ㅑ → -아 보다	ຈຳພວກສະຫຼະ ㅏ, ㅑ, ㅣ → -어 보다	하다 → 해 보다
가다 → 가 보다	먹다 → 먹어 보다	공부하다 → 공부해 보다
앉다 → 앉아 보다	읽다 → 읽어 보다	운동하다 → 운동해 보다

- 이 옷을 **입어 보세요**. ລອງນຸ່ງເສື້ອໃໝ່ເບິ່ງ.
- 가: 제주도 **가 봤어요?** ເຈົ້າເຄີຍໄປເກາະເຈຈຸແລ້ວບໍ່?  
나: 네, **가 봤어요**. 노이 씨도 한번 **가 보세요**. ເຈົ້າ, ຂ້ອຍເຄີຍໄປແລ້ວ. ນ້ອຍກໍລອງໄປເບິ່ງ.
- 한국에 있을 때 여행을 많이 **해 보고 싶어요**. ຕອນຢູ່ເກົາຫຼີ, ຂ້ອຍຢາກລອງໄປທ່ຽວຫຼາຍໆບ່ອນ.

**대조적 정보** ການປຽບທຽບ

‘-아/어 보다’ ມັນຖືກໃຊ້ຕື່ມທ້າຍຄຳກຳມະ ເພື່ອຊີ້ບອກເຖິງປະສົບການ ຫຼື ການລອງເຮັດລອງກະທຳສິ່ງໃດໜຶ່ງ. ກໍລະນີເຮົາໃຊ້ກັບການລອງກະທຳສິ່ງໃດໜຶ່ງນັ້ນເຮົາໃຊ້ ‘-아/어 봐요’ ຫຼື ‘-아/어 보세요’ ມີຄວາມໝາຍວ່າ ‘ເຄີຍ’, ‘ລອງ - ເບິ່ງ’. ໃນພາສາລາວ ‘ເຄີຍ’ ໃຊ້ເປັນຄຳຊ່ວຍມັນຖືກໃຊ້ຢູ່ທາງໜ້າ ຂອງຄຳກຳມະ ແຕ່ພາສາເກົາຫຼີ ‘-아/어 보다’ ແມ່ນຖືກຕື່ມໃສ່ຫຼັງຄຳກຳມະ. ແຕ່ ‘ລອງ - ເບິ່ງ’ ແມ່ນຕື່ມຄຳກຳມະໃສ່ທາງຫຼັງຂອງ ‘ລອງ’.


- 한국음식을 **먹어 보세요**. ລອງກິນອາຫານເກົາຫຼີເບິ່ງ.
- 서울 타워에 **가 보세요**. ລອງໄປທ່ຽວຫໍຄອຍເຊອຸນເບິ່ງ.







ເຂົ້າໃຈການໃຊ້ ‘-아/어 보다’ ແລ້ວບໍ່? ສະນັ້ນ ຈົ່ງລອງຕື່ມໃສ່ປະໂຫຍກຕໍ່ໄປນີ້ໃຫ້ຄົບຖ້ວນ ຄືດັ່ງຕົວ ຢ່າງ.

2. 그림을 보고 <보기>처럼 ‘-아/어 보다’를 사용해서 문장을 완성하세요.

ຈົ່ງເບິ່ງຮູບພາບ ແລ້ວຕື່ມໃສ່ປະໂຫຍກໃຫ້ຄົບຖ້ວນ ໂດຍນຳໃຊ້ໄວຍາກອນ ‘-아/어 보다’ ຄືດັ່ງຕົວຢ່າງ.

**보기**  제주도에 가 봤어요. ເຄີຍໄປ ເກາະເຈຈຸແລ້ວ.

-  바다에서 \_\_\_\_\_.
-  불고기를 \_\_\_\_\_.
-  한복을 \_\_\_\_\_.
-  김치를 \_\_\_\_\_.

**정답** 1) 수영해 봤어요 2) 먹어 봤어요 3) 입어 봤어요 4) 담가 봤어요





## 대화 2 ບົດສົນທະນາ 2

Track 56



ຕວນ ແລະ ຊຸຮ ກຳລັງລົມກັນກ່ຽວກັບ ແຜນການໃນວັນພັກ. ເຈົ້າສາມາດເດົາໄດ້ບໍ່ວ່າແຜນກ່ຽວກັບ ຫຍັງ? ຈົ່ງຟັງສ່ອງຄັ້ງກ່ອນ ແລ້ວເວົ້າຕາມບົດສົນທະນານັ້ນ.

### 이번 (지난/다음)

ນີ້ (ຜ່ານມາ/ໜ້າ)

ໃຊ້ສຳລັບຄຳນາມກ່ຽວກັບເວລາ ໂດຍໃສ່ທາງ ໜ້າຂອງຄຳນາມທີ່ກ່ຽວກັບເວລານັ້ນ.

- 이번 주말에 테니스를 치러 가요.  
ທ້າຍອາທິດນີ້ ຈະຫຼິ້ນກິລາເທັນນິດສ໌.
- 지난해에 한국에 왔어요.  
ປີຜ່ານມາ ໄດ້ມາເກົາຫຼີແລ້ວ.
- 다음 휴가에는 제주도에 갈 거예요.  
ຊ່ວງພັກແລ້ວໜ້າ ຈະໄປເກາະເຈຈຸ.

### 때

ເມື່ອ, ຊ່ວງ, ຕອນ  
ໃຊ້ຕາມຫຼັງຄຳນາມ ທີ່ກ່າວເຖິງຊ່ວງ ໄລຍະໃດໜຶ່ງ.

- 오늘 점심 때 뭐 먹었어요?  
ມື້ນີ້ ຊ່ວງເຂົ້າທ່ຽງ ກິນຫຍັງ?
- 방학 때 고향에 갈 거예요.  
ຊ່ວງພັກຮຽນ ຈະກັບບ້ານເກີດ.

투안 수루 씨, 이번 휴가 때 뭐 할 거예요?

ຊຸຮ, ຊ່ວງວັນພັກນີ້ ຈະເຮັດຫຍັງ?

수루 친구하고 설악산에 갈 거예요.

ຈະໄປ ພູຊໍຣັກຊັນ ກັບໝູ່.

투안 씨는 뭐 할 거예요?

ຕວນເດ ຈະເຮັດຫຍັງ?

투안 저는 제주도에 다녀올 거예요.

ຂ້ອຍຈະໄປເກາະເຈຈຸ.

수루 비행기 표는 샀어요?

ຊື້ປີ້ຍິນແລ້ວບໍ່?

투안 네, 숙소도 벌써 다 예약했어요.

ເຈົ້າ, ທີ່ພັກກຳຈອງໄວ້ແລ້ວ.




ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 수루 씨는 이번 휴가 때 뭐 할 거예요? ຊ່ວງວັນພັກນີ້ ຊຸຮ ຈະເຮັດຫຍັງ?
2. 투안 씨는 휴가 때 어디에 갈 거예요? ຊ່ວງພັກ ຕວນ ຈະໄປໃສ?

정답 1. 설악산에 갈 거예요. 2. 제주도에 갈 거예요.

### Tip 숙소 ສະຖານທີ່ພັກ



호텔  
ໂຮງແຮມ



콘도  
ຄອນໂດ



여관  
ເຮືອນພັກ



민박  
ເຮືອນພັກ  
(ຢູ່ຕາມເຮືອນຂອງປະຊາຊົນ)



펜션  
ເຮືອນພັກຕາກອາກາດ



유스호스텔  
ເຮືອນພັກຊາວໜຸ່ມ





‘-(으)ㄹ 거예요’ ມັນຖືກໃຊ້ຕື່ມທ້າຍຄຳກຳມະ ເພື່ອຊີ້ບອກເຖິງແຜນການທີ່ຈະເຮັດໃນອະນາຄົດ, ມັນມີຄວາມໝາຍວ່າ ‘ຈະ’.

자음(ພະຍັນຊະນະ) → -을 거예요	모음(ສະຫຼະ), 자음(ພະຍັນຊະນະ) ‘ㄹ’ → -ㄹ 거예요
읽다 → 읽을 거예요	자다 → 잘 거예요 알다 → 알 거예요

- 가: 오늘 저녁을 어디에서 **먹을 거예요?** ເຈົ້າຈະກິນເຂົ້າແລງຢູ່ໃສ?
- 나: 집에서 **먹을 거예요.** ຂ້ອຍຈະກິນເຂົ້າຢູ່ເຮືອນ.
- 가: 이번 연휴에 뭐 **할 거예요?** ວັນພັກນີ້ ເຈົ້າຈະເຮັດຫຍັງ?
- 나: 친구를 만나러 부산에 **갈 거예요.** ຂ້ອຍຈະໄປພົບໝູ່ຢູ່ບຸຊານ.



ເຂົ້າໃຈການໃຊ້ ‘-(으)ㄹ 거예요’ ແລ້ວບໍ່? ສະນັ້ນ ຈົ່ງລອງຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.

2. 그림을 보고 <보기>처럼 ‘-(으)ㄹ 거예요’를 사용해서 대화를 완성하세요.

ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ໂດຍການນຳໃຊ້ ໄວຍາກອນ ‘-(으)ㄹ 거예요’ ຄືດັ່ງຕົວຢ່າງ.

보기



가: 내일 뭐 할 거예요? ມື້ອື່ນ ຈະເຮັດຫຍັງ?  
나: 집에서 쉬 거예요. ຈະພັກຜ່ອນຢູ່ເຮືອນ.

1)



가: 내일 뭐 할 거예요?  
나: 친구를 \_\_\_\_\_.

2)



가: 주말에 뭐 할 거예요?  
나: 부산에 \_\_\_\_\_.

3)



가: 휴가 때 뭐 할 거예요?  
나: 친구하고 같이 \_\_\_\_\_.

4)



가: 휴가 때 뭐 할 거예요?  
나: 제주도에 \_\_\_\_\_.

정답 1) 만날 거예요 2) 갈 거예요 3) 여행할 거예요 4) 갈 거예요



## 활동 100

<보기>처럼 친구와 이야기해 보세요. *ຈິ່ງລອງສ້າງບົດສົນທະນາກັບໝູ່ເພື່ອນ ຄືດັ່ງຕົວຢ່າງ.*

보기 *ຕົວຢ່າງ*

가: 리한 씨는 어디에 가 봤어요? *ຮີຮັນ ເຄີຍໄປໃສມາແລ້ວ?*

나: 제주도에 가 봤어요. *ເຄີຍໄປເກາະ ເຈຈູມາແລ້ວ.*

가: 어땠어요? *ເປັນແນວໃດບໍ່?*

나: 경치가 정말 아름다웠어요. *ທິວທັດ ແມ່ນງາມຫຼາຍ.*

	이름 <i>ນາມ</i>	어디에 가 봤어요? <i>ເຄີຍໄປໃສມາແລ້ວບໍ່?</i>	어땠어요? <i>ເປັນແນວໃດບໍ່?</i>
보기 <i>ຕົວຢ່າງ</i>	리한	제주도 <i>ເກາະເຈຈູ</i>	경치가 정말 아름다웠어요. <i>ທິວທັດ ແມ່ນງາມຫຼາຍ.</i>
1)	투안	부산 <i>ບຸຊານ</i>	맛있는 음식이 많았어요. <i>ອາຫານທີ່ແຊບ ມີຫຼາຍ.</i>
2)			
3)			
4)			
5)			



### 퀴즈 *ຄຳທວາຍ*

➕ 다음 단어를 보고 끝말잇기를 해 보세요.

*ຈິ່ງເບິ່ງພະຍາງສຸດທ້າຍ ຂອງຄຳສັບຕໍ່ໄປນີ້ ແລະ ຕໍ່ດ້ວຍຄຳສັບທີ່ເລີ່ມຕົ້ນດ້ວຍພະຍາງນັ້ນ.*

지도 → 도시 → 시( ) → ( )

정답 *ຕອບ* 계 → 계획



# 한국의 관광지

ສະຖານທີ່ທ່ອງທ່ຽວຂອງເກົາຫຼີ



강원도  
ແຂວງຄັງວອນ



속초  
ຊິກໂຈ



강릉  
ຄັງນິງ



춘천  
ຊຸນຊອນ



서울 시티투어  
ທ່ຽວນະຄອນຫຼວງເຊອູນ



63빌딩  
ຕິກ 63



한강 유람선  
ລອງເຮືອແມ່ນໍ້າຮັນ



경복궁  
ພະລາດຊະວັງ ຄີຍອງບຸກ



경주  
ຄີຍອງຈຸ



불국사  
ວັດບຸນກຸກຊາ




서해안  
ທະເລຝັ່ງຕາເວັນຕົກ



대전 해수욕장  
ຫາດຊາຍເທຊອນ



부산  
ບຸຊານ



해운대  
ຫາດຊາຍ ແຮອນເດ



제주도  
ເກາະເຈຈຸ



한라산  
ພູຮັນລາຊັນ

## 알아 두세요! 외국인력지원센터의 단체 여행

ເປັນແນວຄິດທີ່ດີ ທີ່ຮູ້ຈັກກັບສັນຂໍ້ມູນຂ່າວສານການທ່ອງທ່ຽວ ຂອງຜູ້ອອກແຮງງານຊາວຕ່າງປະເທດ

가까운 외국인지원센터나 외국인상담소의 여행 정보를 이용하면 저렴하고 재미있는 단체 여행 정보를 얻을 수 있습니다.

ທ່ານສາມາດສອບຖາມ ແລະ ຮັບຄໍາປຶກສາກ່ຽວກັບຂໍ້ມູນການທ່ອງທ່ຽວ ຈາກສູນສະໜັບສະໜູນຊ່ວຍເຫຼືອຄົນຕ່າງປະເທດທີ່ໃກ້ຄຽງໄດ້.











### 확장 연습 ບົດເລິກຫັດເພີ່ມເຕີມ

[1~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 제 취미는 \_\_\_\_\_ 입니다. 지금까지 못 가 본 새로운 곳을 구경하고 그 지역의 음식을 먹어 보는 것을 좋아합니다.  
ກິດຈະກຳໃນເວລາຫວ່າງຂອງຂ້ອຍ ແມ່ນການທ່ອງທ່ຽວ. ຂ້ອຍມັກທີ່ຈະທ່ຽວຊົມສະຖານທີ່ໃໝ່ໆ ທີ່ຍັງບໍ່ທັນໄດ້ໄປ ແລະ ລອງກິນອາຫານທີ່ຢູ່ໃນທ້ອງຖິ່ນນັ້ນ.

- ① 노래                      ② 쇼핑                      ③ 여행                      ④ 운동

2. 부산은 \_\_\_\_\_ 관광지입니다. 경치도 아름답고 맛있는 음식도 많아서 많은 사람들이 부산에 갑니다.  
ບູຊານ ເປັນສະຖານທີ່ທ່ອງທ່ຽວທີ່ມີຊື່ສຽງ. ຍ້ອນວ່າ ທິວທັດກຳງາມ ແລະ ອາຫານທີ່ແຊບກໍມີຫຼາຍ ສະນັ້ນ ຄົນສ່ວນຫຼາຍຈຶ່ງໄປບູຊານ.

- ① 유명한                      ② 신기한                      ③ 위험한                      ④ 비슷한

3. 제 고향은 경치가 좋은 제주도입니다. 특히 바다가 깨끗하고 \_\_\_\_\_ 관광객이 많이 찾아옵니다.  
ບ້ານເກີດຂອງຂ້ອຍ ແມ່ນມີທິວທັດງາມ ກໍຄືເກາະເຈຈູນັ້ນເອງ. ໂດຍສະເພາະ ແມ່ນທະເລ ແມ່ນສະອາດ ແລະ ງາມ ສະນັ້ນ ບັນດານັກທ່ອງທ່ຽວຈຳນວນຫຼາຍຈຶ່ງຄົ້ນຫາ ແລະ ມາທີ່ນີ້.

- ① 무거워서                      ② 복잡해서                      ③ 시끄러워서                      ④ 아름다워서

4. 저는 이번 휴가 때 제주도에 갈 계획입니다. 오늘 비행기 표를 \_\_\_\_\_.  
ໃນຊ່ວງພັກແລ້ງເທື່ອນີ້ ຂ້ອຍມີແຜນຈະໄປເກາະເຈຈູ. ມື້ນີ້ ຈະຈອງປື້ອນ.

- ① 구경할 겁니다                      ② 관람할 겁니다                      ③ 예약할 겁니다                      ④ 계획할 겁니다

정답 1. ③ 2. ① 3. ④ 4. ③

### A 발음 ການອອກສຽງ P-06

#### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພາສາລາວຈະມີສຽງ ຊ ແລະ ສ, ພ, ຝ, ຜ ແລະ ຝ ທີ່ຄ້າຍຄືກັນ. ສຳລັບພາສາເກົາຫຼີ ສຽງທີ່ຖື ບໍລິເວນປາຍແຂ້ວ ‘ㅈ’ ແລະ ‘ㅉ’ ອອກສຽງຄ້າຍຄືກັນ.

- (1) 싸 : 사                                      (2) 싸다 : 사다  
(3) 쌀 : 살                                      (4) 딸기를 사요.  
(5) 우리가 싸요.

### 학습 안내

คำแนะนำ ในການຮຽນ

- จุดประสงค์ในการเรียน      ການໂອ້ລົມກ່ຽວກັບວິທີການຂົນສົ່ງ ແລະ ເວລາທີ່ໃຊ້
- ວາຍາກອນ                      (이)나, 에서 까지
- คำสັບ ແລະ ສຳນວນຄຳເວົ້າ      ການຈຳລະຈອນ, ການເດີນທາງ
- ຂໍ້ມູນກ່ຽວກັບວັດທະນາທຳ      ວິທີການນຳໃຊ້ພະຫະນະການຂົນສົ່ງສາທາລະນະ



## 대화 1

ບົດສົນທະນາ 1

Track 58



ຕໍ່ໄປແມ່ນບົດສົນທະນາຂອງ ຕວນ ແລະ ມິນຊຸ. ທັງສອງຄົນແມ່ນກຳລັງສົນທະນາກ່ຽວກັບການເດີນທາງໄປສາລາກາງວ່າ ຈະໄປໄດ້ແນວໃດ. ກ່ອນອື່ນ, ຈົ່ງຟັງບົດສົນທະນາ 2 ຄັ້ງກ່ອນ ແລ້ວເວົ້າຕາມ.

투안      시청에 어떻게 가요?  
ໄປສາລາກາງ ໄດ້ແນວໃດ?

민수      버스나 지하철을 타고 가세요.  
ຂີ່ລົດເມ ຫຼື ລົດໄຟໃຕ້ດິນໄປ.

투안      뭐가 더 빨라요?  
ອັນໃດໄວກວ່າກັນ?

민수      지금은 버스가 좀 더 빠를 거예요.  
ຕອນນີ້ ແມ່ນລົດເມຈະໄວກວ່າໜ້ອຍໜຶ່ງ.

투안      몇 번 버스를 타고 가요?  
ຂີ່ລົດເມເບີໃດໄປ?

민수      1번이나 2번 버스를 타고 가세요.  
ຂີ່ລົດເມ ເບີ 1 ຫຼື ເບີ 2 ໄປກໍໄດ້.

### 더 고와

ມີປະລິມານ ຫຼື ຈຳນວນ ຫຼາຍກວ່າສິ່ງໃດໜຶ່ງ.

- 한국어를 더 잘하면 좋겠어요.  
ຖ້າຂ້ອຍໄດ້ພາສາເກົາຫຼີຫຼາຍກວ່ານີ້ ກໍຈະດີ.

· 가: 오늘 날씨가 추워요? 어제 날씨가 추워요?

    ມື້ນີ້ອາກາດໜາວບໍ່? ມື້ວານນີ້ ອາກາດ ໜາວບໍ່?

나: 오늘 날씨가 더 추워요.

    ມື້ນີ້ອາກາດ ແມ່ນໜາວຫຼາຍກວ່າມື້ວານ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨는 어디에 가려고 해요? (ຕວນ ຈະໄປໃສ?)
2. 투안 씨는 무엇을 타고 갈 거예요? (ຕວນ ຈະຂີ່ຫຍັງໄປ?)

정답 1. 시청에 가려고 해요.      2. 버스를 타고 갈 거예요.





‘(이)나’ ມັນໃຊ້ຊື່ບອກວ່າ ລະຫວ່າງຄຳນາມທັງສອງຄຳ ເຮົາຈະເລືອກເອົາອັນໃດກໍໄດ້, ມັນຖືກໃຊ້ຕື່ມທ້າຍຄຳນາມ. ມີຄວາມໝາຍວ່າ ‘ຫຼື (ບໍ່ກໍ)’.

자음(ພະຍັນຊະນະ) → 이나	모음(ສະຫຼະ) → 나
수박 → 수박 <b>이나</b>	딸기 → 딸기 <b>나</b>

- 시원한 **음료수나** 물을 마시고 싶어요. ຂ້ອຍຢາກດື່ມນ້ຳ ຫຼື(ບໍ່ກໍ)ນ້ຳໝາກໄມ້ເຢັນໆ.
- 우리 **토요일이나** 일요일에 만나요. ພວກເຮົາພົບກັນວັນເສົາ ຫຼື(ບໍ່ກໍ)ວັນອາທິດ.




ເຂົ້າໃຈການໃຊ້ ‘(이)나’ ແລ້ວບໍ່? ສະນັ້ນ ຈົ່ງລອງຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.


2. 그림을 보고 <보기>처럼 대화를 완성하세요. ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.


보기




가: 집에 어떻게 가요? ເຈົ້າຈະກັບບ້ານແນວໃດ?  
 나: 버스나 택시를 타고 가요. ຂີ່ລົດເມ ຫຼື ລົດແທັກຊີກັບ.

- 

가: 회사에 어떻게 가요?  
 나: \_\_\_\_\_ 타고 가요.
- 

가: 제주도에 어떻게 가요?  
 나: \_\_\_\_\_ 타고 가요.
- 

가: 아침에 보통 뭘 먹어요?  
 나: \_\_\_\_\_ 먹어요.
- 

가: 주말에 보통 뭐 해요?  
 나: \_\_\_\_\_ 해요.

정답 1) 지하철이나 버스를 2) 비행기나 배를 3) 빵이나 김밥을 4) 운동이나 쇼핑을



유용한 표현 **ສໍານວນທີ່ສໍາຄັນ**

제가 낼게요. ຂ້ອຍຈະຈ່າຍເອງ. (ຂ້ອຍລ້ຽງເອງ)

가: 많이 드세요. **제가 낼게요.** ກິນຫຼາຍໆເດີ **ມີ້ນີ້ຂ້ອຍລ້ຽງເອງ.**  
 나: 감사합니다. ຂອບໃຈ.



## 대화 2

ບົດສົນທະນາ 2



ຕວນ ແລະ ຊຸຮ ກຳລັງສົນທະນາກ່ຽວກັບວິທີການໄປເຮັດວຽກ ແລະ ເວລາ. ພວກເຂົາ ກຳລັງສົນທະນາຫຍັງກັນ? ກ່ອນອື່ນແມ່ນ ຝັງບົດສົນທະນາສອງຄັ້ງ. ຫຼັງຈາກນັ້ນ ລອງສະແດງບົດບາດເປັນ ຕວນ ແລະ ຊຸຮ ແລ້ວເວົ້າຕາມບົດສົນທະນາ.

투안 수루 씨는 여기까지 어떻게 왔어요?  
ຊຸຮ, ເຈົ້າມາຮອດບ່ອນນີ້ໄດ້ແນວໃດ?

수루 저는 회사가 가까워서 걸어왔어요.  
ຍ້ອນບໍລິສັດຂອງຂ້ອຍຢູ່ໃກ້ ຂ້ອຍເລີຍຍ່າງມາ.

투안 씨는 어떻게 왔어요?  
ຕວນເດ, ເຈົ້າມານີ້ ໄດ້ແນວໃດ?

투안 오늘은 버스를 타고 왔어요.  
ມື້ນີ້ ຂ້ອຍຂີ່ລົດເມມາ.

수루 회사에서 여기까지 시간이  
얼마나 걸려요?  
ແຕ່ບ່ອນເຮັດວຽກ ມາຫາບ່ອນນີ້ແມ່ນໃຊ້ເວລາເທົ່າໃດ?

투안 보통 30분 정도 **걸려요**.  
하지만 출퇴근 시간에는 차가 **막혀서**  
시간이 좀 더 걸려요.  
ປົກກະຕິແມ່ນໃຊ້ເວລາປະມານ 30ນາທີ. ແຕ່ວ່າ ເວລາເຂົ້າ-ເລີກການ  
ແມ່ນລົດຕິດ ເລີຍໃຊ້ເວລາຫຼາຍກ່ວານັ້ນໜ້ອຍໜຶ່ງ.

### 걸리다

ໃຊ້ເວລາ  
ຄວາມຕ້ອງການ ໃນການໃຊ້ເວລາ ຫຼື ວັນທີ  
ເມື່ອເຮັດສິ່ງໃດໜຶ່ງໃຫ້ສໍາເລັດ.

- 집에서 회사까지 30분이 걸려요.  
ແຕ່ເຮືອນ ໄປຫາບໍລິສັດແມ່ນໃຊ້ເວລາ 30  
ນາທີ.
- 이 일을 다 끝내려면 3일이 걸려요.  
ຖ້າຈະເຮັດວຽກນີ້ໃຫ້ແລ້ວໝົດ  
ແມ່ນໃຊ້ເວລາ 3 ມື້.

### 막히다

ຕິດ, ແອັດ  
ຫົນທາງວຸ້ນວາຍຫຼາຍ (ລົດຕິດ) ເຮັດ  
ໃຫ້ມາແລ້ວບໍ່ສາມາດໜັງອອກໄປໄດ້.

- 출근 시간에는 길이 막히는  
곳이 많아요.  
ໃນໂມງໄປການ, ມີຫຼາຍເສັ້ນທາງທີ່  
ລົດຕິດ.
- 교통사고가 나서 길이 많이  
막혀요.  
ເກີດມີອັດຕິເຫດໃນຖະໜົນຈຶ່ງເຮັດໃຫ້  
ລົດຕິດຫຼາຍ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈຶ່ງຕອບຄໍາຖາມຕໍ່ໄປນີ້.

1. 수루 씨는 회사에 어떻게 왔어요? ຊຸຮ ມາບໍລິສັດໄດ້ແນວໃດ?
2. 투안 씨는 무엇을 타고 왔어요? ຕວນ ຂີ່ຫຍັງມາ?

정답 1. 걸어왔어요. 2. 버스를 타고 왔어요.

### Tip 교통 상황



출근 시간  
ໂມງເຂົ້າວຽກ



퇴근 시간  
ໂມງເລີກວຽກ



출퇴근 시간  
ໂມງເຂົ້າ-ເລີກວຽກ  
(ຊົ່ວໂມງຮີບດ່ວນ)




차가 막히다  
ລົດຕິດ




ລອງມາເບິ່ງວ່າ ສໍານວນທີ່ໃຊ້ໃນເວລາເດີນທາງມີຫຍັງແດ່?



타다  
ຂີ່




타고 가다  
ຂີ່ໄປ




(버스를) 타고 오다  
ຂີ່ (ລົດເມ) ມາ



걷다  
ຍ່າງ



걸어가다  
ຍ່າງໄປ




걸어오다  
ຍ່າງມາ



내리다  
ອອກ, ລົງ



같이타다/환승하다  
ຕໍ່/ປ່ຽນລົດ



지나다  
ກາຍ, ຜ່ານໄປ



ຈົ່ງຄິດທົບທວນເຖິງຄໍາສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄໍາຖາມລອງເບິ່ງບໍ່?

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄໍາສັບຈາກ < ກອບ > ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)

보기

걷다

타다

내리다

지나다

정답 1) 타다 2) 내리다 3) 걷다 4) 지나다



‘에서 까지’ ເຮົາໃຊ້ຕື່ມທ້າຍຄຳນາມສະຖານທີ່ເພື່ອຊີ້ບອກເຖິງຈຸດເລີ່ມຕົ້ນ ແລະ ຈຸດສິ້ນສຸດ. ມັນມີຄວາມໝາຍວ່າ ‘ແຕ່-, ຫາ-’.

- 가: **집에서 회사까지** 어떻게 가요? (ແຕ່ເຮືອນຫາບໍລິສັດ, ເຈົ້າໄປວຽກແນວໃດ? (ເຈົ້າທຽວໄປບໍລິສັດຈັ່ງໃດ?)  
나: 저는 버스를 타고 가요. (ຂ້ອຍຂີ່ລົດເມໄປ.)
- 가: **여기에서 시청까지** 얼마나 걸려요? (ແຕ່ນີ້ຫາຫ້ອງການປົກຄອງນະຄອນຫຼວງ ໃຊ້ເວລາເທົ່າໃດ?)  
나: 30분쯤 걸려요. (ໃຊ້ເວລາປະມານ 30 ນາທີ.)



비교해 보세요 (ຈົ່ງປຽບທຽບລອງເບິ່ງ)

✓ **ລະຫວ່າງ ‘에서’ ທີ່ໃຊ້ຊີ້ບອກຈຸດເລີ່ມຕົ້ນກັບ ‘에서’ ທີ່ໃຊ້ຊີ້ບອກສະຖານທີ່.**

ໂດຍທົ່ວໄປແລ້ວ ‘에서’ ເຮົາໃຊ້ຕື່ມທ້າຍຄຳນາມສະຖານທີ່ ທີ່ມີການກະທຳໃດໜຶ່ງຢູ່ສະຖານທີ່ນັ້ນ. ແຕ່ວ່າ ຖ້າມີຄຳກຳມະທີ່ເຮັດໜ້າທີ່ເປັນຕົວສຳແດງໃນປະໂຫຍກທີ່ຊີ້ບອກເຖິງການເຄື່ອນທີ່ຈຳພວກຄຳກຳມະ ‘가다, 오다, 떠나다, 출발하다’ ເປັນຕົ້ນ. ໃນກໍລະນີນີ້ ‘에서’ ຈະເຮັດໜ້າທີ່ເປັນຕົວຊີ້ບອກຈຸດເລີ່ມຕົ້ນຂອງການກະທຳ.

- **집에서** 쉴 거예요. (ບອກສະຖານທີ່)
- **집에서** 출발할 거예요. (ບອກຈຸດເລີ່ມຕົ້ນ)



ເຂົ້າໃຈການນຳໃຊ້ ‘에서 까지’ ແລ້ວບໍ່? ສະນັ້ນ ຈົ່ງເບິ່ງຮູບພາບ ແລ້ວເຮັດໃຫ້ປະໂຫຍກຄົບຖ້ວນ ຄືດັ່ງຕົວຢ່າງ.

2. 그림을 보고 <보기>처럼 문장을 만들어 보세요. (ຈົ່ງເບິ່ງຮູບພາບ ແລ້ວຕື່ມໃສ່ປະໂຫຍກໃຫ້ຄົບຖ້ວນ ຄືດັ່ງຕົວຢ່າງ.)

**보기**

집
 
 회사
 

집에서 회사까지 걸어왔어요.  
ຂ້ອຍຍ່າງມາ ແຕ່ເຮືອນຮອດຫ້ອງການ.

- 집
 시장
 \_\_\_\_\_ 걸어갔어요.
- 회사
 
 시청
 \_\_\_\_\_ 버스를 타고 갔어요.
- 공항
 
 호텔
 \_\_\_\_\_ 택시를 타고 갈 거예요.
- 호텔
 
 회사
 \_\_\_\_\_ 택시를 타고 오세요.

**정답** 1) 집에서 시장까지 2) 회사에서 시청까지 3) 공항에서 호텔까지 4) 호텔에서 회사까지



## 활동 ກິດຈະກຳ

<보기>처럼 친구와 이야기해 보세요. *ຈົ່ງລອງສ້າງບົດສົນທະນາກັບໝູ່ເພື່ອນ ຄືດັ່ງຕົວຢ່າງ.*

보기 *ຕົວຢ່າງ*

가: 여기에서 집까지 어떻게 가요? *ແຕ່ບ່ອນນີ້ ໄປຮອດເຮືອນ ແມ່ນໄປແນວໃດ?*

나: 버스를 타고 가요. *ຂີ່ລົດເມໄປ.*

가: 시간이 얼마나 걸려요? *ໃຊ້ເວລາເທົ່າໃດ?*

나: 30분 정도 걸려요. *ໃຊ້ເວລາປະມານ 30 ນາທີ.*

	이름 ຊື່	교통수단 ວິທີ ຫຼື ຮູບແບບການຂົນສົ່ງ	시간 ເວລາ
보기 <i>ຕົວຢ່າງ</i>	리한 ຮິຮັນ	버스 ລົດເມ	30 분 30 ນາທີ
1)	투안 ຕວນ	자전거 ລົດຖີບ	20 분 20 ນາທີ
2)	수루 ຊຸຣຸ	지하철 ລົດໄຟໃຕ້ດິນ	1 시간 1 ຊົ່ວໂມງ
3)			
4)			
5)			



유용한 표현 *ສໍານວນທີ່ສໍາຄັນ*

속이 시원해요. *ຮູ້ສຶກດີຂຶ້ນ (ໂລ່ງໃຈ).*

가: 투이 씨, 이삿짐은 다 정리했어요? *ຕວນ, ເຈົ້າ ກຽມເຄື່ອງທີ່ຈະຍ້າຍ ແລ້ວໝົດລະບໍ່?*

나: 네, 다 끝냈어요. 이제 **속이 시원해요.** *ເຈົ້າ, ແລ້ວໝົດແລ້ວ. ຕອນນີ້ ຮູ້ສຶກໂລ່ງໃຈ.*





# 대중교통 이용 방법

ວິທີໃຊ້ລະບົບການຂົນສົ່ງສາທາລະນະ







## 교통비 결제 **ການຈ່າຍຄ່າລົດ**

교통비는 교통카드(T-money), 표, 현금으로 결제할 수 있습니다. 교통수단에 따라서 결제를 하는 방법이 다릅니다.

ການຈ່າຍຄ່າລົດແມ່ນສາມາດຈ່າຍໂດຍເງິນສົດ, ປີ້ ແລະ ບັດຂີ່ລົດ (T-money) ໄດ້. ວິທີການຈ່າຍຄ່າລົດ ແມ່ນແຕກຕ່າງກັນໄປຕາມແຕ່ລະປະເພດການຂົນສົ່ງ.

<p>교통카드 ບັດຂີ່ລົດ</p>	 버스 리듬	 지하철 리듬카드	 택시 리듬카드
<p>표 ປີ້ (ຍີ່ລົດ)</p>	 시내/고속버스 ລົດເມປະຈຳທາງໃນເມືອງ/ລົດເມດ່ວນ	 비행기 티켓/레오빈	 배 레오
<p>현금 ເງິນສົດ</p>	 버스 리듬	 택시 리듬카드	

## 교통카드 구입과 충전 **ການຊື້ ແລະ ການຕື່ມເງິນບັດຂີ່ລົດ**

<p>교통카드 구입 ການຊື້ບັດຂີ່ລົດ</p>	<p>지하철역이나 버스정류장 매점, 편의점에서 교통카드의 구입과 충전이 가능합니다. ສາມາດຊື້ ແລະ ຕື່ມເງິນບັດຂີ່ລົດໄດ້ຕາມສະຖານນິລົດໄຟໃຕ້ດິນ, ຮ່ານຄ່າໃຫ້ປ່າຍລົດເມ ແລະ ຮ່ານສະດວກຊື້ຕ່າງໆ.</p>		 매점 ຮ່ານຄ່າ	 편의점 ຮ່ານສະດວກຊື້
<p>교통카드 충전 (지하철역) ການຕື່ມເງິນບັດຂີ່ລົດ (ສະຖານນິລົດໄຟໃຕ້ດິນ)</p>	 <p>지하철역에서 교통카드 충전기를 찾으세요. ກະລຸນາຊອກຫາຕື່ມເງິນບັດຂີ່ລົດຢູ່ສະຖານນິລົດໄຟໃຕ້ດິນ.</p>	 <p>교통카드를 올려 놓으세요. ວາງບັດຂີ່ລົດໃສ່.</p>	 <p>충전 금액을 선택하세요. ເລືອກຈຳນວນເງິນທີ່ຈະຕື່ມ.</p>	 <p>금액을 결제하세요. ຈ່າຍເງິນຕາມຈຳນວນທີ່ເລືອກ.</p>



# EPS-TOPIK 듣기 ພາກຝັງ EPS-TOPIK



ຂໍ້ 1 ແລະ 2 ແມ່ນເປັນຄໍາຖາມກ່ຽວກັບ ການເບິ່ງຮູບພາບ ແລ້ວເລືອກເອົາຄໍາຕອບທີ່ຖືກຕ້ອງ. ຈົ່ງຟັງໃຫ້ດີ ແລ້ວເລືອກເອົາຄໍາຕອບທີ່ຖືກຕ້ອງ.

[1~2] 다음 사진을 보고 알맞은 단어를 고르십시오.

ເບິ່ງຮູບພາບດັ່ງຕໍ່ໄປນີ້ ແລ້ວເລືອກເອົາຄໍາສັບທີ່ຖືກຕ້ອງ.



1.



①

②

③

④

2.



①

②

③

④



ຕໍ່ໄປນີ້ ເປັນການຟັງຄໍາຖາມ ແລະ ເລືອກເອົາຄໍາຕອບທີ່ເໝາະສົມ. ກ່ອນຈະຟັງຄໍາຖາມ ຈົ່ງກວດເບິ່ງເນື້ອໃນຂອງຄໍາຕອບອີກຄັ້ງໜຶ່ງສາກ່ອນ.

[3~5] 질문을 듣고 알맞은 대답을 고르십시오.

ຈົ່ງຟັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

3. ① 친구가 가요.

② 버스가 가요.

③ 버스를 타고 가요.

④ 친구를 만나러 가요.

4. ① 다음 주말에 해요.

② 보통 회사에서 해요.

③ 운동이나 쇼핑을 해요.

④ 토요일하고 일요일이에요.

5. ① 1시 30분이에요.

② 집에 6시에 가요.

③ 30분 정도 걸려요.

④ 1번이나 2번 버스를 타요.





## EPS-TOPIK 읽기 ພາກອ່ານ EPS-TOPIK



ສໍາລັບ 1 ແລະ 2 ແມ່ນເປັນຄໍາຖາມກ່ຽວກັບການເບິ່ງຮູບພາບ ແລ້ວເລືອກເອົາປະໂຫຍກທີ່ຖືກຕ້ອງ. ຈົ່ງເລືອກເອົາປະໂຫຍກທີ່ເໝາະສົມກັບຮູບພາບ.

[1~2] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.

1.




① 타요.

② 앉아요.

③ 걸어요.

④ 일어나요.

2.



① 버스를 내렸어요.

② 버스를 지났어요.

③ 버스를 갈아탔어요.

④ 버스를 타고 왔어요.



ຕໍ່ໄປແມ່ນຄໍາຖາມກ່ຽວກັບການ ອ່ານປະໂຫຍກ ຫຼື ບົດສົນທະນາ ແລ້ວເລືອກເອົາສໍານວນທີ່ຖືກຕ້ອງໃສ່ໃນບ່ອນຫວ່າງ. ລອງຄິດທົບທວນເຖິງສິ່ງທີ່ຮຽນມາ ແລ້ວຕອບຄໍາຖາມ.

[3~5] 빈칸에 들어갈 가장 알맞은 것을 고르십시오.

ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3.

가: 집에서 회사까지 \_\_\_\_\_ 걸려요? ແຕ່ເຮືອນ ໄປຫາບໍລິສັດ ແມ່ນໃຊ້ເວລາເທົ່າໃດ?

나: 20분 정도 걸려요. ໃຊ້ເວລາປະມານ 20 ນາທີ.

① 왜

② 언제

③ 몇 개

④ 얼마나

4.

가: 수루 씨는 여기까지 어떻게 왔어요? ຊຸຣູ ມາບ່ອນນີ້ແນວໃດ?

나: 저는 회사가 가까워서 \_\_\_\_\_. ຍ້ອນບໍລິສັດຂ້ອຍຢູ່ໃກ້ ຂ້ອຍເລີຍ ຍ່າງມາ.

① 안 왔어요

② 걸어왔어요

③ 비행기를 탔어요

④ 버스가 빠른 거예요

5.

저는 회사에 버스를 타고 가요. 버스는 보통 30분 정도 걸려요. 하지만 출퇴근 시간에는 차가 막혀서 \_\_\_\_\_.

ຂ້ອຍຂີ່ລົດເມໄປບໍລິສັດ. ລົດເມປົກກະຕິແມ່ນໃຊ້ເວລາປະມານ 30 ນາທີ. ແຕ່ວ່າ ເວລາເຂົ້າ-ເລີກວຽກ ແມ່ນລົດຕິດ ເລີຍໃຊ້ເວລາຫຼາຍກວ່ານັ້ນໜ້ອຍໜຶ່ງ.

① 회사에 안 가요

② 30분 정도 있어요

③ 시간이 좀 더 걸려요

④ 버스에 사람이 많아요

정답 1. ③ 2. ④ 3. ④ 4. ② 5. ③



## 확장 연습 ບົດເລິກຫັດເຜີ້ມເຕີມ

[1~2] 다음 그림을 보고 맞는 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ຖືກຕ້ອງ.



- ① 메뉴판
- ② 주문서
- ③ 교통카드
- ④ 비행기 표



- ① 버스를 탑니다.
- ② 버스에서 내립니다.
- ③ 버스가 지나갑니다.
- ④ 버스로 갈아탑니다.

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

3. 아침 \_\_\_\_\_ 시간에는 지하철을 이용하는 사람들이 많아서 지하철이 아주 복잡합니다. 그래서 저는 집에서 조금 일찍 출발합니다.  
ໃນເວລາ ເຂົ້າວຽກ ຕອນເຊົ້າ, ຄົນໃຊ້ລົດໄຟຟ້າໃຕ້ດິນເປັນຈຳນວນຫຼາຍ ຈຶ່ງເຮັດໃຫ້ມີຄວາມສັບສົນຫຼາຍ. ສະນັ້ນ, ຂ້ອຍຈຶ່ງອອກຈາກບ້ານແຕ່ເຊົ້າໜ້ອຍໜຶ່ງ.

- ① 작업
- ② 출근
- ③ 회의
- ④ 휴식

4. 제가 사는 집 바로 앞에 지하철역이 있습니다. 가까운 곳에 버스 정류장도 있어서 \_\_\_\_\_ 이/가 아주 편리합니다.  
ບ້ານທີ່ຂ້ອຍອາໄສຢູ່ ແມ່ນຖິດຈາກສະຖານີລົດໄຟຟ້າໃຕ້ດິນເລີຍ. ຢູ່ໃກ້ໆນັ້ນກໍມີບ້ານລົດເມຢູ່ ຈຶ່ງຖືວ່າ ການຂົນສົ່ງສາ ທາລະນະ ແມ່ນສະດວກສະບາຍຫຼາຍ.

- ① 교통
- ② 쇼핑
- ③ 예약
- ④ 운전

5. 어젯밤부터 눈이 계속 내렸습니다. 길이 많이 \_\_\_\_\_ 것 같아서 일찍 집에서 나왔습니다. ຫົມະສົບຕໍ່ຕົກລົງມາຢ່າງຕໍ່ເນື່ອງຕັ້ງແຕ່ຄືນວານນີ້. ເບິ່ງຄືວ່າ ລົດຈະຕົດຫຼາຍ, ຂ້ອຍຈຶ່ງອອກຈາກບ້ານແຕ່ເຊົ້າ.

- ① 막힐
- ② 지날
- ③ 도착할
- ④ 들어갈

6. 집에서 회사까지 가는 방법은 많습니다. 그 중에서 100번 버스를 타고 가다가 지하철로 \_\_\_\_\_ 것이 제일 빠릅니다.  
ການເດີນທາງໄປບໍລິສັດແຕ່ເຮືອນຂອງຂ້ອຍແມ່ນມີຫຼາຍວິທີ. ໃນນັ້ນ ການໄປໂດຍຂີ່ລົດເມໝາຍເລກ 100 ແລ້ວ ປ່ຽນ/ຕໍ່ລົດໄຟໃຕ້ດິນ ແມ່ນເປັນວິທີທີ່ໄວທີ່ສຸດ.

- ① 건너가는
- ② 내려가는
- ③ 갈아타는
- ④ 들어오는

정답 1. ③ 2. ② 3. ② 4. ① 5. ① 6. ③





# 어휘 1

ຄຳສັບ 1

## 전화 ການໂທລະສັບ



ຕໍ່ໄປ ແມ່ນບັນດາສຳນວນຈຳນວນໜຶ່ງທີ່ກ່ຽວກັບການໂທລະສັບ ພວກເຮົາລອງມາເບິ່ງນຳກັນວ່າ ມີຫຍັງແດ່?



전화  
ໂທລະສັບ



휴대전화(휴대폰)  
ໂທລະສັບມືຖື



스마트폰  
ສະມາດໂຟນ



인터넷 전화  
ໂທລະສັບທີ່ໃຊ້ອິນເຕີເນັດ



전화를 걸다  
ໂທ



전화가 오다  
ສາຍເຂົ້າ



전화를 받다  
ຮັບໂທລະສັບ



(전화) 통화하다  
ລົມໂທລະສັບ



전화를 바꾸다  
ຂໍປ່ຽນສາຍໂທລະສັບ



전화를 잘못 걸다  
ໂທຜິດເບີ



전화를 끊다  
ວາງສາຍ



통화 중이다  
ສາຍບໍ່ຫວ່າງ



휴대전화를 켜다  
ເປີດໂທລະສັບ



휴대전화를 끄다  
ປິດໂທລະສັບ



문자를 보내다  
ສົ່ງຂໍ້ຄວາມ



문자를 확인하다  
ກວດຂໍ້ຄວາມ



ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

### 1. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ < ກອບ > ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)

보기

- 전화를 바꾸다
- 전화를 잘못 걸다
- 전화를 끊다
- 통화 중이다

정답 1) 전화를 잘못 걸다 2) 전화를 바꾸다 3) 통화 중이다 4) 전화를 끊다



‘-지요’ ໃຊ້ເພື່ອຖາມຄືນເບິ່ງວ່າ ສິ່ງທີ່ເຮົາຮູ້ຖືກຕ້ອງ ຫຼື ບໍ່? ມັນຖືກໃຊ້ຕື່ມທ້າຍຄຳກຳມະ, ຄຳຄຸນາມ, ຄຳນາມ+이다. ມັນມີຄວາມໝາຍວ່າ ‘ແມ່ນບໍ່?’.

동사(ຄຳກຳມະ) → -지요	형용사(ຄຳຄຸນາມ) → -지요	명사(ຄຳນາມ)	
		자음(ພະຍັນຊະນະ) → 이지요	모음(ສະຫຼະ) → 지요
알다 → 알지요 보다 → 보지요	작다 → 작지요 크다 → 크지요	학생 → 학생이지요	의사 → 의사이지요

- 가: 오늘 회사에 **가지요**? (ນີ້ ເຈົ້າໄປບໍລິສັດແມ່ນບໍ່?)  
나: 네, 회사에 가요. (ເຈົ້າ. ຂ້ອຍຈະໄປບໍລິສັດ.)
- 가: 철수 씨가 **은행원이지요**? (ຊອນຊູແມ່ນພະນັກງານທະນາຄານແມ່ນບໍ່?)  
나: 네, 은행원이예요. (ເຈົ້າ. ລາວແມ່ນພະນັກງານທະນາຄານ.)



비교해 보세요 (ຈົ່ງປຽບທຽບລອງເບິ່ງ)

✓ ລະຫວ່າງ ‘-지요’ ແລະ ‘-아/어요’

‘-지요’ ແລະ ‘-아/어요’ ທັງສອງຮູບນີ້ ແມ່ນສາມາດໃຊ້ເຂົ້າໃນການສ້າງປະໂຫຍກຄຳຖາມ. ກໍລະນີຖາມເຖິງສິ່ງທີ່ເຮົາບໍ່ຮູ້ ຫຍັງ ເຮົາໃຊ້ ‘-아/어요’ ແລະ ‘-지요’ ໃຊ້ຖາມໃນກໍລະນີທີ່ເຮົາຄິດວ່າ ຄູ່ສິນທະນາກຳຮູ້ຄຳຕອບສິ່ງທີ່ເຮົາຈະຖາມຢູ່ແລ້ວ.



ເຂົ້າໃຈການໃຊ້ ‘-지요’ ແລ້ວບໍ່? ສະນັ້ນ ຈົ່ງລອງຕື່ມໃສ່ບົດສົນທະນາໃຫ້ຄົບຖ້ວນຄືດັ່ງ ຕົວຢ່າງ.

2. 그림을 보고 <보기>처럼 대화를 완성하세요. (ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ ຄືດັ່ງຕົວຢ່າງ.)

**보기** 가: 거기 도서관이지요? (ບ່ອນນີ້ ແມ່ນຫໍສະໝຸດແມ່ນບໍ່?)  
나: 네, 그런데요. 무슨 일이세요? (ແມ່ນແລ້ວ, ແຕ່ວ່າ ມີວຽກຫຍັງບໍ່?)

- 가: 거기 \_\_\_\_\_?  
나: 네, 119입니다. 무슨 일이세요?
- 가: 거기 \_\_\_\_\_?  
나: 네, 그런데요. 무슨 일이세요?
- 가: 제 딸이에요. \_\_\_\_\_?  
나: 와! 진짜 귀엽네요.
- 가: 일이 다 \_\_\_\_\_?  
나: 아니요, 다 안끝났어요.

- 정답**
- 1) 119지요
  - 2) 주민센터지요
  - 3) 귀엽지요
  - 4) 끝났지요





## 대화 2 비드신한나 2

Track 62



ຊຸຮ ແລະ ຈີຍອງ ສົນທະນາກັນກ່ຽວກັບການຊື້ເຄື່ອງທາງອິນເຕີເນັດ. ພວກເຂົາກຳລັງເວົ້າລົມກັນກ່ຽວກັບ ຫຍັງ? ກ່ອນອື່ນ ຈົ່ງຝັງກ່ອນສອງຄັ້ງ. ຈົ່ງສະແດງບົດບາດເປັນ ຊຸຮ ແລະ ຈີຍອງ ແລ້ວເວົ້າຕາມ.

수루 지영 씨는 주로 어디에서 옷을 사요?  
ຈີຍອງ ປົກກະຕິແລ້ວ ເຈົ້າຊື້ເສື້ອຜ້າຢູ່ໃສ?

지영 저는 주로 인터넷에서 많이 사요.  
ປົກກະຕິແລ້ວ ຂອຍຈະຊື້ຜ່ານທາງອິນເຕີເນັດເປັນ  
ສ່ວນຫຼາຍ.

수루 인터넷은 옷이 비싸지 않아요?  
ຊື້ຜ່ານທາງອິນເຕີເນັດ ເສື້ອລາຄາບໍ່ແພງບໍ່?

지영 아니요, 인터넷이 옷도 싸고 쇼핑도  
편리해요.  
ບໍ່, ຊື້ຜ່ານທາງອິນເຕີເນັດ ລາຄາເສື້ອກໍ່ຖືກ ແລະ ການຊື້  
ເຄື່ອງກໍ່ສະດວກ.

수루 그래요? 외국인도 한국 사이트에  
회원 가입이 돼요?  
ແມ່ນບໍ່? ຄົນຕ່າງປະເທດ ກໍ່ສາມາດສະໝັກເປັນສະມາຊິກ  
ຂອງເວັບໄຊເກົາຫຼີໄດ້ບໍ່?

지영 네, 대부분 돼요. 그런데  
외국인등록번호가 필요해요.  
ເຈົ້າ, ສ່ວນຫຼາຍແລ້ວແມ່ນໄດ້. ແຕ່ວ່າ ຕ້ອງມີເລກບັດຄົນ  
ຕ່າງດ້າວ.

▶ **주요 비가해기, ເລື່ອງ**  
ໝາຍເຖິງສິ່ງທີ່ກະທຳເລື່ອງ ຫຼື ເປັນຫຼັກ  
· 퇴근 후에는 주로 운동을  
해요.  
ປົກກະຕິແລ້ວ ຫຼັງຈາກເລີກວຽກ  
ຈະອອກກຳລັງກາຍເປັນປົກກະຕິ.  
· 저는 주로 지하철을 타고  
출근해요.  
ຂອຍ ຈະຂີ່ລົດໄຟໃຕ້ດິນ  
ໄປເຮັດວຽກເປັນປົກກະຕິ.

**대부분** ສ່ວນໃຫຍ່, ສ່ວນຫຼາຍ  
ເປັນການສະແດງເຖິງຈຳນວນທີ່ເກືອບເທົ່າ  
ທຽມກັບທັງໝົດ ຫຼື ສ່ວນຫຼາຍ  
· 우리 회사 직원은 대부분  
남자예요.  
ບໍລິສັດພວກເຮົາ ຜະນົກງານສ່ວນຫຼາຍແມ່ນ  
ເພດຊາຍ.  
· 여기에 있는 책은 대부분  
제가 읽은 책이에요.  
ປຶ້ມທີ່ມີຢູ່ນີ້ສ່ວນຫຼາຍແມ່ນປຶ້ມ  
ທີ່ຂ້ອຍອ່ານໝົດແລ້ວ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 지영 씨는 주로 어디에서 옷을 사요? ຈີຍອງ ປົກກະຕິແລ້ວ ຊື້ເຄື່ອງນຸ່ງຢູ່ໃສ?
2. 외국인이 인터넷 사이트에 가입하려면 뭐가 필요해요?  
ຄົນຕ່າງປະເທດ ຖ້າສະມັກເປັນສະມາຊິກຂອງເວັບໄຊຂອງ ເກົາຫຼີ ແມ່ນຫຍັງທີ່ຈຳເປັນຕ້ອງມີ?

**정답** 1. 인터넷에서 사요.  
2. 외국인등록번호가 필요해요.



ພວກເຮົາລອງໄປເບິ່ງບັນດາຄຳສັບກ່ຽວກັບ ອິນເຕີເນັດ ແລະ ສຳນວນທີ່ກ່ຽວຂ້ອງນຳກັນບໍ່ວ່າ ມີຫຍັງແດ່?



인터넷  
ອິນເຕີເນັດ



웹사이트  
ເວັບໄຊ



검색 엔진  
ເຄື່ອງມືຄົ້ນຫາ



홈페이지  
ໜ້າເວັບ



블로그  
ບູອກ




인터넷 카페  
ອິນເຕີເນັດ ຄາເຟ




회원 가입  
ສະມັກເປັນສະມາຊິກ




회원 탈퇴  
ລົບບັນຊີສະມາຊິກ




아이디  
ໄອດີ



비밀번호  
ລະຫັດ




로그인  
ເຂົ້າສູ່ລະບົບ



로그아웃  
ອອກຈາກລະບົບ



이메일  
ອີເມວ



인터넷 검색  
ການຄົ້ນຫາທາງອິນເຕີເນັດ



인터넷 채팅  
ການສົນທະນາທາງອິນເຕີເນັດ



화상 채팅  
ການລົມທາງວິດີໂອ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림에 맞는 표현을 <보기>에서 골라 넣으세요.


ຈົ່ງເລືອກເອົາຄຳສັບຈາກ <ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.




1)



2)



3)



4)

보기

- 이메일
- 비밀번호
- 로그아웃
- 화상 채팅

정답 1) 화상 채팅 2) 이메일 3) 비밀번호 4) 로그아웃



‘-고’ ໃຊ້ເພື່ອເຊື່ອມຕໍ່ປະໂຫຍກໜ້າກັບປະໂຫຍກຫຼັງ (ທີ່ມີຄວາມໝາຍຝ່າງກັນ) ເຂົ້າກັນ. ມັນຖືກໃຊ້ຕື່ມທ້າຍຄຳກຳມະ, ຄຳຄຸນນາມ, ‘ຄຳນາມ+이다’.

동사(ຄຳກຳມະ) → -고	형용사(ຄຳຄຸນນາມ) → -고	명사(ຄຳນາມ)	
		자음(ພະຍັນຊະນະ) → 이고	모음(ສະຫຼະ) → 고
먹다 → 먹고	작다 → 작고	회사원 → 회사원이고	간호사 → 간호사고
보다 → 보고	크다 → 크고		

- 가: 왜 인터넷 쇼핑을 좋아해요? ເປັນຫຍັງເຈົ້າຈຶ່ງມັກຊື້ເຄື່ອງທາງອິນເຕີເນັດ?
- 나: **싸고** 편리해서 좋아해요. ຂ້ອຍມັກ ເພາະວ່າມັນສະດວກສະບາຍ ແລະ ລາຄາຖືກ.
- 가: 뭐 먹을 거예요? ເຈົ້າຈະກິນຫຍັງ?
- 나: 저는 비빔밥을 **먹고** 노이 씨는 김치찌개를 먹을 거예요. ຂ້ອຍຈະກິນບີບັບ (ແລະ) ສ່ວນນ້ອຍຈະກິນຄົມຈີ່ເກ.



ເຂົ້າໃຈການໃຊ້ ‘-고’ ແລ້ວບໍ່? ສະນັ້ນ ຈຶ່ງຕື່ມໃສ່ບົດສົນທະນາໃຫ້ຄົບຖ້ວນຄືດັ່ງຕົວຢ່າງ.

2. 메모를 보고 <보기>처럼 대화를 완성하세요.

ຈົ່ງເບິ່ງໂນດທ໌ ແລ້ວຕື່ມໃສ່ບົດສົນທະນາ ຄືດັ່ງຕົວຢ່າງ.

**보기**

**투안 씨**  
· 친절해요.  
· 재미있어요.

가: 투안 씨가 어때요? ຕວນ ເປັນຄົນແນວໃດບໍ່?

나: 친절하고 재미있어요. ລາວເປັນຄົນໃຈດີ ແລະ ມັກມ່ວນ.

- 그 식당**  
· 싸요.  
· 맛있어요.

가: 그 식당이 어때요?

나: \_\_\_\_\_.
- 오늘 날씨**  
· 맑아요.  
· 따뜻해요.

가: 오늘 날씨가 어때요?

나: \_\_\_\_\_.
- 지금 뭐 해요?**  
· 투안: 자요.  
· 리한: 인터넷해요.

가: 투안하고 리한은 지금 뭐 해요?

나: \_\_\_\_\_.
- 오늘 메뉴**  
· 점심: 비빔밥  
· 저녁: 불고기덮밥

가: 오늘 메뉴가 뭐예요?

나: \_\_\_\_\_.

**정답** 1) 싸고 맛있어요 2) 맑고 따뜻해요 3) 투안은 자고 리한은 인터넷해요  
4) 점심은 비빔밥이고 저녁은 불고기덮밥이에요



## 활동 10 활동

<보기>처럼 전화 내용을 메모하고 전화해 보세요.

ຈົ່ງສະຫຼຸບຫຍໍ້ ເນື້ອໃນການສົນທະນາທາງໂທລະສັບ ແລະ ສົນທະນາທາງໂທລະສັບລອງເບິ່ງ.

전화 내용 ເນື້ອໃນການໂທລະສັບ

	누구에게 전화하고 싶어요?	왜 전화하고 싶어요?
보기 ຕົວຢ່າງ	수루 씨에게 전화하고 싶어요. ຢາກໂທສະສັບຫາ ຊຸຣຸ.	오늘이 수루 씨 생일이예요. ມື້ນີ້ ແມ່ນວັນເກີດຂອງ ຊຸຣຸ. 그래서 축하해 주고 싶어요. ສະນັ້ນ ຈຶ່ງຢາກສະແດງຄວາມຍິນດີນຳ.
1)	투안 씨에게 전화하고 싶어요. ຢາກໂທສະສັບຫາ ຕວນ.	오늘 출근을 안 했어요. ມື້ນີ້ ບໍ່ໄດ້ໄປເຮັດວຽກ. 그래서 왜 안 왔는지 물어 보고 싶어요. ສະນັ້ນ ເປັນຫຍັງ ຈຶ່ງບໍ່ມາເຮັດວຽກ ຈຶ່ງຢາກລອງຖາມເບິ່ງ.
2)		



전화 대화 ການສົນທະນາ ທາງໂທລະສັບ

보기 ຕົວຢ່າງ

가: 여보세요. 수루 씨 전화지요? ສະບາຍດີ. ຊຸຣຸ ກຳລັງລົມສາຍແມ່ນບໍ່?

나: 네, 그런데요. 실례지만 누구세요? ເຈົ້າ, ແມ່ນແລ້ວ. ຂໍໂທດ ແມ່ນໃຜເນາະ?

가: 투안이에요. ຂ້ອຍແມ່ນຕວນ.

나: 아! 투안 씨, 안녕하세요? 무슨 일이에요?

ອາ, ຕວນ. ສະບາຍດີບໍ່? ມີວຽກຫຍັງບໍ່?

가: 오늘이 수루 씨 생일이지요? 축하해요.

ມື້ນີ້ແມ່ນວັນເກີດຂອງ ຊຸຣຸບໍ່ແມ່ນຫວາ? ສະແດງຄວາມຍິນດີນຳເດີ.



### 생활에 유용한 전화번호

ເບີໂທລະສັບທີ່ສໍາຄັນໃນຊີວິດປະຈຳວັນ



**범죄 신고**  
ແຈ້ງເຫດອາດສະຍາກໍາ

**112**



**출입국관리사무소, 체류 신고 등**

ແຈ້ງຫ້ອງການເຂົ້າ-ອອກເມືອງ, ແຈ້ງການອະນຸຍາດພັກເຊົາ ແລະ ອື່ນໆ

**1345**



**전화번호 안내**  
ຂໍ້ມູນກ່ຽວກັບເບີໂທລະສັບ

**114**



**고용노동부 고객상담센터**

ສູນໃຫ້ຄໍາປຶກສາສໍາລັບການຈ້າງງານ ແລະ ຜ່ອກແຮງງານ

**1350**



**화재, 응급 환자 발생 신고**  
ແຈ້ງເຫດການໄປໄຟໄໝ້ ແລະ ເຫດບາດເຈັບສຸກເສີນ

**119**



**외국인력 상담센터**

ສູນໃຫ້ຄໍາປຶກສາຂອງແຮງງານຕ່າງປະເທດ

**1577-0071**



**기초 지방자치단체 각종 생활 민원 신고** ແຈ້ງເພື່ອຂໍຄວາມຊ່ວຍເຫຼືອໃນກໍລະນີເກີດເຫດສຸກເສີນ.

**120**



**이주여성 긴급지원 센터**


ສູນຊ່ວຍເຫຼືອສຸກເສີນແມ່ຍິງຕ່າງດ້າວ

**1577-1336**



**일기예보 안내**  
ຂໍ້ມູນຂ່າວສານກ່ຽວກັບດິນຟ້າອາກາດ

**131**



**외국인주민 통역상담지원센터**

ສູນຊ່ວຍເຫຼືອໃນການແປພາສາຂອງພົນລະເມືອງຕ່າງດ້າວ

**1577-1336**



## EPS-TOPIK 듣기 ພາກຝັງ EPS-TOPIK



ສໍາລັບຂໍ້ 1 ແລະ 2 ແມ່ນເປັນການເບິ່ງຮູບພາບ ແລ້ວເລືອກເອົາຄໍາສັບທີ່ເໝາະສົມ. ຈົ່ງຕັ້ງໃຈຝັງໃຫ້ດີ ແລ້ວເລືອກເອົາຄໍາຕອບທີ່ຖືກຕ້ອງ.

[1~2] 다음 그림을 보고 알맞은 단어를 고르십시오.



ຈົ່ງເບິ່ງຮູບພາບ ແລ້ວເລືອກເອົາຄໍາສັບທີ່ຖືກຕ້ອງກັບຮູບພາບນັ້ນ.

1.



①

②

③

④

2.



①

②

③

④



ຕໍ່ໄປນີ້ ເປັນການຝັງຄໍາຖາມ ແລະ ເລືອກເອົາຄໍາຕອບທີ່ເໝາະສົມ. ກ່ອນຈະຝັງຄໍາຖາມ ຈົ່ງກວດເບິ່ງເນື້ອ ໃນຂອງຄໍາຕອບອີກຄັ້ງໜຶ່ງສາກ່ອນ.

[3~5] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

- |                |                |
|----------------|----------------|
| 3. ① 네, 그런데요.  | ② 네, 거기예요.     |
| ③ 아니요, 거기 없어요. | ④ 아니요, 도서관이에요. |
| 4. ① 여기는 회사예요. | ② 저는 투안이에요.    |
| ③ 이것은 전화예요.    | ④ 오늘은 월요일이에요.  |
| 5. ① 맵고 짜요.    | ② 작고 비싸요.      |
| ③ 맑고 따뜻해요.     | ④ 착하고 친절해요.    |









## 확장 연습 ບົດເລິກຫັດເພີ່ມເຕີມ

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 요즘은 \_\_\_\_\_ (으)로 많은 것을 할 수 있습니다. 인터넷만 연결되어 있으면 영화도 볼 수 있고 한국어 강의도 들을 수 있습니다.  
ໃນປັດຈຸບັນ ສາມາດນຳໃຊ້ຄອມພິວເຕີເຮັດໃນຫຼາຍສິ່ງຫຼາຍຢ່າງ. ຖ້າສາມາດເຊື່ອມຕໍ່ອະເຕີເນັດໄດ້ ແມ່ນສາມາດເບິ່ງໜັງ ແລະ ຮັບຟັງບົດຮຽນພາສາເກົາຫຼີໄດ້.

- ① 컴퓨터                      ② 라디오                      ③ 공중전화                      ④ 텔레비전

2. 친구가 전화를 했지만 회의 중이라서 친구한테 온 전화를 \_\_\_\_\_ 수 없었습니다.  
ໝູ່ເພື່ອນໂທລະສັບມາຫາ ເມື່ອງຈາກກຳລັງຢູ່ຫ້ອງປະຊຸມ ຈຶ່ງບໍ່ສາມາດຮັບໂທລະສັບໄດ້.

- ① 내릴                      ② 바꿀                      ③ 받을                      ④ 끊을

3. 쇼핑을 할 때 인터넷을 이용하면 더 좋습니다. 가게에서보다 물건을 \_\_\_\_\_ 편리하게 살 수 있습니다.  
ເມື່ອຊື້ເຄື່ອງຂອງ ຖ້າສາມາດໃຊ້ອິນເຕີເນັດ ແມ່ນຈະດີຫຼາຍ. ທຽບໃສ່ຊື້ຢູ່ຕາມຮ້ານ ແມ່ນລາຄາຈະຖືກກວ່າ ແລະ ຊື້ໄດ້ສະດວກສະບາຍກວ່າ.

- ① 싸고                      ② 싸게                      ③ 싸서                      ④ 싸면

정답 1. ① 2. ③ 3. ①



## 발음 ການອອກສຽງ

P-07

### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພະຍາຍາມສຸດທ້າຍຂອງພາສາເກົາຫຼີ ທີ່ອອກສຽງເປັນພະຍັນຊະນະ ແມ່ນມີໜ້ອຍ. ໃນກໍລະນີນີ້ ມີ ພຽງ 7 ພະຍັນຊະນະ ເທົ່ານັ້ນ ທີ່ສາມາດອອກສຽງໄດ້. ສຳລັບກໍລະນີທີ່ພະຍັນສະນະທີ່ບໍ່ມີສຽງ ຫຼື ສຽງເຄິ່ງສະຫຼະ-ເຄິ່ງພະຍັນຊະນະ ແມ່ນອອກສຽງໄປຕາມສຽງຂອງມັນເອງເລີຍ. ຕົວຢ່າງເຊັ່ນ ສຽງເຄິ່ງ ສະຫຼະເຄິ່ງພະຍັນຊະນະ ‘ㄴ, ㅁ, ㅇ’ ແມ່ນຈະອອກສຽງເປັນ ‘ㄴ [n], ㅁ [m], ㅇ [ŋ]’ ໄປຕາມແຕ່ລະຕົວເລີຍ.

- (1) 손, 산, 돈, 문, 신문                      (2) 김, 봄, 남자, 마음                      (3) 강, 방, 시장, 공항  
 (4) 산과 바다에 가요.                      (5) 꿈과 사자가 커요.                      (6) 모자와 가방 주세요.

**학습 안내**  
ຄຳແນະນຳ ໃນການຮຽນ

- **ຈຸດປະສົງໃນການຮຽນ**      ການຂໍຮ້ອງເຮັດວຽກເຮືອນຊ່ວຍ, ການເວົ້າກ່ຽວກັບວຽກໃນເຮືອນ
- **ໄວຍາກອນ**                      -(으)ㄹ게요, -는 것
- **ຄຳສັບ ແລະ ສຳນວນຄຳເວົ້າ**      ທຳຄວາມສະອາດ ວຽກເຮືອນ
- **ຂໍ້ມູນກ່ຽວກັບວັດທະນາທຳ**      ປະເພດຂີ້ເຫຍື້ອ ແລະ ການແຍກຂີ້ເຫຍື້ອ

**대화 1** ບົດສົນທະນາ 1 Track 64



ຕວນ ແລະ ຣິຮັນ ຈະອະນາໄມທ້ອງນອນ, ກ່ອນອື່ນໝົດຝັງບົດສົນທະນາແລ້ວເວົ້າຕາມ.

**투안** 청소를 안 해서 방이 **너무** 더럽네요.  
ທ້ອງນອນເປື້ອນຫຼາຍ ເພາະວ່າບໍ່ໄດ້ອະນາໄມ.

**리한** 네, 바빠서 시간이 없었어요.  
ແມ່ນແລ້ວ, ບໍ່ມີເວລາເພາະວ່າຫຍຸ້ງວຽກ.

**투안** 지금 같이 청소할래요?  
ດຽວນີ້ມາອະນາໄມນຳກັນບໍ?

**리한** **그래요**, 지금 해요.  
ເອົາແນວນັ້ນເນາະ, ອະນາໄມດຽວນີ້ເລີຍ.  
**투안** 씨는 방을 쓸어 주세요.  
ຕວນປັດກວດທ້ອງນອນ.  
**저는 먼지를 닦을게요.**  
ຂ້ອຍຈະຊັດຂີ້ຝຸ່ນ.

**너무**ຫຼາຍ  
ຫຼາຍເກີນໄປ ຫຼືວ່າ ບໍ່ມີຂີດຈຳກັດ  
· 비가 너무 많이 와요.  
ຕົກຫຼາຍ.  
· 주말에 너무 늦게까지 잤어요.  
ໄດ້ເຂົ້ານອນເດີກຫຼາຍ.

**그래요** ແມ່ນແທ້ບໍ່, ແນວນັ້ນເນາະ  
ຄວາມໝາຍທີ່ເວົ້າເຖິງສິ່ງທີ່ເວົ້າກ່ອນໜ້ານີ້.  
· 가: 같이 운동하러 갈래요?  
ໄປອອກກຳລັງກາຍນຳກັນບໍ?  
나: 그래요. 같이 가요.  
ແທ້ບໍ່, ໄປອອກກຳລັງກາຍນຳກັນ.  
· 가: 점심 때 김치찌개 먹을래요?  
ຕອນສວຍຈະກິນ ຄົມຈີ່ຈີ່ເກບໍ?  
나: 그래요. 김치찌개 먹어요.  
ແມ່ນບໍ່, ກິນ ຄົມຈີ່ຈີ່ເກ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈິ່ງຕອບຄຳຖາມຕໍ່ໄປນີ້.

1. 투안 씨의 방이 어때요? ທ້ອງຂອງຕວນເປັນແນວໃດ?
2. 두 사람은 무엇을 하려고 해요? ທັງສອງຄົນຈະເຮັດຫຍັງ?

**정답** 1. 더러워요. 2. 청소를 하려고 해요.



# 어휘 1 ຄຳສັບ 1

## 청소 ທຳຄວາມສະອາດ



ຕໍ່ໄປ ແມ່ນບັນດາສຳນວນຈຳນວນໜຶ່ງ ທີ່ກ່ຽວກັບ ການທຳຄວາມສະອາດ ພວກເຮົາລອງມາເບິ່ງ ນຳກັນວ່າ ມີຫຍັງແດ່?



더럽다  
ເປີເປື້ອນ



깨끗하다  
ສະອາດ



어지럽다  
ຊະຊາຍ, ກະແຈກກະຈາຍ



정돈되어 있다  
ຖືກຈັດໃຫ້ມີລະບຽບ



청소를 하다  
ອະນາໄມ



청소기를 돌리다  
ເປີດໃຊ້ຈັກຕູດຸ່ຜຸ່ນ



정리하다  
ເກັບມ້ຽນ



먼지를 떨다  
ປັດຜຸ່ນ



쓸다  
ຝອຍກວາດ




닦다  
ເຊັດ, ທຳຄວາມສະອາດ




쓰레기를 버리다  
ຖິ້ມຂີ້ເຫຍື້ອ



청소 도구  
ອຸປະກອນອະນາໄມ



빗자루  
ຍຸກວດ



걸레  
ຜ້າຕູ່ຜຸ່ນ



휴지통  
ຖັງຂີ້ເຫຍື້ອ (ສຳລັບເຈ້ຍອານາໄມ)



ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳສັບທີ່ເໝາະສົມ.

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ < ກອບ > ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)

보기

- 닦다
- 쓸다
- 버리다
- 정리하다

정답 1) 쓸다 2) 닦다 3) 정리하다 4) 버리다



‘-(으)ㄹ게요’ ມັນຖືກໃຊ້ຕື່ມທ້າຍຄຳກຳມະ ເພື່ອຊີ້ບອກເຖິງຈຸດປະສົງທີ່ເຮົາຈະເຮັດສິ່ງໃດໜຶ່ງ.

자음(ພະຍັນຊະນະ) → -을게요	모음(ສະຫຼະ), 자음(ພະຍັນຊະນະ) ‘ㄹ’ → -ㄹ게요
찾다 → 찾을게요	주다 → 줄게요, 만들다 → 만들게요

- 이따가 **전화할게요.** ອີກຈັກໜ້ອຍ ຈະໂທກັບ.
- 가: 내일은 지각하지 마세요. **ມື້ອື່ນ ເຈົ້າຢ່າມາຊ້າເດີ.**
- 나: 네, 늦지 않고 일찍 **올게요.** ເຈົ້າ, ຈະບໍ່ຊ້າດອກ, ຂ້ອຍຈະມາໄວໆ.



비교해 보세요 **ຈົ່ງປຽບທຽບລອງເບິ່ງ**

✓ **ລະຫວ່າງ ‘-(으)ㄹ게요’ ກັບ ‘-(으)ㄹ 거예요’**

‘-(으)ㄹ게요’ ກັບ ‘-(으)ㄹ 거예요’ ແມ່ນໃຊ້ຊີ້ບອກເຖິງສິ່ງທີ່ຈະເກີດຂຶ້ນໃນອະນາຄົດ. ສຳລັບ ‘-(으)ㄹ 거예요’ ໃນກໍລະນີທີ່ຄຳຕົວຕັ້ງເປັນບຸລຸດທີ 1; ແມ່ນໃຊ້ເພື່ອຊີ້ບອກເຖິງຄວາມຕັ້ງໃຈອັນແນ່ນອນຂອງຜູ້ເວົ້າ. ໃນກໍລະນີເປັນບຸລຸດທີ 3 ແມ່ນໃຊ້ຊີ້ບອກເຖິງການຄາດຄະເນເຖິງອະນາຄົດທີ່ຈະເກີດຂຶ້ນ. ສ່ວນ ‘-(으)ㄹ게요’ ແມ່ນໃຊ້ໃນເວລາທີ່ຜູ້ເວົ້າໄດ້ສັນຍາກັບຄູ່ສົນທະນາ. ໂດຍທົ່ວໄປແລ້ວ ‘-(으)ㄹ 거예요’ ໃຊ້ກັບບຸລຸດທີ 1, 2, 3 ໄດ້ໝົດ ແຕ່ວ່າ ‘-(으)ㄹ게요’ ສາມາດໃຊ້ແຕ່ບຸລຸດທີ 1 ໄດ້ເທົ່ານັ້ນ.

- 리한 씨가 앞으로 열심히 **할 거예요.**(O)
- 리한 씨가 앞으로 열심히 **할게요.**(X)



ເຂົ້າໃຈການໃຊ້ ‘-(으)ㄹ게요’ ແລ້ວບໍ່? ສະນັ້ນ ຈົ່ງລອງຕື່ມໃສ່ບົດສົນທະນາໃຫ້ຄົບຖ້ວນຄືດັ່ງຕົວຢ່າງ.

2. <보기>처럼 대화를 완성하세요. **ຈົ່ງຕື່ມໃສ່ບົດສົນທະນາໃຫ້ຄົບຖ້ວນຄືດັ່ງຕົວຢ່າງ.**

**보기**

가: 방을 닦으세요. **ຈົ່ງເຊັດຫ້ອງນອນຂອງເຈົ້າ.**

나: 네, 닦을게요. **ເຈົ້າ, ຂ້ອຍຈະເຊັດດອກ.**

- 1) 가: 작업을 정리하세요.  
나: \_\_\_\_\_.
- 2) 가: 누가 저하고 같이 갈래요?  
나: 제가 같이 \_\_\_\_\_.
- 3) 가: 투안 씨는 내일 뭘 준비할래요?  
나: 저는 과일을 \_\_\_\_\_.
- 4) 가: 사진을 찍어 줄래요?  
나: 좋아요, 제가 사진을 \_\_\_\_\_.

**정답** 1) 정리할게요 2) 갈게요 3) 준비할게요 4) 찍어 줄게요



## 대화 2 ບົດສົນທະນາ 2

Track 65



ຕວນ ແລະ ຣິຮັນມັກແຕ່ງກິນບໍ່? ກ່ອນໝົດຝັງຄົນສອງຄັ້ງ ແລ້ວເວົ້າຕາມ ການສົນທະນາຂອງຕວນ ແລະ ຣິຮັນ.

투안 어제 친구하고 불고기를 만들었어요.  
ມື້ວານຂ້ອຍກັບເພື່ອນ ໄດ້ຄົ້ວຊິ້ນງົວ.  
정말 재미있었어요. มันม่วนຫຼາຍ.

리한 투안 씨는 요리를 하는 것이 재미있어요?  
ຕວນ ໄດ້ມີຄວາມມ່ວນຊື່ນ ກັບການແຕ່ງອາຫານບໍ່?

투안 네, 전 정말 재미있어요.  
리한 씨는요?  
ເຈົ້າ, ຂ້ອຍມ່ວນຫຼາຍ, ຣິຮັນເດ ເປັນແນວໃດ?

리한 저는 재미없어요. **하지만** 설거지는  
괜찮아요.  
ຂ້ອຍບໍ່ມ່ວນເລີຍ ແຕ່ວ່າ ບໍ່ເປັນຫຍັງຈະຊ່ວຍລ້າງຖ້ວຍ.

투안 그래요? 그러면 **앞으로** 요리는  
제가 할게요.  
ແມ່ນບໍ່? ຖ້າແນວນັ້ນ, ເທື່ອໜ້າ ຂ້ອຍຈະແຕ່ງກິນໃຫ້ເດີ.

설거지는 리한 씨가 하세요.  
ຣິຮັນ ເຈົ້າລ້າງຖ້ວຍເດີ.

### 앞으로 ຕໍ່ໄປນີ້

- 앞으로 기숙사 청소는 제가 할게요.  
ຕໍ່ໄປນີ້ຂ້ອຍຈະອະນາໄມ.
- 가: 오늘도 지각을 했어요?  
ມື້ນີ້ກໍ່ມາຊ້າບໍ່?
- 나: 죄송합니다. 앞으로 늦지 않겠습니다.  
ຂໍໂທດ, ຕໍ່ໄປຈະບໍ່ມາຊ້າອີກແລ້ວ.

### 하지만 ແຕ່ວ່າ

- ខ្ញុំເວົ້າໃນເວລາເວົ້າເນື້ອໃນທາງໜ້າ ແລະ ເນື້ອໃນດ້ານຫຼັງມີຄວາມໝາຍ ກົງກັນຂ້າມກັນ.
- 저는 키가 커요. 하지만 제 동생은 키가 작아요.  
ຂ້ອຍເປັນຄົນສູງ ແຕ່ວ່າ ນ້ອງຊາຍ ຂ້ອຍຂອງຕໍ່າ.
- 한국 음식은 맛있어요. 하지만 좀 매워요.  
ອາຫານເກົາຫຼີເຜັດແຕ່ວ່າເຜັດ ໜ້ອຍໜຶ່ງ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄໍາຖາມຕໍ່ໄປນີ້.

1. 투안 씨는 어제 뭘 했어요? ຕວນ ໄດ້ເຮັດຫຍັງມື້ວານນີ້?
2. 리한 씨는 요리하는 것을 좋아해요? ຣິຮັນ ມັກແຕ່ງການກິນບໍ່?

정답 1. 불고기를 만들었어요. 2. 아니요, 안 좋아해요.

### Tip **있다/없다** ກຸ່ມສາ ທີ່ມີ/ບໍ່ມີ

'재미가 있어요'가 줄어서 '재미있어요'가 되었습니다. 한국어에는 이런 방식으로 만들어진 형용사가 있습니다.   
 ໃນສໍານວນ '재미가 있어요' ສາມາດຫຍໍ້ເປັນ '재미있어요'. ໃນພາສາເກົາຫຼີນັ້ນ ສາມາດສ້າງຄໍາສັບເປັນຄໍາຄຸນນາມ ດ້ວຍແບບວິທີນີ້ໄດ້.

재미가 있다 → 재미있다	재미가 없다 → 재미없다
맛이 있다 → 맛있다	맛이 없다 → 맛없다
멋이 있다 → 멋있다	멋이 없다 → 멋없다



ພວກເຮົາມາຮຽນຮູ້ສຳນວນທີ່ໃຊ້ກ່ຽວຂ້ອງກັບວຽກເຮືອນມີຫຍັງແດ່?



장을 보다  
ອອກຕະຫຼາດ



밥을 하다(짓다)  
ຫຼຸງເຂົ້າ



음식을 만들다  
ແຕ່ງອາຫານ



설거지를 하다  
ລ້າງຖ້ວຍ



밥솥  
ໝໍ້ຫຼຸງເຂົ້າ



냄비  
ໝໍ້ແກງ



프라이팬  
ໝໍ້ຂາງ



주방 세제  
ນ້ຳຢາລ້າງຖ້ວຍ



빨래를 하다  
ຊັກເຄື່ອງ



세탁기를 돌리다  
ປັ່ນເຄື່ອງ (ຈັກຊັກຜ້າ)



빨래를 널다  
ຕາກເຄື່ອງ



빨래를 건다  
ກູ້ເຄື່ອງ



옷을 다리다  
ລົດເສື້ອ



옷을 개다  
ຝັບເສື້ອ



세탁세제  
ແຝບຊັກເຄື່ອງ



다리미  
ເຕົາລົດ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່? ຕອບໝົດແລ້ວບໍ່? ຄຳສັບໃດຍາກ? ຖືກຈັກຂໍ້?

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ <ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)

보기

- 장을 보다
- 옷을 다리다
- 빨래를 하다
- 설거지를 하다

정답 1) 설거지를 하다 2) 장을 보다 3) 옷을 다리다 4) 빨래를 하다

'-는 것' ມັນໃຊ້ຕື່ມທ້າຍຄຳກຳມະ, ແມ່ນຮູບແບບການປ່ຽນຄຳກຳມະໃຫ້ກາຍເປັນຮູບຄຳຄ້າຍຄືກັບຄຳນາມ.

- 가: 옷을 **다리는 것**이 너무 어려워요. ການລີດເຄື່ອງແມ່ນຍາກຫຼາຍ.
- 나: 그래요? 그럼 제가 다려 줄게요. **ແມ່ນບໍ່ ? ຄັນຊັ້ນ, ຂ້ອຍຈະລີດຊ່ວຍ.**
- 가: 왜 항상 밖에서 밥을 사 먹어요? **ເປັນຫຍັງເຈົ້າຄືກິນເຂົ້າຢ່ານອກບ້ານຕະຫຼອດ?**
- 나: 저는 **요리하는 것**을 싫어해요. 그래서 사 먹어요. **ຂ້ອຍບໍ່ມັກການແຕ່ງອາຫານ. ກໍ່ເລີຍຊື້ກິນເອົາ.**

**대조적 정보** ການປຽບທຽບ

'-는 것' ໃນພາສາລາວມີຄວາມໝາຍວ່າ 'ການ' ເຊິ່ງທັງສອງຮູບແບບ ແມ່ນທຳໜ້າທີ່ປ່ຽນຄຳກຳມະເປັນຮູບຄຳຄ້າຍຄືກັບຄຳນາມ. ໃນພາສາລາວ, ໃນກໍລະນີທີ່ເວົ້າກັບຄົນທີ່ສະໜິດເຮົາບໍ່ຕ້ອງເວົ້າແບບເປັນທາງການກໍ່ໄດ້ ແລະ ບໍ່ຈຳເປັນຕ້ອງຕື່ມ 'ການ' ຢູ່ຕໍ່ໜ້າຄຳກຳມະ.

- 외국어를 **배우는 것**이 재미있다. ຮຽນພາສາຕ່າງປະເທດມ່ວນ.
- 아침에 일찍 **일어나는 것**이 어렵다. ຕົ້ນນອນຕັ້ງແຕ່ເຂົ້າລຳບາກ.



ເຂົ້າໃຈກ່ຽວກັບ '-는 것' ແລ້ວບໍ່? ສະນັ້ນ ຈິ່ງຕື່ມບົດສິນທະນາລຸ່ມນີ້ ໃຫ້ຄົບຖ້ວນລອງເບິ່ງ.

2. 그림을 보고 <보기>처럼 대화를 완성하세요.

ຈິ່ງເບິ່ງຮູບພາບ ແລ້ວຕື່ມໃສ່ບົດສິນທະນາໃຫ້ຄົບຖ້ວນ ຄືດັ່ງຕົວຢ່າງ.

보기



가: 요리가 힘들지 않아요? **ແຕ່ງອາຫານບໍ່ເມື່ອຍບໍ່?**  
 나: 괜찮아요. 저는 음식을 **만드는 것**이 재미있어요.  
**ບໍ່ເປັນຫຍັງ, ສຳລັບຂ້ອຍ ການແຕ່ງອາຫານ ເປັນເລື່ອງທີ່ມ່ວນ.**



가: 먼지가 너무 많아요.  
 나: 청소할 때는 창문을 \_\_\_\_\_ 이 좋아요.



가: 왜 빨래를 안 했어요?  
 나: 비가 올 때는 빨래를 \_\_\_\_\_ 이 안 좋아요.



가: 왜 옷을 모두 다려요?  
 나: 저는 옷을 \_\_\_\_\_ 이 재미있어요.



가: 왜 사진을 안 찍어요?  
 나: 저는 사진 \_\_\_\_\_ 을 안 좋아해요.

**정답** 1) 여는 것 2) 하는 것 3) 다리는 것 4) 찍는 것



## 활동 20 ກິດຈະກຳ

<보기>처럼 친구하고 이야기해 보세요. ຈົ່ງສ້າງບົດສົນທະນາ ແລ້ວສົນທະນາກັບໝູ່ເພື່ອນຄືກັບບົດຕົວຢ່າງ.

보기 ຕົວຢ່າງ

가: 투안 씨는 집안일 하는 것을 좋아해요? ຕວນ ມັກເຮັດວຽກເຮືອນບໍ?

나: 네, 좋아해요. ເຈົ້າ, ຂ້ອຍມັກເຮັດວຽກເຮືອນ.

가: 무슨 일 하는 것을 가장 좋아해요? ລາວມັກເຮັດວຽກຫຍັງຫຼາຍທີ່ສຸດ?

나: 정리하는 것을 가장 좋아해요. ວຽກທີ່ມັກຫຼາຍທີ່ສຸດ ແມ່ນມ້ຽນຈັດແຈງເຄື່ອງ.

보기 ຕົວຢ່າງ

가: 리한 씨는 집안일 하는 것을 좋아해요? ຣິຮັນ ມັກເຮັດວຽກເຮືອນບໍ?

나: 아니요, 안 좋아해요. ບໍ່, ລາວບໍ່ມັກເຮັດວຽກເຮືອນ.

가: 무슨 일 하는 것을 가장 안 좋아해요? ລາວບໍ່ມັກເຮັດວຽກຫຍັງຫຼາຍທີ່ສຸດບໍ?

나: 요리하는 것을 가장 안 좋아해요. ວຽກທີ່ລາວບໍ່ມັກທີ່ສຸດ ແມ່ນແຕ່ງກິນ.

	이름 <small>ຊື່</small>	집안일 <small>ວຽກເຮືອນ</small>
보기 <small>ຕົວຢ່າງ</small>	투안 <small>ຕວນ</small>	정리하는 것을 가장 좋아해요. <small>ສິ່ງທີ່ມັກທີ່ສຸດຄື ການມ້ຽນຈັດແຈງເຄື່ອງ.</small>
	리한 <small>ຣິຮັນ</small>	요리하는 것을 가장 안 좋아해요. <small>ສິ່ງທີ່ບໍ່ມັກທີ່ສຸດ ກໍຄືການແຕ່ງກິນ.</small>
1)		
2)		
3)		
4)		
5)		





# 쓰레기 종량제와 분리수거

ປະເພດຂີ້ເຫຍື້ອ ແລະ ການແຍກຂີ້ເຫຍື້ອ

## 쓰레기 종량제 ປະເພດຂີ້ເຫຍື້ອ

쓰레기의 실제 배출량에 따라 수수료를 다르게 부과하는 제도입니다. 한국에서는 지정된 규격의 쓰레기봉투를 판매하고 그 봉투에만 쓰레기를 담아서 버리도록 하고 있습니다. 그리고 재활용이 가능한 쓰레기는 제외하여 재활용률을 높이는 효과가 있습니다. 1995년부터 전국적으로 실시되었습니다.

ການເສຍຄ່າຂອງຂີ້ເຫຍື້ອ ກໍຈະແບ່ງຕາມແຕ່ລະປະເພດແຕກຕ່າງກັນ, ໃນປະເທດເກົາຫຼີ ກໍຈະຂາຍຖົງຂີ້ເຫຍື້ອແຕ່ລະປະເພດ ແລະ ກໍຈະຖິ້ມຂີ້ເຫຍື້ອໃສ່ຕາມ ແຕ່ລະປະເພດຂອງຂີ້ເຫຍື້ອ. ສະນັ້ນ, ຂີ້ເຫຍື້ອທີ່ສາມາດນຳໄປໃຊ້ຄືນໃໝ່ໄດ້ ຈະມີຜົນປະໂຫຍດຫຼາຍ ເຊິ່ງການ ເລີ່ມແຍກຂີ້ເຫຍື້ອນີ້ ແມ່ນເລີ່ມແຕ່ປີ 1995 ເປັນຕົ້ນມາ.

## 쓰레기 분리수거 ການແຍກປະເພດຂີ້ເຫຍື້ອ

<p>일반 쓰레기 ຂີ້ເຫຍື້ອທົ່ວໄປ</p>		<ul style="list-style-type: none"> <li>· 정해진 쓰레기봉투에 넣어야 합니다. ຕ້ອງຖິ້ມຂີ້ເຫຍື້ອ ໃສ່ຖົງຂີ້ເຫຍື້ອທີ່ກຳນົດໄວ້.</li> <li>· 정해진 장소에 버려야 합니다. ຕ້ອງຖິ້ມຂີ້ເຫຍື້ອໃສ່ສະຖານທີ່ ທີ່ກຳນົດໄວ້.</li> <li>· 음식물 쓰레기는 물기를 빼고 버려야 합니다. ຂີ້ເຫຍື້ອປະເພດເສດອາຫານຕ້ອງຖອກນ້ຳອອກກ່ອນ ຈຶ່ງຖິ້ມ.</li> <li>· 쓰레기봉투는 가까운 슈퍼마켓에서 살 수 있습니다. ຖົງຂີ້ເຫຍື້ອສາມາດຊື້ໄດ້ຕາມຮ້ານຊັບຜະສິນຄ້າໃກ້ຄຽງ ທີ່ໃກ້ເຮືອນທານ.</li> </ul>
<p>음식물 쓰레기 ຂີ້ເຫຍື້ອປະເພດ ເສດອາຫານ</p>		<ul style="list-style-type: none"> <li>· 쓰레기봉투의 종류와 가격 ປະເພດ ແລະ ລາຄາຖົງຂີ້ເຫຍື້ອ</li> <li>- 일반 쓰레기봉투와 음식물 쓰레기봉투가 다릅니다. ຖົງຂີ້ເຫຍື້ອທົ່ວໄປ ແລະ ຖົງຂີ້ເຫຍື້ອເສດອາຫານຈະຕ່າງກັນ.</li> <li>- 규격별로 있습니다. (5ℓ, 10ℓ, 20ℓ, 30ℓ, 50ℓ, 75ℓ) ມີປະລິມານ, ມາດຕະຖານຂອງມັນ. (5 ລິດ, 10 ລິດ, 20 ລິດ, 30 ລິດ, 50 ລິດ, 75 ລິດ)</li> <li>- 지역별로 쓰레기봉투의 가격이 다릅니다. ແຕ່ລະເຂດລາຄາຖົງຂີ້ເຫຍື້ອກໍຕ່າງກັນ.</li> </ul>
<p>대형 쓰레기 ຖົງຂີ້ເຫຍື້ອຂະ ໜາດໃຫຍ່</p>		<ul style="list-style-type: none"> <li>· 대형 쓰레기에 스티커를 붙여야 합니다. ຖົງຂີ້ເຫຍື້ອຂະໜາດໃຫຍ່ ຈະຕ້ອງຕິດສະຕິກເກີໃສ່.</li> <li>· 스티커는 주민자치센터에서 살 수 있습니다. ສະຕິກເກີ ແມ່ນສາມາດຊື້ໄດ້ທີ່ສູນປົກຄອງຊຸມຊົນ.</li> <li>· 스티커는 인터넷으로도 살 수 있습니다. ສະຕິກເກີ ກໍສາມາດຊື້ໄດ້ທາງອິນເຕີເນັດ.</li> </ul>
<p>재활용 쓰레기 ຂີ້ເຫຍື້ອທີ່ນຳ ໃຊ້ຄືນໄດ້</p>		<ul style="list-style-type: none"> <li>· 재활용 쓰레기는 분리해서 버려야 합니다. ຂີ້ເຫຍື້ອທີ່ສາມາດນຳໄປໃຊ້ຄືນໄດ້ ເວລາຖິ້ມກໍຈະຕ້ອງໄດ້ແຍກຖິ້ມ.</li> <li>· 종이류, 병류, 플라스틱류가 있습니다. ຈະມີຂີ້ເຫຍື້ອປະເພດຈ້ຍ, ກ່ອງເປົາ, ຢາງ.</li> </ul>
<p>헌 옷, 형광등, 건전지 ເຄື່ອງເກົ່າ, ຫຼອດໄຟຟ້າ, ຖ່ານໄຟສາຍ.</p>		<ul style="list-style-type: none"> <li>· 헌 옷은 헌 옷 수거함에 넣어야 합니다. ເຄື່ອງເກົ່າຕ້ອງຖິ້ມໃສ່ຕັ້ງເກັບເຄື່ອງເກົ່າ.</li> <li>· 형광등, 건전지는 전용 수거함에 넣어야 합니다. ຫຼອດໄຟຟ້າ, ຖ່ານໄຟສາຍ ຕ້ອງຖິ້ມໃສ່ສະເພາະຕັ້ງເກັບຂີ້ເຫຍື້ອຫຼອດໄຟຟ້າ ແລະ ຖ່ານໄຟສາຍ.</li> </ul>



## EPS-TOPIK 듣기 ພາກຝັງ EPS-TOPIK



ສໍາລັບຂໍ້ທີ 1 ແລະ 2 ແມ່ນການຕື່ມຄໍາສັບທີ່ເໝາະສົມກັບຮູບພາບ. ຈົ່ງຝັງ ແລະ ເລືອກເອົາຄໍາຕອບທີ່ຖືກຕ້ອງ.

[1~2] 다음 그림을 보고 알맞은 것을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1.



①

②

③

④

2.



①

②

③

④



ຕໍ່ໄປນີ້ ເປັນການຝັງຄໍາຖາມ ແລະ ເລືອກເອົາຄໍາຕອບທີ່ເໝາະສົມ. ກ່ອນຈະຝັງຄໍາຖາມ ຈົ່ງກວດເບິ່ງເນື້ອໃນຂອງຄໍາຕອບອີກຄັ້ງໜຶ່ງສາກ່ອນ.

[3~5] 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

3. ① 날씨가 흐려서 기분이 안 좋아요.  
② 너무 달아서 저는 안 먹고 싶어요.  
③ 약속 시간에 늦어서 너무 미안해요.  
④ 청소를 너무 안 해서 방이 더러워요.
4. ① 괜찮아요. 지난번에 한 번 봤어요.  
② 싫어요. 저는 운동을 별로 안 좋아해요.  
③ 죄송해요. 제가 좀 바빠서 내일은 어려워요.  
④ 미안해요. 무릎이 안 좋아서 닦는 것이 힘들어요.
5. ① 좋아요. 저하고 같이 걷어요.  
② 글썽해요. 저는 아까 걸었어요.  
③ 그래요. 제가 바로 걸어 줄게요.  
④ 맞아요. 내일 저녁에 걷을 거예요.







### 확장 연습 ບົດເຝິກຫັດເພີ່ມເຕີມ

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 작업장에 먼지가 많아서 \_\_\_\_\_을/를 했습니다. 바닥도 닦고 환기도 시켰습니다.   
 ຢູ່ບ່ອນເຮັດວຽກ, ຍ້ອນມີຂີ້ຝຸ່ນຫຼາຍ ຈຶ່ງໄດ້ທຳຄວາມສະອາດ. ທຳຄວາມສະອາດຝື່ນ ແລະ ລະບາຍອາກາດອອກ.

- ① 공부                      ② 청소                      ③ 운동                      ④ 노래

2. 청소를 안 해서 방이 너무 \_\_\_\_\_. 그래서 오늘 투안 씨와 함께 방을 쓸고 먼지를 닦았습니다.   
 ບໍ່ໄດ້ທຳຄວາມສະອາດ ເຮັດໃຫ້ຫ້ອງເປີເປື້ອນ. ສະນັ້ນ ຂ້ອຍ ແລະ ຕວນ ໄດ້ຮ່ວມກັນ ປັດກວາດຫ້ອງ ແລະ ທຳ ຄວາມສະອາດຂີ້ຝຸ່ນ.

- ① 더러웠습니다                      ② 비슷했습니다  
③ 따뜻했습니다                      ④ 단정했습니다

3. 많은 사람들이 이용하는 공공장소에서는 예의를 지켜야 합니다. 함부로 쓰레기를 \_\_\_\_\_ 큰 소리로 떠들면 안 됩니다.   
 ຄົນຈຳນວນຫຼາຍ ແມ່ນຕ້ອງໄດ້ມີມາລະຍາດ ໃນການນຳໃຊ້ສະຖານທີ່ສາທາລະນະ. ເປັນຕົ້ນແມ່ນ ການຖິ້ມຂີ້ເຫຍື້ອຊະຊາຍ ແລະ ໃຊ້ສຽງດັງ ແມ່ນບໍ່ໄດ້.

- ① 떨거나                      ② 쓸거나  
③ 버리거나                      ④ 정리하거나

정답 1. ② 2. ① 3. ③

### 발음 ການອອກສຽງ P-08

#### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ພະຍັນຊະນະທີ່ອອກສຽງ ໃນພະຍັນສຸດທ້າຍຂອງພາສາເກົາຫຼີ (ຕົວສະກົດ) ແມ່ນມີໜ້ອຍ. ໃນກໍລະນີນີ້ ແມ່ນມີພຽງພະຍັນຊະນະ 7 ຕົວທີ່ອອກສຽງໄດ້. ສຳລັບກໍລະນີ ສຽງສິ້ນເຊັ່ນ: '을' ສຽງ 'ㄹ' ແມ່ນຈະອອກ ສຽງເປັນສຽງ [l].

- (1) 물, 길, 달, 얼굴  
(2) 서울, 내일, 하늘, 거울  
(3) 물 좀 주세요.  
(4) 내일 봐요.

# 21

## 상 차리는 것을 도와줄까요?

ເຈົ້າຕ້ອງການໃຫ້ຊ່ວຍຈັດສະຖານທີ່ບໍ?

### 학습 안내 ຄຳແນະນຳ ໃນການຮຽນ

- **ຈຸດປະສົງໃນການຮຽນ**      ການອະທິບາຍ, ການຂໍອະນຸຍາດ
- **ໄວຍາກອນ**                      -는데/(으)ㄴ데, -(으)ㄹ까요
- **ຄຳສັບ ແລະ ສຳນວນຄຳເວົ້າ**      ການນັດໝາຍ, ການເຊື່ອເຊີນ
- **ຂໍ້ມູນກ່ຽວກັບວັດທະນາທຳ**      ຂອງຂວັນຂຶ້ນເຮືອນໃໝ່



### 대화 1

ບົດສົນທະນາ 1



ອາດິດ ມີນັດກັບຫົວໜ້າ. ແຕ່ວ່າ ຫົວໜ້າອອກໄປນອກໜ້ອຍໜຶ່ງ. ຕໍ່ໄປແມ່ນ ບົດສົນທະນາລະຫວ່າງອາດິດ ແລະ ເລຂາ. ກ່ອນອື່ນ ຈົ່ງຟັງບົດສົນທະນາ 2 ຄັ້ງ ແລ້ວເວົ້າຕາມ.

비서      어떻게 오셨어요? 미팅이 도와요?

아딧      저는 한국건설 아딧이라고 합니다.  
ຂ້າພະເຈົ້າຊື່ວ່າ ອາດິດ ມາຈາກ ບໍລິສັດກໍ່ສ້າງເກົາຫຼີ.  
사장님하고 2시에 약속이 있어서 왔습니다.  
ຂ້ອຍມານີ້ຍ້ອນມີນັດກັບ ຫົວໜ້າເວລາ 2ໂມງ.

비서      사장님이 잠깐 나가셨는데 제가  
전화해 볼게요.

ຫົວໜ້າ ອອກໄປນອກໜ້ອຍໜຶ່ງ,  
ດຽວຂ້ອຍຈະລອງໂທຫາເບິ່ງ.

(통화 후) (ຫຼັງຈາກໂທລະສັບແລ້ວ)

비서      곧 오실 거예요.  
ຫົວໜ້າຈະເຂົ້າມາໃນໄວງນີ້.  
안에 들어가서 기다리세요.  
ເຊີນເຂົ້າໄປຖ້າຢູ່ທາງດ້ານໃນໄດ້ເລີຍ.

아딧      아니에요. 여기에서 기다릴게요.  
ບໍ່ເປັນຫຍັງ. ຖ້າຢູ່ນີ້ກໍໄດ້.

#### -아서/어서

ໃຊ້ເພື່ອບົ່ງບອກເຖິງສຳຄັນຂອງການກະທຳ. ສະແດງໃຫ້ເຫັນສະຖານະການຕໍ່ໄປຂອງບຸກຄົນດຽວກັນ, ສະຖານທີ່ ຫຼື ສິ່ງຂອງ ດຽວກັນ.

- 친구를 만나서 영화를 봤어요.  
ຂ້ອຍພົບໝໍ້ເພື່ອນ ແລ້ວໄດ້ໄປເບິ່ງໜັງ.
- 집에 가서 저녁을 먹고 쉬었어요.  
ຂ້ອຍກັບບ້ານ, ກິນເຂົ້າແລງ ແລ້ວກໍພັກຜ່ອນ.

#### (이)라고 하다

ເປັນສຳນວນທີ່ໃຊ້ໃນເວລາແນະນຳຕົນເອງ ຫຼື ແນະນຳຄົນອື່ນ.

- 저는 투안이라고 해요.  
ຂ້ອຍຊື່ວ່າຕວນ.
- 이 사람은 수루라고 합니다.  
ຜູ້ນີ້ ແມ່ນຊຸຣຸ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ? ສະນັ້ນ ຈົ່ງຕອບຄຳຖາມຕໍ່ໄປນີ້.

1. 아딧 씨는 왜 여기에 왔어요? ເປັນຫຍັງ ອາດິດ ຈົ່ງມາບ່ອນນີ້?
2. 사장님은 어디에 계세요? ຫົວໜ້າ ໄປໃສ?

정답 1. 사장님하고 2시에 약속이 있어서 왔어요. 2. 사장님은 잠깐 밖에 나가셨어요.



## 어휘 1 คำสับ 1

## 약속 ການສັນຍາ, ການນັດໝາຍ



ທາກຄົນ, ຖ້າໃຫ້ຄໍາສັນຍາແລ້ວ ຮັກສາຄໍາສັນຍາໄດ້ດີບໍ່? ເຮົາມາລອງເບິ່ງຄໍາສັບທີ່ໃຊ້ກ່ຽວກັບຄໍາສັນຍາ ຫຼື ການນັດໝາຍເບິ່ງເນາະ.



약속을 하다  
ສັນຍາ, ນັດໝາຍ



약속을 지키다  
ຮັກສາສັນຍາ




약속을 어기다  
ບໍ່ຮັກສາສັນຍາ




약속에 늦다  
ມາຊ້າ ບໍ່ຕາມທີ່ນັດ  
(ບໍ່ມາຕາມເວລານັດໝາຍ)



방문을 하다  
ຍ້ຽມຍາມ



안내하다  
ເນະນໍາ (ໃຫ້ຂໍ້ມູນ)



안내를 받다  
ໄດ້ຮັບຂໍ້ມູນ



기다리다  
ລໍຖ້າ



- 두 시에 아딧 씨를 만났어요. 아딧 씨는 약속을 잘 지켜요.  
ຂ້ອຍໄດ້ພົບກັບ ທ່ານ ອາດິດ ເວລາ 2 ໂມງ. ທ່ານ ອາດິດເປັນຄົນຮັກສາສັນຍາດີ.
- 흥영 씨는 약속 장소에 안 나왔어요. 약속을 어겼어요. **ເຮືອງ ບໍ່ໄດ້ມາຕາມສະຖານທີ່ ທີ່ໄດ້ນັດໝາຍໄວ້. ລາວບໍ່ໄດ້ຮັກສາສັນຍາ.**
- 버스를 놓쳐서 약속에 늦었어요. **ຂ້ອຍໄປບໍ່ທັນເວລາລົດອອກ ເລີຍເຮັດໃຫ້ມາຮອດຊ້າ.**
- 한 시간 동안 여자 친구를 기다렸지만 안 왔어요. **ຂ້ອຍໄດ້ຖ້າແຜນເປັນເວລາ 1 ຊົ່ວໂມງ ແຕ່ວ່າ ແຜນຂ້ອຍບໍ່ (ໄດ້) ມາ.**



ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄໍາສັບທີ່ເໝາະສົມ.

### 1. 그림에 맞는 표현을 <보기>에서 골라 넣으세요.

ຈົ່ງເລືອກເອົາຄໍາສັບຈາກ < ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



보기

약속을 하다

기다리다

안내를 하다

방문하다

정답 1) 약속을 하다 2) 방문하다 3) 안내를 하다 4) 기다리다



‘-는데/(으)ㄴ데’ ມັນຖືກໃຊ້ເພື່ອທ້າຍຄຳກຳມະ, ຄຳຄຸນນາມເພື່ອເຊື່ອມຕໍ່ເນື້ອໃນຂອງສະຖານະການກ່ອນໜ້ານີ້. ກໍລະນີ ‘있다/없다’ ແມ່ນໄປກັບ ‘-는데’.

동사(ຄຳກຳມະ)	형용사(ຄຳຄຸນນາມ)		명사(ຄຳນາມ)
-는데	자음(ພະຍັນຊະນະ) → -은데	모음(ສະຫຼະ) → -ㄴ데	인데
먹다 → <b>먹는데</b> 오다 → <b>오는데</b>	많다 → <b>많은데</b>	크다 → <b>큰데</b>	사람 → <b>사람인데</b> 친구 → <b>친구인데</b>

- 가: 밖에 비가 많이 **오는데** 창문 좀 닫아 주실래요? ຢູ່ນອກຝົນຕົກຫຼາຍ ອັດປະຕູປ່ອງຢ້ຽມໃຫ້ແດ່.
- 나: 네, 그럴게요. **ເຈົ້າໆ**, ຊິອັດໃຫ້.
- 가: 노이 씨, 날씨도 **좋은데** 우리 오늘 놀러 갈까요? ນ້ອຍ, ອາກາດດີໆ ມື້ນີ້ ພວກເຮົາໄປເລະຫຼິ້ນນຳກັນບໍ່?
- 나: 좋아요. 어디에 가고 싶어요? **ຕົກລົງ**, (ເຈົ້າ) ຢາກໄປໃສ?
- 가: 피자가 **맛있는데** 더 드실래요? ຝິດຊາແຊບໆ ຊິກິນອີກບໍ່?
- 나: 네, 더 주세요. **ເອົາໆ**, ຂໍຕື່ມອີກແດ່.

**대조적 정보** ການປຽບທຽບ

-는데 ແມ່ນຮູບແບບທີ່ໃຊ້ເພື່ອເຊື່ອມຕໍ່ປະໂຫຍກຫຼັງໃສ່ກັບເນື້ອໃນຂອງສະຖານະການທີ່ໄດ້ເວົ້າເກົ່າມາກ່ອນໜ້ານີ້ ເຊິ່ງໃນປະໂຫຍກຫຼັງອາດຈະເປັນຄຳຊັກຊວນ, ຄຳແນະນຳອື່ນໆເປັນຕົ້ນ. ແຕ່ໃນພາສາລາວແມ່ນບໍ່ຈຳເປັນຕ້ອງໃສ່ຄຳເຊື່ອມຫຍິ່ງໃສ່ ມີແຕ່ເວົ້າປະໂຫຍກໜ້າແລ້ວກໍເວົ້າປະໂຫຍກຫຼັງທີ່ເຮົາຕ້ອງການຈະເວົ້າໃສ່ເລີຍ.

- **더운데** 창문을 열까요? ຮ້ອນເວ້ຍ, ເປີດປະຕູປ່ອງຢ້ຽມບໍ່?
- 제 오빠는 **학생인데** 축구를 아주 잘해요. ອ້າຍຂອງຂ້ອຍເປັນນັກຮຽນ, ລາວຕະບານເກັ່ງຫຼາຍ.



ເຂົ້າໃຈການໃຊ້ ‘-는데/(으)ㄴ데’ ແລ້ວບໍ່? ສະນັ້ນ ຈົ່ງຕື່ມໃສ່ບົດສົນທະນາໃຫ້ຄົບຖ້ວນ ດ້ວຍສຳນວນທີ່ເໝາະສົມຈາກກອບ.

**2. 빈칸에 맞는 표현을 <보기>에서 골라 ‘-는데/(으)ㄴ데’를 사용해서 대화를 완성하세요.**

ຈົ່ງເຮັດໃຫ້ບົດສົນທະນາໃຫ້ຄົບຖ້ວນ ໂດຍການເລືອກເອົາສຳນວນທີ່ຖືກຕ້ອງຈາກ <ກອບ> ພ້ອມທັງນຳໃຊ້ -는데/(으)ㄴ데 ຕື່ມໃສ່ບ່ອນຫວ່າງ.

1) 가: 투안 씨, 시간이 있으면 이것 좀 가르쳐 주세요.  
ຕວນ, ຖ້າເຈົ້າມີເວລາ, ຊ່ວຍສອນອັນນີ້ໃຫ້ຂ້ອຍແນ່ໄດ້ບໍ່?

나: 지금은 시간이 \_\_\_\_\_ 조금 이따 오세요.

2) 가: 모니카 씨, 마트에 \_\_\_\_\_ 뭐 필요한 거 있어요?

나: 그럼 우유 좀 사다 주세요. **ຄັນຊັນ** ຊ່ວຍຊື້ນົມມາໃຫ້ຂ້ອຍແນ່.

3) 가: 우리 오늘 같이 청소해요. 방이 너무 더러워요.  
ມື້ນີ້ ພວກເຮົາທຳຄວາມສະອາດນຳກັນເນາະ. ຫ້ອງມັນເປື້ອນຫຼາຍ.

나: 오늘은 좀 \_\_\_\_\_ 내일 하면 안 돼요?

보기

바쁘다

없다

가다

정답 1) 없는데 2) 가는데 3) 바쁘데





## 대화 2 ບົດສົນທະນາ 2

Track 68



ໂມນິກາໄດ້ຖືກເຊີນໄປເຮືອນຂອງ ໂຊຮິ. ແລະ ໄດ້ມອບຂອງຂວັນຂຶ້ນເຮືອນໃໝ່ໃຫ້ ໂຊ ຮິ. ທັງສອງຄົນສົນທະນາຫຍັງກັນ? ຈົ່ງຟັງບົດສົນທະນາ 2 ຄັ້ງ ແລ້ວລອງເວົ້າຕາມ ບົດສົນທະນາຄືກັບໂຊຮິ ແລະ ໂມນິກາ.

소 희 모니카 씨, 어서 와요.  
ໂມນິກາ, ຍິນດີຕ້ອນຮັບ.

모니카 네, 초대해 주셔서 감사해요.  
ເຈົ້າ, ຂອບໃຈທີ່ເຊີນເດີ.  
집이 참 좋네요.  
ເຮືອນ ດີ (ງາມ) ແທງເນາະ.

### -기가

ແມ່ນການສະແດງເຖິງຄວາມຄິດຂອງບຸກຄົນ ໃດໜຶ່ງເວລາທີ່ ລົງທ້າຍດ້ວຍ '좋다(ດີ), 어렵다(ຢາກ), 쉽다(ງາຍ)'. ສາມາດໃຊ້ '-는 것이' ແທນ '-기가' ກໍໄດ້.

· 이곳은 가게들이 많아서 쇼핑하기가 좋아요.  
ຢູ່ບ່ອນນີ້ມີຮ້ານຄ້າຫຼາຍ ຈຶ່ງເຮັດໃຫ້ການຊື້ເຄື່ອງ ສະດວກສະບາຍ.

· 한국어를 배우기가 쉽지 않아요.  
ການຮຽນພາສາເກົາຫຼີ ແມ່ນບໍ່ງ່າຍ.

소 희 고마워요. 그런데 집 **찾기가** 어렵지 않았어요?  
ຂອບໃຈ. ແຕ່ວ່າ ຊອກຫາທາງມາເຮືອນນີ້ບໍ່ຍາກບໍ?

모니카 아니에요. **금방** 찾았어요.  
ບໍ່, ໜ້ອຍດຽວ, ກໍຫາເຫັນແລ້ວ.  
이건 집들이 선물이에요.  
ນີ້ແມ່ນຂອງຂວັນຂຶ້ນເຮືອນໃໝ່.

### 금방 ໄວງນີ້, ຫາກໍ, ໜ້ອຍດຽວ

1. ເວລາທີ່ໃຊ້ແມ່ນສັ້ນໆ (ໃຊ້ເວລາໜ້ອຍດຽວ)
  - 이 일은 어렵지 않아서 금방 끝났어요.  
ວຽກນີ້ແມ່ນບໍ່ຍາກ ແປັບດຽວ (ໃຊ້ເວລາໜ້ອຍດຽວ) ກໍເຮັດແລ້ວໆ.
2. ບໍ່ດົນມານີ້ (ໃນເວລາສັ້ນໆ)
  - 가: 이것 좀 드세요.  
ກິນອັນນີ້ໜ້ອຍໜຶ່ງແນ່.
  - 나: 아니에요. 금방 저녁을 먹고 왔어요.  
ບໍ່ເປັນຫຍັງ, ມື້ກໍ ຂ້ອຍຫາກໍກິນເຂົ້າແລງແລ້ວຄ່ອຍອອກມາ.

소 희 뭘 이런 걸 준비했어요?  
ເປັນຫຍັງຈຶ່ງກຽມເຄື່ອງມາໃຫ້ນ້າ? (ເວົ້າແບບເກງໃຈ)  
어서 앉으세요.  
ເຊີນນັ່ງເລີຍ.

모니카 상 차리는 것을 좀 도와줄까요?  
ໃຫ້ຂ້ອຍຈັດສະຖານທີ່ຊ່ວຍບໍ?

소 희 아니에요. 다 됐어요.  
ບໍ່ໆ, ເຮັດແລ້ວໝົດແລ້ວ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ? ສະນັ້ນ ຈຶ່ງຕອບຄໍາຖາມຕໍ່ໄປນີ້.

1. 모니카 씨는 어디를 방문했어요? ໂມນິກາ ໄດ້ໄປຍ້ຽມຍາມບ່ອນໃດ?
2. 모니카 씨는 무엇을 준비했어요? ໂມນິກາ ໄດ້ກະກຽມຫຍັງແດ່?

정답 1. 소희 집을 방문했어요. 2. 집들이 선물을 준비했어요.



ລອງມາເບິ່ງວ່າສ່ວນວ່າທີ່ກ່ຽວກັບການເຊີນມີຫຍັງແດ່.



초대하다  
ເຊີນ



초대를 받다  
ໄດ້ຮັບເຊີນ, ຖືກເຊີນ



선물을 준비하다  
ກະກຽມຂອງຂວັນ



집을 찾다  
ຊອກຫາເຮືອນ



마중 나가다  
ອອກໄປຮັບ



음식을 장만하다  
ກຽມອາຫານ



상을 차리다  
ຈັດສະຖານທີ່ (ຈັດໂຕະຈັດຕັ້ງ)



상을 치우다  
ເກັບມ້ຽນສະຖານທີ່  
(ມ້ຽນໂຕະມ້ຽນຕັ້ງ)



이야기를 나누다  
ການສົນທະນາ,  
ການແບ່ງປັນເລື່ອງລວກັນ



배웅하다  
ໄປສົ່ງ

- 우리 집에 친구를 초대했어요. 그리고 한국 음식을 장만했어요. ຂ້ອຍໄດ້ເຊີນໝູ່ມາເຮືອນ. ແລະ ຂ້ອຍກໍໄດ້ກະກຽມອາຫານເກົາຫຼີ.
- 우리는 함께 상을 차렸어요. 음식을 다 먹고 상을 치웠어요. ພວກເຮົາໄດ້ຈັດກຽມສະຖານທີ່ນຳກັນ. ເມື່ອຮັບປະທານອາຫານແລ້ວກໍໄດ້ເກັບມ້ຽນສະຖານທີ່.
- 나는 집들이에 초대를 받았어요. 그래서 선물을 준비했어요. ຂ້ອຍຖືກເຊີນໄປງານຂຶ້ນບ້ານໃໝ່. ສະນັ້ນ, ຂ້ອຍຈຶ່ງໄດ້ກະກຽມຂອງຂວັນ.



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ <ກອບ> ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



초대를 했어요.

1)



2)



3)



초대를 받았어요.

4)



5)



6)

보기

- 집을 찾다
- 이야기를 나누다
- 선물을 준비하다
- 마중 나가다
- 상을 차리다
- 음식을 장만하다

정답 1) 음식을 장만하다 2) 상을 차리다 3) 마중 나가다 4) 선물을 준비하다 5) 집을 찾다 6) 이야기를 나누다





# 활동

ກິດຈະກຳ



ລອງເປັນ 'າ' ແລະ 'າ' ແລ້ວສິນທະນາກັນຄືດັ່ງຕົວຢ່າງ.

<보기>처럼 이야기해 보세요. *ຈົ່ງສ້າງບົດສິນທະນາຄືດັ່ງຕົວຢ່າງ.*

보기 *ຕົວຢ່າງ*



사무실로 가다  
ໄປຫ້ອງການ

가: 제가 사무실로 갈까요? *ໃຫ້ຂ້ອຍໄປຫ້ອງການບໍ?*  
나: 네, 사무실로 오세요. *ເຈົ້າ, ກະລຸນາມາທີ່ຫ້ອງການ.*

1)



음식을 만들다  
ເຮັດອາຫານ

2)



상을 차리다  
ຈັດສະຖານທີ່

3)



선물을 준비하다  
ກະກຽມຂອງຂວັນ

4)



상을 치우다  
ເຕັບມ້ຽນສະຖານທີ່

정답

1) 가: 제가 음식을 만들까요?

나: 네, 음식을 만드세요.

3) 가: 제가 선물을 준비할까요?

나: 네, 선물을 준비하세요.

2) 가: 제가 상을 차릴까요?

나: 네, 상을 차리세요.

4) 가: 제가 상을 치울까요?

나: 네, 상을 치우세요.





### 집들이 선물 ຂອງຂວັນຂຶ້ນເຮືອນໃໝ່

한국 사람들은 결혼을 하거나 이사를 한 후에 가족이나 친구, 회사 동료를 집에 초대하는데 이것을 ‘집들이’라고 합니다. 집들이를 할 때는 친구들을 초대하고 그 사람들이 먹을 음식을 장만합니다. 그리고 초대 받은 사람은 집들이에 갈 때 선물을 준비합니다. 집들이 선물로는 세제나 휴지가 인기가 있습니다. 세제는 거품이 생기는 것처럼 좋은 일이 많이 생기고 부자가 되라는 의미가 있고, 휴지는 일이 술술 풀리라는 의미가 있습니다. 요즘은 초대된 사람에게 필요한 것을 물어보고 필요한 것을 사 주기도 합니다. 그리고 새 집에 어울리는 시계나 화분 같은 장식 용품도 선물로 인기가 많습니다. 특히 신혼부부들에게는 커피잔이나 수저 세트 등 부부가 같이 쓸 수 있는 물건을 많이 선물합니다. 여러분도 집들이에 초대 받으면 이런 선물을 준비해 보세요.

ເວລາຫຼັງແຕ່ງງານ ຫຼື ຫຼັງຈາກຍ້າຍບ້ານໃໝ່ແລ້ວ, ຄົນເກົ່າຫຼືຈະມັກເຊີນ ຄອບຄົວ, ໝູ່ຄູ່ ຫຼື ເພື່ອນຮ່ວມງານມາເຮືອນຂອງຕົນເອງ ເຊິ່ງນີ້ເອີ້ນວ່າ ‘ຊິປູດີ’ (ຫຼື ງານຂຶ້ນເຮືອນໃໝ່). ໃນເວລາຈັດງານຂຶ້ນເຮືອນໃໝ່ ເຈົ້າຂອງບ້ານຈະເຊີນໝູ່ຄູ່ມາເຮືອນ ແລະ ກະ ກຽມອາຫານ ແລະ ສຳລັບຜູ້ທີ່ຖືກເຊີນກໍຈະກະກຽມຂອງຂວັນ. ສຳລັບຂອງຂວັນຂຶ້ນເຮືອນໃໝ່ ຄົນສ່ວນຫຼາຍຈະນິຍົມເອົາແຜ່ນ ຫຼື ເຈ້ຍອະນາໄມໃຫ້. ສຳລັບແຜ່ນ ແມ່ນປຽບທຽບກັບຝອງຂອງແຜ່ນທີ່ເປັນຝອງອອກມາ ມີຄວາມໝາຍວ່າ ຂໍໃຫ້ຮັ່ງມີລ້ຳ ລວຍ ແລະ ສຳລັບເຈ້ຍອະນາໄມນັ້ນ ມີຄວາມໝາຍວ່າຂໍໃຫ້ວຽກງານຕ່າງໆລາບລືນ. ນອກຈາກນີ້ ໃນປະຈຸບັນ ຜູ້ທີ່ຖືກ ເຊີນຍັງຈະຖາມຜູ້ເຊີນວ່າ ມີຄວາມຕ້ອງການສິ່ງໃດ ແລ້ວກໍຊື້ສິ່ງນັ້ນໃຫ້ກໍມີ. ການໃຫ້ສິ່ງຂອງເພື່ອປະດັບເຮືອນ ເຊັ່ນ: ໂມງ ຫຼື ໂຖດອກໄມ້ ທີ່ເຫັນວ່າເໝາະສົມກັບເຮືອນໃໝ່ ກໍເປັນທີ່ນິຍົມຫຼາຍເຊັ່ນດຽວກັນ. ສຳລັບຄູ່ສ້າງຄອບຄົວໃໝ່ ຈອກກາເຟ, ຊຸດບ່ວງ ໄມ້ຖູ່ ກໍນິຍົມເອົາມາໃຫ້ເປັນຂອງຂວັນ. ທຸກຄົນກໍເຊີນດຽວກັນ, ຖ້າຖືກເຊີນໄປຂຶ້ນເຮືອນໃໝ່ ກໍລອງກະກຽມຂອງຂວັນແບບນີ້ເບິ່ງ.



세제  
ແຜ່ນ



휴지  
ເຈ້ຍອະນາໄມ



화분  
ໂຖດອກໄມ້



커피 잔  
ຈອກກາເຟ



수저  
ບ່ວງໄມ້ຖູ່



시계  
ໂມງ



#### 내용 확인 ກວດຄົ້ນເນື້ອໃນ

+ 빈칸에 알맞은 말을 쓰세요. ຈົ່ງຂຽນຄຳເວົ້າທີ່ເໝາະສົມໃສ່ບ່ອນຫວ່າງ.

- 이사를 한 후에 가족, 친구, 회사 동료를 집에 초대하는 것을  (이)라고 합니다.  
ເມື່ອຍ້າຍບ້ານໃໝ່ ແລ້ວເຊີນ ຄອບຄົວ, ໝູ່ ແລະ ເພື່ອນຮ່ວມງານມາເຮືອນ ແມ່ນເອີ້ນວ່າ ງານຂຶ້ນເຮືອນໃໝ່.
- 집들이 선물로  은/는 거품이 생기는 것처럼 좋은 일이 많이 생기고 부자가 되라는 의미가 있습니다.  
ການໃຫ້ ແຜ່ນ ເປັນຂອງຂວັນຂຶ້ນເຮືອນໃໝ່ ແມ່ນປຽບທຽບກັບການເກີດ ຝອງຂອງແຜ່ນ ທີ່ໝາຍຄວາມວ່າ ຂໍໃຫ້ລ້ຳລວຍ ເປັນເສດຖີ.

정답 1. 집들이 2. 세제



## EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນຄໍາຖາມກ່ຽວກັບການຝັງຄໍາຖາມ ແລ້ວເລືອກເອົາຄໍາຕອບທີ່ຖືກຕ້ອງ.  
ຈົ່ງລອງກວດເບິ່ງເນື້ອໃນຂອງຄໍາຕອບອີກເທື່ອໜຶ່ງກ່ອນ ແລ້ວຈິ່ງຝັງຄໍາຖາມ.

[1~3] 질문을 듣고 알맞은 대답을 고르십시오.



ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

1. ① 약속에 늦었어요.  
② 안내해 드리세요.  
③ 방문을 하려고 해요.  
④ 사장님하고 약속을 했어요.
2. ① 네, 제가 선물을 샀어요.  
② 네, 꽃이 예뻐서 샀어요.  
③ 아니요, 우리 같이 사러 가요.  
④ 아니요, 백화점은 너무 비싸요.
3. ① 네, 저도 초대를 받았어요.  
② 네, 약속이 있어서 못 가요.  
③ 아니요, 집 찾기가 어려웠어요.  
④ 아니요, 제가 음식을 장만할게요.



ຕໍ່ໄປແມ່ນຄໍາຖາມກ່ຽວກັບການຝັງບົດສົນທະນາລະຫວ່າງຜູ້ຊາຍ ແລະ ຜູ້ຍິງ ແລ້ວເລືອກເອົາຄໍາ  
ຕອບທີ່ຖືກຕ້ອງ. ລອງກວດເບິ່ງເນື້ອໃນຂອງຄໍາຖາມເທື່ອໜຶ່ງກ່ອນ ຈົ່ງຝັງຄໍາຖາມ.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງບົດ ແລ້ວຕອບຄໍາຖາມ 2 ຂໍ້.

4. 남자는 여기에 왜 왔습니까? ເປັນຫຍັງຜູ້ຊາຍຄົນນັ້ນ ຈິ່ງມາທີ່ນີ້?
  - ① 선물을 사고 싶어서
  - ② 친구를 만나고 싶어서
  - ③ 집들이에 초대를 받아서
  - ④ 사장님하고 약속이 있어서
5. 남자는 몇 시에 약속을 했습니까? ຜູ້ຊາຍຄົນນັ້ນ ມີນັດຕອນຈັກໂມງ?

① 11시	② 12시
③ 1시	④ 2시



🎧 **듣기 대본** ເນື້ອໃນບົດຝັງ

1. 여: 어떻게 오셨어요? 미오꺈ຫຍັງບໍ່?
2. 남: 제가 선물을 준비할까요? ໃຫ້ຂ້ອຍກະກຽມຂອງຂວັນບໍ່?
3. 여: 민수 씨, 투안 씨 집들이에 갈 거예요? ມິນຊູ, ເຈົ້າຈະໄປງານຂຶ້ນເຮືອນໃໝ່ຂອງຕວນບໍ່?
- 4-5. 여: 어떻게 오셨어요? ມີວຽກຫຍັງບໍ່?  
 남: 사장님을 만나러 왔습니다. ຂ້ອຍມາເພື່ອພົບຫົວໜ້າ.  
 여: 약속을 하셨어요? ໄດ້ນັດໄວ້ບໍ່?  
 남: 네, 2시에 약속을 했어요. ເຈົ້າ, ນັດໄວ້ ເວລາ 2 ໂມງ.  
 여: 지금 회의 중인데 잠깐만 기다리세요. ຕອນນີ້ ແມ່ນກຳລັງປະຊຸມຢູ່, ກະລຸນາລໍຖ້າໜ້ອຍໜຶ່ງ.

**정답** 1. ④ 2. ③ 3. ① 4. ④ 5. ④

**확장 연습** ບົດເຝິກຫັດເພີ່ມເຕີມ

🎧 L-21

[1~2] 질문을 듣고 알맞은 대답을 고르십시오. ຈົ່ງຝັງຄຳຖາມ ແລ້ວເລືອກເອົາຄຳຕອບທີ່ເໝາະສົມ.

1. ① 선물을 준비했어요.                      ② 내가 마중을 나갈게요.  
    ③ 아파트라서 쉽게 찾았어요.            ④ 혼자 찾아 갈 수 있어요.
2. ① 네, 꼭 오세요.                            ② 아니요, 저는 갈 거예요.  
    ③ 네, 제가 초대할래요.                   ④ 아니요, 다른 일이 있어요.

🎧 **확장 연습 듣기 대본** ເນື້ອໃນບົດຝັງ ບົດເຝິກຫັດເພີ່ມເຕີມ

1. 남: 집 찾는 것이 어렵지 않았어요? ຊອກຫາທາງມາບ້ານບໍ່ຍາກບໍ່?
2. 남: 이번 주말에 과장님 덕 집들이에 미영 씨도 가요?  
       미영 꺈 ກຳລັງໄປງານຂຶ້ນບ້ານໃໝ່ ຂອງຫົວໜ້າພະແນກ ໃນວັນເສົາ-ອາທິດ ນີ້ບໍ່?

**정답** 1. ③ 2. ④

**유용한 표현** ສຳນວນທີ່ສຳຄັນ

**그게 정말이에요? ນັ້ນແມ່ນເລື່ອງແທ້ບໍ່?**

- 가: 민수 씨가 어제 임원을 했대요. ຂ້ອຍໄດ້ຍິນມາວ່າ ມິນຊູ ເຂົ້າໂຮງໝໍມື້ວານນີ້.  
 나: **그게 정말이에요? ນັ້ນແມ່ນເລື່ອງແທ້ບໍ່?**



## EPS-TOPIK 읽기 ພາກອ່ານ EPS-TOPIK



ຂໍ້ 1 ຫາ ຂໍ້ 3 ແມ່ນຄໍາຖາມກ່ຽວກັບການເລືອກຄໍາສັບທີ່ເໝາະສົມໃສ່ໃນປະໂຫຍກ.  
ຈົ່ງລອງ ຄິດທົບທວນເຖິງຄໍາສັບທີ່ຮຽນມາ ແລ້ວເລືອກຄໍາສັບທີ່ຖືກຕ້ອງ.

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

- 반장님, 집들이에 \_\_\_\_\_ 주셔서 감사합니다.  
ຫົວໜ້າຫ້ອງການ, ຂໍຂອບໃຈທີ່ ເຊີນ ມາງານຂຶ້ນເຮືອນໃໝ່.  
① 인사해                      ② 초대해                      ③ 장만해                      ④ 준비해
- 한국 사람들은 보통 다른 사람의 집을 \_\_\_\_\_ 때 선물을 가지고 갑니다. 작은 것이라도 서로 나누는 것을 '정'이라고 생각합니다.  
ໂດຍປົກກະຕິ ໃນເວລາໄປຢ້ຽມຢາມເຮືອນຄົນອື່ນ, ຄົນເກົາຫຼີຈະມີຂອງຂວັນໄປນໍາ. ເຖິງວ່າຈະເປັນສິ່ງເລັກນ້ອຍ ແຕ່ກໍເປັນການແບ່ງປັນເຊິ່ງກັນ ແລະ ກັນ ເຊິ່ງຖືວ່າເປັນນໍ້າໃຈ ແລະ ຄວາມຮັກແພງ.  
① 방문할                      ② 전화할                      ③ 배울                      ④ 마중할
- \_\_\_\_\_에 늦거나 지키지 못할 때는 미리 전화를 해야 합니다.  
ເວລາທີ່ຈະໄປຊໍ້າ ຫຼື ບໍ່ສາມາດຮັກສາ ນັດໝາຍ, ສັນຍາ ໄດ້, ຕ້ອງໂທບອກລ່ວງໜ້າ.  
① 선물                      ② 약속                      ③ 안내                      ④ 음식



ຕໍ່ໄປແມ່ນບົດເລື່ອງກ່ຽວກັບ ການຂຶ້ນເຮືອນໃໝ່. ລອງຄິດທົບທວນເບິ່ງວ່າ ໃນເວລາຂຶ້ນເຮືອນໃໝ່ ແມ່ນເຮັດຫຍັງແດ່ ແລະ ການກະກຽມຂອງຂ້ວນສໍາລັບຂຶ້ນເຮືອນໃໝ່ແມ່ນມີຄືແນວໃດ ແລ້ວຕອບຄໍາຖາມ.

[4~5] 다음 질문에 답하십시오. ຈົ່ງຕອບຄໍາຖາມຕໍ່ໄປນີ້.

저는 지난 주말에 집들이를 했습니다. 그래서 토요일 아침에 집안을 깨끗이 청소했습니다. 그리고 오후에 가서 고기와 여러 가지 채소를 샀습니다. 집에 와서 음식을 장만했습니다. 저녁 6시가 되어서 친구들이 집에 왔습니다. 집들이 선물로 세제와 휴지를 받아서 기분이 아주 좋았습니다. 우리는 저녁을 맛있게 먹고 이야기를 나눴습니다. 정말 재미있었습니다.

ຂ້ອຍໄດ້ຈັດງານຂຶ້ນເຮືອນໃໝ່ ອາທິດແລ້ວນີ້. ສະນັ້ນ, ໃນວັນເສົາ ຕອນເຊົ້າ ຂ້ອຍໄດ້ທໍາຄວາມສະອາດພາຍໃນເຮືອນ ແລະ ໃນຕອນແລງ ຂ້ອຍໄດ້ໄປຕະຫຼາດ ແລ້ວໄດ້ຊື້ຊີ້ນ ແລະ ຜັກຊະນິດຕ່າງໆ. ເມື່ອກັບມາເຮືອນແລ້ວ ຂ້ອຍກໍໄດ້ກະກຽມ ອາຫານ. ເມື່ອຮອດເວລາ 6 ໂມງ, ໝູ່ຄູ່ກໍໄດ້ມາຮອດເຮືອນ. ຂ້ອຍໄດ້ ແຜ່ປ ແລະ ເຈ້ຍອະນາໄມເປັນຂອງຂວັນຂຶ້ນເຮືອນ ໃໝ່, ເຮັດໃຫ້ຂ້ອຍດີໃຈຫຼາຍ. ພວກເຮົາໄດ້ຮັບປະທານອາຫານແລງຢ່າງແຊບຊ້ອຍ ແລະ ໄດ້ໂອລົມກັນ. ພວກເຮົາໄດ້ມີ ຄວາມມ່ວນຊື່ນນໍາກັນຫຼາຍ.

- 이 사람이 토요일 아침에 한 일을 고르십시오. ຈົ່ງເລືອກສິ່ງທີ່ ຄົນຜູ້ນີ້ ໄດ້ເຮັດໃນວັນເສົາ ຕອນເຊົ້າ.  
① 상을 차렸습니다.                      ② 집을 청소했습니다.  
③ 친구들을 만났습니다.                      ④ 친구들을 초대했습니다.
- 이 사람은 집들이 선물로 무엇을 받았습니까? ຄົນຜູ້ນີ້ ໄດ້ຮັບຫຍັງ ເປັນຂອງຂວັນຂຶ້ນເຮືອນໃໝ່?  
① 고기                      ② 세제                      ③ 과일                      ④ 시계

정답 1. ② 2. ① 3. ② 4. ② 5. ②





### 확장 연습 ບົດເລິກຫັດເພີ່ມເຕີມ

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 시내에서 친구를 만나기로 했습니다. 그런데 차가 많이 막혀서 약속 시간에 \_\_\_\_\_  
것 같습니다.  
ຂ້ອຍໄດ້ນັດພົບໝູ່ຢູ່ໃນເມືອງ. ແຕ່ວ່າຍ້ອນລົດຕິດ ຂ້ອຍເລີຍຄືຈະໄປຊ້າກວ່າເວລານັດ.

- ① 늦을                      ② 바꿀                      ③ 도착할                      ④ 기다릴

2. 오늘 부모님이 한국에 오십니다. 오늘은 과장님께 말씀드리고 부모님을 \_\_\_\_\_  
공항에 갈 겁니다.  
ມື້ນີ້ ພໍ່ແມ່ ຂອງຂ້ອຍມາ ເກົາຫຼີ. ມື້ນີ້ ຂ້ອຍເລີຍບອກຫົວໜ້າພະແນກ ແລ້ວກໍຈະ ໄປຮັບ ພໍ່ແມ່ ຢູ່ສະໜາມບິນ.

- ① 마중하러                      ② 방문하러                      ③ 생각하러                      ④ 초대하러

3. 반장님께서 집들이에 우리 직원들을 \_\_\_\_\_. 그래서 우리는 선물을 사서 반장님 댁으  
로 갈 겁니다.  
ຫົວໜ້າຫ້ອງການ ໄດ້ເຊີນ ບັນດາພະນັກງານໄປງານຂຶ້ນບ້ານໃໝ່. ສະນັ້ນ, ພວກເຮົາຈຶ່ງຈະຊື້ຂອງຂວັນ  
ແລ້ວໄປເຮືອນຫົວໜ້າຫ້ອງການ.

- ① 연락하셨습니다                      ② 배웅하셨습니다                      ③ 초대하셨습니다                      ④ 마중하셨습니다

[4~5] 다음 글을 읽고 무엇에 대한 글인지 고르십시오.  
ຈົ່ງອ່ານບົດຄວາມດັ່ງຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດຄວາມກ່ຽວກັບຫຍັງ.

4. 지난주에 새집으로 이사를 해서 오늘 친구들을 초대했습니다. 친구들은 휴지나 세제를  
사 왔습니다. 우리는 고향 음식을 만들어 맛있게 먹었습니다.  
ອາທິດແລ້ວນີ້ ຂ້ອຍໄດ້ຍ້າຍເຮືອນໃໝ່, ມື້ນີ້ ຂ້ອຍເລີຍໄດ້ເຊີນໝູ່ຫຼາຍຄົນມາເຮືອນ. ບັນດາໝູ່ຂອງຂ້ອຍໄດ້ຊື້ ເຈ້ຍອະນາໄມ ແລະ  
ແຟັບມາໃຫ້. ຂ້ອຍໄດ້ເຮັດອາຫານບ້ານຂ້ອຍ ແລະ ກິນຢ່າງແຊບນົວ.

- ① 결혼식                      ② 기숙사                      ③ 사무실                      ④ 집들이

5. 오늘은 제 생일입니다. 출근하니까 책상 위에 예쁜 모자가 놓여 있었습니다. 사장님께  
서 제 생일을 기억하고 준비해 주신 것입니다. 참 고맙습니다.  
ມື້ນີ້ ແມ່ນວັນເກີດຂອງຂ້ອຍ. ຂ້ອຍໄປວຽກ ແລ້ວກໍໄດ້ເຫັນໝວກງາມໆ ວາງຢູ່ເທິງໜ້າໂຕະ. ຫົວໜ້າຂ້ອຍ  
ເຝິນຈື່ວັນເກີດຂອງຂ້ອຍ ຈຶ່ງໄດ້ກຽມຂອງຂວັນໃຫ້. ຂ້ອຍຮູ້ສຶກຂອບໃຈຫຼາຍໆ.

- ① 작업                      ② 선물                      ③ 친구                      ④ 가족

정답 1. ① 2. ① 3. ③ 4. ④ 5. ②

**학습 안내**  
ຄຳແນະນຳ ໃນການຮຽນ

- **ຈຸດປະສົງໃນການຮຽນ**      ການຫ້າມ, ການອະທິບາຍເຫດຜົນ
- **ໄວຍາກອນ**                      -(으)면 안 되다, -(으)니까
- **ຄຳສັບ ແລະ ສຳນວນຄຳເວົ້າ**      ຫ້າມ, ການທີ່ບໍ່ອະນຸຍາດໃຫ້ເຮັດຜິດຕິກຳໃດໜຶ່ງ
- **ຂໍ້ມູນກ່ຽວກັບວັດທະນາທຳ**      ປ້າຍສັນຍາລັກ ໃນສະຖານທີ່ສາທາລະນະ



**대화 1** ບົດສົນທະນາ 1



ຕວນ ແລະ ໂມນິກາ ກຳລັງຈະຂ້າມທາງ. ກ່ອນທີ່ພວກເຂົາທັງສອງ ຈະຂ້າມທາງ ພວກເຂົາລົມກັນກ່ຽວກັບຫຍັງບໍ່?. ກ່ອນອື່ນ ຈົ່ງຟັງບົດສົນທະນາກ່ອນ 2 ຄັ້ງແລ້ວເວົ້າຕາມ.

투 안 차가 안 와요. 빨리 건너가요.  
ບໍ່ມີລົດມາ. ຂ້າມທາງໄປໄວໆ.

모니카 여기에서 길을 건너면 안 돼요.  
ຂ້າມທາງບ່ອນນີ້ ບໍ່ຖືກຕ້ອງ.

투 안 차도 없는데 뭐 어때요?  
ລົດກໍບໍ່ມີ ຂ້າມໄດ້ບໍ່?

모니카 얼마 전에 제 친구도 무단 횡단을 **하다** 다쳤어요.  
ໃນບໍດົນຜ່ານມາ ໝູ່ເພື່ອນຂອງຂ້ອຍ ໄດ້ຮັບບາດເຈັບຈາກການຂ້າມທາງບໍ່ຖືກກົດຈໍລະຈອນ.

투 안 정말요? 저는 무단 횡단 금지 표지판이 **있어도** 그냥 길을 건넜는데…….  
ແມ່ນແທ້ບໍ່? ເຖິງແມ່ນວ່າ ມີປ້າຍຫ້າມຂ້າມທາງ ຂ້ອຍກໍຍ່າງຂ້າມ ເລີຍ.

모니카 투안 씨도 앞으로 조심하세요.  
저기 횡단보도가 있어요. 빨리 가요.  
ຕວນກໍຄືກັນ ຕໍ່ໜ້າ ກໍລະວັງຕື່ມເດີ.  
ບ່ອນນີ້ ມີທາງມ້າລາຍຂ້າມທາງ. ໄປໄວໆ.

**-다가**  
ໃຊ້ຕໍ່ກັບຜິດຕິກຳ ຫຼື ເຫດການທີ່ເກີດຂຶ້ນກ່ອນແລ້ວນັ້ນ ແລະ ເຫດການ ຫຼື ຜິດຕິກຳດັ່ງກ່າວ ໄດ້ສົ່ງຜົນກະທົບທາງລົບໃຫ້ເຫດການ ຫຼື ຜິດຕິກຳຕໍ່ມາ.

- 늦잠을 자다가 회사에 늦었어요.  
ຍ່ອນໄປນອນເລີກ, ຈຶ່ງເຮັດໃຫ້ໄປເຮັດວຽກຊ້າ.
- 과속을 하다가 사고가 났어요.  
ຍ່ອນຂີ່ໄວເກີນກຳນົດ, ຈຶ່ງເຮັດໃຫ້ເກີດອຸປະຕິເຫດ.

**-아도/어도 -ເຖິງແມ່ນວ່າ**  
ໃຊ້ສະແດງເຖິງເຫດການ ຫຼື ຜິດຕິກຳທີ່ເກີດຂຶ້ນກ່ອນນັ້ນ ແມ່ນຈະບໍ່ມີຜົນຫຍັງຕໍ່ກັບເຫດການ ຫຼື ສະຖານະການຕໍ່ມາ.

- 열심히 공부해도 성적이 안 올라요.  
ເຖິງແມ່ນວ່າ ຮຽນໜັກ ຄະແນນກໍບໍ່ເພີ່ມຂຶ້ນດອກ.
- 밥을 먹어도 배가 고프네요.  
ເຖິງແມ່ນວ່າ ກິນເຂົ້າແລ້ວ ທ້ອງກໍຍັງຫ້ວຍ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 모니카 씨의 친구는 왜 다쳤어요? ຍ້ອນຫຍັງໝູ່ເພື່ອນຂອງໂມນິກາ ຈຶ່ງໄດ້ຮັບບາດເຈັບບໍ່?
2. 두 사람은 어디에서 길을 건널 거예요? ທັງສອງຄົນນີ້ ຈະຂ້າມທາງຢູ່ໃສ?

**정답** 1. 무단횡단을 하다가 다쳤어요. 2. 횡단보도에서 길을 건널 거예요.





‘-(으)면 안 되다’ ມັນຖືກໃຊ້ຕື່ມທ້າຍຄຳກຳມະ ເພື່ອຫ້າມ ຫຼື ກຳນົດຂໍ້ຫ້າມບໍ່ໃຫ້ກະທຳສິ່ງໃດໜຶ່ງ.

자음(ພະຍັນຊະນະ) → -으면 안 되다	모음(ສະຫຼະ), 자음(ພະຍັນຊະນະ) ‘ㄹ’ → 면 안 되다
찍다 → 찍으면 안 되다	하다 → 하면 안 되다 열다 → 열면 안 되다




- 가: 이곳은 주차 금지예요. 여기에 **주차하면 안 돼요.** ຢູ່ນີ້ຫ້າມຈອດລົດ. ຈອດລົດຢູ່ນີ້ບໍ່ໄດ້ເດີ.
- 나: 몰랐어요. 죄송합니다. (ຂ້ອຍ) ບໍ່ຮູ້. ຂໍໂທດເດີ.
- 가: 여기에서 사진을 찍어도 돼요? ຖ້າຍຮູບຢູ່ນີ້ໄດ້ບໍ?
- 나: 아니요, 박물관 안에서는 사진을 **찍으면 안 돼요.** ບໍ່ໄດ້, ຫ້າມຖ້າຍຮູບຢູ່ພາຍໃນຫໍພິພິດຕະພັນ.



ເຂົ້າໃຈການໃຊ້ ‘-(으)면 안 되다’ ແລ້ວບໍ? ສະນັ້ນ ຈົ່ງຕື່ມປະໂຫຍກຕໍ່ໄປນີ້ໃຫ້ຄົບຖ້ວນ ດ້ວຍສຳນວນທີ່ເໝາະສົມຈາກຕົວຢ່າງ.

2. 빈칸에 맞는 표현을 <보기>에서 골라 ‘-(으)면 안 되다’를 사용해서 문장을 완성하세요.

ຈົ່ງຕື່ມໃສ່ຫວ່າງປະໂຫຍກຕໍ່ໄປນີ້ ດ້ວຍ ‘-(으)면 안 되다’ ຄືດັ່ງຕົວຢ່າງ.

-  안에(안으로) \_\_\_\_\_.
-  공연장 안에서 \_\_\_\_\_.
-  극장 안에서 \_\_\_\_\_.



보기

들어가다      사진을 찍다      통화를 하다

정답 1) 들어가면 안 돼요 2) 사진을 찍으면 안 돼요 3) 통화를 하면 안 돼요



ລອງມາຮຽນເພີ່ມເຕີມນຳກັນຕື່ມບໍ? ຈົ່ງເບິ່ງຮູບ ແລ້ວຕື່ມໃສ່ຫວ່າງປະໂຫຍກ ດ້ວຍການໃຊ້ ‘-(으)면 안 되다’ ຄືດັ່ງຕົວຢ່າງ.

-  여기에서 \_\_\_\_\_.
-  이곳에 \_\_\_\_\_.

정답 1. 담배를 피우면 안 돼요 2. 주차하면 안 돼요



## 대화 2 비드신ທະນາ 2

Track 71



ຕໍ່ໄປເປັນການສົນທະນາລະຫວ່າງ ຈິຮນ ແລະ ຣິຮັນ ຢູ່ທີ່ສະຖານນິລົດເມ. ຈິຮນເວົ້າ ແນວໃດໃຫ້ກັບ ຣິຮັນ ທີ່ກໍາລັງຈະສຸບຢາ? ກ່ອນອື່ນຈົ່ງຝັງກ່ອນ 2 ຄັ້ງ. ຫຼັງຈາກນັ້ນ ຈົ່ງ ສະແດງບົດບາດເປັນ ຈິຮນ ແລະ ຣິຮັນ ແລ້ວເວົ້າຕາມ.

-아야/어야 되다  
ຕ້ອງ, ຈໍາເປັນຕ້ອງ

ມີພັນທະຕ້ອງໄດ້ກະທໍາ ຫຼື ປະຕິບັດ.

· 내일은 일찍 회사에 가야  
돼요.  
ມື້ອື່ນ ຕ້ອງໄປບໍລິສັດແຕ່ເຊົ້າ.

· 극장 안에서는 휴대전화를  
꺼야 돼요.  
ຢູ່ໃນໂຮງໝັງ ໂທລະສັບຕ້ອງປິດ.

지훈 리한 씨, 버스 정류장에서 담배를  
피우면 안 돼요.

ຣິຮັນ ສຸບຢາ ຢູ່ສະຖານນິຈອດລົດເມ ແມ່ນບໍ່ໄດ້.

리한 밖에서도 담배를 피울 수 없어요?  
ຢູ່ເບື້ອງນອກກໍ ບໍ່ສາມາດສຸບຢາໄດ້ບໍ່?

지훈 네, 버스 정류장은 금연 구역이니까  
담배를 피우면 벌금을 내야 돼요.

ແມ່ນແລ້ວ, ຍ້ອນສະຖານນິຈອດລົດເມແມ່ນເຂດ  
ປອດຢາສຸບ ຖ້າສຸບຢາຈະຕ້ອງຖືກປັບໃໝ.

리한 아, 그래요? 몰랐어요.

ອາ, ແມ່ນແທ້ບໍ່? ຂ້ອຍບໍ່ຮູ້ໃດນັ້ນ.

지훈 리한 씨, 저 때문에 5만원을 벌었으니까  
밥 사세요.

ຣິຮັນ ເປັນຍ້ອນຂ້ອຍ ເຮັດໃຫ້ເຈົ້າບໍ່ໄດ້ເສຍເງິນ 50,000 ວອນ,  
ເຈົ້າຕ້ອງລ້ຽງເຂົ້າຂ້ອຍ.

리한 에이, 왜 그래요? 하하하.

ໄອ, ແມ່ນບໍ່? ຮາຮາຮາ.

때문에 **ຍ້ອນ**

ແມ່ນໃຊ້ຊື່ບອກ ສາເຫດຂອງເຫດການ ຫຼື  
ການກະທໍາ ທາງໜ້ານັ້ນ ຈົ່ງເປັນສາເຫດສິ່ງຜິ  
ນກໍໃຫ້ເກີດເຫດການ ຫຼື ຜິດຕິກໍາຕາມມາ.

· 눈 때문에 길이 너무 미끄러  
워요.

ຍ້ອນຫີມະ ຈົ່ງເຮັດໃຫ້ເສັ້ນທາງມື່ນຫຼາຍ.

· 감기 때문에 회사에 결근  
했어요.

ຍ້ອນເປັນຫວັດ ຈົ່ງເຮັດໃຫ້ຂາດວຽກ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄໍາຖາມຕໍ່ໄປນີ້.

1. 버스 정류장에서 담배를 피워도 돼요?

ຢູ່ສະຖານນິຈອດລົດເມ ສຸບຢາໄດ້ບໍ່?

2. 금연 구역에서 담배를 피우면 어떻게 해야 할까요?

ຢູ່ໃນເຂດຫ້າມສຸບຢາ ຖ້າສຸບຢາ ຕ້ອງເຮັດແນວໃດບໍ່?

정답 1. 아니요, 담배를 피우면 안 돼요. 2. 벌금을 내야 돼요.



## 어휘 2 คำสับ 2

## 하면 안 되는 행동 ພຶດຕິກຳທີ່ຫ້າມ



ໃນສະຖານທີ່ສາທາລະນະ ພຶດຕິກຳ ທີ່ຫ້າມບໍ່ໃຫ້ກະທຳ ມີພຶດຕິກຳອື່ນໃດແດ່?



담배를 피우다  
ສຸບຢາ



담배꽁초를 버리다  
ຖິ້ມກີ້ນຢາສຸບ



쓰레기를 버리다  
ຖິ້ມຂີ້ເຫຍື້ອ



침을 뱉다  
ຖິ້ມນ້ຳລາຍ



뛰어다니다  
ແລ່ນໄປມາ



떠들다  
ເວົ້າສຽງດັງ



새치기를 하다  
ລັດຄົວ



자리를 차지하다  
ຈອງໃຊ້ຕັ້ງໂດຍທີ່ບໍ່ຈຳເປັນ



다리를 벌려서 앉다  
ນັ່ງອາຂາ ກວ້າງເກີນໄປ




손대다  
ສຳພັດ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ < ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



보기

담배를 피우다

새치기를 하다

쓰레기를 버리다

침을 뱉다

정답

1) 새치기를 하다 2) 담배를 피우다 3) 쓰레기를 버리다 4) 침을 뱉다





## 활동 ภารกิจ

1. <보기>처럼 이야기해 보세요. ຈົ່ງລອງລົມກັນຄືດັ່ງຕົວຢ່າງ.

보기 ຕົວຢ່າງ



도서관 ທໍ່ສະໝຸດ

떠들다  
ເຮັດສຽງດັງ

가: 도서관에서 떠들면 안 돼요.  
ຢູ່ທໍ່ສະໝຸດ ຫ້າມເຮັດສຽງດັງ.  
나: 죄송합니다.  
ຂໍໂທດ.

1)



병원 ໂຮງໝໍ

큰 소리로 전화하다  
ລົມໂທລະສັບ ທີ່ໃຊ້ສຽງດັງ



2)



미술관 ຫໍພິພິດຕະພັນ

그림에 손대다  
ເອົາມືຈັບຮູບ



3)



공연장 ໂຮງສະແດງ

사진을 찍다  
ຖ່າຍຮູບ



4)



식당 ຮ້ານອາຫານ

담배를 피우다  
ສູບຢາ



정답 1) 가: 병원에서 큰 소리로 전화하면 안 돼요.  
나: 죄송합니다.  
3) 가: 공연장에서 사진을 찍으면 안 돼요.  
나: 죄송합니다.

2) 가: 미술관에서 그림에 손대면 안 돼요.  
나: 죄송합니다.  
4) 가: 식당에서 담배를 피우면 안 돼요.  
나: 죄송합니다.

+ 빈칸에 알맞은 말을 쓰세요. ຈົ່ງຂຽນຄຳເວົ້າທີ່ເໝາະສົມໃສ່ບ່ອນຫວ່າງ.

1. 도서관에서    안 돼요. ຢູ່ທໍ່ສະໝຸດ ຫ້າມໃຊ້ສຽງດັງ.

2.    에서 그림에 손대면 안 돼요. ຢູ່ຫໍພິພິດຕະພັນ ຫ້າມເອົາມືຈັບຮູບ.

3. 식당에서   를 피우면 안 돼요. ຢູ່ຮ້ານອາຫານ ຫ້າມສູບຢາ.

정답 1. 떠들면 2. 미술관 3. 담배





### 공공장소 표지판

ປ້າຍສັນຍາລັກໃນສະຖານທີ່ສາທາລະນະ



화장실  
ຫ້ອງນໍ້າ



공중전화  
ໂທລະສັບສາທາລະນະ



주차장  
ສະຖານທີ່ຈອດລົດ



비상구  
ທາງອອກສຸກເສີນ



지하철역  
ສະຖານນິລົດໄຟໃຕ້ດິນ



기차역  
ສະຖານນິລົດໄຟ (ຄວາມໄວສູງ)



택시 정류장  
ສະຖານນິລົດແທ່ກຊີ



버스 정류장  
ສະຖານນິລົດເມ



엘리베이터  
ລິບ



에스컬레이터  
ຂັ້ນໄດ່ເລືອນ



자동차 전용  
ທາງລົດ



자전거 전용  
ທາງລົດຖີບ

#### 노약자석

ບ່ອນນັ່ງຄົນຝິກການ, ຜູ້ສູງອາຍຸ ຫຼື ຖືພາ



한국의 지하철과 버스에서는 위와 같은 표지판을 볼 수 있습니다. 이런 표지판이 있는 좌석은 노약자, 장애인, 임산부, 어린 아이를 데리고 있는 사람들을 위한 자리이기 때문에 비워두는 것이 좋습니다. 만약 사람이 없어서 잠깐 앉더라도 이런 사람들을 보면 자리를 양보해야 됩니다.

ຢູ່ເກົາຫຼີ ສໍາລັບລົດໄຟໃຕ້ດິນ ຫຼື ລົດເມ ຈະສາມາດເຫັນປ້າຍເຄື່ອງໝາຍດັ່ງກ່າວນີ້. ປ້າຍສັນຍາລັກດັ່ງກ່າວນີ້ ແມ່ນ ບ່ອນນັ່ງ ທີ່ໃຫ້ບໍລິມະສິດແກ່ຜູ້ສູງອາຍຸ, ຄົນຝິກການ, ຄົນຖືພາ, ເດັກນ້ອຍ ຖ້າສາມາດປະຫວ່າງໄວ້ແມ່ນດີ. ໃນກໍລະນີທີ່ບໍ່ມີກຸ່ມຄົນດັ່ງກ່າວ ກໍສາມາດນັ່ງຊົ່ວຄາວໄດ້ ແຕ່ຖ້າເຫັນກຸ່ມຄົນດັ່ງກ່າວນັ້ນຂຶ້ນມາ ຕ້ອງຫຼີກອອກຈາກບ່ອນນັ່ງນັ້ນ.



#### 내용 확인

ກວດຄົ້ນເນື້ອໃນ

+ 빈칸에 알맞은 말을 쓰세요. *ຈົ່ງຂຽນຄໍາເວົ້າທີ່ເໝາະສົມໃສ່ບ່ອນຫວ່າງ.*

1. '자전거
2.
3.

정답 1. 전용 2. 비상구 3. 노약자석



## EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນເບິ່ງຮູບພາບ ແລ້ວເລືອກເອົາສໍານວນທີ່ຖືກຕ້ອງກັບຮູບພາບ ເຊິ່ງຄົນຢູ່ໃນຮູບພາບກໍາລັງເຮັດຫຍັງ. ກ່ອນການຝັງ ຈົ່ງທໍາຄວາມເຂົ້າໃຈກັບຮູບໃຫ້ດີເສຍກ່ອນ.

[1~3] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1.  이 사람은 무엇을 하고 있습니까? ຄົນໃນຮູບນີ້ ລາວກໍາລັງເຮັດຫຍັງບໍ?  
 ①                      ②                      ③                      ④
  
2.  이 사람은 무엇을 하고 있습니까? ຄົນໃນຮູບນີ້ ລາວກໍາລັງເຮັດຫຍັງບໍ?  
 ①                      ②                      ③                      ④
  
3.  이 사람은 무엇을 하고 있습니까? ຄົນໃນຮູບນີ້ ລາວກໍາລັງເຮັດຫຍັງບໍ?  
 ①                      ②                      ③                      ④



ຕໍ່ໄປ ເປັນການຝັງບົດສົນທະນາ ແລ້ວເລືອກເອົາຄໍາຕອບທີ່ຖືກຕ້ອງ. ສະຖານທີ່ດັ່ງກ່າວນີ້ ແມ່ນຢູ່ໃສ?, ແມ່ນຫ້າມບໍ່ໃຫ້ເຮັດຫຍັງ? ຈົ່ງຕັ້ງໃຈຝັງໃຫ້ດີ.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງບົດ ແລ້ວຕອບຄໍາຖາມ 2 ຂໍ້.

4. 여기는 어디입니까? ບ່ອນນີ້ ແມ່ນຢູ່ໃສບໍ?  
 ① 공연장                      ② 도서관  
 ③ 미술관                      ④ 지하철
  
5. 들은 내용과 다른 것을 고르십시오. ຈົ່ງເລືອກເອົາສິ່ງທີ່ແຕກຕ່າງຈາກ ເນື້ອໃນທີ່ໄດ້ຍິນ.  
 ① 물을 마시면 안 됩니다.                      ② 사진을 찍을 수 없습니다.  
 ③ 전화를 하면 안 됩니다.                      ④ 음식을 먹을 수 없습니다.



**🎧 듣기 대본** ເນື້ອໃນບົດຝັງ

1. ① 남: 술을 마시고 있습니다. ② 남: 담배를 피우고 있습니다. ③ 남: 주차를 하고 있습니다. ④ 남: 횡단보도를 건너고 있습니다.
2. ① 여: 전화를 하고 있습니다. ② 여: 사진을 찍고 있습니다. ③ 여: 큰 소리로 떠들고 있습니다. ④ 여: 쓰레기를 버리고 있습니다.
3. ① 남: 침을 뱉고 있습니다. ② 남: 지하철을 타고 있습니다. ③ 남: 새치기를 하고 있습니다. ④ 남: 큰 소리로 떠들고 있습니다.
- 4-5. 여: 저희 고려극장을 찾아 주신 여러분께 감사드립니다. 편안한 관람을 위해 몇 가지 안내 말씀을 드리겠습니다. 먼저, 극장 안에서는 물은 마실 수 있지만 음식물은 가지고 들어오면 안 됩니다. 그리고 공연 중에는 사진 촬영 금지니까 사진을 찍으면 안 됩니다. 마지막으로 휴대전화는 다른 사람들에게 방해가 될 수 있으니까 전화를 하지 마십시오. 그럼 즐거운 관람 되시길 바랍니다. 감사합니다.  
ຂໍຂອບໃຈທຸກທ່ານທີ່ໃຫ້ກຽດມາຍຽມຍາມໂຮງໝັງຂອງພວກເຮົາ. ເພື່ອອໍານວຍຄວາມສະດວກໃຫ້ແກ່ການຮັບ ຊົມຂອງທ່ານ ພວກເຮົາຢາກຂໍໃຫ້ຂໍ້ມູນຈໍານວນໜຶ່ງ. ກ່ອນອື່ນ ຢູ່່ພາຍໃນໂຮງໝັງ ສາມາດດື່ມນໍ້າໄດ້ ແຕ່ຫ້າມ ບໍ່ໃຫ້ນໍາອາຫານ ທີ່ເປັນນໍ້າເຂົ້າໄປພາຍໃນ. ພ້ອມນັ້ນ ເນື່ອງຈາກບໍ່ອະນຸຍາດໃຫ້ຖ່າຍຮູບໃນເວລາມີການສະແດງ ສະນັ້ນ ຖ່າຍຮູບແມ່ນບໍ່ໄດ້. ອັນສຸດທ້າຍ ເນື່ອງຈາກສຽງໂທລະສັບອາດຈະລົບກວນຄົນອື່ນ ສະນັ້ນ ກະລຸນາຢ່ານໍາ ໃຊ້ໂທລະສັບ. ຕໍ່ໄປ ຂໍໃຫ້ທ່ານຈົ່ງຮັບຊົມການສະແດງຢ່າງມີຄວາມສຸກ. ຂໍຂອບໃຈ.

**정답** 1. ② 2. ④ 3. ③ 4. ① 5. ①

**확장 연습** ບົດເຝິກຫັດເຜີ້ມເຕີມ

**L-22**

1. 질문을 듣고 알맞은 대답을 고르십시오. (ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມທີ່ສຸດ.)
  - ① 네, 주차할 줄 알아요.                      ② 아니요, 주차해도 돼요.
  - ③ 네, 주차할 수 없어요.                        ④ 아니요, 주차하면 안 돼요.
2. 질문을 듣고 알맞은 대답을 고르십시오. (ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.)
  - ① 네, 지금 출입이 안 돼요.                    ② 아니요, 출입 금지예요.
  - ③ 네, 공장이 문을 닫았어요.                ④ 아니요, 지금 들어가면 돼요.

**🎧 확장 연습 듣기 대본** ເນື້ອໃນບົດຝັງ ບົດເຝິກຫັດເຜີ້ມເຕີມ

1. 남: 여기에 주차해도 돼요? (ຢູ່ບ່ອນນີ້ ສາມາດຝາກລົດໄດ້ບໍ່?)
2. 남: 지금 공장 안에 들어갈 수 있어요? (ດຽວນີ້ ສາມາດເຂົ້າໄປໃນໂຮງງານໄດ້ບໍ່?)

**정답** 1. ④ 2. ②



## EPS-TOPIK 읽기 ພາກອ່ານ EPS-TOPIK



ສໍາລັບຂໍ້ 1 ຫາ 3 ເປັນການເບິ່ງບັນດາບ້າຍສັນຍາລັກຫ້າມ ແລະ ອະທິບາຍ ແຕ່ລະບ້າຍມີ ເນື້ອໃນຄວາມໝາຍແນວໃດ. ຈົ່ງຄິດທົບທວນກ່ຽວກັບຄໍາສັບທີ່ຮຽນມາກ່ອນໜ້ານັ້ນ ເພື່ອຕອບ ບັນຫາເຫຼົ່ານີ້.

[1~3] 다음 그림을 보고 알맞은 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ເໝາະສົມ.

1.



- ① 담배를 팔면 안 됩니다.
- ② 담배를 사면 안 됩니다.
- ③ 담배를 피우면 안 됩니다.
- ④ 담배를 버리면 안 됩니다.

2.



- ① 만지면 안 됩니다.
- ② 떠들면 안 됩니다.
- ③ 주차하면 안 됩니다.
- ④ 뛰어다니면 안 됩니다.

3.



- ① 휴대전화를 빌릴 수 있습니다.
- ② 휴대전화를 고칠 수 있습니다.
- ③ 휴대전화를 사용할 수 없습니다.
- ④ 휴대전화를 충전할 수 없습니다.



ຕໍ່ໄປ ເປັນການເລືອກເອົາຄໍາສັບທີ່ເໝາະສົມຕື່ມໃສ່ຫວ່າງ. ຈົ່ງຄິດທົບທວນບັນກາຄໍາສັບທີ່ຮຽນ ມາ ເພື່ອແກ້ບັນຫາຕໍ່ໄປນີ້.

[4~5] 빈칸에 들어갈 가장 알맞은 것을 고르십시오.

ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

4.

도로나 공원에 \_\_\_\_\_을/를 버리면 안 됩니다. 공공장소를 깨끗이 사용해야 합니다.  
ຢູ່ຕາມຖະໜົນ ຫຼື ສວນສາທາລະນະ ຫ້າມຖິ້ມຂີ້ເຫຍື້ອ. ສະຖານທີ່ສາທາລະນະ ຕ້ອງນໍາໃຊ້ຢ່າງສະອາດ.

- ① 지갑                      ② 사진                      ③ 자동차                      ④ 쓰레기

5.

길에서는 위험하니까 \_\_\_\_\_을/를 하면 안 됩니다. 길을 건널 때 갑자기 차가 와서 사고가  
날 수 있습니다.

ຍ້ອນຢູ່ຕາມຖະໜົນມັນອັນຕະລາຍ ຂ້າມທາງບໍ່ຖືກບ່ອນແມ່ນບໍ່ໄດ້. ເນື່ອງຈາກໃນຂະນະທີ່ຂ້າມທາງນັ້ນ ອາດມີລົດມາຢ່າງ ກະທັນຫັນ ແລ້ວ ສາມາດກໍ່ໃຫ້ເກີດອຸປະຕິເຫດໄດ້.


- ① 주차                      ② 과속                      ③ 새치기                      ④ 무단 횡단


정답 1. ③ 2. ③ 3. ③ 4. ④ 5. ④



**확장 연습** ບົດເລິກຫັດເພີ່ມເຕີມ

[1~2] 다음 그림을 보고 알맞은 문장을 고르십시오. *ຕໍ່ໄປ ຈົ່ງເບິ່ງຮູບ ແລ້ວເລືອກເອົາປະໂຫຍກທີ່ເໝາະສົມ.*

1. 

① 비상구	② 공중전화
③ 지하철역	④ 엘리베이터
  
2. 

① 손대면 안 돼요.	② 길을 건너면 안 돼요.
③ 이곳에 들어가면 안 돼요.	④ 음식을 가지고 들어가면 안 돼요.

[3~4] 다음 글을 읽고 무엇에 대한 글인지 고르십시오.

*ຈົ່ງອ່ານບົດຄວາມດັ່ງຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດຄວາມກ່ຽວກັບຫຍັງ.*

3.
 

버스 정류장에서 담배를 피우면 안 됩니다. 그리고 쓰레기를 버리거나 침을 뱉어도 안 됩니다. 많은 사람들이 이용하는 곳이기 때문에 깨끗하게 사용해야 합니다.

*ຢ່າສະຖານນິລິດເມ ແມ່ນບໍ່ສາມາດສຸບຢາໄດ້. ພ້ອມນັ້ນ ຫ້າມບໍ່ໃຫ້ຖິ້ມຂີ້ເຫຍື້ອ ແລະ ຖິ້ມນ້ຳລາຍ. ເນື່ອງຈາກ ເປັນບ່ອນທີ່ມີຜູ້ຄົນຊົມໃຊ້ຢ່າງຫຼວງຫຼາຍ ຕ້ອງນຳໃຊ້ສະຖານທີ່ດັ່ງກ່າວຢ່າງສະອາດ.*

① 금연 장소 안내	② 버스 노선 안내
③ 대중교통 이용 안내	④ 공공장소 이용 안내
  
4.
 

길을 건널 때에는 반드시 횡단보도로 건너야 안전합니다. 차가 오지 않을 때에도 무단 횡단을 하면 안 됩니다. 횡단보도로 건널 때에도 차가 오는지 반드시 확인해야 됩니다.

*ໃນການຂ້າມຖະໜົນນັ້ນ ແມ່ນຕ້ອງຂ້າມບ່ອນທີ່ມີເສັ້ນທາງມ້າລາຍຈຶ່ງປອດໄພ. ເຖິງແມ່ນວ່າ ບໍ່ມີລົດມາ ການທີ່ຂ້າມທາງທີ່ບໍ່ຖືກກົດຈໍລະຈອນ ແມ່ນບໍ່ໄດ້. ໃນການຂ້າມເສັ້ນທາງມ້າລາຍກໍຕາມ ຕ້ອງກວດໃຫ້ແນ່ໃຈວ່າບໍ່ມີລົດມາ.*

① 교통사고 안내	② 무단 횡단 벌금
③ 횡단보도 이용	④ 도로 상황 안내

정답 1. ② 2. ③ 3. ④ 4. ③

**A** 발음 *ການອອກສຽງ* P-09

ຈົ່ງຕັ້ງໃຈຟັງໃຫ້ດີ ແລ້ວເວົ້າຕາມ.

ພະຍັນຊະນະສດທ້າຍ ຫຼື ຕົວສະກົດຂອງພາສາເກົາຫຼີ ພະຍັນຊະນະທີ່ອອກສຽງ ແມ່ນມີໜ້ອຍ ມີພຽງແຕ່ກຸ່ມພະຍັນຊະນະ 7 ຕົວເທົ່ານັ້ນທີ່ອອກສຽງ. ໃນກໍລະນີຂອງ ‘ㄱ[k], ㅋ[kʰ], ㆁ[kʰ]’ ທີ່ເປັນສຽງອັດໃນບໍລິເວນເພດານປາກ ຖ້າຫາກຖືກໃຊ້ເປັນຕົວສະກົດແມ່ນຈະສະກົດເປັນ ‘ㄱ’ ແລະ ຈະ ອອກສຽງເປັນສຽງ [ㄱ] ທັງໝົດ.


- |                     |                   |
|---------------------|-------------------|
| (1) 책, 국, 막, 가족, 학교 | (2) 밖, 창밖, 낚시, 부엌 |
| (3) 책 주세요.          | (4) 국 더 주세요.      |

**학습 안내**  
ຄຳແນະນຳ ໃນການຮຽນ

- **ຈຸດປະສົງໃນການຮຽນ**      ການເວົ້າໂດຍໃຊ້ຄຳສັບສຸພາບ, ການແນະນຳ
- **ໄວຍາກອນ**                      -(으)시-, -아야/어야 되다/하다
- **ຄຳສັບ ແລະ ສຳນວນຄຳເວົ້າ**      ຄຳສັບທີ່ເວົ້າສຸພາບ, ມາລະຍາດໃນຊີວິດປະຈຳວັນ
- **ຂໍ້ມູນກ່ຽວກັບວັດທະນາທຳ**      ຕໍ່ກັບຄົນເກົາຫຼີ ອາຍຸມີຄວາມໝາຍ ຄືແນວໃດ?



**대화 1** ບົດສົນທະນາ 1



ຮິຣັນ ແມ່ນຮັບເຊີນໄປບ້ານເພື່ອນຄົນເກົາຫຼີ. ສະນັ້ນ ຈິ່ງກຳລັງຖາມ ຈິຣຸນ ກ່ຽວກັບສິ່ງທີ່ ຂ້ອງຄາໃຈ. ກ່ອນອື່ນ ຈິ່ງຝັງບົດສົນທະນາ 2 ຄັ້ງ ແລ້ວເວົ້າຕາມ.

**리한**      지훈 씨, 제가 한국 친구 집에 초대를 받았는데 어른이 **계시**는 집에 처음 가는 거라서 좀 걱정돼요. 그래서 몇 가지 물어보고 **싶은** 게 있어요. **지훈**      **지훈**      ຂ້ອຍໄດ້ຮັບຄຳເຊີນໃຫ້ໄປບ້ານເພື່ອນຄົນເກົາຫຼີ ແຕ່ວ່າ ຂ້ອຍມີຄວາມກັງວົນໜ້ອຍໜຶ່ງ ເພາະວ່າເປັນຄັ້ງທຳອິດທີ່ໄປບ້ານເພື່ອນເກົາຫຼີ. ສະນັ້ນ ຢາກຂໍຖາມຈັກ 2-3 ຄຳຖາມ.

**-는 -ໃຊ້ຕໍ່ໃສ່ຄຳກຳມະ ເພື່ອເຊື່ອມກັບນາມ**

- 제가 좋아하는 음식은 김치찌개예요. ອາຫານທີ່ຂ້ອຍມັກແມ່ນ ຄົມຈີ່ຈັເກ.
- 나는 잘 웃는 사람이 좋아요. ຂ້ອຍມັກຄົນທີ່ຫົວຍິ່ງມ່າຍ.

**지훈**      어떤 게 알고 싶어요? ຢາກຮຽກຮ້ອງກັບຫຍັງລະ?

**리한**      어른들께 어떤 선물을 드리면 좋을까요? ຖ້າຈະເອົາຂອງຂວັນໃຫ້ຜູ້ໃຫຍ່ ແມ່ນຈະເອົາອັນໃດໃຫ້ດີ?

**지훈**      보통 과일이나 음료수를 많이 선물해요. 그런데 어른들이 **좋아하시**는 것을 물어보고 사 가세요. 그리고 선물을 드릴 때는 **두 손으로** 드리세요. **지훈**      ບົກກະຕິແລ້ວຈະແມ່ນປະເພດໝາກໄມ້ ແຕ່ວ່າ ຖາມຜູ້ໃຫຍ່ວ່າ ມັກຫຍັງແລ້ວຊື່ໃຫຍ່ໆດີກວ່າ. ພ້ອມນັ້ນ ເວລາເອົາຂອງຂວັນໃຫ້ຕ້ອງໃຊ້ສອງມືຍື່ນໃຫ້.

**-(으)ㄴ**  
ໃຊ້ຕໍ່ໃສ່ຄຳຄຸນນາມ ເພື່ອເຊື່ອມຕໍ່ກັບຄຳນາມ.

- 고향에서 가장 유명한 것이 뭐예요? ສິ່ງທີ່ມີຊື່ສຽງທີ່ສຸດໃນບ້ານເກີດແມ່ນຫຍັງ?
- 좋은 카메라를 샀네요. ໄດ້ຊື້ກ້ອງຖ່າຍຮູບທີ່ດີ.

**리한**      네, 알겠어요. 고마워요. ເຈົ້າ, ເຂົ້າໃຈແລ້ວ, ຂອບໃຈຫຼາຍໆ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈິ່ງຕອບຄຳຖາມຕໍ່ໄປນີ້.

1. 어른들께 보통 어떤 선물을 많이 해요? ບົກກະຕິແລ້ວຈະເອົາຂອງຂວັນປະເພດໃດໃຫ້ຜູ້ອາວຸດໂສ?
2. 어른들께 선물을 드릴 때는 어떻게 드려요? ເວລາເອົາຂອງຂວັນໃຫ້ຜູ້ອາວຸດໂສຕ້ອງເຮັດແນວໃດ?

**정답** 1. 과일이나 음료수를 많이 선물해요. 2. 두 손으로 드려요.





‘-(으)시-’ ມັນຖືກໃຊ້ຕື່ມທ້າຍຄຳກຳມະ, ຄຳຄຸນນາມ ໃຊ້ເພື່ອຍົກສູງ ຫຼື ໃຫ້ກຽດປະທານໃນປະໂຫຍກ.

자음(ພະຍັນຊະນະ) → -으시-	모음(ສະຫຼະ), 자음(ພະຍັນຊະນະ) ‘ㄹ’ → -시-
읽다 → 읽으시다	가다 → 가시다
좋다 → 좋으시다	바쁘다 → 바쁘시다
	살다 → 사시다

- 선생님은 지금 무슨 책을 **읽으세요**? ດຽວນີ້ ອາຈານອ່ານປຶ້ມຫຍັງ?
- 사장님은 매일 아침 운동을 **하세요**. ທ່ານປະທານອອກກຳລັງກາຍທຸກໆເຊົ້າ.
- 부모님은 베트남에 **사세요**. ພໍ່ແມ່ອາໄສຢູ່ຫວຽດນາມ.
- 우리 아버지는 키가 **크세요**. ພໍ່ຂອງຂ້ອຍສູງ.

ໃນກໍລະນີທີ່ເຮົາຢາກຍົກສູງປະທານໃນປະໂຫຍກແມ່ນນຳເອົາ ‘-(으)시-’ ເຂົ້າໃສ່ທາງຫຼັງຂອງຄຳກຳມະ, ຄຳ ຄຸນນາມ ເຊິ່ງນຳໃຊ້ໃນຮູບແບບ ‘-(으)세요’ ຫຼາຍ. ກາລະປັດຈຸບັນແມ່ນໃຊ້ ‘-(으)세요’, ກາລະອະດີດແມ່ນໃຊ້ ‘-(으)셨어요’. ໃນນັ້ນບາງຄຳສັບ ເຊັ່ນ ‘먹다, 있다, 자다’ ກໍປະສົມ ‘-(으)시-’ ໃສ່ແລ້ວປ່ຽນຮູບເປັນ ‘잡수시다(먹다)’, ‘계시다(있다)’, ‘주무시다(자다)’.

**대조적 정보** ການປຽບທຽບ

ເນື່ອງຈາກພາສາລາວເປັນພາສາຕະກູນດຽວຈຶ່ງບໍ່ມີການປ່ຽນຮູບຄືກັບພາສາເກົາຫຼີ. ໃນພາສາເກົາຫຼີສາມາດຍົກສູງປະທານຂອງປະໂຫຍກດ້ວຍການຕື່ມ ‘-(으)시-’ ໃສ່ທ້າຍປະໂຫຍກ ຫຼື ໃຊ້ຄຳສັບສຸພາບໃສ່. ແຕ່ໃນພາສາລາວຫາກຢາກຍົກສູງປະທານໃນປະໂຫຍກແມ່ນໃຫ້ໃຊ້ຄຳສັບສຸພາບໃສ່ເລີຍ ຫຼື ແທນຄຳວ່າ ‘ທ່ານ’.

- 친구가 회사에서 일한다. ຫູ່ເຮັດວຽກຢູ່ບໍລິສັດ.
- 사장님이 회사에서 **일하십니다**. ທ່ານປະທານ (ເພິ່ນ, ລາວ) ເຮັດວຽກຢູ່ບໍລິສັດ.



ເຂົ້າໃຈກ່ຽວກັບ ‘-(으)시-’ ແລ້ວບໍ່? ສະນັ້ນ ມາລອງປ່ຽນຄຳທີ່ຂີດກ້ອງລຸ່ມນີ້ ເປັນຄຳສຸພາບ ລອງເບິ່ງ.

2. 대화에서 밑줄 친 부분을 ‘-(으)시-’를 사용해서 바르게 고쳐 쓰세요.

ຈົ່ງແປງ ພາກສ່ວນສຳນວນທີ່ຂີດກ້ອງ ໂດຍການໃຊ້ ‘-(으)시-’ ໃນບົດສົນທະນາຕໍ່ໄປນີ້.

- 가: 가족은 어디 살아요? ຄອບຄົວອາໄສຢູ່ໃສ?  
나: 부모님은 고향에 살아요. 그리고 형은 한국에 있어요.  
ພໍ່ແມ່ອາໄສຢູ່ບ້ານເກີດ ແລະ ສ່ວນອ້າຍອາໄສຢູ່ໃນປະເທດເກົາຫຼີ.  
→ \_\_\_\_\_.
- 가: 안에 반장님 계세요? ຫົວໜ້າຫ້ອງການຢູ່ຂ້າງໃນບໍ່?  
나: 아니요, 조금 전에 나갔어요. ບໍ່, ອອກໄປຂ້າງນອກຫວ່າງໜຶ່ງນີ້.  
→ \_\_\_\_\_.
- 가: 여보세요. 사장님 좀 바꿔 주세요. ອາໄຫຼ, ຂໍລົມສາຍກັບທ່ານປະທານບໍລິສັດແດ່.  
나: 사장님은 지금 회의 중이시라서 전화를 못 받아요.  
ດຽວນີ້ ທ່ານປະທານບໍລິສັດ ກຳລັງປະຊຸມຢູ່ບໍ່ສາມາດຮັບໂທລະສັບໄດ້.  
→ \_\_\_\_\_.

정답 1) 사세요 2) 나가셨어요 3) 받으세요





ເຮືອງ ກຳລັງບອກມາລະຍາດການກິນເຂົ້າ ຂອງເກົາຫຼີໃຫ້ກັບ ອາດິດ. ມາລະຍາດໃນການກິນເຂົ້າຂອງເກົາຫຼີມີອັນໃດແດ່? ກ່ອນອື່ນ ຈົ່ງລອງຝັງບົດສົນທະນາ 2 ຄັ້ງ ແລ້ວເວົ້າ ຕາມ.

ㅎ영 아딧 씨, 한국에서는 식사할 때 밥그릇을 들고 먹으면 안 돼요.  
ອາດິດ ໃນປະເທດເກົາຫຼີ ເວລາກິນເຂົ້າ ຖ້າຈັບຖ້ວຍເຂົ້າຢົກຂຶ້ນມາກິນແມ່ນບໍ່ໄດ້.

아딧 아, 그래요? 몰랐어요.  
ອ່າ! ແມ່ນບໍ່? ຂ້ອຍບໍ່ຮູ້ເລີຍ.

ㅎ영 한국에서는 식탁에 밥그릇을 놓고 먹어야 돼요. 저도 처음에는 한국의 식사 예절을 잘 몰라서 고생했어요.  
ໃນປະເທດເກົາຫຼີ ຖ້ວຍເຂົ້າຕ້ອງປະຢູ່ໜ້າໂຕະແລ້ວກໍກິນເຂົ້າ. ຕອນທຳອິດ ຂ້ອຍບໍ່ຮູ້ມາລະຍາດການກິນເຂົ້າຂອງເກົາຫຼີ ເລີຍເປັນກັງວົນແດ່.

아딧 저는 **아직도** 잘 모르겠어요. 한국의 식사 예절을 좀 가르쳐 주세요.  
ຂ້ອຍຍັງບໍ່ໄດ້ຮູ້ດີກ່ຽວກັບມາລະຍາດການກິນເຂົ້າເທື່ອ. ກະລຸນາສອນມາລະຍາດການກິນເຂົ້າຂອງເກົາຫຼີໃຫ້ຂ້ອຍແດ່.

ㅎ영 밥에 손가락을 꺾으면 안 돼요. 그리고 밥을 먹을 때 소리를 크게 **내지 마세요**.  
ຈະບໍ່ເອົາບ່ວງປັກຖ້ວຍເຂົ້າ. ໃນເວລາກິນເຂົ້າກໍຫ້າມມີສຽງດັງ.

**아직(도) ຍັງເທື່ອ**

· 가: 일을 다 끝냈어요?  
ແລ້ວວຽກໝົດແລ້ວບໍ່?

나: 아니요, 아직 다 못 했어요.  
ຍັງເທື່ອ, ຍັງບໍ່ແລ້ວເທື່ອ.

· 저는 아직도 한국말을 잘 못해요.  
ຂ້ອຍກໍຄືກັນຍັງເວົ້າພາສາເກົາຫຼີບໍ່ເກັ່ງເທື່ອ.

**-지 마세요 -ຫ້າມ**

ໃຊ້ໃນເວລາເວົ້າທີ່ເປັນຄຳສັ່ງຫ້າມເຮັດສິ່ງໃດສິ່ງໜຶ່ງກັບຄົນອື່ນ.

· 일할 때 음식을 먹지 마세요.  
ເວລາເຮັດວຽກຫ້າມກິນເຂົ້າ.

· 여기에서 담배를 피우지 마세요.  
ຢູ່ທີ່ນີ້ຫ້າມສຸບຢາ.



ຄັ້ງນີ້ ລອງສະແດງບົດບາດເປັນ ເຮືອງ ແລະ ອາດິດ ແລ້ວເວົ້າຕາມບົດສົນທະນາເບິ່ງ. ໄດ້ຕັ້ງ ໃຈ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 한국에서는 식사할 때 무엇을 하면 안 돼요?  
ຢູ່ເກົາຫຼີເວລາກິນເຂົ້າ ມີຂໍ້ຫ້າມຫຍັງແດ່ທີ່ເຮັດບໍ່ໄດ້?
2. 한국의 식사 예절에는 어떤 것이 있어요?  
ມາລະຍາດຂອງການຮັບປະທານອາຫານເກົາຫຼີ ມີຫຍັງແດ່?

**정답** 1. 밥그릇을 들고 먹으면 안 돼요.  
2. 밥에 손가락을 꺾으면 안 돼요. 그리고 밥을 먹을 때 소리를 내면 안 돼요.



## 어휘 2

ຄຳສັບ 2

## 생활 예절

ມາລະຍາດໃນຊີວິດປະຈຳວັນ



ສ່ານວນທີ່ກ່ຽວຂ້ອງກັບມາລະຍາດໃນຊີວິດປະຈຳວັນນັ້ນ ມີຫຍັງແດ່?  
ພວກເຮົາລອງມາຮຽນຮູ້ນຳກັນເບິ່ງບໍ່?

※하면 안 되는 행동



신발을 신고 들어가다  
ໃສ່ເກີບເຂົ້າໃນຫ້ອງ



한 손으로 물건을 주다  
ເອົາສິ່ງຂອງໃຫ້ມືດຽວ



다리를 떨다  
ສັ່ນຂາ



다리를 꼬고 앉다  
ນັ່ງຂາກ່າຍຫ້າງ



밥에 손가락을 씻다  
ເອົາບ່ວງປັກ ໃສ່ຖ້ວຍເຂົ້າ



밥그릇을 들고 먹다  
ຍົກຖ້ວຍຂຶ້ນ ກິນເຂົ້າ



소리를 크게 내다  
ກິນເຂົ້າທີ່ມີສຽງດັງ

※해야 하는 행동



고개를 돌리다  
ປິ່ນບ່າໄຫຼ່ອອກໄປທາງອື່ນ



허리를 숙이다  
ໂຍກແອວລົງ



자리를 양보하다  
ຫຼັກບ່ອນນຶ່ງໃຫ້  
(ເວລາຂີ່ລົດເມ, ລົດໄຟໃຕ້ດິນ)



ທົບທວນຄຳສັບທີ່ຮຽນມາແລ້ວຕອບຄຳຖາມລຸ່ມນີ້ລອງເບິ່ງບໍ່?

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳເວົ້າທີ່ເໝາະສົມ.



㉠ 밥그릇을 들고 밥을 먹으면 안 돼요.



㉡ 신발을 신고 집 안에 들어가면 안 돼요.



㉢ 어른께 한 손으로 물건을 드리면 안 돼요.

정답 ①㉡ ②㉢ ③㉠





## 활동 活动 ກິດຈະກຳ

<보기>처럼 이야기해 보세요. <sup>ຈົ່ງສ້າງບົດສົນທະນາ ຄືກັບຕົວຢ່າງ.</sup>

보기 ຕົວຢ່າງ

밥을 먹을 때 เวลากินข้าว



식탁 위에  
놓고 먹다

ວ່າງຖ້ວຍໄວ້ເທິງໂຕະ  
ແລ້ວຮັບປະທານ

가: 한국에서 밥을 먹을 때 어떻게 해야 돼요?  
在韩时间吃饭应该怎么吃?

나: 밥그릇을 들고 먹으면 안 돼요.  
식탁 위에 놓고 먹어야 돼요.  
用碗端着饭不行。  
应该把碗放在桌子上吃。  
应该把碗放在桌子上吃。

- 1) 어른께 물건을 드릴 때  
เวลา给长辈递东西的时候



두 손으로  
드리다

ຕ້ອງຈັບສອງມືແລ້ວ  
ຍົນໃຫ້

- 2) 집에 들어갈 때  
回家的时候



신발을 벗고  
들어간다

ປົດເກີບແລ້ວເຂົ້າໄປ

- 3) 밥을 먹을 때 时间吃饭



조용히  
먹다

ກິນຢ່າງລະໝັດລະວັງ

- 4) 지하철에서 时间在地铁站



자리를  
양보하다

(ຫຼັກບ່ອນນັ່ງ)ໃຫ້  
(เวลาຂີ່ລົດ ໄຟໃຕ້ດິນ,  
ລົດເມ)

정답

- 1) 가: 한국에서 어른께 물건을 드릴 때 어떻게 해야 돼요?  
나: 한 손으로 물건을 드리면 안 돼요. 두 손으로 드려야 돼요.
- 2) 가: 한국에서 집에 들어갈 때 어떻게 해야 돼요?  
나: 신발을 신고 들어가면 안 돼요. 신발을 벗고 들어가야 돼요.
- 3) 가: 한국에서 밥을 먹을 때 어떻게 해야 돼요?  
나: 소리를 크게 내면 안 돼요. 조용히 먹어야 돼요.
- 4) 가: 한국에서 지하철에서 어떻게 해야 돼요?  
나: 노약자석에 앉으면 안 돼요. 자리를 양보해야 돼요.





## 한국인들에게 나이란?

ອາຍຸມີຄວາມໝາຍຄືແນວໃດຕໍ່ກັບຄົນເກົາຫຼີ?

한국에서는 처음 보는 사람에게도 나이를 자주 물어봅니다. 외국인들은 한국인들이 처음 만났을 때 나이를 물어봐서 당황하는 경우가 있는데 한국에서는 나이를 묻는 것이 실례되는 행동은 아닙니다. 왜냐하면 한국에서는 나이가 많은 사람에게는 높임말을 쓰는 등 예의를 지켜야 하기 때문입니다. 높임말을 쓰는 것 말고도 어른 앞에서 지켜야 하는 행동들이 있는데 어떤 것인지 알아보을까요?

ໃນປະເທດເກົາຫຼີ ເວລາພົບກັນຄັ້ງທຳອິດກໍມັກຈະຖາມກ່ຽວກັບອາຍຸ, ຄົນຕ່າງປະເທດ ກັບຄົນເກົາຫຼີ ສ່ວນໃຫຍ່ ຈະມີຄວາມມືນງົງ ເວລາພົບກັນເທື່ອທຳອິດແລ້ວຖາມກ່ຽວກັບອາຍຸ ແຕ່ວ່າໃນປະເທດ ເກົາຫຼີ ການຖາມກ່ຽວກັບອາຍຸນັ້ນບໍ່ແມ່ນເປັນການເສຍມາລະຍາດ, ເພາະວ່າໃນປະເທດເກົາຫຼີ ຕ້ອງໄດ້ໃຊ້ຄຳສັບທີ່ສຸພາບກັບຜູ້ອາວຸດໂສກວ່າ ຕ້ອງເວົ້າຄຳສັບສຸພາບ ແລະ ຕ້ອງລະມັດລະວັງໃນການໄປມາໃນເວລາຢູ່ຕໍ່ໜ້າຜູ້ໃຫຍ່ວ່າ ຈະເຮັດແນວໃດນັ້ນ ພວກເຮົາມາຮຽນຮູ້ນຳກັນເລີຍບໍ?

### 밥을 먹을 때 ເວລາກິນເຂົ້າ

- 어른이 먼저 손가락을 들 때까지 기다리기 ຕ້ອງລໍຖ້າຜູ້ອາວຸດໂສຮັບປະທານ (ກິນ) ກ່ອນ.
- 어른이 식사를 마칠 때까지 자리에서 일어나지 않기 ເວລາຜູ້ອາວຸດໂສ ກຳລັງຮັບປະທານອາຫານ ຢູ່ບໍ່ຄວນລຸກຂຶ້ນ.

### 술을 마실 때 ເວລາດື່ມເຫຼົ້າ

- 어른께 술을 받을 때는 두 손으로 받기 ເວລາຮັບເຫຼົ້າຈາກຜູ້ອາວຸດໂສຕ້ອງຮັບເອົາສອງມື.
- 어른이 먼저 술을 마신 후에 마시기 ໃຫ້ຜູ້ອາວຸດໂສດື່ມກ່ອນ ແລ້ວຈຶ່ງດື່ມຕາມ.
- 어른 앞에서는 고개를 돌리고 술 마시기 ໃນເວລາຢູ່ຕໍ່ໜ້າຕ້ອງປິ່ນໜ້າອອກໄປທາງຂ້າງ. ຂອງຜູ້ອາວຸດໂສ ແລ້ວກໍດື່ມເຫຼົ້າ.

### 물건을 주고받을 때 ເວລາເອົາສິ່ງຂອງໃຫ້ ແລະ ຮັບເຄື່ອງຈາກຜູ້ອາວຸດໂສ.

- 어른께 물건을 드릴 때 두 손으로 드리기 ເວລາເອົາສິ່ງຂອງໃຫ້ຜູ້ອາວຸດໂສຕ້ອງຈັບດ້ວຍ ສອງມືແລ້ວຍື່ນໃຫ້.
- 어른이 물건을 주실 때 두 손으로 받기 ເວລາຮັບເອົາສິ່ງຂອງຈາກຜູ້ອາວຸດໂສ ຕ້ອງຮັບດ້ວຍສອງມື.

### 기타 ອື່ນໆ

- 인사를 할 때는 허리를 숙이기 ເວລາທັກທາຍ, ຄຳນັບຕ້ອງໂຍະແອວລົງໜ້ອຍໜຶ່ງ.
- 어른 앞에서 담배 피우지 않기 ຫ້າມສຸບຢາຢູ່ຕໍ່ໜ້າຜູ້ໃຫຍ່.
- 지하철이나 버스에서 어른께 자리 양보하기 ເວລາຂີ່ລົດໄຟໃຕ້ດິນ ຫຼື ລົດເມ ຕ້ອງຫຼີກບ່ອນນຶ່ງໃຫ້ຜູ້ອາວຸດໂສ.



### 내용 확인 ກວດຄົນເນື້ອໃນ

+ 빈칸에 알맞은 말을 쓰세요. ຈົ່ງຂຽນຄຳເວົ້າທີ່ເໝາະສົມໃສ່ບ່ອນຫວ່າງ.

1. 어른께 물건을 드릴 때   으로 드려야 해요. ເວລາເອົາສິ່ງຂອງໃຫ້ຜູ້ອາວຸດໂສຈະຕ້ອງຈັບ ສອງມືແລ້ວຍື່ນໃຫ້.
2. 지하철에서 어른께 자리를   해야 해요. ເວລາຂີ່ລົດໄຟໃຕ້ດິນຈະຕ້ອງຫຼີກບ່ອນນຶ່ງ ໃຫ້ຜູ້ອາວຸດໂສ.

정답 1. 두 손 2. 양보







# EPS-TOPIK ឡາກີ ພາກອ່ານ EPS-TOPIK



ຂໍ້ທີ 1 ຫາ 3 ແມ່ນເບິ່ງຮູບແລ້ວ ຊອກເອົາປະໂຫຍກທີ່ຖືກຕ້ອງທີ່ສຸດ, ຈົ່ງທົບທວນຄືນສິ່ງທີ່ຮຽນມາກ່ອນນີ້ ແລ້ວຕອບຄໍາຖາມລຸ່ມນີ້ລອງເບິ່ງ.

[1~3] 다음 그림을 보고 알맞은 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ເໝາະສົມ.

1.



- ① 할아버지가 편찮으세요.
- ② 할아버지가 방에 계세요.
- ③ 할아버지가 식사를 하세요.
- ④ 할아버지가 비빔밥을 드세요.

2.



- ① 한국에서는 다리를 떨면 안 됩니다.
- ② 한국에서는 집에서 바닥에 앉습니다.
- ③ 한국에서는 밥에 손가락을 꽂지 않습니다.
- ④ 한국에서는 집에 들어갈 때 신발을 신으면 안 됩니다.

3.



- ① 어른께는 허리를 숙여서 인사해야 합니다.
- ② 어른 앞에서는 조용히 밥을 먹어야 합니다.
- ③ 어른 앞에서는 다리를 꼬고 앉으면 안 됩니다.
- ④ 어른 앞에서는 고개를 돌리고 술을 마셔야 합니다.



ຈົ່ງຊອກເອົາຄໍາສັບທີ່ຖືກຕ້ອງທີ່ສຸດ ແລ້ວຕື່ມໃສ່ບ່ອນຫວ່າງຕໍ່ໄປນີ້.

[4~5] 빈칸에 들어갈 가장 알맞은 것을 고르십시오. *ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.*

4.

저희 할머니는 \_\_\_\_\_ 이/가 많으시지만 매일 운동을 하셔서 건강하십니다.  
ແມ່ເຖົ້າຂອງຂ້ອຍເຖິງວ່າອາຍຸຈະຫຼາຍແຕ່ວ່າເຜີ້ນອອກກໍາລັງກາຍທຸກວັນສຸຂະພາບຍັງແຂງແຮງດີຢູ່.

- ① 맥                      ② 성함                      ③ 연세                      ④ 생신

5.

한국에서는 어른들과 함께 있을 때 지켜야 할 예절이 많은데, 물건을 주고받을 때 어른께는 두 손으로 물건을 \_\_\_\_\_.  
ໃນປະເທດເກົາຫຼີ ເວລາຄູ່ກັບຜູ້ອາວຸດໂສ ມີມາລະຍາດທີ່ຕ້ອງປະຕິບັດຕາມມີຫຼາຍຢ່າງ ເຊັ່ນວ່າ: ໃນເວລາໃຫ້ ຫຼື ຮັບເອົາ ວັດຖຸສິ່ງຂອງ ຕ້ອງໃຊ້ສອງມືຈັບ.

- ① 주셔야 합니다      ② 드려야 합니다      ③ 돌려야 합니다      ④ 숙여야 합니다

**정답** 1. ② 2. ④ 3. ④ 4. ③ 5. ②





### 학습 안내

ຄຳແນະນຳ ໃນການຮຽນ

- **ຈຸດປະສົງໃນການຮຽນ**      ການເວົ້າກ່ຽວກັບວິທີການຮຽນໜັງສື, ການອະທິບາຍວິທີການສະໝັກ
- **ໄວຍາກອນ**                      -(으)면서, -기 쉽다/어렵다
- **ຄຳສັບ ແລະ ສຳນວນຄຳເວົ້າ**      ການຮຽນ, ການສຶກສາ
- **ຂໍ້ມູນກ່ຽວກັບວັດທະນາທຳ**      ໂປຣແກຣມການເຝິກອົບຮົມ ສຳລັບແຮງງານຕ່າງດ້າວ

### 대화 1    Track 76



ຕໍ່ໄປນີ້ ແມ່ນບົດສົນທະນາລະຫວ່າງ ສຸພິກາ ແລະ ເຮືອງ. ສຸພິກາ ກຳລັງຖາມເຮືອງວ່າ ເຮືອງຮຽນພາສາເກົາຫຼີແນວໃດ. ກ່ອນອື່ນ ຈົ່ງຝັງບົດສົນທະນາສອງຄັ້ງ ແລ້ວເວົ້າຕາມ.

수피카    **ㅎㅇ 씨, 주말에 시간이 있어요?**  
ເຮືອງ, ວັນເສົາອາທິດນີ້ ເຈົ້າມີເວລາບໍ?

ㅎㅇ      네, **그런데** 왜요?    ເຈົ້າ, ມີຫຍັງບໍ?

수피카    **한국어가 너무 어려워서 그러는데** 한국어 좀 가르쳐 주세요.  
ຍ້ອນວ່າພາສາເກົາຫຼີ ແມ່ນຍາກຫຼາຍ, ຊ່ວຍສອນພາສາເກົາຫຼີໃຫ້ຂ້ອຍແນ່.

ㅎㅇ      좋아요.    ໄດ້. ດີຄືກັນ.

수피카    **그런데 ㅎㅇ 씨는 한국어를 어떻게 공부해요?**  
**학원에 다녀요?**  
ເຮືອງ ຮຽນພາສາເກົາຫຼີແນວໃດບໍ? ຮຽນຢູ່ ໂຮງຮຽນບໍ?

ㅎㅇ      아니요, 저는 영화 보는 것을 좋아해서 **한국 영화를 보면서** 공부해요. 수피카 씨도 좋아하는 것을 하면서 공부해 보세요.  
ບໍ່, ຍ້ອນວ່າ ຂ້ອຍມັກເບິ່ງໜັງ ຂ້ອຍຈຶ່ງເບິ່ງໜັງ ແລະ ຮຽນພາສາເກົາຫຼີໄປພ້ອມ. ສຸພິກາ ກໍຄືກັນ, ລອງເຮັດສິ່ງທີ່ມັກ ແລະ ຮຽນພາສາເກົາຫຼີໄປພ້ອມເບິ່ງແມ່.

**그런데** ເຖິງຢ່າງໃດກໍຕາມ (ແຕ່ວ່າ)

ໃຊ້ໃນເວລາທີ່ຈະປ່ຽນທິດທາງຫົວຂໍ້ຂອງບົດສົນທະນາ ໂດຍມີເນື້ອໃນກ່ຽວຂ້ອງກັບສິ່ງທີ່ຜ່ານມາກັນຂ້າມໄດ້ ເວົ້າໄປແລ້ວ.

- 가: 오후에 시장 구경 갈까요?  
ຕອນບ່າຍນີ້, ໄປຢ່າງເລາະຕະຫຼາດບໍ?
- 나: 그런데 좀 늦게 가요. 먼저 할 일이 좀 있어서요.  
ແຕ່ວ່າ ຈະໄປຊ້າໜ້ອຍໜຶ່ງ. ຍ້ອນວ່າມີວຽກ ທີ່ຈະຕ້ອງເຮັດກ່ອນໜ້ານັ້ນໜ້ອຍໜຶ່ງ.

**-아서/어서 그러는데**

ເປັນການສະແດງເຖິງ ເນື້ອໃນຂອງປະໂຫຍກໜ້າ ເປັນເຫດຜົນທີ່ ເຮັດໃຫ້ເວົ້າປະໂຫຍກຫຼັງ.

- 지금 바빠서 그러는데 이것 좀 도와주세요.  
ຂ້ອຍຄວາງກຸຍຸ່ຕອນນີ້, ກະລຸນາ ຊ່ວຍເຮັດອັນນີ້ໃຫ້ແນ່.



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈົ່ງຕອບຄຳຖາມຕໍ່ໄປນີ້.

1. 수피카 씨는 왜 ㅎㅇ을 만나고 싶어해요?    ເປັນຫຍັງ ສຸພິກາ ຈຶ່ງຢາກພົບ ເຮືອງ?
2. ㅎㅇ 씨는 한국어를 어떻게 공부해요?    ເຮືອງ ຮຽນພາສາເກົາຫຼີແນວໃດ?

**정답** 1. 한국어를 배우고 싶어서요. 2. 한국 영화를 보면서 공부해요.



# 어휘 1

ຄຳສັບ 1

## 공부

ການຮຽນ



ເວລາຮຽນພາສາເກົາຫຼີ, ເຈົ້າເຮັດແນວໃດ? ລອງມາເບິ່ງ ຄຳສັບກ່ຽວກັບການຮຽນເບິ່ງບໍ?



공부하다  
ຮຽນໜັງສື



사전을 찾다  
ຊອກຫາຄຳສັບວັດຈະນານຸກົມ



예습하다  
ກະກຽມ (ກະກຽມບົດຮຽນ)



복습하다  
ທວນຄືນ



학원에 다니다  
ໄປໂຮງຮຽນ




인터넷 강의를 듣다  
ຮຽນອອນລາຍ



CD를 듣다  
ຟັງ CD



따라하다  
ເຮັດຕາມ



쉽다  
ງ່າຍ



어렵다  
ຍາກ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림에 맞는 표현을 <보기>에서 골라 문장을 완성하세요.

ຈົ່ງເລືອກສຳນວນ ທີ່ຖືກຕ້ອງກັບຮູບພາບຈາກ <ກອບ> ແລວຕື່ມໃສ່ປະໂຫຍກໃຫ້ຄົບຖ້ວນ.



1)  허영 씨는 매일 \_\_\_\_\_.

2)  투안 씨는 \_\_\_\_\_.

3)  리한 씨는 \_\_\_\_\_.

4)   허영 씨는 매일 \_\_\_\_\_.

보기

복습하다    예습하다    학원에 다니다    인터넷 강의를 듣다

정답 1) 예습해요 2) 학원에 다녀요 3) 인터넷 강의를 들어요 4) 복습해요



‘-(으)면서’ ມັນຖືກໃຊ້ຕື່ມທ້າຍຄຳກຳມະ ເພື່ອສະແດງເຖິງການກະທຳທັງສອງຢ່າງໄປພ້ອມກັນ. ປະໂຫຍກໜ້າກັບປະໂຫຍກ ຫຼັງສາມາດປ່ຽນບ່ອນກັນໄດ້ ແຕ່ມັນຍັງມີຄວາມໝາຍຄືເກົ່າ. ປະທານຂອງທັງສອງປະໂຫຍກຕ້ອງ ແມ່ນປະທານຕົວດຽວກັນ. ໃນກໍລະນີ ໄປກັບຄຳນາມແມ່ນໃຊ້ ‘(이)면서’.

자음(ພະຍັນຊະນະ) → -으면서	모음(ສະຫຼະ), 자음(ພະຍັນຊະນະ) ‘ㄹ’ → -면서
먹다 → 먹으면서	보다 → 보면서 올다 → 올면서

- 가: 투안 씨, 어제 저녁에 뭐 했어요? ຕວານ, ຕອນແລງ ມື້ວານນີ້ ເຈົ້າ (ໄດ້) ເຮັດຫຍັງ?
- 나: 친구하고 밥을 먹으면서 이야기했어요. ໃນຂະນະທີ່ (ຂ້ອຍ) ກິນເຂົ້າ ຂ້ອຍລົມກັບໝູ່.
- 영화를 보면서 빵을 먹어요. ໃນຂະນະທີ່ເບິ່ງໜັງ ຂ້ອຍກິນເຂົ້າຈີ່.
- 한국 노래를 들으면서 한국어를 공부해요. ໃນຂະນະທີ່ຮຽນໜັງສື ກໍຝັງເພງເກົາຫຼີໄປນຳ.
- 지훈 씨는 학생이면서 회사원이예요. ໃນຂະນະທີ່ ຈິຮຸນເປັນນັກສຶກສາ ລາວກໍເປັນທັງພະນັກງານບໍລິສັດນຳ.

**비교해 보세요** ຈົ່ງປຽບທຽບລອງເບິ່ງ

✓ **ລະຫວ່າງ ‘-(으)면서’ ກັບ ‘-고’**

‘-(으)면서’ ກັບ ‘-고’ ມັນໃຊ້ຊື່ບອກວ່າ ເກີດມີການກະທຳທັງສອງຢ່າງເກີດຂຶ້ນໃນເວລາດຽວກັນຄືກັນ. ແຕ່ວ່າ ‘-(으)면서’ ຖືກໃຊ້ໃນກໍລະນີທີ່ການກະທຳທັງສອງຢ່າງດຳເນີນໄປໃນຊ່ວງເວລາດຽວກັນ. ແຕ່ ‘-고’ ໃຊ້ໃນກໍລະນີທີ່ການກະທຳຢູ່ເບື້ອງໜ້າໄດ້ດຳເນີນໄປກ່ອນແລ້ວ ແຕ່ຍັງບໍ່ທັນສຳເລັດ. ຫຼັງຈາກນັ້ນ ການກະທຳຢູ່ເບື້ອງຫຼັງຈຶ່ງຄ່ອຍເກີດຂຶ້ນມາ ເຮັດໃຫ້ການກະທຳທັງສອງຢ່າງໄດ້ທັບຊ້ອນກັນໃນຊ່ວງໃດຊ່ວງໜຶ່ງ.

- 손을 **잡으면서** 말씀하셨습니다.
- 손을 **잡고** 말씀하셨습니다.



ເຂົ້າໃຈການນຳໃຊ້ ‘-(으)면서’ ແລ້ວບໍ່? ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາໃຫ້ຄົບຖ້ວນ.

2. 그림을 보고 ‘-(으)면서’를 사용해서 대화를 완성하세요.  
ຈົ່ງເບິ່ງຮູບພາບ ແລ້ວຕື່ມໃສ່ບົດສົນທະນາຄົບຖ້ວນ ໂດຍການໃຊ້ ‘-(으)면서’.



가: 모니카 씨는 어떻게 공부해요? ໂມນິກາ, ເຈົ້າຮຽນໜັງສືແນວໃດ?  
 나: 저는 모르는 단어는 \_\_\_\_\_.



가: baru 씨는 참 발음이 좋네요. 어떻게 연습해요?  
 바루 ອອກສຽງໄດ້ດີຫຼາຍ. ເຈົ້າຝຶກຝົນແນວໃດ?  
 나: 저는 매일 \_\_\_\_\_.

**정답** 1) 사전을 찾으면서 공부해요 2) CD를 들으면서 따라해요



## 대화 2

ບົດສົນທະນາ 2



ຮິຣັນ ກຳລັງຖາມ ຕວນ ກ່ຽວກັບການການລົງທະບຽນວິຊາຮຽນ. ການລົງທະບຽນວິຊາຮຽນແມ່ນຕ້ອງເຮັດແນວໃດ? ກ່ອນອື່ນ ຈົ່ງລອງຝັງບົດສົນທະນາສອງຄັ້ງກ່ອນ.

### -(으)ㄹ 것 같다

ໃຊ້ໃນເວລາທີ່ ຜູ້ເວົ້າຕ້ອງການສະແດງເຖິງການຄາດເດົາ ຫຼື ການສະແດງຄວາມຄິດເຫັນແບບລະມັດລະວັງ.

- 비가 올 것 같아요. 우산을 가져가세요.  
ຝົນຄືຈະຕົກ. ກະລຸນາຖືຄັນຮົ່ມໄປນຳແດ່.
- 너무 바빠서 여행을 못 갈 것 같아요.  
ຍ້ອນຂ້ອຍມີວຽກຫຼາຍ ເລີຍຄືວ່າ ຈະບໍ່ສາມາດໄປທ່ຽວໄດ້.

리한 투안 씨, 어디 갔다 와요?  
ຕວນ, ເຈົ້າໄປໃສມາ?

투안 자동차 정비 교육을 받고 왔어요.  
나중에 고향에 돌아가서 일을 구할 때  
도움이 될 것 같아서요.

ຂ້ອຍໄດ້ໄປຮຽນກ່ຽວກັບການບຳລຸງຮັກສາລົດຍົນມາ. ຍ້ອນວ່າ ຕໍ່ໄປຖ້າຂ້ອຍກັບບ້ານ ແລ້ວມັນຄືຈະເປັນປະໂຫຍດໃນເວລາຊອກຫາວຽກເຮັດ.

리한 저도 그 수업을 듣고 싶은데  
그 수업은 어때요?  
ຂ້ອຍກໍຢາກຮຽນວິຊານັ້ນຄືກັນ,  
ວິຊານັ້ນ ເປັນແນວໃດ?

투안 지금 하는 일과 비슷해서  
이해하기 쉬워요.  
ຍ້ອນວ່າມັນຄ້າຍຄືກັບວຽກທີ່ຂ້ອຍເຮັດຢູ່ໃນປະຈຸບັນ  
ກໍເລີຍງ່າຍ.

리한 아, 그래요? 어떻게 신청해요?  
ອາ, ແມ່ນບໍ່? ລົງທະບຽນແນວໃດ?

투안 홈페이지에서 신청하면 돼요.  
ສາມາດສະໝັກຢູ່ໜ້າເວັບໄດ້ເລີຍ.

### -(으)면 되다

ໃຊ້ເປັນເງື່ອນໄຂ ວ່າຖ້າມີການກະທຳ ຫຼື ສະຖານະການນັ້ນກໍຈະບໍ່ມີບັນຫາ ເກີດຂຶ້ນ ຫຼື ມີຄວາມພຽງພໍ ສົມບູນ ແລ້ວ.

- 오전 9시까지 오시면  
돼요.  
ຖ້າມາກ່ອນ 9 ໂມງເຊົ້າກໍໄດ້ແລ້ວ  
(ກໍບໍ່ມີບັນຫາຫຍັງ).
- 여기에서 길을 건너면  
됩니다.  
ຂ້າມທາງຢູ່ບ່ອນນີ້ກໍໄດ້.



ຄັ້ງນີ້ ລອງສະແດງບົດບາດເປັນ ຮິຣັນ ແລະ ຕວນ ແລ້ວເວົ້າຕາມບົດສົນທະນາເບິ່ງ. ໄດ້ ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄຳຖາມຕໍ່ໄປນີ້.

1. 투안 씨는 무슨 교육을 받아요?  
ຕວນຢາກຮຽນຫຍັງ?
2. 그 수업은 어떻게 신청해요?  
ຕ້ອງລົງທະບຽນຮຽນວິຊານັ້ນແນວໃດ?


정답 1. 자동차 정비 교육을 받아요. 2. 홈페이지에서 신청해요.



ສ່ວນທີ່ກ່ຽວຂ້ອງກັບການສຶກສາມີອັນໃດແດ່ ພວກເຮົາລອງມາຮຽນຮູ້ນຳກັນເບິ່ງບໍ່?



교육  
ການສຶກສາ




과정  
ຫຼັກສູດ



수업  
ບົດຮຽນ




과목  
ວິຊາຮຽນ



일정  
ຕາຕະລາງຮຽນ



기관  
ສະຖາບັນ



교실  
ຫ້ອງຮຽນ



자격증  
ໃບຢັ້ງຢືນ



개강  
ເປີດເທີມ




종강  
ປິດເທີມ



ຈຶ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 그림에 맞는 단어를 <보기>에서 골라 대화를 완성하세요.


ຈຶ່ງເລືອກຄຳສັບທີ່ຖືກຕ້ອງກັບຮູບພາບຈາກ <ກອບ> ແລ້ວຕື່ມໃສ່ບົດສົນທະນາໃຫ້ຄົບຖ້ວນ.




가: 어떻게 오셨어요?  
ມີວຽກຫຍັງບໍ່?  
나: 한국어 \_\_\_\_\_ 을 듣고 싶어요.




가: 언제 끝나요? ສໍາເລັດເມື່ອໃດ?  
나: \_\_\_\_\_ 은 4월 30일  
이예요.



가: 어떤 \_\_\_\_\_ 이 있어요?  
나: 한국, 컴퓨터, 태권도 반이 있어요.  
ມີຫ້ອງຮຽນ ເກົາຫຼີ, ຕອມພິວເຕີ້, ເທຄວັນໄດ້ນໍາ.



가: \_\_\_\_\_ 은 어디에 있어요?  
나: 3층에 있어요. ຢູ່ຊັ້ນ 3.



가: 언제 \_\_\_\_\_ 해요?  
나: 다음 주 월요일에 시작해요.  
ວັນຈັນ ອາທິດໜ້າແມ່ນເລີ້ມ.

보기

종강    교실    개강    수업    과정

정답 1) 수업 2) 종강 3) 과정 4) 교실 5) 개강





## 활동 ກິດຈະກຳ

주말 한국어 교육에 관한 안내문입니다. 잘 읽고 질문에 답하세요.  
ແຈ້ງການກ່ຽວກັບການສຶກສາພາສາເກົາຫຼີ ໃນວັນ ເສົາ-ອາທິດ. ຈົ່ງອ່ານໃຫ້ດີ ແລ້ວຕອບຄຳຖາມ.

### 외국인 근로자를 위한 주말 한국어 교육

- 과정: 한국어 초급, 중급, 고급
- 개강: 9월 2일
- 종강: 10월 31일
- 시간: 매주 토요일 오후 2시~4시
- 교실: 외국인센터 503호
- 수업료: 무료
- 문의: 031) 9999-1249 (월~토 오전 9시~오후 6시)

### ການຮຽນພາສາເກົາຫຼີພາກເສົາ-ອາທິດ ສຳລັບແຮງງານຕ່າງປະເທດ

- ຫຼັກສູດ: ພາສາເກົາຫຼີ ລະດັບຕົ້ນ, ກາງ, ສູງ
- ເປີດເທີມ: ວັນທີ 2 ເດືອນ 9
- ປິດເທີມ: ວັນທີ 31 ເດືອນ 10
- ເວລາ: ທກງວັນເສົາ ຕອນບ່າຍ ເວລາ 2~4ໂມງ
- ທ້ອງຮຽນ: ສນຊວຍເຫຼືອຄົນຕ່າງປະເທດ ຫ້ອງ 503
- ຄ່າຮຽນ: ຝຣີ
- ຕິດຕໍ່ສອບຖາມ: 031)9999-1249 (ວັນຈັນ~ເສົາ ຕອນເຊົ້າ 9ໂມງ~ບ່າຍ 6 ໂມງ)

- 어떤 과정에 대한 안내문입니까? ແຈ້ງການກ່ຽວກັບຫຼັກສູດຫຍັງ?
  - ① 요리 수업
  - ② 한국어 수업
  - ③ 태권도 수업
  - ④ 컴퓨터 수업
- 읽은 내용과 같으면 ○, 다르면 ×에 표시하세요.  
ຈົ່ງໝາຍ ○ ໃສ່ຂໍ້ທີ່ຖືກຕ້ອງກັບເນື້ອໃນບົດອ່ານນີ້ ແລະ ໝາຍ X ໃສ່ຂໍ້ທີ່ບໍ່ຖືກກັບເນື້ອໃນບົດອ່ານນີ້.
  - 1) 돈을 내지 않아도 됩니다.      ○ ×
  - 2) 두 달 동안 교육을 받습니다.      ○ ×
  - 3) 인터넷으로 강의를 듣습니다.      ○ ×
  - 4) 주말 오전에 수업이 있습니다.      ○ ×

정답 1. ② 2. 1) O 2) O 3) X 4) X





## 외국인 근로자 교육 프로그램

ໂປຣແກຣມການສຶກສາ ສໍາລັບແຮງງານຕ່າງດ້າວ

한국산업인력공단에서는 외국인근로자가 한국에 있는 동안 한국어 및 필요 기능을 습득 하여 체류 기간이 끝나면 본국에 안정적으로 재정착할 수 있도록 지원하는 교육프로그램을 제공하고 있습니다. 각 프로그램은 현지 기업과 근로자의 수요 조사를 통해 현지 재취업 혹은 창업에 필요한 과정으로 구성되어 있습니다. 제조업, 건설업, 농축산업, 어업 등 현장에서 실용적이고 안전 관리와 관련된 기초 직무 교육뿐만 아니라 컴퓨터 수리, 자동차 정비, 용접 교육 등 전문기술능력을 향상시키는 프로그램도 포함되어 있는데, 이러한 교육은 한국산업인력공단 홈페이지에서 교육프로그램을 확인한 후 신청하면 체류 기간 동안 누구나 교육을 받을 수 있습니다.

ທີ່ສຸນບໍລິການການພັດທະນາຊັບພະຍາກອນມະນຸດເກົາຫຼີ ມີການສະໜອງໂປຣແກຣມການສຶກສາທີ່ຈໍາເປັນຕ່າງໆ ລວມເຖິງຫຼັກສູດພາສາເກົາຫຼີ ໃຫ້ແກ່ແຮງງານຕ່າງປະເທດໃນລະຫວ່າງໄລຍະເວລາການເຮັດວຽກຢູ່ເກົາຫຼີ ເພື່ອຮັບປະກັນວ່າ ເວລາທີ່ພວກເຂົາກັບໄປປະເທດຕົນເອງ ແລ້ວຈະຊອກຫາວຽກເຮັດງານທໍາໄດ້. ໃນແຕ່ລະໂປຣແກຣມ ແກຣມ ແມ່ນຈັດຂຶ້ນໂດຍອີງຕາມການສໍາຫຼວດກ່ຽວກັບສະພາບທຸລະກິດ ແລະ ການຈ້າງແຮງງານໃນເຂດທ້ອງຖິ່ນສະເພາະແລ້ວ ຈຶ່ງມີການສ້າງຫຼັກສູດຂຶ້ນມາໃຫ້ສອດຄ່ອງກັບຄວາມຮຽກຮ້ອງຕ້ອງການ. ໃນໂປຣແກຣມການເຝິກອົບຮົມຍັງບໍ່ທັນພຽງ ມີພຽງແຕ່ອອກສາຫະກຳໂຮງຈັກໂຮງງານ, ກໍ່ສ້າງ, ການກະສິກຳ ແລະ ການປະມົງເທົ່ານັ້ນ ແຕ່ຍັງມີຫຼັກສູດການແປງຄອມພິວເຕີ, ການຮັກສາບໍາລຸງລົດຍົນ.

### 교육 프로그램 신청 ການລົງທະບຽນໂປຣແກຣມການສຶກສາ

- 1) 한국산업인력공단 홈페이지(<http://eps.hrdkorea.or.kr>)에서 교육 프로그램 리스트를 검색하세요. (나에게 맞는 교육 프로그램 찾기)  
ຈຶ່ງຊອກຫາລາຍການໂປຣແກຣມການສຶກສາ ຢູ່ທີ່ໂຮມເຜຈ (<http://eps.hrdkorea.or.kr>) ຂອງສຸນບໍລິການການພັດທະນາຊັບພະຍາກອນມະນຸດເກົາຫຼີ. (ການຊອກຫາໂປຣແກຣມການສຶກສາທີ່ເໝາະກັບຕົນເອງ)
- 2) 각 과정별 교육 조건을 확인하세요.  
(신청 자격, 신청 시기, 교육 시기, 교육 기관, 수료 조건 등)  
ກະລຸນາ ຍົນຍົນເງື່ອນໄຂການສຶກສາຂອງແຕ່ລະຫຼັກສູດ.  
(ເງື່ອນໄຂລົງທະບຽນ, ເວລາລົງທະບຽນ, ສະຖາບັນການສຶກສາ, ເງື່ອນໄຂການສໍາເລັດ ການສຶກສາ ແລະ ອື່ນໆ)
- 3) 신청하기 버튼을 클릭하여 본인의 인적사항을 기재한 후 전송하세요.  
ກົດທີ່ບໍ່ມາ ສົນທິສັນຍາ(ສະໝັກ), ຫຼັງຈາກນັ້ນຕື່ມຂໍ້ມູນສ່ວນຕົວແລ້ວສົ່ງ.
- 4) 사이트 방문 혹은 이메일을 통해 교육대상자로 선정되었는지 확인하세요.  
ກວດເບິ່ງວ່າທ່ານຖືກເລືອກໃຫ້ເປັນເປົ້າໝາຍ ຜູ້ທີ່ຈະໄດ້ຮັບການສຶກສາ ຫຼືບໍ່ ຜ່ານທາງເວັບໄຊ ຫຼື ອີເມວ.
- 5) 시간과 장소를 확인하여 교육에 참여하세요.  
ຈຶ່ງກວດເບິ່ງເວລາ ແລະ ສະຖານທີ່ ແລ້ວເຂົ້າຮ່ວມການຝຶກອົບຮົມ.





## EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນເປັນຄໍາຖາມກ່ຽວກັບການຝັງຄໍາຖາມ ແລ້ວເລືອກເອົາຄໍາຕອບທີ່ຖືກຕ້ອງ. ກ່ອນການຝັງຄໍາຖາມ ຈົ່ງກວດເບິ່ງເນື້ອໃນຂອງຄໍາຕອບກ່ອນ.

[1~3] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.



1. ① 열심히 공부했어요.  
② 인터넷 강의를 들어요.  
③ 한국어는 조금 어려워요.  
④ 한국어 공부를 열심히 해야 돼요.
2. ① 수업은 저녁 7시에 시작돼요.  
② 저는 매일 예습하고 복습해요.  
③ 저녁에는 학원에 가기 어려워요.  
④ 어제 저녁에 학원에서 만났어요.
3. ① 고급 과정은 없어요.  
② 10월 31일에 끝나요.  
③ 다음 주 월요일이에요.  
④ 외국어교육센터 503호예요.



ຕໍ່ໄປແມ່ນເປັນຄໍາຖາມກ່ຽວກັບການຝັງຄໍາຖາມ ແລ້ວເລືອກເອົາຄໍາຕອບທີ່ຖືກຕ້ອງ. ກ່ອນການຝັງຄໍາຖາມ ຈົ່ງກວດເບິ່ງເນື້ອໃນຂອງຄໍາຕອບເທື່ອໜຶ່ງກ່ອນ.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງບົດ ແລ້ວຕອບຄໍາຖາມ 2 ຂໍ້.

4. 남자는 왜 전화를 했습니까? ເປັນຫຍັງຜູ້ຊາຍຄົນນັ້ນ ຈຶ່ງໄດ້ໂທລະສັບ?

① 한국어 책을 사고 싶어서	② 한국어를 공부하고 싶어서
③ 한국 친구를 사귀고 싶어서	④ 토요일에 한국어 시험이 있어서
5. 한국어 초급반 수업은 언제 있습니까? ຫ້ອງຮຽນ ພາສາເກົາຫຼີ ລະດັບຕົ້ນແມ່ນເວລາໃດ?

① 토요일 10:00~12:00	② 토요일 10:00~13:00
③ 토요일 11:00~13:00	④ 토요일 11:00~14:00



👂 **듣기 대본** ເນື້ອໃນບົດຝັງ

1. 여: 투안 씨는 한국어 공부를 어떻게 해요? ຕວນ ຮຽນພາສາເກົາຫຼີແນວໃດ?
2. 남: 모니카 씨, 저녁에 같이 학원에 다닐래요? ໂມນິກາ, ຕອນແລງໄປໂຮງຮຽນນໍາກັນບໍ?
3. 남: 개강이 언제예요? ເປີມເທີມມື້ໃດ?
- 4-5. 여: 여보세요. 한국어교육센터입니다. สะบายดี. ສຸນການສຶກສາພາສາເກົາຫຼີ.  
 남: 저, 한국어능력시험 준비 과정이 있어요?  
ຢູ່ນັ້ນ ມີຫຼັກສູດກຽມ ສອບເສັງວັດລະດັບຄວາມສາມາດພາສາເກົາຫຼີບໍ?  
 여: 네, 초급반하고 중급반이 있어요. ເຈົ້າ, ມີທັງລະດັບຕົ້ນ ແລະ ລະດັບກາງ.  
 남: 초급반 수업은 몇 시에 해요? ຫ້ອງຮຽນລະດັບຕົ້ນ ຮຽນເວລາຈັກໂມງ?  
 여: 토요일 오전 10시부터 오후 1시까지예요. ວັນເສົາ ເລີ່ມແຕ່ 10 ໂມງເຊົ້າເຖິງ 1 ໂມງຕອນບ່າຍ.

**정답** 1. ② 2. ③ 3. ③ 4. ② 5. ②

**확장 연습** ບົດເຝິກຫັດເພີ່ມເຕີມ

👂 L-24

[1~2] 질문을 듣고 알맞은 대답을 고르십시오. ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

1. ① 두 시에 할 거예요.                      ② 아주 안전할 거예요.  
    ③ 내일 하기로 했어요.                    ④ 센터에서 하기로 했어요.
2. ① 네, 강의를 신청하고 싶어요.        ② 네, 인터넷으로 물건을 사요.  
    ③ 네, 저녁마다 강의를 들어요.        ④ 네, 매일 인터넷 검색을 해요.

👂 **확장 연습 듣기 대본** ເນື້ອໃນບົດຝັງ ບົດເຝິກຫັດເພີ່ມເຕີມ

1. 남: 내일 안전 교육은 어디에서 해요? ການສຶກສາກ່ຽວກັບ ຄວາມປອດໄພມື້ອື່ນ ແມ່ນຈັດຂຶ້ນຢູ່ໃສ?
2. 남: 홍영 씨, 매일 인터넷으로 강의를 들어요? ເຮືອງ, ເຈົ້າມີຮຽນຜ່ານອິນເຕີເນັດທຸກມື້ບໍ?

**정답** 1. ④ 2. ③

**A** **발음** ການອອກສຽງ      👂 P-11

**ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.**

ພະຍັນຊະນະລົງທ້າຍທີ່ອອກສຽງໃນພາສາເກົາຫຼີ ແມ່ນມີຈໍານວນຈໍາກັດ. ຢູ່ໃນທີ່ນີ້ ແມ່ນມີພຽງແຕ່ 7 ພະຍັນຊະນະເທົ່ານັ້ນທີ່ສາມາດອອກສຽງໄດ້. ສຽງທີ່ເປັນລົມອອກມາ ຫຼື ສຽງຈາກເພດານປາກ ເຊັ່ນ ‘ㄷ[t], ㅌ[tʰ], ㅅ[s], ㅆ[sʰ], ㅈ[tʃ], ㅉ[tʃʰ]’ ແມ່ນສຽງຈະບໍ່ຫາຍໄປຄືກັບຕົວສະກົດອື່ນໆ ແລະ ອອກສຽງເປັນ [ㄷ].

- |                          |                 |
|--------------------------|-----------------|
| (1) 솔, 발, 옷, 달다, 돋보기, 있다 | (3) 빛 : 빛 : 빛   |
| (2) 낮 : 낮 : 낮            | (4) 솔도 커요.      |
| (4) 솔도 커요.               | (5) 가게에는 옷도 있다. |



## EPS-TOPIK ຳຮຽນ ພາກອ່ານ EPS-TOPIK



ຂໍ້ 1 ຫາ 3 ແມ່ນເປັນຄໍາຖາມກ່ຽວກັບການເລືອກສໍານວນທີ່ເໝາະສົມ ຕໍ່ມໃສ່ປະໂຫຍກ. ຈົ່ງຄິດທົບ ທວນເບິ່ງສໍານວນທີ່ໄດ້ຮຽນມາ ແລ້ວຕອບຄໍາຖາມ.

[1~3] 빈칸에 들어갈 가장 알맞은 것을 고르십시오. (ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕໍ່ມໃສ່ບ່ອນຫວ່າງ.)

1. 가: \_\_\_\_\_ 이/가 언제예요? (ມີປິດພາກຮຽນ ແມ່ນມີໃດ?)

나: 8월 30일에 끝나요. (ປິດວັນທີ 30 ເດືອນ 8.)

- ① 수업
- ② 일정
- ③ 개강
- ④ 종강

2. 가: 무슨 \_\_\_\_\_ 을 제일 좋아해요? (ມັກ ວິຊາ ໃດຫຼາຍທີ່ສຸດ?)

나: 역사를 제일 좋아해요. (ມັກຮຽນວິຊາປະຫວັດສາດຫຼາຍທີ່ສຸດ.)

- ① 과목
- ② 기관
- ③ 교실
- ④ 학원

3.

저는 매일 아침부터 저녁까지 회사에서 일을 합니다. 일이 끝나면 한국어를 배우러 학원에 갑니다. 일을 \_\_\_\_\_ 학원에 다니는 것은 힘들지만 일을 할 때 도움이 많이 됩니다.

ຂ້ອຍເຮັດວຽກຢູ່ບໍລິສັດ ທຸກໆມື້ ແຕ່ເຊົ້າຮອດແລງ. ເມື່ອເລີກວຽກແລ້ວ ຂ້ອຍກໍໄປໂຮງຮຽນເພື່ອຮຽນພາສາເກົາຫຼີ. ການເຮັດວຽກ ແລະ ຮຽນໃນເວລາດຽວກັນແມ່ນເປັນເລື່ອງຍາກ, ແຕ່ວ່າ ມັນກໍຊ່ວຍຂ້ອຍໄດ້ຫຼາຍໃນເວລາເຮັດວຽກ.

- ① 하러
- ② 하면서
- ③ 했는데
- ④ 하기로



ຕໍ່ໄປນີ້ ແມ່ນໃບແຈ້ງການ. ຈົ່ງກວດເບິ່ງວ່າ ມີໂບຣແກຣມການສຶກສາໃດແດ່ ແລະ ໃນເວລາໃດແດ່ ແລ້ວ ຕອບຄໍາຖາມ.

[4~5] 다음 글을 읽고 물음에 답하십시오. (ຈົ່ງອ່ານບົດເລື່ອງດັ່ງຕໍ່ໄປນີ້ ແລ້ວຕອບຄໍາຖາມ.)

### 〈무료 한국어 교실 (4개월 과정)〉

<ຫຼັກສູດການຮຽນພາສາເກົາຫຼີ 4 ເດືອນ>

시간/요일 ເວລາ/ວັນ	토요일 ວັນເສົາ	일요일 ວັນອາທິດ
13:00~15:00	초급 ລະດັບຕົ້ນ	중급 ລະດັບກາງ
15:00~17:00	초급 ລະດັບຕົ້ນ	고급 ລະດັບສູງ

\* 개강: 3월 1일 (ເປີດຮຽນ: ວັນທີ 1 ເດືອນ 3)

\* 신청: 센터 직접 방문 (2월 15일까지) (ສະໝັກ: ສະໝັກໂດຍກົງໄດ້ທີ່ສູນ (ຈົນຮອດວັນທີ 15 ເດືອນ 2))

4. 이 안내문의 내용과 다른 것을 고르십시오. (ຈົ່ງເລືອກສິ່ງທີ່ແຕກຕ່າງຈາກເນື້ອໃນແຈ້ງການນີ້.)

- ① 수업료를 안 내도 됩니다.
- ② 3월에 신청할 수 있습니다.
- ③ 센터에 가서 신청해야 합니다.
- ④ 4개월 동안 한국어를 배웁니다.

5. 한국어 중급 수업은 언제 있습니까? (ຫ້ອງຮຽນພາສາເກົາຫຼີ ລະດັບກາງແມ່ນມີຕອນໃດ?)

- ① 토요일 오후 1시~3시
- ② 토요일 오후 3시~5시
- ③ 일요일 오후 1시~3시
- ④ 일요일 오후 3시~5시

정답 1. ④ 2. ① 3. ② 4. ② 5. ③



## 확장 연습 ບົດເລິກຫັດເພີ່ມເຕີມ

[1~2] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 저는 드라마를 이용해서 한국어 공부를 합니다. 한국 드라마를 \_\_\_\_\_ 한국어를 공부하면 더 재미있게 공부할 수 있어서 좋습니다.  
ຂ້ອຍຮຽນພາສາເກົາຫຼີ ໂດຍການເບິ່ງລະຄອນເກົາຫຼີ. ຖ້າໃນເວລາທີ່ເບິ່ງລະຄອນເກົາຫຼີ ແລ້ວຮຽນພາສາເກົາຫຼີ ໄປນຳ, ຂ້ອຍສາມາດຮຽນໄດ້ຢ່າງມ່ວນຊື່ນ ເຊິ່ງມັນເປັນສິ່ງທີ່ດີຫຼາຍ.

- ① 보면서                      ② 보든지                      ③ 보거든                      ④ 보니까

2. 지난달부터 한국어를 배우기 시작했습니다. 수업이 끝나면 CD를 \_\_\_\_\_ 복습을 합니다. ຕັ້ງແຕ່ເດືອນກ່ອນເປັນຕົ້ນມາ, ຂ້ອຍໄດ້ເລີ່ມຮຽນພາສາເກົາຫຼີ. ຫຼັງຈາກເລິກຮຽນ, ຂ້ອຍກໍຝັງຊິດີ ພ້ອມກັບການທວນຄືນບົດຮຽນໄປນຳ.

- ① 찾지만                      ② 찾으면서                      ③ 듣지만                      ④ 들으면서

[3~4] 다음 글을 읽고 무엇에 대한 글인지 고르십시오. ຈົ່ງອ່ານບົດຄວາມດັ່ງຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດຄວາມກ່ຽວກັບຫຍັງ.

3. 저는 토요일마다 외국인력지원센터에서 한국어를 공부합니다. 집에 와서 수업 시간에 배운 단어와 문법을 복습하고 모르는 것이 있으면 한국인 동료에게 물어봅니다. 이렇게 하다 보니 한국어 실력이 빨리 좋아지는 것 같습니다.  
ທຸກງວັນເສົາ, ຂ້ອຍຮຽນພາສາເກົາຫຼີ ຢູ່ສູນຊ່ວຍເຫຼືອແຮງງານຕ່າງປະເທດ. ເມື່ອຂ້ອຍມາເຮືອນ, ຂ້ອຍກໍທວນຄືນຄຳສັບ ແລະ ໄວຍາກອນທີ່ຮຽນມາໃນຫ້ອງຮຽນ ແລະ ຖ້າຂ້ອຍມີສິ່ງທີ່ບໍ່ຮູ້, ຂ້ອຍກໍຈະຖາມເພື່ອນຮ່ວມງານຄືນເກົາຫຼີ. ຂ້ອຍລອງເຮັດແບບນີ້ ແລ້ວເຮັດໃຫ້ຄວາມສາມາດດ້ານພາສາເກົາຫຼີເພີ່ມຂຶ້ນຢ່າງໄວວາ.

- ① 한국어 센터 소개                      ② 한국어 공부 방법  
 ③ 한국어 수업 시간                      ④ 한국어 과목 안내

4. 이번 주 금요일 다섯 시에 강당에서 안전 교육이 있습니다. 지난 상반기 교육을 받지 않은 분들은 반드시 참석해 주시기 바랍니다. 교육 시간은 약 두 시간 정도입니다.  
ວັນສຸກນີ້ ເວລາ 5 ໂມງ ຈະມີການສຶກສາກ່ຽວກັບຄວາມປອດໄພ ຢູ່ຫ້ອງປະຊຸມ. ສຳລັບຜູ້ທີ່ບໍ່ໄດ້ຮຽນ ໃນຕອນຕົ້ນປີ ແມ່ນກະລຸນາເຂົ້າຮ່ວມໃນຊຸດນີ້. ສຳລັບເວລາຮຽນ ແມ່ນປະມານ 2 ຊົ່ວໂມງ.

- ① 교육 과정                      ② 교육 안내  
 ③ 교육 과목                      ④ 교육 신청

정답 1. ① 2. ④ 3. ② 4. ②





# ເອີ້ນ 1 ຄຳສັບ 1

## ສາສະໜາ



ເຈົ້າມີສາສະໜາບໍ່? ຖ້າມີ ແມ່ນເຈົ້ານັບຖືສາສະໜາຫຍັງ? ເຮົາລອງມາເບິ່ງຄຳສັບ ທີ່ກ່ຽວຂ້ອງກັບສາສະໜາວ່າມີຄືແນວໃດແດ່.



ບຸດ  
ສາສະໜາພຸດ



ກິດຸກ  
ສາສະໜາຄຣິສ



ທຽນຸກ(ກາທຸລິກ)  
ສາສະໜາກາໂຕລິກ



ອິສລາມ  
ສາສະໜາອິດສະລາມ




ຊຸລ  
ວັດ




ກຸກ  
ໂບດສາສະໜາຄຣິສ



ສະຕາງ  
ໂບດສາສະໜາກາໂຕລິກ



ສາວິນ(ມອສັກ)  
ມັດສະຍິດ  
(ໂບດຂອງສາສະໜາອິດສະລາມ)



ສະນົມ  
ຄຸບາ



ມອກສາສົມ  
ບາດຫຼວງ ຫຼື ຄຸນຜົ່  
(ຂອງສາສະໜາຄຣິສ)



ສົນບຸນົມ  
ຄຸນຜົ່  
(ຂອງສາສະໜາກາໂຕລິກ)



ອິມາມ  
ອິມາ  
(ຜະຂອງສາສະໜາອິດສະລາມ)



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບ ຂ້າງເທິງນັ້ນ.

1. 그림을 보고 빈칸에 알맞은 단어를 쓰세요. ຈົ່ງເບິ່ງຮູບພາບແລ້ວຂຽນຄຳສັບທີ່ຖືກຕ້ອງໃສ່ໃນບ່ອນຫວ່າງ.

ບຸດ		ຊຸລ		1)	ທຽນຸກ		2)		ສົນບຸນົມ
ກິດຸກ		ກຸກ		3)	ອິສລາມ		4)		ອິມາມ

ຖັງຕັບ 1) ສະນົມ 2) ສະຕາງ 3) ມອກສາສົມ 4) ອິສລາມ ສາວິນ(ມອສັກ)



‘마다’ ມັນສະແດງເຖິງການກະທຳໃດໜຶ່ງທີ່ເຮັດຊ້ຳກັນໃນຊ່ວງເວລານັ້ນ. ມັນຖືກໃຊ້ຕື່ມທ້າຍຄຳນາມທີ່ຊື່ບອກເວລາ.

- 가: 보통 주말에는 무엇을 하세요? ປົກກະຕິ ທ້າຍອາທິດ (ເຈົ້າ) ເຮັດຫຍັງ?  
나: 주말마다 공원에서 자전거를 타요. ທຸກໆທ້າຍອາທິດ (ຂ້ອຍ) ຂີ່ລົດຖີບຢູ່ສ່ວນສະຫາລະນະ.
- 매년 방학마다 우리 가족은 여행을 가요. ຄອບຄົວຂອງພວກເຮົາໄປທ່ຽວໃນຊ່ວງຝັກຝາກຮຽນ.
- 출퇴근 시간에는 지하철이 삼 분마다 와요. ໃນໂມງເຂົ້າການ-ເລີກຮຽນ ລົດໄຟຝ່າຈະມາທຸກໆ 3 ນາທີ.



ເຂົ້າໃຈການນຳໃຊ້ ‘마다’ ແລ້ວບໍ່? ຈົ່ງເບິ່ງປະຕິທິນ ແລະ ຕາຕະລາງເວລາ ແລ້ວຕື່ມໃສ່ບົດສິນທະນາໃຫ້ຄົບຖ້ວນ.

2. 다음 표를 보고 ‘마다’를 사용해서 대화를 완성하세요.

ຈົ່ງເບິ່ງຕາຕະລາງດັ່ງຕໍ່ໄປນີ້ ແລ້ວໃຊ້ ‘마다’ ເພື່ອເຮັດໃຫ້ບົດສິນທະນາຄົບຖ້ວນ.

교회 가는 날

3월		일	월	화	수	목	금	토	일
1	2	3	4	5	6				
7	8	9	10	11	12	13			
14	15	16	17	18	19	20			
21	22	23	24	25	26	27			
28	29	30	31						

- 1) 가: 수진 씨는 언제 교회에 가요? ຊຸຈິນ, ໄປໂບດເມື່ອໃດ?  
나: \_\_\_\_\_ 가요.

한국어 공부

3월		일	월	화	수	목	금	토	일
1	2	3	4	5	6				
7	8	9	10	11	12	13			
14	15	16	17	18	19	20			
21	22	23	24	25	26	27			
28	29	30	31						

- 2) 가: 투안 씨는 매일 한국어를 공부해요? ຕວນ ຮຽນພາສາເກົາຫຼີທຸກມື້ບໍ່?  
나: 네, \_\_\_\_\_ 공부해요.

지하철 시각표

시	분			
	00	10	20	30
10	00	10	20	30
11	00	10	20	30
12	00	10	20	30
13	00	10	20	30

- 3) 가: 지하철이 몇 분마다 와요? ລົດໄຟໃຕ້ດິນ ມາທຸກໆຈັກນາທີ?  
나: \_\_\_\_\_ 와요.

정답 1) 일요일마다 2) 날마다 3) 10분마다



ລອງມາຮຽນເພີ່ມເຕີມອີກໜ້ອຍໜຶ່ງບໍ່? ຈົ່ງຕື່ມໃສ່ບົດສິນທະນາໃຫ້ຄົບຖ້ວນ ໂດຍການໃຊ້ ‘마다’.

아침 이십 분

1. 가: 매일 신문을 읽어요? 2. 가: 버스가 자주 와요?  
나: 네, \_\_\_\_\_ 읽어요. 나: 아니요, \_\_\_\_\_ 와요.

정답 1. 아침마다 2. 이십 분마다







ພວກເຮົາລອງມາເບິ່ງວ່າ ຄຳສັບທີ່ກ່ຽວຂ້ອງກັບກິດຈະກຳທາງສາສະໜານັ້ນ ມີຄືແນວໃດແດ່?



มิน다  
ເຊື່ອ



기도하다  
ສວດມົນ, ອະຖິຖານ



신자(교인)  
ຜູ້ເຊື່ອ/ຜູ້ທີ່ນັບຖືສາສະໜາ



예불을 드리다  
ກາບໄຫວພະພຸດທະຮູບ



예배를 드리다  
ໄຫວຢູ່ໂບດ




미사를 드리다  
ໄຫວຢູ່ໂບດສາສະໜາອິດສະລາມ  
(ເຂົ້າຮ່ວມພິທີມິຊາ)



찬불가/성가를 부른다  
ການອານ-  
ຮ້ອງບົດສວດຂອງສາສະໜາພຸດ/  
ສາສະໜາຄຣິສ




불전/헌금을 내다  
ໃຫ້ບໍລິຈາກ




성지 순례를 가다  
ໄປສະແຫວງບຸນ



불경  
ຄຳພິພະໄຕບິດິກ



성경  
ຄໍພິໂບເບິນ (ຂອງສາສະໜາຄຣິສ)







코란  
ຄຳພິໂຄຣັນ  
(ຂອງສາສະໜາອິດສະລາມ)



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳເວົ້າທີ່ເໝາະສົມ.



㉠ 불전/헌금을 내다

㉡ 성가를 부른다

㉢ 기도하다

㉣ 민다

㉤ 성지 순례를 가다

정답 ①㉣ ②㉡ ③㉢ ④㉠ ⑤㉤



‘-았으면/었으면 좋겠다’ ມັນສະແດງເຖິງຄວາມມຸ່ງມາດປາຖະໜາ. ມັນຖືກໃຊ້ຕື່ມທ້າຍຄຳກຳມະ ຫຼື ຄຳຄຸນນາມ.

- 가: 투안 씨는 올해 소원이 뭐예요? (ຕວນ, ບີນີ້ (ເຈົ້າ) ປາຖະໜາຢາກໄດ້ຫຍັງ?  
나: 저는 돈을 많이 벌었으면 좋겠어요. (ຄັນຂ້ອຍຫາເງິນໄດ້ຫຼາຍ ຄືຊິດີ.)
- 날씨가 너무 더워요. 시원한 물 한 잔 마셨으면 좋겠어요.  
(ອາກາດຮ້ອນຫຼາຍ. ຄັນໄດ້ກິນນ້ຳຈັກຈອກ ຄືຊິດີ.)
- 우리 가족이 항상 건강했으면 좋겠어요. (ຄັນຄອບຄົວຂອງຂ້ອຍມີສະພາບແຂງແຮງຕະຫຼອດ ຄືຊິດີ.)



ເຂົ້າໃຈການໃຊ້ ‘-았으면/었으면 좋겠다’ ແລ້ວບໍ່? ສະນັ້ນ ຈົ່ງຕື່ມປະໂຫຍກຕໍ່ໄປນີ້ໃຫ້ຄົບຖ້ວນດ້ວຍສຳນວນທີ່ເໝາະສົມ.

2. 빈칸에 맞는 표현을 <보기>에서 골라 ‘-았으면/었으면 좋겠다’를 사용해서 문장을 완성하세요.

ຈົ່ງເລືອກເອົາສຳນວນທີ່ຖືກຕ້ອງຈາກ < ກອບ > ແລ້ວນຳໃຊ້ ‘-았으면/었으면 좋겠다’ ເພື່ອຕື່ມໃສ່ປະໂຫຍກໃຫ້ຄົບຖ້ວນ.

- 1) 내일 제주도로 여행을 갈 거예요. 제주도 날씨가 \_\_\_\_\_.
- 2) 제 소원은 가족이 건강한 것이예요. 우리 가족이 모두 \_\_\_\_\_.
- 3) 사람들이 식당에서 담배를 안 \_\_\_\_\_.

보기

피우다

건강하다

좋다

정답 1) 좋았으면 좋겠어요 2) 건강했으면 좋겠어요 3) 피웠으면 좋겠어요



ລອງມາຮຽນຮູ້ນຳກັນຕື່ມອີກບໍ່? ຈົ່ງຕື່ມປະໂຫຍກຕໍ່ໄປນີ້ໃຫ້ຄົບຖ້ວນ ໂດຍການໃຊ້ ‘-았으면/었으면 좋겠다’.

한국어를 잘하다

빨리 밥을 먹다

좀 쉬다

1. 어제 늦게까지 일을 해서 피곤해요. 내일은 \_\_\_\_\_.
2. 아침을 못 먹어서 배가 너무 고프네요. \_\_\_\_\_.
3. 일 년 동안 한국어를 배웠지만 잘 못해요. \_\_\_\_\_.

정답 1. 좀 쉬었으면 좋겠어요 2. 빨리 밥을 먹었으면 좋겠어요 3. 한국어를 잘했으면 좋겠어요



# 활동

ກິດຈະກຳ

<보기>처럼 이야기해 보세요. *ຈົ່ງສ້າງບົດສົນທະນາຄືດັ່ງຕົວຢ່າງ.*

보기 *ຕົວຢ່າງ*



이슬람교  
ສາສະໜາອິດສະລາມ



금요일  
ວັນສຸກ

가: 리리 씨는 종교가 있어요?  
ລີລີ ກໍ່ມີສາສະໜາບໍ່?

나: 네, 저는 이슬람교 신자예요.  
ເຈົ້າ, ຂ້ອຍນັບຖືສາສະໜາອິດສະລາມ.

가: 이슬람 사원에 자주 가요?  
ເຈົ້າກໍ່ໄປໂບດອິດສະລາມເລື້ອຍໆບໍ່?

나: 네, 금요일마다 가요.  
ແມ່ນແລ້ວ, ຂ້ອຍໄປທຸກວັນສຸກ.

1)




천주교  
ສາສະໜາກາໂຕລິກ



주말  
ວັນເສົາ-ອາທິດ

2)



불교  
ສາສະໜາພຸດ



토요일  
ວັນເສົາ

3)



기독교  
ສາສະໜາຄຣິສ



시간이 있을 때  
ເມື່ອມີເວລາ

정답 1) 가: 리리 씨는 종교가 있어요?

나: 네, 저는 천주교 신자예요.

가: 성당에 자주 가요?

나: 네, 주말마다 가요.

2) 가: 리리 씨는 종교가 있어요?

나: 네, 저는 불교 신자예요.

가: 절에 자주 가요?

나: 네, 토요일마다 가요.

3) 가: 리리 씨는 종교가 있어요?

나: 네, 저는 기독교 신자예요.

가: 교회에 자주 가요?

나: 네, 시간이 있을 때마다 가요.



## 종교 행사

ງານບຸນທາງສາສະໜາ

### 석가탄신일

ວັນເກີດຂອງພະພຸດທະເຈົ້າ



석가탄신일은 부처님이 태어나신 것을 기념하는 날입니다. 한국에서는 음력 4월 8일을 석가탄신일로 정했는데 이날은 국가 공휴일이라서 학교나 회사에 가지 않아도 됩니다. 석가탄신일이 가까워지면 불교 신자들은 집이나 절에서 등을 만들어서 나무에 매달고 석가탄신일 저녁에 등에 불을 밝힙니다.

ແມ່ນວັນທີ່ລະລຶກເຖິງວັນເກີດຂອງພະພຸດທະເຈົ້າ. ຢູ່ເກົາຫຼີ ແມ່ນກົງກັບວັນທີ 8 ເດືອນ 4 ຂອງປະຕິທິນເກົາຫຼີ ເຊິ່ງໃນວັນດັ່ງກ່າວຖືເປັນວັນພັກລັດຖະການ ສະນັ້ນ ທຸກຄົນຈະບໍ່ໄປໂຮງຮຽນ ຫຼື ຫ້ອງການ. ເມື່ອໃກ້ຈະຮອດວັນດັ່ງກ່າວ, ບັນດາຜູ້ຄົນທີ່ນັບຖືສາສະໜາພຸດ ກໍຈະຮັດໂຄມໄຟແລ້ວຫ້ອຍຕາມເຮືອນຊານ ຫຼື ວັດ ແລ້ວເມື່ອຮອດວັນເກີດພະພຸດທະເຈົ້າ, ໃນຕອນແລງກໍຈະມີການໄຕໂຄມໄຟດັ່ງກ່າວ.

### 크리스마스

ວັນຄຣິດສະມາດ



크리스마스는 천주교와 기독교의 가장 큰 행사 중의 하나로 예수님이 태어나신 것을 기념하는 날입니다. 그러나 현재는 종교가 없는 사람들도 크리스마스를 축제처럼 즐깁니다. 12월이 되면 사람들은 크리스마스 트리를 만들고 카드를 주고받습니다. 그리고 아이들에게는 크리스마스 선물을 주기도 합니다.

ວັນຄຣິດສະມາດຖືເປັນງານບຸນທາງສາສະໜາຫນຶ່ງທີ່ສຳຄັນຂອງສາສະໜາ ຄຣິສ ແລະ ກາໂຕລິກ ເຊິ່ງເປັນວັນທີ່ລະລຶກເຖິງວັນເກີດຂອງພະຢຊຸ. ແຕ່ວ່າ ໃນປະຈຸບັນ ຜູ້ທີ່ບໍ່ໄດ້ນັບຖືສາສະໜາກໍຍັງມ່ວນຊື່ນໃນການສະຫຼອງງານບຸນ ຄຣິດສະມາດ. ເມື່ອຮອດເດືອນ 12 ຜູ້ຄົນກໍພາກັນຕັບແຕ່ງຕົ້ນຄຣິດສະມາດ ແລະ ແລກປ່ຽນບັດອວຍພອນກັນ. ນອກຈາກນີ້, ໃນວັນຄຣິດສະມາດ ກໍຍັງມີການໃຫ້ ຂອງຂວັນແກ່ເດັກນ້ອຍນຳ.

### 부활절

ອິສເຕີ້ (ວັນລະລຶກເຖິງການຄົ້ນຊີບຂອງພະຢຊຸ)



부활절은 예수님이 부활하신 것을 기념하는 날입니다. 천주교나 기독교 신자들은 이날 달걀에 예쁜 그림을 그려서 서로 나누어 먹습니다. 달걀은 새로운 생명이 태어나는 것을 의미하기 때문에 부활절에 달걀을 먹기 시작했다고 합니다.

ແມ່ນວັນທີ່ລະລຶກເຖິງການຄົ້ນຊີບຂອງພະຢຊຸ. ໃນວັນດັ່ງກ່າວ ຜູ້ທີ່ນັບຖືສາສະໜາ ຄຣິສ ແລະ ກາໂຕລິກ ມີປະເພນີໃນການແຕ່ມຮູບໃສ່ໄຂ່ ແລ້ວກໍແບ່ງປັນກັນກິນ. ຍ້ອນມີຄວາມເຊື່ອວ່າ ໄຂ່ກໍປຽບເໝືອນການເກີດ ຂອງຊີວິດໃໝ່ ຈຶ່ງເຮັດໃຫ້ເລີ່ມມີການໃຊ້ໄຂ່ເປັນສັນຍາລັກຂອງວັນລະລຶກເຖິງການຄົ້ນຊີບຂອງພະຢຊຸ.

### 라마단

ຣາມາດັນ



라마단은 아랍어로 '더운 달'이라는 뜻으로 이슬람에서는 9번째 달인 9월을 말합니다. 이슬람교에서는 9월을 '코란'이 내려진 신성한 달로 여기는데 한 달 동안 해가 떠 있는 낮 시간에는 음식과 물을 먹지 못합니다. 그리고 이 기간에는 코란을 읽고 특별 예배를 하는 등 절제를 해야 합니다.

ຄຳວ່າຣາມາດັນແມ່ນມີຄວາມໝາຍໃນພາສາອາຣັບຄື 'ເດືອນຮ້ອນ' ຫຼື ເດືອນທີ່ຮ້ອນ ເຊິ່ງຕົກໃນເດືອນ 9 ຂອງປະຕິທິນສາສະໜາອິດສະລາມ. ໃນເດືອນ 9 ແມ່ນຈະ ມີການສວດມົນໂຄຣັນ ເຊິ່ງເດືອນນີ້ ມີການເຊື່ອຖືໃນສາສະໜາອິດສະລາມວ່າ ເປັນເດືອນທີ່ສັກສິດ. ໃນຊ່ວງໜຶ່ງເດືອນນີ້ ຜູ້ທີ່ນັບຖືສາສະໜາອິດສະລາມ ຈະບໍ່ສາມາດກິນ ຫຼື ດື່ມນ້ຳ ໃນຕອນກາງເວັນທີ່ຍັງມີຕາແສງຕາເວັນຢູ່ເທິງຜ້າ. ເຊິ່ງໃນຊ່ວງເວລາດັ່ງກ່າວທຸກຄົນ ຈະອ່ານປຶ້ມບົດສວດກູຣັນ ແລະ ມີການສວດມົນ ພາວະນາເປັນການພິເສດ ແລະ ມີຄວາມເຂັ້ມງວດກວ່າມື້ປົກກະຕິ.



## EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນຄໍາຖາມກ່ຽວກັບ ການເບິ່ງຮູບພາບ ແລ້ວເລືອກເອົາຄໍາຕອບທີ່ຖືກຕ້ອງ. ຈົ່ງກວດເບິ່ງເນື້ອໃນຂອງຄໍາຖາມກ່ອນ.

[1~3] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



Track 81



이 사람은 어디에 다닙니까? ຄົນຜູ້ນີ້ທຽວໄປໃສ?

- ①                      ②                      ③                      ④



이 사람은 무엇을 합니다? ຄົນຜູ້ນີ້ເຮັດຫຍັງ?

- ①                      ②                      ③                      ④



이 사람은 누구입니까? ຄົນຜູ້ນີ້ແມ່ນໃຜ?

- ①                      ②                      ③                      ④



ຕໍ່ໄປແມ່ນເປັນຄໍາຖາມກ່ຽວກັບການເລືອກຄໍາຕອບທີ່ຖືກຕ້ອງ. ຈົ່ງກວດເບິ່ງເນື້ອໃນຂອງຄໍາຕອບເທື່ອໜຶ່ງກ່ອນ ແລ້ວຈົ່ງຝັງຄໍາຖາມ.

[4~5] 질문을 듣고 알맞은 대답을 고르십시오.

ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.

4. ① 일요일마다 가요.  
 ② 오늘은 일요일이에요.  
 ③ 주말에는 집에서 쉬어요.  
 ④ 성당에서 미사를 드려요.
5. ① 성경을 읽으세요.  
 ② 저는 불교 신자예요.  
 ③ 저는 매일 기도해요.  
 ④ 성지 순례를 갔다 왔어요.



🎧 **듣기 대본** ເນື້ອໃນບົດຝັງ

1. ① 남: 절에 다닙니다. (ທຽວໄປວັດ).  
     ② 남: 성당에 다닙니다. (ທຽວໄປໂບດ. (ສາສະໜາກາໂຕລິກ))  
     ③ 남: 교회에 다닙니다. (ທຽວໄປໂບດ. (ສາສະໜາຄຣິສ))  
     ④ 남: 이슬람 사원에 다닙니다. (ທຽວໄປມັດສະຍົດ. (ໂບດຂອງສາສະໜາອິດສະລາມ))
2. ① 여: 기도를 합니다. (ສວດມົນ).  
     ② 여: 코란을 읽습니다. (ອ່ານຄໍາຟີໂຄຣັນ).  
     ③ 여: 찬송가를 부릅니다. (ຮ້ອງເພງສວດມົນ).  
     ④ 여: 성지 순례를 갑니다. (ໄປສະແຫວງບຸນ, ໄປເຮັດບຸນ).
3. ① 남: 스님입니다. (ແມ່ນຄຸນ).  
     ② 남: 신부님입니다. (ແມ່ນຄຸນຜີ້. (ຂອງສາສະໜາກາໂຕລິກ))  
     ③ 남: 목사님입니다. (ແມ່ນບາດຫຼວງ ຫຼື ຄຸນຜີ້. (ຂອງສາສະໜາຄຣິສ))  
     ④ 남: 이맘입니다. (ແມ່ນອີມໍາ. (ພະຂອງສາສະໜາມຸດສະລິມ))
4. 남: 모니카 씨는 언제 성당에 가요? (ໂມນິກາ, ເຈົ້າຈະໄປໂບດຕອນໃດ?)
5. 여: 민수 씨는 종교가 뭐예요? (ມິນຊູ, ສາສະໜາຂອງເຈົ້າແມ່ນຫຍັງ?)

**정답** 1. ② 2. ① 3. ① 4. ① 5. ②

**확장 연습** ບົດເຝິກຫັດເຝີມເຕີມ

🎧 L-25

[1~2] 질문을 듣고 알맞은 대답을 고르십시오. (ຈົ່ງຝັງຄໍາຖາມ ແລ້ວເລືອກເອົາຄໍາຕອບທີ່ເໝາະສົມ.)

1. ① 한국에 가고 싶어요.                      ② 일을 해 본 적이 있어요.  
     ③ 한국에서 일을 하고 싶어요.          ④ 제조업 일을 했으면 좋겠어요.
2. ① 네, 퇴근하고 매일 해요.              ② 네, 피곤해서 주말에는 쉬어요.  
     ③ 아니요, 좋아해서 자주 해요.          ④ 아니요, 친구하고 운동을 할까 해요.

🎧 **확장 연습 듣기 대본** ເນື້ອໃນບົດຝັງ ບົດເຝິກຫັດເຝີມເຕີມ

1. 남: 한국에 가면 어떤 일을 하고 싶으세요? (ຖ້າໄດ້ໄປເກົາຫຼີ, ເຈົ້າຢາກເຮັດຫຍັງ?)
2. 남: 건우 씨는 저녁마다 운동을 해요? (ກອນອູ, ເຈົ້າອອກກໍາລັງກາຍທຸກໆແລງບໍ່?)

**정답** 1. ④ 2. ①



## EPS-TOPIK 읽기 ພາກອ່ານ EPS-TOPIK



ສໍາລັບ 1 ຫາ 2 ແມ່ນຄໍາຖາມກ່ຽວກັບການເບິ່ງຮູບພາບ ແລ້ວເລືອກເອົາປະໂຫຍກທີ່ເໝາະສົມ. ຈົ່ງຄິດທົບທວນຄໍາສັບທີ່ຮຽນຜ່ານມາ ແລ້ວຕອບຄໍາຖາມ.

[1~2] 다음 그림을 보고 알맞은 문장을 고르십시오. ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ເໝາະສົມ.

1.



- ① 절입니다.
- ② 성당입니다.
- ③ 사원입니다.
- ④ 교회입니다.

2.



- ① 헌금을 내고 있습니다.
- ② 성경을 읽고 있습니다.
- ③ 예물을 드리고 있습니다.
- ④ 찬송가를 부르고 있습니다.



ຕໍ່ໄປແມ່ນ ບົດເລື່ອງກ່ຽວກັບກິດຈະກຳທາງສາສະໜາ. ຈົ່ງລອງຄິດທົບທວນເຖິງຄໍາສັບ ແລະ ໄວຍາກອນທີ່ຮຽນມາກ່ອນໜ້ານີ້ ແລ້ວຕອບຄໍາຖາມ.

[3~5] 다음 질문에 답하십시오. ຈົ່ງຕອບຄໍາຖາມຕໍ່ໄປນີ້.

3. 이 사람은 종교가 무엇입니까? ສາສະໜາຂອງຄົນຜູ້ນີ້ແມ່ນຫຍັງ?

아닷 씨는 인도네시아 사람입니다. 하루에 5번씩 기도를 드립니다. 시간이 나면 이태원에 있는 사원에 갑니다. 코란을 열심히 읽고 공부합니다.

ອາດິດເປັນຄົນອິນໂດເນເຊຍ. ໃນມື້ໜຶ່ງ ລາວສວດມົນ 5 ຄັ້ງ. ເມື່ອລາວມີເວລາ, ລາວຈະໄປມັດສະຍິດຢູ່ແຖວອີເທວອນ. ລາວຕັ້ງໃຈອ່ານ ແລະ ສຶກສາຄໍາຝິໂຄຣັນ.

- ① 불교
- ② 기독교
- ③ 천주교
- ④ 이슬람교

4. 이 사람이 교회에서 하지 않는 것을 고르십시오. ຈົ່ງເລືອກສິ່ງທີ່ຄົນຜູ້ນີ້ບໍ່ໄດ້ເຮັດໃນໂບດ.

수피카 씨는 일요일마다 교회에 갑니다. 하나님께 기도를 드리고 성경을 읽습니다. 목사님의 말씀을 듣고 찬송가도 부릅니다. 예배가 끝나면 교회 친구들과 점심을 먹습니다.

ສຸພິກາ ໄປໂບດທຸກໆວັນອາທິດ. ລາວໄປໄຫວ້ຜະເຈົ້າ ແລະ ອ່ານປຶ້ມຄໍາຝິໂບເປັນ. ນອກນີ້ ລາວຍັງຝັງຄໍາສອນ ຂອງຄຸນພໍ່ພໍ່ມທັງຮອງເພງສວດມົນນໍາ. ຫຼັງຈາກຈົບຝິໂບໄຫວ້ແລ້ວ ລາວກໍກິນເຂົ້າສວຍຮ່ວມກັບໝູ່ທີ່ໄປໂບດນໍາກັນ.

- ① 기도를 합니다.
- ② 성경을 읽습니다.
- ③ 찬송가를 부릅니다.
- ④ 성지 순례를 갑니다.

5. 이 사람에 대한 설명으로 알맞지 않은 것을 고르십시오. ຈົ່ງເລືອກເອົາສິ່ງທີ່ບໍ່ຖືກຕ້ອງກັບຄໍາອະທິບາຍຂອງຄົນຜູ້ນີ້.

저는 불교 신자입니다. 절에 자주 가지는 못하지만 기도를 하고 싶을 때 가까운 절에 가서 예물을 드립니다. 지난 주말에도 기도를 하러 절에 갔습니다. 고향에 계신 아버지가 조금 편찮으신데 빨리 건강해지셨으면 좋겠습니다.

ຂ້ອຍນັບຖືສາສະໜາພຸດ. ເຖິງວ່າຂ້ອຍຈະບໍ່ສາມາດໄປວັດໄດ້ເລື້ອຍໆ ແຕ່ເວລາທີ່ຂ້ອຍຕ້ອງການກາບໄຫວ້, ຂ້ອຍກໍ ຈະໄປວັດທີ່ຢູ່ໃກ້ໆ. ທ້າຍອາທິດທີ່ຜ່ານມາ, ຂ້ອຍກໍໄດ້ໄປວັດເພື່ອໄຫວ້ຜະສວດມົນ. ພໍ່ຂອງຂ້ອຍທີ່ຢູ່ທາງບ້ານ ແມ່ນ ບໍ່ສະບາຍຢູ່ ແລະ ຂ້ອຍກໍຫວັງວ່າຜົນຈະເຊົາເຈົ້າເປັນໄວໆ.

- ① 자주 절에 갑니다.
- ② 부처님을 믿습니다.
- ③ 아버지가 편찮으십니다.
- ④ 지난 주말에 절에 가서 기도를 했습니다.

정답 1. ③ 2. ④ 3. ④ 4. ④ 5. ①










# ເອີ້ນ 1 ຄຳສັບ 1

## ສົນທະ ຮ່າງກາຍ



ພວກເຮົາມາທຳຄວາມເຂົ້າໃຈ ແລະ ຮຽນຮູ້ຄຳສັບກ່ຽວກັບຮ່າງກາຍ ຂອງຄົນເຮົານຳກັນລອງເບິ່ງບໍ່?



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

### 1. ກິ່ມ ມັດ ມັດ ພາຍ (ບາກ) ອາດ ນຳ ນຳ ນຳ.

ຈົ່ງເລືອກເອົາສຳນວນ ຫຼື ຄຳສັບ ທີ່ຖືກຕ້ອງກັບຮູບພາບຈາກ <ກອບ> ແລ້ວຕື່ມໃສ່ບ່ອນຫວ່າງ.

**ບາກ**

ມື້  
ນ້ຳຕາ  
ຄອ້  
ບາກ  
ຄູ່  
ຂາ  
ພາຍ  
ຄອ້  
ມື້  
ບາກ

**ຕອບ** 1) ມື້ 2) ນ້ຳຕາ 3) ຄອ້ 4) ຄູ່ 5) ມື້ 6) ຄອ້ 7) ພາຍ 8) ບາກ 9) ຂາ 10) ບາກ



‘-(으)ㄴ 후에’ ມັນສະແດງເຖິງການກະທຳໃດໜຶ່ງທີ່ຈົບໄປແລ້ວ ແຕ່ເກີດມີການກະທຳອື່ນຕໍ່ ແລະໃຊ້ໄດ້ແຕ່ກັບຄຳກຳມະເທົ່ານັ້ນ. ຄວາມໝາຍໃກ້ຄຽງໃນພາສາລາວແມ່ນ ‘ຫຼັງຈາກ’.

자음(ພະຍັນຊະນະ) → -은 후에	모음(ສະຫຼະ), 자음(ພະຍັນຊະນະ) ‘ㄹ’ → -ㄴ 후에
먹다 → 먹은 후에	보다 → 본 후에 만들다 → 만든 후에

- 가: 언제 영화 보러 갈 거예요? (ຈື່ຈະໄປເບິ່ງໜັງເມື່ອໃດ?)  
나: 일이 끝난 후에 가려고 해요. (ຫຼັງຈາກເຮັດວຽກແລ້ວ ວ່າຊິໄປເບິ່ງຮູບເງົາ.)
- 가: 이 약은 언제 먹어야 돼요? (ຢານີ້ ຕ້ອງກິນຕອນໃດ?)  
나: 밥을 먹은 후에 드세요. (ຫຼັງຈາກກິນເຂົ້າແລ້ວ ຮັບປະທານເດີ.)

ນອກຈາກ ມັນໄປກັບຄຳກຳມະແລ້ວ ມັນສາມາດໃຊ້ກັບຄຳນາມໄດ້ເຊັ່ນດຽວກັນ ‘ຄຳນາມ + 후에’.

- 식사 후에 다시 회의를 하겠습니다. (ຫຼັງຈາກຮັບປະທານອາຫານແລ້ວ ຈະປະຊຸມອີກ.)
- 퇴근 후에 뭐 할 거예요? (ຫຼັງຈາກເລີກວຽກແລ້ວ ຈື່ຈະເຮັດຫຍັງ?)

대조적 정보 ການປຽບທຽບ

‘후에’ ແລະ ‘ຫຼັງຈາກ’ ແມ່ນໃຊ້ເຊື່ອມຕໍ່ທັງສອງປະໂຫຍກເຂົ້າກັນ ເມື່ອການກະທຳໃດໜຶ່ງຈົບໄປແລ້ວ ແຕ່ເກີດມີການກະທຳອື່ນຕໍ່. ‘후에’ ໃຊ້ເພື່ອເຊື່ອມຕໍ່ປະໂຫຍກ, ແຕ່ໃນພາສາລາວ ປະໂຫຍກໜ້າສາມາດຍ້າຍໄປຢູ່ປະໂຫຍກ ຫຼັງໄດ້ ພຽງແຕ່ເຮົາໃຊ້ເຄື່ອງໝາຍຈຸດ ‘ , ’ ໃສ່ທາງຫຼັງຂອງປະໂຫຍກຫຼັງ. ເຊັ່ນ ຫຼັງຈາກເລີກວຽກແລ້ວ, ຈື່ຈະເຮັດຫຍັງ? ຫຼັງຈາກເລີກວຽກ ຈື່ຈະເຮັດຫຍັງ?

- 서울에 도착한 후에 전화해 줘요.
- 점심을 먹은 후에 다시 일합니다.



ເຂົ້າໃຈການໃຊ້ ‘-(으)ㄴ 후에’ ແລ້ວບໍ່? ສະນັ້ນ ຈົ່ງເລືອກເອົາປະໂຫຍກຄຳຕອບທີ່ຖືກຕ້ອງ ເພື່ອຕື່ມໃສ່ບົດສົນທະນາຄົບຖ້ວນ.

2. 대화에 맞는 대답을 고르세요. (ຈົ່ງເລືອກເອົາຄຳຕອບທີ່ຖືກຕ້ອງ ກັບບົດສົນທະນາ.)

1) **쇼핑하다 → 영화를 보다**      가: 우리 주말에 뭐 할까요? (ພວກເຮົາຈະເຮັດຫຍັງໃນທ້າຍອາທິດ?)  
 나: \_\_\_\_\_.  
 ① 쇼핑을 한 후에 영화를 봐요  
 ② 영화를 본 후에 쇼핑을 해요

2) **밥을 먹다 → 약을 먹다**      가: 이 약은 어떻게 먹어야 돼요? (ຢາຕົວນີ້ຈະຕ້ອງກິນແນວໃດ?)  
 나: \_\_\_\_\_.  
 ① 밥을 먹은 후에 드세요  
 ② 약을 먹은 후에 밥을 드세요

정답 1) ① 2) ①



## 대화 2

ບົດສົນທະນາ 2

Track 83



ໂມນິກາ ໄດ້ໄປຮ້ານຂາຍຢາ, ເປັນຫຍັງຈະຕ້ອງໄປຮ້ານຂາຍຢາ? ກ່ອນອື່ນ ຈົ່ງຟັງສອງຄັ້ງ ແລ້ວເວົ້າ ຕາມ.

약 사 어디가 불편하세요?

ບໍ່ສະບາຍບ່ອນໃດບໍ?

모니카 오늘 아침부터 배가 아프고 설사를 해요.

ເຈັບທ້ອງຕັ້ງແຕ່ມື້ນີ້ຕອນເຊົ້າມາ ແລະ ຖອກທ້ອງແດ່.

약 사 아침에 뭘 드셨어요?

ຕອນເຊົ້າໄດ້ກິນຫຍັງແດ່ແລ້ວບໍ?

모니카 빵하고 우유를 먹었는데 우유 맛이 좀 이상했어요.

ກິນເຂົ້າຈີ່ ແລະ ນົມເຂົ້າໄປແຕ່ວ່ານົມມີລົດຊາດແບບຕ່າງໆໄວ້.

약 사 그럼 이 약을 드세요. 그리고 오늘은 유제품은 먹지 마세요.

ຖ້າແນວນັ້ນ ຈົ່ງກິນຢານີ້ເບິ່ງ.

ແລ້ວມື້ນີ້ບໍ່ຕ້ອງກິນອາຫານປະເພດນົມເດີ.

모니카 네, 알겠습니다.

ເຈົ້າ, ເຂົ້າໃຈແລ້ວ.

### 뭘 뭤່ນຫຍັງ

뭘 + 를 = 뭘를 = 뭘

· 주말에 뭘 했어요?

ໃນທ້າຍອາທິດໄດ້ເຮັດຫຍັງ?

· 뭘 먹고 싶어요?

ຢາກກິນຫຍັງ?

### 그리고

ໃຊ້ໃນເວລາການເຊື່ອມຕໍ່ກັນລະຫວ່າງປະໂຫຍກ ແລະ ປະໂຫຍກທີ່ບໍ່ມີຄວາມກ່ຽວຂ້ອງກັນປານໃດ.

· 저는 빵을 좋아해요.

그리고 라면도 좋아해요.

ຂ້ອຍມັກກິນເຂົ້າຈີ່ ແລະ ກໍມັກ

ກິນຕົ້ມໝີ່ຄືກັນ.



ໄດ້ຕັ້ງໃຈຟັງ ແລະ ເວົ້າຕາມແລ້ວບໍ? ສະນັ້ນ ຈົ່ງຕອບຄໍາຖາມຕໍ່ໄປນີ້.

1. 모니카 씨는 아침에 뭘 먹었어요? ໂມນິກາ ໄດ້ກິນຫຍັງຕອນເຊົ້ານີ້?
2. 모니카 씨는 언제부터 배가 아팠어요? ໂມນິກາ ໄດ້ເຈັບຕັ້ງແຕ່ຍາມໃດ?

정답 1. 빵하고 우유를 먹었어요. 2. 아침부터 배가 아팠어요.



ເຮົາມາທຳຄວາມເຂົ້າໃຈ, ຮຽນຮ້ອນການຂອງພະຍາດ ແລະ ສິ່ງທີ່ກ່ຽວຂ້ອງກັນວ່າເປັນແນວໃດ?



감기에 걸리다  
ເປັນຫວັດ



열이 나다  
ເປັນໄຂ້



기침을 하다  
ເປັນໄອ



콧물이 나다  
ມີຂີ້ມຸກຍ້ອຍ



배탈이 나다  
ທ້ອງເສຍ (ເຈັບທ້ອງ)



설사를 하다  
ຖອກທ້ອງ



소화가 안 되다  
ການຍ່ອຍອາຫານບໍ່ດີ  
(ແໜ້ນທ້ອງ, ຄັດທ້ອງ)



토하다  
ມີຮາກ



손을 베다  
ບາດມື



손을 데다  
ລວກມື



발목을 삐다  
ຂໍ້ຕີນຝິກ, ຕີນຄົ້ນ



다리가 부러지다  
ຂາຫັກ



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ?

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳເວົ້າທີ່ເໝາະສົມ.



㉠ 소화가 안 되다

㉡ 손을 데다

㉢ 기침을 하다

㉣ 열이 나다

㉤ 발목을 삐다

정답 ①㉡ ②㉣ ③㉠ ④㉤ ⑤㉢



‘-지 마세요’ ມັນແມ່ນຮູບແບບປະໂຫຍກຄຳສັ່ງທີ່ຊີ້ບອກເຖິງການຫ້າມ ບໍ່ໃຫ້ກະທຳ. ມັນໃຊ້ໄດ້ແຕ່ກັບຄຳກຳມະເທົ່ານັ້ນ.

- 가: 열이 많이 나니까 오늘은 밖에 **나가지 마세요.** **ມີ້ນີ້ ເຈົ້າຢ່າອອກໄປນອກເດີ ເພາະມີໄຂ້ສູງຫຼາຍ.**  
나: 네, 알겠습니다. **ເຈົ້າ, ເຂົ້າໃຈແລ້ວ.**
- 가: 소화가 안 되고 계속 토해요. **ອາຫານບໍ່ຄ່ອຍຍ່ອຍ ແລະ ຮາກຕະຫຼອດ.**  
나: 이 약을 드세요. 그리고 오늘은 밥을 **먹지 마세요.** **ຈົ່ງກິນຢານີ້ ແລະ ມີ້ນີ້ ຈົ່ງຢ່າກິນເຂົ້າເດີ.**



ເຂົ້າໃຈການໃຊ້ ‘-지 마세요’ ແລ້ວບໍ່? ສະນັ້ນ, ຈົ່ງເລືອກເອົາປະໂຫຍກຄຳຕອບທີ່ຖືກຕ້ອງ ເພື່ອຕື່ມໃສ່ບົດສິນທະນາຄົບຖ້ວນ.

2. 대화를 읽고 맞는 대답을 고르세요. **ຈົ່ງອ່ານບົດສິນທະນາ ແລ້ວເລືອກເອົາຄຳຕອບ ທີ່ຖືກຕ້ອງ.**

1) 가: 발목을 삐었어요. **ຄໍ່ຕີນໄດ້ຄັ້ນ, ຄໍ່ຕີນພິກໂບກ.**  
나: \_\_\_\_\_.

- ① 많이 걷지 마세요
- ② 밥을 먹지 마세요

2) 가: 열이 나고 콧물이 많이 나요. **ເປັນໄຂ້ ແລະ ມີນ້ຳມຸກໄຫຼອອກມາຫຼາຍ.**  
나: \_\_\_\_\_.

- ① 오늘은 밖에 나가지 마세요
- ② 오늘은 기침을 하지 마세요

정답 1) ① 2) ①



ລອງມາຮຽນເພີ່ມເຕີມອີກໜ້ອຍໜຶ່ງບໍ່? ຈົ່ງຕື່ມໃສ່ບົດສິນທະນາໃຫ້ຄົບຖ້ວນ ໂດຍການໃຊ້ ‘-지 마세요’.

- 가: 빵하고 우유를 먹었는데 배가 아파요.  
나: 이 약을 드세요. 그리고 오늘은 우유를 \_\_\_\_\_.
- 가: 출퇴근 시간에는 택시비가 너무 많이 나와요.  
나: 맞아요. 출퇴근 시간에는 택시를 \_\_\_\_\_.

정답 1. 드시지 마세요 2. 타지 마세요



# 활동

ກິດຈະກຳ

약국에서 <보기>처럼 이야기해 보세요. *ຈົ່ງສ້າງບົດສົນທະນາ ກ່ຽວກັບສະຖານະການທີ່ຢູ່ໃນຮ້ານຂາຍຢາຄືດັ່ງຕົວຢ່າງ.*

보기 *ຕົວຢ່າງ*



열이 많이 나다 *ມີໄຂ້ສູງ*

밖에 나가다  
ອອກໄປນອກ

환자: 열이 많이 나요.  
ຜູ້ປ່ວຍ: ມີໄຂ້ສູງ.  
약사: 밥을 먹은 후에 이 약을 드세요.  
그리고 오늘은 밖에 나가지 마세요.  
ທ່ານໝໍ (ຂາຍຢາ): ຫຼັງຈາກກິນເຂົ້າແລ້ວ ຈົ່ງກິນຢານີ້  
ແລະມື້ນີ້ຫ້າມອອກໄປຂ້າງນອກ.

1)



계속 토하다 *ສືບຕໍ່ຮາກຢູ່ບໍ່ເຊົາ*

밥을 먹다  
ກິນເຂົ້າ



2)



손을 데었다 *ລວກມື*

요리를 하다  
ແຕ່ງອາຫານ



3)



계속 설사를 하다 *ຖອກທ້ອງຕໍ່ເນື່ອງ*

아이스크림을  
먹다  
ກິນກະແລ້ມ



4)



발목을 삐었다 *ຂໍ້ຕີນໄດ້ຝຶກ*

많이 걷다  
ຢ່າງຫຼາຍ



- 정답**
- 환자: 계속 토해요.  
약사: 밥을 먹은 후에 이 약을 드세요. 그리고 오늘은 밥을 먹지 마세요.
  - 환자: 손을 데었어요.  
약사: 밥을 먹은 후에 이 약을 드세요. 그리고 오늘은 요리를 하지 마세요.
  - 환자: 계속 설사를 해요.  
약사: 밥을 먹은 후에 이 약을 드세요. 그리고 오늘은 아이스크림을 먹지 마세요.
  - 환자: 발목을 삐었어요.  
약사: 밥을 먹은 후에 이 약을 드세요. 그리고 오늘은 많이 걷지 마세요.







# 가정 비상약

ຢາສຸກເສີນປະຈຳບ້ານ

+구급함 ອຸປະກອນການແພດ ຂັ້ນພື້ນຖານ



+약국이 문을 닫으면? ຖ້າຫາກວ່າຮ້ານຂາຍຢາປິດ

늦은 밤이나 공휴일에 갑자기 약을 사야 하는데 약국이 문을 닫았으면 편의점에서도 가정 비상약을 살 수 있습니다. 편의점에는 감기약, 소화제, 진통제, 해열제, 파스, 연고와 같은 약이 있습니다.

ຕອນເດິກ ຫຼື ໃນວັນພັກລັດຖະການຕ້ອງການຊື້ຢາແບບກະທັນຫັນ ແຕ່ວ່າ ຖ້າຫາກຮ້ານຂາຍຢາປິດ ພວກເຮົາກໍສາມາດຊື້ຢາສຸກເສີນ ຢູ່ໃນຮ້ານສະດວກຊື້ໄດ້. ໃນຮ້ານສະດວກຊື້ ຈະມີຢາດີຫວັດ, ຢາດີກະເພາະ, ຢາແກ້ປວດ, ຢາລົດໄຂ້, ພັດສະເຕີ, ຢາທາ ແລະ ຍັງມີຢາປະເພດອື່ນໆອີກ.



감기약  
ຢາດີຫວັດ



소화제  
ຢາດີກະເພາະ



진통제  
ຢາແກ້ປວດ



해열제  
ຢາລົດໄຂ້



## EPS-TOPIK 듣기 ພາກຝັງ EPS-TOPIK



ຕັ້ງແຕ່ຂໍ້ທີ 1 ຫາ ຂໍ້ທີ 3 ແມ່ນ ເບິ່ງຮູບ ແລະ ເລືອກເອົາຄໍາຕອບທີ່ຖືກຕ້ອງທີ່ສຸດ. ກ່ອນການຝັງ ຈົ່ງກວດຄົ້ນເບິ່ງເນື້ອໃນຂອງຄໍາຕອບກ່ອນ.

[1~3] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1.



이 사람은 어디가 아픈니까? ຄົນຜູ້ນີ້ເຈັບຢູ່ໃສ?

- ①
- ②
- ③
- ④

2.



이 사람의 증상은 어떻습니까? ຄົນຜູ້ນີ້ ອາການເປັນແນວໃດ?

- ①
- ②
- ③
- ④

3.



이 사람은 어디를 다쳤습니까? ຄົນຜູ້ນີ້ເຈັບຢູ່ໃສ?

- ①
- ②
- ③
- ④



ຈົ່ງເລືອກເອົາຄໍາຕອບ ທີ່ເໝາະສົມກັບຄໍາຖາມຕໍ່ໄປນີ້. ກ່ອນການຝັງຄໍາຖາມ ຈົ່ງກວດກາເບິ່ງເນື້ອໃນຂອງຄໍາຕອບກ່ອນ.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງບົດ ແລ້ວຕອບຄໍາຖາມ 2 ຂໍ້.

4. 여기는 어디입니까? ບ່ອນນີ້ແມ່ນຢູ່ໃສ?

- ① 약국
- ② 식당
- ③ 은행
- ④ 백화점

5. 남자는 어디가 아픈니까? ລາວຜູ້ຊາຍເຈັບຢູ່ໃສ?

- ① 콧물이 많이 납니다.
- ② 머리가 아프고 열이 납니다.
- ③ 아침부터 소화가 안 됩니다.
- ④ 밥을 먹은 후에 설사를 했습니다.





# EPS-TOPIK 읽기 ພາກອ່ານ EPS-TOPIK



ຂໍ້ 1 ຫາ 3 ແມ່ນເປັນການອ່ານບົດສົນທະນາ ແລ້ວເລືອກເອົາທີ່ເໝາະສົມ ຕື່ມໃສ່ບ່ອນຫວ່າງ. ຈົ່ງຄິດທົບທວນຄືນຄຳສັບ ຫຼື ສຳນວນ ທີ່ຮຽນມາຂ້າງເທິງ ແລ້ວລອງຕອບຄຳຖາມ.

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

- 가: 리리 씨, 얼굴이 많이 안 좋아요. ລິລິ, ເບິ່ງສີໜ້າ ຄົບສະບາຍຫຼາຍ.  
 나: \_\_\_\_\_에 걸렸어요. 목도 아프고 열도 나요. ໄດ້ເປັນຫວັດ, ເຈັບຄໍ ແລະ ມີໄຂ້ນຳອີກ.

① 콧물                      ② 기침                      ③ 감기                      ④ 배탈
- 가: 리한 씨, 제가 손을 베었는데 혹시 \_\_\_\_\_ 있어요?  
ຣິຮັນ ມີຂອງຂ້ອຍບາດ ເຈົ້າມີຢາປິວແດ່ບໍ່?  
 나: 네, 잠깐만 기다리세요. ເຈົ້າມີ, ລໍຖ້າບົດໜຶ່ງເດີ.

① 파스                      ② 연고                      ③ 소화제                      ④ 해열제
- 가: \_\_\_\_\_? ເຈັບຢູ່ໃສບໍ່?  
 나: 아침부터 계속 설사를 해요. ເຈັບທ້ອງ ຖອກທ້ອງ ຕັ້ງແຕ່ຕອນເຊົ້າມາ.

① 누가 아파요                      ② 어디가 아프세요  
 ③ 약국이 어디에 있어요                      ④ 이 약은 어떻게 먹어야 돼요



ຂໍ້ 4 ແມ່ນກ່ຽວກັບຖົງໃສ່ຢາ ແລະ ຂໍ້ 5 ແມ່ນກ່ຽວກັບຄຳແນະນຳ. ຈົ່ງຄິດທົບທວນຄືນຄຳສັບ ແລະ ໄວຍາກອນແລ້ວຕອບຄຳຖາມລຸ່ມນີ້ລອງເບິ່ງ.

[4~5] 다음 질문에 답하십시오. ຈົ່ງຕອບຄຳຖາມຕໍ່ໄປນີ້.

- 김지수 씨는 하루에 약을 몇 번 먹어야 합니까?  
ກິມ ຈິຊູ ພາຍໃນມື້ໜຶ່ງຈະຕ້ອງກິນຢາຈັກຄັ້ງ?

① 한 번                      ② 두 번  
 ③ 세 번                      ④ 네 번
- 읽은 내용과 같은 것을 고르십시오. ຈົ່ງເລືອກເອົາເນື້ອໃນທີ່ຄືກັນ.

내복약 <small>ຢາກິນ</small>	
	김지수 님 <small>ຢາກິນ</small>
용법 :	하루 3 회 2일분
유효기간:	3 일 11 월 12 일 2014
	매 식후 30 분 복용
	1 회 1 포씩 복용
	2014년 6월 12일
	6월 12일 2014

반장님, 모니카예요. 오늘 너무 아파서 회사에 못 갑니다. 어제 저녁부터 배가 아프고 계속 설사를 했어요. 어제 약국에서 약을 사 먹었는데 아직도 아파요. 오늘 아침에는 열도 나서 오늘은 쉬려고 해요. 죄송합니다. ຫົວໜ້າ, ຂ້ອຍແມ່ນໂມນິກາ ມື້ນີ້ເຈັບຫຼາຍບໍ່ສາມາດໄປບໍລິສັດໄດ້, ຕັ້ງແຕ່ມື້ວານໄດ້ເຈັບທ້ອງ ແລະ ຖອກທ້ອງນຳອີກດ້ວຍ. ມື້ວານນີ້ໄດ້ໄປຊື້ຢາຢູ່ຮ້ານຂາຍຢາກິນ ແຕ່ວ່າ ຍັງເຈັບທ້ອງຢູ່, ມື້ເຊົ້ານີ້ມີໄຂ້ນຳອີກ ມື້ນີ້ຈະຂໍຝັກຜ່ອນຈັກມື້ໜຶ່ງ, ຂໍໂທດຫຼາຍໆຫົວໜ້າ.

- ① 모니카 씨는 지금 아프지 않습니다.                      ② 모니카 씨는 오늘 회사에 갈 것입니다.  
 ③ 모니카 씨는 어제 약국에 못 갔습니다.                      ④ 모니카 씨는 어제 저녁부터 배가 아팠습니다.

정답 1. ③ 2. ② 3. ② 4. ③ 5. ④



### 확장 연습 ບົດເລິກຫັດເພີ່ມເຕີມ

[1~3] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1. 발목을 삐었을 때는 많이 걷지 말고 앉아서 쉬어야 합니다. \_\_\_\_\_ 찜질을 해 주는 것이 좋습니다.  
ເວລາທີ່ຂໍ້ແຄ່ງຝັກ ຫ້າມຍ່າງຫຼາຍ ຕ້ອງນັ່ງຝັກຜ່ອນໃຫ້ຫຼາຍໆ ແລະ ຕ້ອງມີສິ່ງຮົ່ມຫໍ້ໄວ້ ຍິ່ງເປັນການດີ.

- ① 그러나                      ② 그리고                      ③ 그래서                      ④ 그러면

2. 건우 씨가 계단에서 \_\_\_\_\_ 다리를 다쳤습니다. 그래서 병원에 가서 치료를 받았습니다.  
ກອນອຸ ຕົກຂຶ້ນໄດ້ ເຮັດໃຫ້ຂາໄດ້ຮັບບາດເຈັບ. ສະນັ້ນ ໄດ້ໄປກວດຢູ່ໂຮງໝໍ.

- ① 돌아가서                      ② 먹어봐서                      ③ 시작해서                      ④ 넘어져서

3. 식사를 준비하다가 칼에 손을 \_\_\_\_\_. 다행히 피가 많이 나지 않아서 밴드를 붙였습니다.  
ໃນຂະນະທີ່ ກະກຽມແຕ່ງກິນ ມືໄດ້ບາດມື. ແຕ່ໂຊກດີ ທີ່ເລືອດບໍ່ອອກຫຼາຍ ເລີຍໄດ້ເອົາພັດສະເຕິຕິດໄວ້.

- ① 걸렸습니다                      ② 데었습니다                      ③ 베었습니다                      ④ 토했습니다

4. 다음 글을 읽고 무엇에 대한 글인지 고르십시오.

ຈົ່ງອ່ານບົດຄວາມດັ່ງຕໍ່ໄປນີ້ ແລ້ວເລືອກເອົາຄຳຕອບວ່າ ເປັນບົດຄວາມກ່ຽວກັບຫຍັງ.

오래 되었거나 상한 음식을 먹으면 배탈이 나기 쉽습니다. 배탈에는 여러 가지 증상이 있는데 배가 아프고 설사를 하기도 합니다. 심하면 토하거나 머리가 아플 때도 있습니다.  
ຖ້າຫາກວ່າກິນອາຫານດົນແລ້ວ ຫຼືວ່າ ອາຫານບຸດ ກໍຈະເຮັດໃຫ້ເຈັບທ້ອງໄດ້ງ່າຍ. ອາການຂອງການປວດທ້ອງມີອາການເຈັບທ້ອງ ແລະ ອາການຖອກທ້ອງນໍ້າອີກ. ຖ້າອາການຮຸນແຮງ ຈະເກີດອາການຮາກ ແລະ ມີອາການວິນຫົວນໍ້າອີກ.

- ① 감기 예방                      ② 두통 치료  
③ 배탈 증상                      ④ 소화 불량

정답 1. ② 2. ④ 3. ③ 4. ③

학습 안내  
안내사항  
在ການຮຽນ

- **จุดประสงค์ในการเรียน**      ການເວົ້າກ່ຽວກັບເງື່ອນໄຂ, ການຖາມ-ຕອບ ກ່ຽວກັບອາການ
- **ไวยากรณ์**                              -(으)면, -ㅁ/습니까, -ㅁ/습니다
- **คำศัพท์ และ จำนวนคำ**            โธษໝໍ, ການຮັກສາ
- **ຂໍ້ມູນກ່ຽວກັບວັດທະນາທຳ**      ຂໍ້ມູນສູນການປິ່ນປົວຮັກສາແຮງງານຕ່າງປະເທດ



### 대화 1    1. ບົດສົນທະນາ 1



ຕໍ່ໄປແມ່ນ ບົດສົນທະນາລະຫວ່າງຕວນ ແລະ ຣີຮັນ. ຈົ່ງຟັງບົດສົນທະນາ 2 ຄັ້ງ ແລ້ວເວົ້າຕາມ.

리 한    투안 씨, 걷는 **게** 왜 그래요?  
ຕວນ, ເປັນຫຍັງຄືຢ່າງແບບນັ້ນ?

투 안    발목이 좀 아파요.  
ຂອຍເຈັບຂໍ້ຕີນໜ້ອຍໜຶ່ງ.

리 한    발목을 뺀 거 아니에요?  
빨리 병원에 가 보세요.  
ບໍ່ແມ່ນຂໍ້ຕີນບໍ່? ລອງໄປໂຮງໝໍເບິ່ງໄວ.

투 안    이 **근처에** 병원이 있어요?  
ມີໂຮງໝໍຢູ່ແຖວນີ້ບໍ່?

리 한    지하철역 근처에 정형외과가 있어요.  
ມີຄຣິນິກກະດູກຢູ່ໃກ້ໆກັບສະຖານີລົດໄຟໃຕ້ດິນ.

투 안    내일 아침에도 **아프면** 가 볼게요. 고마워요.  
ຖ້າມື້ອື່ນ ຕອນເຊົ້າຍັງເຈັບຢູ່, ຂ້ອຍຈະໄປລອງເບິ່ງ. ຂອບໃຈ.

**게**  
것이 = 게  
ສ່ວນຫຼາຍແມ່ນໃຊ້ເວລາເວົ້າ.

- 한국 음식을 만드는 게 힘들어요.  
ການເຮັດອາຫານເກົາຫຼີແມ່ນຍາກ.
- 물을 많이 마시는 게 건강에 좋아요.  
ການດື່ມນໍ້າຫຼາຍໆແມ່ນດີຕໍ່ສະພາບ.

**근처에** **ໃກ້, ບໍລິເວນ (ແຖວ)**

- 우리 집 근처에 식당이 많아요.  
ຢູ່ໃກ້ເຮືອນເຮົາມີຮ້ານອາຫານຫຼາຍ.
- 회사 근처에 은행이 있어요?  
ຢູ່ໃກ້ບໍລິສັດ ມີທະນາຄານບໍ່?



ໄດ້ຕັ້ງໃຈຟັງ ແລະ ເວົ້າຕາມແລ້ວບໍ່? ສະນັ້ນ ຈົ່ງຕອບຄໍາຖາມຕໍ່ໄປນີ້.

1. 투안 씨는 어디가 아파요? ຕວນ ເຈັບຢູ່ປ່ອນໃດ?
2. 정형외과가 어디에 있어요? ຄຣິນິກກະດູກແມ່ນຢູ່ໃສ?

**정답** 1. 발목이 아파요. 2. 지하철역 근처에 있어요.



# 어휘 1

ຄຳສັບ 1


## 병원



ລອງມາເບິ່ງວ່າຄຳສັບທີ່ກ່ຽວຂ້ອງກັບໂຮງໝໍມີຫຍັງແດ່.



내과  
ພະແນກພາຍໃນ



정형외과  
ພະແນກກະດູກ



치과  
ພະແນກປິວແຂ້ວ



안과  
ພະແນກປິວຕາ



이비인후과  
ພະແນກຫຸ້ມດັງຄໍ



피부과  
ພະແນກຜິວໜັງ



산부인과  
ພະແນກພະຍາດຍິງ



소아과  
ພະແນກພະຍາດເດັກນ້ອຍ



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 표현을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ສຳນວນທີ່ເໝາະສົມ.



• ㉠ 정형외과



• ㉡ 산부인과



• ㉢ 이비인후과



• ㉣ 치과

정답 ①㉣ ②㉢ ③㉡ ④㉠







## 대화 2 비트 2

Track 86



ຕວນໄດ້ໄປໂຮງໝໍ. ກ່ອນອື່ນ ຈຶ່ງຝັງບິດສິນທະນາລະຫວ່າງທ່ານໝໍ ແລະ ຕວນ ກ່ອນສອງຄັ້ງ.

의사 어디가 아프십니까?  
ເຈັບບ່ອນໃດ?

투안 어제 계단에서 넘어져서 발목을 다쳤어요.  
ຂ້ອຍຕົກຄັ້ນໄດ້ມື້ວານນີ້ເລີຍເຈັບຂໍ້ຕີນ.

의사 어디 봅시다. 여기를 누르면 어떻게습니까?  
ມາເບິ່ງດູ. ຖ້າກົດລຶງບ່ອນນີ້ ແລ້ວເປັນແນວໃດ?

투안 아, 너무 아파요.  
ອະ! ເຈັບຫຼາຍ.

의사 발목을 삐었네요. 먹는 약과 파스를 처방해 드리겠습니다. 그런데 발목을 삐었을 때는 많이 걷지 말고 앉아서 쉬어야 합니다. 그리고 찜질을 해 주는 것이 좋습니다.  
ຂໍ້ຝຶກໃດນີ້. ໝໍຈະສັງຢາກິນ ແລະ ແຜ່ນຕິດໃຫ້ເດີ. ແຕ່ວ່າ ເວລາຂໍ້ຝຶກແມ່ນບໍ່ໃຫ້ຢ່າງຫຼາຍ, ຕ້ອງນັ່ງ ແລະ ຝັກຜ່ອນຢູ່ ແລະ ຖ້າຮຶມໄດ້ແມ່ນເປັນການດີ.

투안 네, 알겠습니다.  
ເຈົ້າ, ເຂົ້າໃຈແລ້ວໝໍ.

어디 봅시다 (ເບິ່ງດູ)  
ເປັນສໍານວນ ທີ່ໃຊ້ກ່ອນທີ່ຈະກວດສອບສິ່ງໃດສິ່ງໜຶ່ງ.

- 어디 봅시다. 열이 많이 나네요. (ມາເບິ່ງດູ. ໄຂ້ຂຶ້ນຫຼາຍໃດນີ້!)
- 어디 봅시다. 그림을 참 잘 그렸네요. (ມາເບິ່ງດູ. ແຕ່ມຮູບໄດ້ດີແທ້ໆ.)

그런데 (ເຖິງຢ່າງໃດກໍຕາມ, ແຕ່ວ່າ)

ໃຊ້ໃນເວລາທີ່ຈະປ່ຽນຫົວຂໍ້ ຫຼື ເນື້ອໃນທີ່ກົງກັນຂ້າງກັບປະໂຫຍກໜ້າ.

- 리한 씨, 어제 도와줘서 고마워요. 그런데 리한 씨 동생은 요즘 뭐 해요? (ຮິຮັນ, ຂອບໃຈທີ່ຊ່ວຍຂ້ອຍມື້ວານ. ແນວໃດກໍດີ, ຊ່ວງນັ້ນຂອງຂອງຮິຮັນ ເຮັດຫຍັງ?)
- 나는 늦게 잠을 자요. 그런데 내 방 친구는 일찍 자요. (ຂອຍນອນເດີກ, ແຕ່ວ່າເພື່ອນຮ່ວມຫ້ອງຂ້ອຍນອນໄວ.)



ມາຮອດນີ້, ຈຶ່ງເວົ້າຕາມບິດສິນທະນາ ຂອງທ່ານໝໍ ແລະ ຕວນ. ໄດ້ຕັ້ງໃຈຝັງ ແລະ ເວົ້າ ຕາມແລ້ວບໍ່? ສະນັ້ນ ຕໍ່ໄປ ຈຶ່ງຕອບຄໍາຖາມລອງເບິ່ງ.

1. 투안 씨는 왜 발목을 다쳤어요? (ເປັນຫຍັງຕວນຈຶ່ງເຈັບຂໍ້ຕີນ?)
2. 발목이 다쳤을 때에는 어떻게 해야 해요? (ເວລາທີ່ຂໍ້ຕີນ, ເຮົາຕ້ອງເຮັດແນວໃດ?)

정답 1. 계단에서 넘어져서 발목을 다쳤어요.  
2. 많이 걷지 말고 앉아서 쉬어야 해요.



ລອງມາເບິ່ງວ່າຄຳສັບທີ່ກ່ຽວຂ້ອງກັບການປິ່ນປົວຮັກສາມີຫຍັງແດ່?



치료를 하다  
ເຮັດການປິ່ນປົວຮັກສາ



주사를 맞다  
ສັກຢາ



수술하다  
ຜ່າຕັດ



약을 먹다  
ກິນຢາ




소독을 하다  
ຂ້າເຊື້ອ



연고를 바르다  
ທາຢາ



밴드를 붙이다  
ຕິດຢາຕິດບາດ



파스를 붙이다  
ຕິດແຜ່ນຝຣາດສະເຕີຕິດບາດ




찜질을 하다  
ຮົມ



붕대를 감다  
ຝຣາດສະເຕີຢາງພັນແຜ



주무르다  
ນວດ



깁스를 하다  
ໃສ່ເຜືອກຜ້າ




ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄຳສັບຈາກ < ກອບ > ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)



5)



6)

보기

소독을 하다    붕대를 감다    주사를 맞다    찜질을 하다    주무르다    파스를 붙이다

정답 1) 소독을 하다 2) 붕대를 감다 3) 주사를 맞다 4) 파스를 붙이다 5) 찜질을 하다 6) 주무르다







## 외국인 근로자 센터 진료 안내

ຂໍ້ມູນສູນການປົນປົວຮັກສາແຮງງານຕ່າງປະເທດ

서울 시내 외국인 근로자 센터에서도 외국인 근로자를 위한 의료 서비스를 제공하고 있습니다. 서울 시내에 위치한 7개의 외국인 근로자 센터에서는 내과, 이비인후과, 치과뿐만 아니라 한방진료나 종합 검진까지 가능합니다. 외국인 근로자라면 누구나 외국인 근로자 센터의 의료 서비스를 이용할 수 있습니다.

ທີ່ສູນແຮງງານຕ່າງປະເທດໃນຕົວເມືອງເຊອຸນ ມີການໃຫ້ບໍລິການການປົນປົວຮັກສາແຮງງານຕ່າງປະເທດເຊັ່ນດຽວ ກັນ ຢູ່ສູນແຮງງານຕ່າງປະເທດໃນຕົວເມືອງເຊອຸນທີ່ລວມມີ 7 ແຫ່ງ ເຊິ່ງປະກອບມີ ພະແນກພາຍໃນ, ຫູຕາດັງຄໍ, ປິວແຂ້ວ, ແຕ່ຍັງມີການປົນປົວແຜນຜັ່ນເມືອງ ແລະ ພະແນກກວດກາທົ່ວໄປນຳ. ຖ້າຫາກວ່າເປັນແຮງງານຕ່າງປະເທດ, ແມ່ນໃຜກໍສາມາດໃຊ້ບໍລິການ ແລະ ຮັບການປົນປົວຮັກສາໄດ້.

센터명 ຊື່ຂອງສູນ	위치 ທີ່ຕັ້ງ	진료일 ວັນທີ່ປົນປົວຮັກສາ	의료지원 내용 ເນື້ອໃນການຊ່ວຍ ເຫຼືອທາງການແພດ	시설 ສິ່ງອໍານວຍ ຄວາມສະດວກ
성동	성동구 홍익동 147-22	매월 둘째, 넷째 일요일	내과, 치과 무료진료 수시 종합검진, 독감백신접종	단독시설
금천	금천구 가산동 144-3	수시	보건소, 병원 연계 여성외국인 부인과 검 진, 위생교육 및 위생용품, 구충제 지원	가산종합 사회복지관 내
은평	은평구 녹번동 산28-6	수시	간급 의료기관에 통역활동가 대동 지원, 건강검진 등 자원단체연계 진료 지원	녹번종합 사회복지관 내
강동	강동구 성내동 508-1	수시	유방암 검진, 건강검진	성내종합 사회복지관 내
성북	성북구 하월곡동 222-5	매월 둘째, 넷째 일요일	한방진료, 치과, 수시 종합건강검진	월곡종합 사회복지관 내
양천	양천구 목동 931	매월 넷째 일요일	한방진료, 이비인후과, 내과 등, 수시 건강검진	신목종합 사회복지관 내
서울	영등포 당산동 6가 1-2	매월 둘째, 넷째 일요일	한방진료, 수시 보건소 등 연계 종합검진	단독시설

### 응급 상황 시 도움 받을 곳 **ສະຖານທີ່ ທີ່ຈະໄດ້ຮັບຄວາມຊ່ວຍເຫຼືອໃນເວລາສຸກເສີນ**

밤에 갑자기 병원에 가야 한다면 어디에 도움을 요청해야 할까요? 바로 119에 전화하면 됩니다. 119는 24시간, 365일 언제든지 이용이 가능합니다. 그리고 이곳에서는 영어, 중국어, 일본어, 몽골어, 베트남어 등 5개 국어로 의료 상담 서비스를 받을 수 있습니다.

ຖ້າຈຳເປັນຕ້ອງໄດ້ໄປໂຮງໝໍຕອນກາງຄືນ, ເຮົາຈະຂໍຄວາມຊ່ວຍເຫຼືອແນວໃດ? ນັ້ນກໍຄືການໂທຫາ ໝາຍເລກ 119 ໄດ້ເລີຍ. ສາຍດ່ວນ 119 ແມ່ນໃຫ້ບໍລິການ 24 ຊົ່ວໂມງ 365 ວັນ. ນອກຈາກນີ້, ຢູ່ໃນສະຖານທີ່ດັ່ງກ່າວນີ້ ຍັງໃຫ້ຄຳປຶກສາທາງການແພດໄດ້ທັງ 5 ພາສາ ຄື: ພາສາອັງກິດ, ຈີນ, ຢີ່ປຸ່ນ, ມົງໂກນ ແລະ ພາສາຫວຽດນາມ.



# EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນຄໍາຖາມກ່ຽວກັບ ການເບິ່ງຮູບພາບ ແລ້ວເລືອກເອົາຄໍາຕອບທີ່ຖືກຕ້ອງ. ຈົ່ງກວດເບິ່ງ ເນື້ອໃນຂອງຄໍາຖາມກ່ອນທີ່ຈະຝັງຄໍາຖາມ.

[1~3] 다음 그림을 보고 알맞은 대답을 고르십시오.



ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.

1.



이 사람은 어디에 가야 합니까? ຄົນຜູ້ນີ້ ຈະໄປໃສ?

- ①
- ②
- ③
- ④

2.



이 사람은 무엇을 합니까? ຄົນຜູ້ນີ້ຕ້ອງໄປບ່ອນໃດ?

- ①
- ②
- ③
- ④

3.



이 사람은 무엇을 했습니까? ຄົນຜູ້ນີ້ໄດ້ເຮັດຫຍັງ?

- ①
- ②
- ③
- ④



ຂໍ້ 4 ແລະ ຂໍ້ 5 ແມ່ນຄໍາຖາມກ່ຽວກັບການຝັງບົດສົນທະນາບົດໜຶ່ງ ແລ້ວຕອບຄໍາຖາມ 2 ຂໍ້. ຈົ່ງລອງກວດເບິ່ງຄໍາຖາມກ່ອນທີ່ຈະຝັງ.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງບົດ ແລ້ວຕອບຄໍາຖາມ 2 ຂໍ້.

4. 여기는 어디입니까? ບ່ອນນີ້ແມ່ນຢູ່ໃສ?

- ① 안과
- ② 소아과
- ③ 정형외과
- ④ 이비인후과

5. 남자는 무엇을 해야 합니까? ຜູ້ຊາຍຕ້ອງເຮັດຫຍັງ?

- ① 수술을 해야 합니다.
- ② 많이 걸어야 합니다.
- ③ 매일 약을 먹어야 합니다.
- ④ 집에서 찜질을 해야 합니다.





## EPS-TOPIK 읽기 ພາກອ່ານ EPS-TOPIK



ຂໍ້ 1 ຫາ 2 ແມ່ນຄໍາຖາມກ່ຽວກັບ ການເບິ່ງຮູບພາບ ແລ້ວເລືອກເອົາປະໂຫຍກທີ່ຖືກຕ້ອງ. ຈົ່ງລອງຄິດ ທົບທວນເຖິງສໍານວນທີ່ຮຽນມາ ແລ້ວຕອບຄໍາຖາມ.

[1~2] 다음 그림을 보고 알맞은 문장을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາປະໂຫຍກທີ່ເໝາະສົມ.

1.



- ① 안과에 가야 합니다.
- ② 치과에 가야 합니다.
- ③ 피부과에 가야 합니다.
- ④ 정형외과에 가야 합니다.

2.



- ① 수술하고 있습니다.
- ② 찜질을 하고 있습니다.
- ③ 연고를 바르고 있습니다.
- ④ 파스를 붙이고 있습니다.



ຂໍ້ 3 ແລະ 4 ແມ່ນຄໍາຖາມກ່ຽວກັບການເລືອກເອົາສໍານວນທີ່ຖືກຕ້ອງໃສ່ໃນບົດສົນທະນາ. ສໍາລັບຂໍ້ 5 ແມ່ນຄໍາຖາມກ່ຽວກັບການການອ່ານບົດເລື່ອງ ແລ້ວເລືອກເອົາຄໍາຕອບທີ່ຖືກຕ້ອງ. ຈົ່ງຄິດທົບທວນຫາຄໍາ ສັບ ແລະ ໄວຍາກອນທີ່ຮຽນມາກ່ອນໜ້ານີ້ ແລ້ວຕອບຄໍາຖາມ.

[3~4] 빈칸에 들어갈 가장 알맞은 것을 고르십시오. ຈົ່ງເລືອກເອົາຄໍາຕອບ ທີ່ເໝາະສົມທີ່ສຸດ ຕໍ່ມໃສ່ບ່ອນຫວ່າງ.

3.

가: 목이 너무 아파요. ຂ້ອຍເຈັບຄໍຫຼາຍ.

나: 목이 \_\_\_\_\_ 이비인후과에 가 보세요. ຖ້າເຈັບ ຄໍ ແມ່ນລອງໄປພະແນກຫູຕາດັງຄໍເບິ່ງ.

- ① 아파서                      ② 아프고                      ③ 아프면                      ④ 아픈 후에

4.

집에서 요리를 했는데 손을 데었습니다. 그래서 연고를 바르고 밴드를 \_\_\_\_\_.

ຂ້ອຍແຕ່ງກິນຢູ່ບ້ານ ແລ້ວນໍ້າຮ້ອນລວກມື. ສະນັ້ນ, ຂ້ອຍເລີຍທາຢາ ແລະ ຕິດ ຢາຕິດບາດ.

- ① 붙였습니다              ② 먹었습니다              ③ 찌었습니다              ④ 주물렸습니다

5. 다음 질문에 답하십시오. ຈົ່ງຕອບຄໍາຖາມດັ່ງຕໍ່ໄປນີ້.

**<진료 시간>** <ເວລາການຮັກສາ>

평일: 오전 10시~오후 6시 ວັນທໍາມະດາ (ຈັນ-ສຸກ: 10 ໂມງເຊົ້າ~6 ໂມງແລງ)

(점심 시간: 오후 1시~오후 2시) (ພັກທ່ຽງ: ຕອນບ່າຍ 1 ໂມງ~2 ໂມງ)

토요일: 오전 10시~오후 1시 ວັນເສົາ: ຕອນເຊົ້າ 10 ໂມງ~ຕອນບ່າຍ 1 ໂມງ

일요일, 공휴일: 휴진 ວັນອາທິດ, ວັນພັກລາຊະການ: ພັກ

진료를 받을 수 있는 시간은 언제입니까? ເວລາທີ່ສາມາດຮັບການຮັກສາໄດ້ແມ່ນເມື່ອໃດ?

- ① 월요일 오후 7시                      ② 목요일 오전 9시
- ③ 토요일 오전 11시                      ④ 일요일 오후 12시

정답 1. ① 2. ② 3. ③ 4. ① 5. ③





**학습 안내**  
ຄຳແນະນຳ ໃນການຮຽນ

- **ຈຸດປະສົງໃນການຮຽນ**      ການເວົ້າກ່ຽວກັບເຈຕະນາ (ຄວາມຕັ້ງໃຈ), ການເວົ້າກ່ຽວກັບວິທີການ
- **ໄວຍາກອນ**                      -(으)려고, -(으)면 되다
- **ຄຳສັບ ແລະ ສຳນວນຄຳເວົ້າ**      ທະນາຄານ, ວຽກງານທະນາຄານ/ຕູ້ເອທິເອັມ
- **ຂໍ້ມູນກ່ຽວກັບວັດທະນາທຳ**      ການບໍລິການທຸລະທາງການເງິນ ສຳລັບແຮງງານຕ່າງດ້າວ

**대화 1** ບົດສົນທະນາ 1 Track 88



ຮິຣັນ ໄດ້ໄປທີ່ທະນາຄານ. ກ່ອນອື່ນ, ຝັງບົດສົນທະນາລະຫວ່າງ ຮິຣັນ ແລະ ຜະນົກງານທະນາຄານ 2 ຄັ້ງ ແລ້ວເວົ້າຕາມ.

은행원    어떻게 오셨습니까?    ມີຫຍັງໃຫ້ຊ່ວຍບໍ?

리 한    통장을 만들려고 왔어요.  
ຂ້ອຍມາທີ່ນີ້ເພື່ອເປີດບັນຊີທະນາຄານ.

은행원    신분증을 가지고 오셨습니까?  
ທ່ານ ໄດ້ຖືບັດປະຈຳຕົວມານຳບໍ?

리 한    여권도 **괜찮지요?**  
ໃຊ້ໜັງສືຜ່ານແດນກໍໄດ້ບໍ?

은행원    **그럼요.** 여기 신청서를 쓰고 서명하세요.  
ແນ່ນອນ. ຂຽນໃບສະໝັກນີ້ ແລ້ວເຊັນເດີ້.

리 한    여기 다 썼어요.    ຂຽນແລ້ວໝົດແລ້ວ.

은행원    체크카드도 만들어 드릴까요?  
ຕ້ອງການໃຫ້ຜວກເຮົາເຮັດບັດເດບິດໃຫ້ເລີຍບໍ?

리 한    네, 만들어 주세요.    ເຈົ້າ, ກະລຸນາເຮັດໃຫ້ເລີຍ.

**괜찮지요?** ບໍ່ເປັນຫຍັງແມ່ນບໍ?  
ເປັນສຳນວນທີ່ໃຊ້ໃນເວລາທີ່ຜູ້ເວົ້າຕ້ອງການຫາ  
ຄວາມຕົກລົງເຫັນດີຈາກຝ່າຍກົງກັນຂ້າມ.

- 회식 장소는 회사 앞 한국 식당이에요. 괜찮지요?  
ຝັບປະສົງສັນຂອງບໍລິສັດແມ່ນຈະຈັດ  
ຂຶ້ນຢູ່ຮ່ານອາຫານເກົາຫຼີໜ້າບໍລິສັດ.  
ບໍ່ເປັນຫຍັງແມ່ນບໍ?
- 사과 주스가 없어서 파인애플 주스를 샀는데 괜찮지요?  
ຍ້ອນວ່າບໍ່ມີນ້ຳໝາກແອັບເປັນ  
ຂ້ອຍເລີຍຊື້ນ້ຳໝາກນັດ. ບໍ່ເປັນ  
ຫຍັງແມ່ນບໍ?

**그럼요** ແນ່ນອນ  
ໃຊ້ໃນເວລາທີ່ຜູ້ເວົ້າ ເຫັນດີກັບ  
ຄຳເວົ້າຂອງຝ່າຍກົງກັນຂ້າມ.  
ຄຳນີ້ມີຄວາມໝາຍຄືກັບຄຳວ່າ  
'물론이에요'.  
· 가: 축구를 좋아해요?  
ເຈົ້າມັກເຕະບານບໍ?  
나: 그럼요.  
ແນ່ນອນ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈົ່ງຕອບຄຳຖາມຕໍ່ໄປນີ້.

1. 리한 씨는 왜 은행에 갔어요?    ເປັນຫຍັງ ຮິຣັນ ຈົ່ງໄປທະນາຄານ?
2. 리한 씨는 체크카드를 만들 거예요?    ຮິຣັນ ຈະເຮັດບັດທະນາຄານບໍ?

**정답** 1. 통장을 만들려고 은행에 갔어요. 2. 네, 체크카드를 만들 거예요.



# 어휘 1 คำสับ 1

## 은행 ໜະນາຄານ



ລອງມາເບິ່ງວ່າຄໍາສັບທີ່ກ່ຽວກັບໜະນາຄານວ່າ ມີຄືແນວໃດແດ່




**창구**  
ເຄົ້າເຕີ, ປ່ອງ




**통장**  
ປຶ້ມໜະນາຄານ



**신분증**  
ບັດປະຈຳຕົວ



**계좌 번호**  
ເລກບັນຊີ



**주소**  
ທີ່ຢູ່




**서명**  
ລາຍເຊັນ



**비밀번호**  
ລະຫັດຜ່ານ



**인터넷뱅킹**  
ອິນເຕີເນັດແບັງກິ່ງ



**체크카드**  
ບັດເຕບິດ



**신용카드**  
ບັດເຄດິດ

- 인터넷뱅킹을 이용하면 편리해요.  
ຖ້າໃຊ້ບໍລິການ ອິນເຕີເນັດແບັງກິ່ງ ແມ່ນມີຄວາມສະດວກສະບາຍ.
- 은행에 갈 때에는 신분증을 가지고 가세요.  
ເວລາທີ່ໄປໜະນາຄານ, ກະລຸນາ ຖືບັດປະຈຳຕົວໄປພ້ອມ.
- 비밀번호는 잊어버리면 안 돼요.  
ຫ້າມລືມລະຫັດຜ່ານ.



ຈົ່ງຕອບຄໍາຖາມ ໂດຍທີ່ບໍ່ເບິ່ງຜາກສ່ວນຄໍາສັບຂ້າງເທິງນັ້ນ.

1. 그림에 맞는 표현을 <보기>에서 골라 넣으세요.

ຈົ່ງເລືອກເອົາຄໍາສັບຈາກ < ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບຜາກ.



보기

- 창구
- 신분증
- 체크카드
- 통장

정답 1) 창구 2) 통장 3) 체크카드 4) 신분증





ເປັນຫຍັງໂມນິກາ ຈຶ່ງໄປທະໜາຄານ? ກ່ອນອື່ນ ຝັງບິດສິນທະໜາສອງຄັ້ງ ແລ້ວເວົ້າຕາມ.

저기요 **ຂໍໂທດເດີ**

ປົກກະຕິແມ່ນໃຊ້ເວລາທີ່ເລີ່ມເວົ້າກັບຄົນບໍ່ຮູ້ຈັກ.

- 저기요, 이 근처에 은행이 있어요?  
ຂໍໂທດເດີ, ຢູ່ໃກ້ໆນີ້ມີທະໜາຄານບໍ?
- 저기요, 잠깐만요. 이걸 놓고 가셨어요.  
ຂໍໂທດເດີ, ຖ້າບິດຫນຶ່ງກ່ອນ. ປະອັນນີ້ໄວ້ນີ້ແລ້ວໄປເລີຍ.

모니카 **저기요**, 외국으로 송금을 하려고 하는데 어떻게 해야 돼요?

ຂໍໂທດເດີ, ຂ້ອຍຕ້ອງການໂອນເງິນຂ້າມປະເທດ, ຄວນເຮັດແນວໃດ?

은행원 통장이나 카드를 가지고 오셨습니까?

ທ່ານໄດ້ຖືປຶ້ມບັນຊີທະໜາຄານ ຫຼື ບັດທະໜາຄານມານໍາບໍ?

모니카 네, 여기 통장 있어요.

ເຈົ້າ, ນີ້ແມ່ນປຶ້ມບັນຊີທະໜາຄານ.

은행원 통장이 있으면 현금인출기를 이용하세요. 송금 수수료도 더 **적게** 나와요.

ຖ້າວ່າ ທ່ານມີ ປຶ້ມບັນຊີທະໜາຄານ, ກະລຸນາໃຊ້ຕູ້ເອັມເອັມເລີຍ. ຄ່າໂອນເງິນກໍ່ເສຍໜ້ອຍກ່ວາ.

모니카 어떻게 하는지 잘 모르겠는데 도와주시겠어요?

ຂ້ອຍບໍ່ຮູ້ວ່າຕ້ອງເຮັດແນວໃດ, ເຈົ້າສາມາດຊ່ວຍໄດ້ບໍ?

은행원 네, 여기에 통장을 넣고 송금 버튼을 **누르** 시면 됩니다.

ເຈົ້າ, ເອົາປຶ້ມບັນຊີທະໜາຄານປ່ອນໃສ່ປ່ອນນີ້ ແລ້ວກົດປຸ່ມໂອນເງິນກໍ່ໄດ້ແລ້ວ.

모니카 감사합니다. **ຂອບໃຈ.**

적게 **ໜ້ອຍ**

- 저녁에는 적게 먹는 게 건강에 좋아요.  
ການກິນອາຫານແລງໜ້ອຍ ຫນຶ່ງແມ່ນດີຕໍ່ສະໝາບ.
- 돈을 적게 벌면 아껴서 쓰면 돼요.  
ຖ້າຫາເງິນໄດ້ໜ້ອຍ ກໍ່ຕ້ອງໃຊ້ຊື່ຢ່າງປະຢັດ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈຶ່ງຕອບຄໍາຖາມຕໍ່ໄປນີ້.

1. 모니카 씨는 왜 은행에 갔어요? **ເປັນຫຍັງ ໂມນິກາຈຶ່ງໄປທີ່ທະໜາຄານ?**
2. 현금인출기를 이용하려면 무엇이 있어야 해요? **ຖ້າຕ້ອງການໃຊ້ຕູ້ເອັມເອັມ ແມ່ນເຮົາຕ້ອງມີຫຍັງແດ່?**

**정답** 1. 외국으로 송금을 하려고 은행에 갔어요. 2. 통장이나 카드가 있어야 해요.



## 어휘 2 ຄຳສັບ 2

## 은행 업무/현금인출기 ວຽກງານທະນາຄານ/ຕູ້ເອທິເອັມ



ລອງມາເບິ່ງວ່າສຳນວນທີ່ກ່ຽວກັບ ວຽກງານທະນາຄານ/ຕູ້ເອທິເອັມມີຄືແນວໃດ.




송금하다  
ໂອນເງິນ



입금하다  
ຝາກເງິນ




현금인출기  
(ATM)  
ຕູ້ເອທິເອັມ



출금하다  
ຖອນເງິນ



계좌 이체  
ການໂອນບັນຊີ



잔액 조회  
ການສອບຖາມຍອດເງິນຍັງເຫຼືອ



통장 정리  
ການອັບເດດຂໍ້ມູນບັນຊີທະນາຄານ



대출하다  
ຍື່ມເງິນ, ກູ້ເງິນ



환전하다  
ແລກປ່ຽນເງິນ

- 현금인출기에서 통장 정리를 할 수 있어요.  
ພວກເຮົາສາມາດອັບເດດຂໍ້ມູນບັນຊີທະນາຄານທີ່ຕູ້ເອທິເອັມ.
- 대출하려면 은행에 직접 가야 해요.  
ຖ້າຕ້ອງການຍື່ມເງິນ, ພວກເຮົາຕ້ອງໄປທີ່ທະນາຄານ.



ຈົ່ງຄິດທົບທວນເຖິງຄຳສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄຳຖາມລອງເບິ່ງບໍ່?

1. 그림에 맞는 표현을 <보기>에서 골라 넣으세요.  
ຈົ່ງເລືອກເອົາຄຳສັບຈາກ <ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.




1)



2)



3)



4)

보기

환전하다

입금하다

출금하다

송금하다

정답 1) 입금하다 2) 송금하다 3) 환전하다 4) 출금하다



'-(으)면 되다' ມັນຊື່ບອກວ່າ ຂໍຮຽງແຕ່ເກີດມີການກະທຳໃດໜຶ່ງ ຫຼື ເກີດມີສະພາບໃດໜຶ່ງກໍຖືວ່າ ບໍ່ມີບັນຫາຫຍັງ ຫຼື ພຽງພໍແລ້ວ.

자음(ພະຍັນຊະນະ) → -으면 되다	모음(ສະຫຼະ), 자음(ພະຍັນຊະນະ) 'ㄹ' → -면 되다
먹다 → 먹으면 되다	사다 → 사면 되다 살다 → 살면 되다

- 가: 고향으로 송금하고 싶은데 어떻게 해야 돼요? ຂ້ອຍຢາກສົ່ງເຄື່ອງໄປບ້ານເກີດຕ້ອງເຮັດແນວໃດ?  
나: 여기 신청서를 **쓰시면 됩니다.** ມີແຕ່ຂຽນໃບສະໝັກນີ້ ກໍແລ້ວໆ.
- 가: 이 약은 어떻게 먹어요? ຢານີ້ ກິນແນວໃດ?  
나: 하루에 2번 **먹으면 돼요.** (ໃຫ້) ກິນມື້ລະ 2 ເທື່ອເດີ.



ເຂົ້າໃຈການນຳໃຊ້ '-(으)면 되다' ແລ້ວບໍ່? ສະນັ້ນ, ຈົ່ງເຊື່ອມໂຍງຄຳຖາມ ໃສ່ຄຳຕອບທີ່ຖືກຕ້ອງ.

2. 다음을 연결해서 대화를 완성하세요. ຈົ່ງເຊື່ອມໂຍງຄຳຖາມ ໃສ່ຄຳຕອບທີ່ຖືກຕ້ອງ ແລ້ວເຮັດໃຫ້ບົດສົນທະນາຄົບຖ້ວນ.

- ① 가: 은행이 어디에 있어요? • ㉠ 나: 동생 것만 사면 돼요.
- ② 가: 가족 선물은 다 샀어요? • ㉡ 나: 잠깐만요. 이것만 하면 돼요.
- ③ 가: 이 약은 어떻게 먹어요? • ㉢ 나: 하루에 두 번 먹으면 돼요.
- ④ 가: 우리 이제 퇴근할까요? • ㉣ 나: 이쪽으로 쪽 가면 돼요.

정답 ①㉠ ②㉡ ③㉢ ④㉣



ລອງມາຮຽນຮູ້ນຳກັນຕື່ມບໍ່? ຈົ່ງຕື່ມປະໂຫຍກຕໍ່ໄປນີ້ໃຫ້ຄົບຖ້ວນ ໂດຍການໃຊ້ '-(으)면 되다'.

약을 먹다      택시를 타다      다음 역에서 내리다

1. 시장에 가려고 하면 \_\_\_\_\_.
2. 감기에 걸리면 \_\_\_\_\_.
3. 시간이 없으면 \_\_\_\_\_.

정답 1. 다음 역에서 내리면 돼요 2. 약을 먹으면 돼요 3. 택시를 타면 돼요



## 활동 活動 活動

### 1. 은행에 가서 <보기>처럼 이야기해 보세요.

ຈົ່ງສ້າງບົດສົນທະນາເວລາໄປທີ່ທະນາຄານ ຄືດັ່ງຕົວຢ່າງ.

보기 ຕົວຢ່າງ



입금하다 ฝากเงิน


신청서를  
쓰다  
ຂຽນໃບສະໝັກ

가: 어떻게 오셨습니까?  
ມີຫຍັງໃຫ້ຊ່ວຍບໍ?

나: 입금하려고 왔어요.  
ຂ້ອຍມາທີ່ນີ້ເພື່ອຝາກເງິນ.

가: 신청서를 쓰시면 됩니다.  
ກະລຸນາຂຽນໃບສະໝັກ.

1)



출금하다  
ຖອນເງິນ

현금인출기를  
이용하다

ໃຊ້ຕູ້ເອທິເອັມ

2)




신청서를 쓰고  
신분증을 주다

ຂຽນໃບສະໝັກ  
ພ້ອມກັບເອົາບັດປະຈຳຕົວໃຫ້

통장을 만들다  
ເປີດບັນຊີທະນາຄານ

3)



송금하다  
ໂອນເງິນ

여기에  
계좌번호를  
쓰다

ຂຽນເລກບັນຊີທະນາຄານຢູ່ບ່ອນນີ້

4)



여기에  
통장을 넣다

ໃສ່ປຶ້ມບັນຊີທະນາ  
ຄານເຂົ້າໄປບ່ອນນີ້

통장 정리를 하다  
ອັບເດດຂໍ້ມູນປຶ້ມບັນຊີທະນາຄານ



정답

1) 가: 어떻게 오셨습니까?

나: 출금하려고 왔어요.

가: 현금인출기를 이용하시면 됩니다.

2) 가: 어떻게 오셨습니까?

나: 통장을 만들려고 왔어요.

가: 신청서를 쓰고 신분증을 주시면 됩니다.

3) 가: 어떻게 오셨습니까?

나: 송금하려고 왔어요.

가: 여기에 계좌번호를 쓰시면 됩니다.

4) 가: 어떻게 오셨습니까?

나: 통장 정리를 하려고 왔어요.

가: 여기에 통장을 넣으시면 됩니다.





## 외국인 근로자 전용 금융 서비스

ການບໍລິການທຸລະການການເງິນ ສໍາລັບແຮງງານຕ່າງປະເທດ

은행에서 외국인 고객을 위한 맞춤서비스가 늘어가고 있습니다. 국내에서 직장 생활을 하면서 월급을 고향으로 송금하는 외국인 근로자들을 위해 송금 수수료를 할인해 주기도 하고 보통 하루 정도 걸리는 해외 송금을 10분으로 줄인 해외 송금 서비스를 제공하기도 합니다. 그리고 울산이나 거제 지역 등 외국인 근로자가 많이 사는 지역을 중심으로 외국인 전용 상담 창구를 설치한 은행도 있습니다. 또한 8개 외국어를 지원하는 현금인출기를 설치하고 24시간 온라인 해외 송금과 외국어 상담 서비스도 실시하고 있습니다. 또 평일에 은행에 가기 힘든 외국인 고객을 위해 일요일에 영업을 하는 은행도 있습니다.

ຢູ່ທະນາຄານ ເພື່ອຕອບສະໜອງຄວາມຕ້ອງການຂອງລູກຄ້າຄົນຕ່າງປະເທດ ແມ່ນນັບມື້ນັບ ເພີ່ມຂຶ້ນ. ສໍາລັບແຮງງານຕ່າງປະເທດ ທີ່ເຮັດວຽກຢູ່ປະເທດເກົາຫຼີ ແລ້ວສົ່ງເງິນກັບບ້ານ, ຕາມທະ ນາຄານຕ່າງໆ ແມ່ນມີການໃຫ້ບໍລິການຫຼຸດລາຄາອັດຕາການໂອນເງິນຂ້າມປະເທດ ຫຼື ບາງທະນາຄານກໍມີຄວາມພະຍາຍາມເຮັດໃຫ້ໄລຍະເວລາທີ່ໃຊ້ໃນການໂອນເງິນຂ້າມປະເທດສັ້ນລົງ ເຊັ່ນ ຈາກປົກກະຕິໃຊ້ເວລາປະມານໜຶ່ງມື້ ມາເປັນ 10 ນາທີກໍມີ. ໂດຍສະເພາະ ທ້ອງຖິ່ນທີ່ມີແຮງງານ ຕ່າງປະເທດຫຼາຍ ເຊັ່ນ: ເຂດອຸລຊານ ຫຼື ກໍ່ແຈ ກໍ່ມີບາງທະນາຄານທີ່ມີບໍລິການການໃຫ້ຄໍາປຶກສາ ສມໃສ່ແຮງງານຕ່າງປະເທດສະເພາະ. ນອກຈາກນີ້, ໃນຕໍ່ ເອທິເອັມກໍຍັງມີເຖິງ 8 ພາສາຕ່າງປະເທດ ໃຫ້ເລືອກ ລວມເຖິງການເປີດບໍລິການໂອນເງິນຂ້າມປະເທດ 24 ຊົ່ວໂມງ ແລະ ການບໍລິການໃຫ້ຄໍາ ປຶກສາເປັນພາສາຕ່າງປະເທດນໍາອີກ. ພ້ອມນີ້ ຍັງມີບາງທະນາຄານທີ່ເປັນໃຫ້ບໍລິການວັນອາທິດ ເນື່ອງຈາກມີຄົນຕ່າງປະເທດຫຼາຍຄົນ ທີ່ບໍ່ມີເວລາໄປທະນາຄານໄດ້ໃນວັນລັດຖະການທໍາມະດາ.

**외국인 근로자 송금 수수료 대폭할인**  
Significantly reduced commission charged on customers

Special services for Foreign Workers

**45.3%**

일반 송금 대비 USD 1,000 불 자동이체 시

China: "外国人劳动者专用的特别服务" 顾客支付的手续费大幅度减少

Thailand: "บริการพิเศษเฉพาะแรงงานต่างชาติใน" การโอนเงินข้ามประเทศเมื่อโอนเงินจากต่างประเทศ

Vietnam: "Dịch vụ đặc biệt áp dụng cho người lao động ngoài quốc" Khách hàng được giảm đáng kể lệ phí chuyển tiền

Philippine: "Especial na serbisyong para lamang sa mga dayuhang manggagawa" Ang bayad na kailangang bayaran ng customer ay binawasan

Uzbekistan: "Xetlik ishchilar uchun maxsus xizmat" Xaridor tolaydigan soliq quqatirildi





# EPS-TOPIK 듣기 ພາກຝັງ EPS-TOPIK



ຂໍ້ 1 ຫາ 3 ແມ່ນຄໍາຖາມກ່ຽວກັບ ການເບິ່ງຮູບພາບແລ້ວເລືອກເອົາປະໂຫຍກທີ່ຖືກຕ້ອງ. ຈົ່ງກວດເບິ່ງຄໍາຖາມກ່ອນຝັງ.

[1~3] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1.



이것은 무엇입니까? ອັນນີ້ແມ່ນຫຍັງ?

- ①
- ②
- ③
- ④

2.



여기에서 무엇을 할 수 있습니까? ມີຫຍັງໃຫ້ພວກເຮົາຊ່ວຍໄດ້ບໍ່?

- ①
- ②
- ③
- ④

3.



이 사람은 무엇을 합니까? ຄົນຜູ້ນີ້ເຮັດຫຍັງ?

- ①
- ②
- ③
- ④



ຂໍ້ 4 ແລະ 5 ແມ່ນຄໍາຖາມກ່ຽວກັບການຝັງບົດສົນທະນາບົດໜຶ່ງແລ້ວເລືອກເອົາຄໍາຕອບທີ່ຖືກຕ້ອງ. ຈົ່ງກວດເບິ່ງຄໍາຖາມເທື່ອໜຶ່ງກ່ອນຝັງ.

[4~5] 하나의 이야기를 듣고 두 개의 질문에 대답하십시오.

ຈົ່ງຝັງບົດສົນທະນາໜຶ່ງບົດ ແລ້ວຕອບຄໍາຖາມ 2 ຂໍ້.

4. 오늘은 무슨 요일입니까? ມື້ນີ້ແມ່ນວັນຫຍັງ?

- ① 월요일
- ② 수요일
- ③ 토요일
- ④ 일요일

5. 남자는 왜 은행에 갑니까? ເປັນຫຍັງຜູ້ຊາຍຈຶ່ງໄປທະນາຄານ?

- ① 환전하려고
- ② 친구를 만나려고
- ③ 통장을 만들려고
- ④ 고향에 돈을 보내려고







## 확장 연습 ບົດເລິກຫັດເພີ່ມເຕີມ

[1~4] 빈칸에 들어갈 가장 알맞은 것을 고르십시오. ຈົ່ງເລືອກເອົາຄຳຕອບ ທີ່ເໝາະສົມທີ່ສຸດ ຕື່ມໃສ່ບ່ອນຫວ່າງ.

1.

고향에 있는 가족들에게 \_\_\_\_\_을/를 하려고 은행에 갔습니다. 가족들에게 생활비를 보낼 때 기분이 참 좋습니다.

ຂ້ອຍໄດ້ໄປທະນາຄານເພື່ອໂອນເງິນໃຫ້ຄອບຄົວຢູ່ທາງບ້ານ. ເວລາທີ່ຂ້ອຍສົ່ງເງິນໄປໃຫ້ຄອບຄົວໃຊ້ຈ່າຍ, ຂ້ອຍ ອາລົມດີຫຼາຍ.

- ① 전화                      ② 송금                      ③ 안내                      ④ 인출

2.

점심시간에 은행에 가서 달러를 한국 돈으로 \_\_\_\_\_. 모두 삼백 달러를 바꾸었습니다.

ໃນເວລາພັກກິນເຂົ້າທ່ຽງ, ຂ້ອຍໄດ້ໄປທະນາຄານ ເພື່ອແລກປ່ຽນເງິນຈາກ ເງິນໂດລາ ເປັນເງິນວອນ. ໄດ້ປ່ຽນເງິນທັງໝົດຈຳນວນ ສາມຮ້ອຍໂດລາ.

- ① 대출했습니다            ② 송금했습니다            ③ 입금했습니다            ④ 환전했습니다

3.

어제 통장을 \_\_\_\_\_ 은행에 갔습니다. 카드가 있으면 좋을 것 같아서 체크카드도 신청했습니다.

ມື້ວານນີ້, ຂ້ອຍໄດ້ໄປທະນາຄານ ເພື່ອເຮັດບັ້ມບັນຊີທະນາຄານ. ຖ້າຂ້ອຍມີບັດກຳຄິຈະດີ, ຂ້ອຍເລີຍໄດ້ສະໝັກເຮັດບັດທະນາຄານຳ.

- ① 뽑아서                      ② 만들어서                      ③ 뽑으려고                      ④ 만들려고

4.

고향으로 돈을 송금할 때 현금인출기를 이용하면 편리합니다. 은행 카드나 통장을 넣고 송금 버튼을 \_\_\_\_\_.

ຖ້າໃຊ້ຕັ້ເອທິເອັມ ເວລາໂອນເງິນໃຫ້ຄອບຄົວ ຢູ່ທາງບ້ານ ແມ່ນມີຄວາມສະດວກສະບາຍ. ພຽງແຕ່ໃສ່ບັດ ຫຼື ບັ້ມທະນາຄານ ແລ້ວກົດບຸ້ມໂອນເງິນ ກໍໄດ້ແລ້ວ.

- ① 바꾸면 됩니다            ② 누르면 됩니다            ③ 바꿀 수 있습니다            ④ 누를 수 있습니다

정답 1. ② 2. ④ 3. ④ 4. ②



### 발음 ການອອກສຽງ

P-13

#### ຈົ່ງຕັ້ງໃຈຝັງໃຫ້ດີ ແລ້ວເວົ້າຕາມ.

ໃນພາສາເກົາຫຼີແມ່ນມີສຽງ 'ㄹ' ພຽງສຽງດຽວ. ສຽງ 'ㄹ' ນີ້ແມ່ນຈະອອກສຽງເປັນ [ㄹ] ໃນເວລາທີ່ມັນຢູ່ລະຫວ່າງກາງຂອງສະຫຼະ, ແຕ່ຄຳທີ່ຢູ່ທ້າຍພະຍາງແມ່ນ ອອກສຽງ [ㄴ]. ເຖິງຢ່າງໃດກໍຕາມ, ໃນກໍລະນີທີ່ 'ㄹ' ເປັນຕົວສະກົດຂອງພະຍາງ ແລະ ຕາມຫຼັງພະຍາງນັ້ນແມ່ນສະຫຼະ, 'ㄹ' ຈະອອກສຽງເປັນ [ㄹ] ຂອງພະຍາງຕໍ່ໄປ.

- (1) 다리, 우리, 노래                      (2) 달, 말, 쌀, 하늘                      (3) 달이, 말에, 빨아서

#### 학습 안내

คำแนะนำ ในການຮຽນ

- จุดประสงค์ในการเรียน      ການສົ່ງຈົດໝາຍ, ການຮ້ອງຂໍ
- ไวยากรณ์                       (으)로, -(으)십시오
- คำศัพท์ และ จำนวนคำ       ການສົ່ງໄປສະນີ, ວັດສະດຸ/ການສົ່ງເຄື່ອງ
- ຂໍ້ມູນກ່ຽວກັບວັດທະນາທຳ   ບໍລິການສົ່ງດ່ວນລະຫວ່າງປະເທດ



### 대화 1   ບົດສົນທະນາ 1

Track 91



ໂມນິຄ່າ ໄດ້ໄປທີ່ ໄປສະນີ. ກ່ອນອື່ນຝັງບົດສົນທະນາ 2 ຄັ້ງ ແລ້ວເວົ້າຕາມ.

#### 어떻게 오셨습니까?

ມີຫຍັງໃຫ້ຊ່ວຍບໍ?

1. ໃຊ້ຖາມໃນເວລາຖາມກ່ຽວກັບເຫດຜົນ.

- 가: 어떻게 오셨습니까?  
  ມານີ້ ຕ້ອງການຫຍັງບໍ?
- 나: 배가 아파서 왔어요.  
  ເພາະວ່າ ເຈັບທ້ອງຈິ່ງມາ.

2. ໃຊ້ຖາມໃນເວລາຖາມກ່ຽວກັບການ

- 가: 여기까지 어떻게 오셨습니까?  
  ມາຮອດທີ່ນີ້ມີວຽກຫຍັງບໍ?
- 나: 지하철로 왔어요.  
  ມາເພື່ອຂີ່ລົດໄຟໃຕ້ດິນ.

우체국 직원

**어떻게 오셨습니까?**

ມີຫຍັງໃຫ້ຊ່ວຍບໍ?

모니카

**엽서를 보내고 싶은데요.**

ຂ້ອຍຢາກສົ່ງບັດອວຍພອນ.

우체국 직원

**어디로 보내실 겁니까?**

ຕ້ອງການສົ່ງໄປໃສບໍ?

모니카

**필리핀으로 보낼 겁니다.**

ຕ້ອງການສົ່ງໄປຝີລິບິນ.

우체국 직원

**엽서를 여기에 올려놓으세요. 그런데 받는 사람의 우편번호가 없네요. 우편번호를 쓰세요.**

ກະລຸນາວາງບັດອວຍພອນໄວ້ບ່ອນນີ້. ແຕ່ວ່າ ບໍ່ມີທີ່ຢູ່ຂອງຜູ້ຮັບ ກະລຸນາຂຽນລະຫັດໄປສະນີຂອງເຈົ້າໃສ່ແດ່.

- (으)ㄹ 겁니까/겁니다

- ㄹ... ..

'-(으)ㄹ 거예요' ມີຄວາມໝາຍ ຄືກັນກັບ ㄹ... .. ສ່ວນໃຫຍ່ແລ້ວໃຊ້ໃນທາງການ.

- 우리 회사는 앞으로 더욱 발전할 겁니다.  
  ບົໜ້າບໍລິສັດຂອງພວກເຮົາຍັງ ຈະພັດທະນາຂຶ້ນໄປອີກ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈົ່ງຕອບຄໍາຖາມຕໍ່ໄປນີ້.

1. 모니카 씨는 왜 우체국에 갔어요?   ເປັນຫຍັງ ໂມນິກາຈິ່ງໄປທີ່ໄປສະນີ?
2. 모니카 씨는 엽서를 어디로 보낼 겁니까?   ໂມນິກາຈະສົ່ງບັດອວຍພອນໄປໃສ?

정답

1. 엽서를 보내려고 우체국에 갔어요.
2. 필리핀으로 보낼 겁니다.



## 어휘 1 ຄຳສັບ 1

## 우편물 ພັດສະດຸ




ພັດສະດຸ ແລະ ເຮົາມາຮຽນຮູ້ຄຳສັບທີ່ກ່ຽວຂ້ອງນຳກັນລອງເບິ່ງບໍ?




편지  
ຈິດໝາຍ



편지 봉투  
ຊອງຈິດໝາຍ




엽서  
ບັດອວຍພອນ



카드  
ຄາສ໌, ບັດ



편지를 쓰다  
ຂຽນຈິດໝາຍ



우표를 붙이다  
ສະແຕມ



편지를 보내다  
ສົ່ງຈິດໝາຍ

- 외국에 있는 친구에게 편지를 보냈어요. ສົ່ງຈິດໝາຍໃຫ້ເພື່ອຢູ່ຕ່າງປະເທດ.
- 친구가 나에게 크리스마스 카드를 보냈습니다. ເພື່ອນຂອງຂ້ອຍສົ່ງບັດອວຍພອນວັນຄຣິດສະມາດໃຫ້ຂ້ອຍ.



ຈົ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈົ່ງເບິ່ງຮູບພາບ ແລ້ວຂີດເຊື່ອມຕໍ່ໃສ່ຄຳເວົ້າທີ່ເໝາະສົມ.



㉠ 이메일

㉡ 엽서

㉢ 우표

㉣ 카드

㉤ 편지

정답 ①㉤ ②㉣ ③㉡ ④㉢ ⑤㉠







## 대화 2 비탄신행나 2

Track 92



ຕວນ ແລະ ຜະນັກງານໄປສະນີ ກຳລັງສົນທະນາກັນ. ກ່ອນອື່ນ ຈົ່ງຝັງບົດສົນທະນາສອງຄັ້ງ ແລ້ວເວົ້າຕາມ.

투 안 베트남으로 소포를 보내려고 하는데요.  
ຈະສົ່ງອວຍພອນ ໄປປະເທດຫວຽດນາມ.

우체국 직원 상자를 저울에 올려놓으십시오.  
ກະລຸນາເອົາປະໄວ້ຊິງຊັ່ນນີ້.

투 안 호찌민까지 얼마나 걸릴까요?  
ໃຊ້ເວລາດົນປານໃດໄປຮອດເມັອງໂຮຈິມິນ?

우체국 직원 배편은 한두 달 정도 걸리고 항공편은  
열흘에서 2주 정도 걸립니다.  
ຝາກໄປທາງເຮືອໄປເຖິງປະເທດຫວຽດນາມໃຊ້ເວລາປະມານ  
1-2 ເດືອນ ແລະ ຖ້າຝາກທາງຍົນຈະໃຊ້ເວລາປະມານສິບມື້ ຫຼືວ່າ  
ສອງອາທິດ.

투 안 좀 급해서 그러는데 제일 빠른 걸로 해  
주세요.  
ມັນຂ້ອນຂ້າງດ່ວນ ກະລຸນາສົ່ງໄປໄວເທົ່າທີ່ຈະໄວໄດ້.

우체국 직원 국제 특급이 제일 빠르는데 국제 특급으로  
보내시겠습니까?  
ການບໍລິການຝາກດ່ວນລະຫວ່າງປະເທດ ແມ່ນສິ່ງໄວທີ່ສຸດ  
ຈະສົ່ງແບບບໍ?

투 안 네, 그걸로 해 주세요.  
ເຈົ້າ, ຝາກແບບນີ້ເລີຍ.

얼마나 걸릴까요?  
ໃຊ້ເວລາດົນປານໃດ?

ໃຊ້ໃນເວລາຖາມໄລຍະເວລາ  
ຈົນເຖິງສະຖານທີ່ທີ່ກຳນົດໄວ້.  
· 라오스에서 한국까지  
비행기로 얼마나  
걸릴까요?  
ແຕ່ປະເທດລາວຫາປະ  
ເທດເກົາຫຼີມາທາງຍົນ  
ໃຊ້ເວລາດົນປານໃດ?

정도 ประมาณ

· 일주일 정도 병원에  
다녀야 합니다.  
ຈະຕ້ອງໄປໂຮງໝໍປະມານ  
1 ອາທິດ.

### 한두 1 ຫາ 2

ປະມານ ໜຶ່ງ ຫຼື ສອງ

· 일년에 한두 번 가족과  
함께 여행을 합니다.  
ໃນປີໜຶ່ງຈະໄປທຽວກັບຄອບ  
ຄົວໜຶ່ງຫາສອງຄັ້ງ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ? ສະນັ້ນ ຈົ່ງຕອບຄຳຖາມຕໍ່ໄປນີ້.

1. 베트남 호찌민까지 항공편으로 얼마나 걸려요?  
ຝາກເຄື່ອງໄປທາງຍົນ ຮອດໂຮຈິມິນ ປະເທດຫວຽດນາມ ໃຊ້ເວລາດົນປານໃດ?
2. 제일 빠른 우편은 뭐예요? ສົ່ງຈົດໝາຍທີ່ໄວທີ່ສຸດແມ່ນສິ່ງທາງໃດ?

정답 1. 열흘에서 2주 정도 걸려요. 2. 국제 특급이에요.




## 어휘 2 คำสับ 2

## 소포/택배 발송/배송/수령




คำสับ และ สำนวนที่เกี่ยวข้องกับคำสับจัดส่ง/บริการสิ่งส่งมอบมีอะไรบ้าง?




저울에 올려놓다  
เอาสิ่งส่งมอบขึ้นชั่ง



무게를 재다  
ชั่งน้ำหนัก



소포를 보내다  
ส่งจัดส่ง (สิ่งส่งมอบ)



소포를 받다  
รับจัดส่ง (รับสิ่งส่งมอบ)


- 소포를 저울에 올려놓으세요. ภาชนะเอาจัดส่งยกขึ้นชั่งสิ่งนี้.
- 소포를 받으면 기분이 좋아요. ฟ้าหากได้รับสิ่งส่งมอบใจจะดี.



일반 우편  
สิ่งทั่วไป



등기 우편  
ການລົງທະບຽນໄປສະນີ



국제 특급(EMS)  
ບໍລິການສົ່ງໄປສະນີດ່ວນ (EMS)



택배  
สิ่งส่งมอบ

- 국제 특급으로 보내면 제일 빨라요. ฟ้าหากว่าสิ่งส่งมอบบริการส่งมอบเร็วจะเร็วกว่าประเภทธรรมดาเร็วที่สุด.
- 요즘은 택배를 이용하는 사람들이 많아졌어요. ຂ່ວງນີ້ ມີຜູ້ຄົນໃຊ້ບໍລິການຝາກສົ່ງທາງໄປສະນີຫຼາຍຂຶ້ນ.



ຈົ່ງຄິດທົບທວນເຖິງຄໍາສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄໍາຖາມລອງເບິ່ງບໍ?

1. 그림에 맞는 표현을 <보기>에서 골라 넣으세요.  
ຈົ່ງເລືອກເອົາຄໍາສັບຈາກ <ກອບ > ຕົ້ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)

보기

무게를 재다

소포를 보내다

저울에 올려놓다

소포를 받다

정답 1) 저울에 올려놓다 2) 무게를 재다 3) 소포를 보내다 4) 소포를 받다



‘-(으)십시오’ ແມ່ນປັດໄຈທີ່ໃຊ້ຕື່ມທ້າຍຄຳກຳມະເພື່ອສ້າງເປັນຮູບປະໂຫຍກຄຳສັ່ງ ເພື່ອສະແດງຄວາມສຸພາບຢ່າງເປັນທາງການ. ມັນຖືກໃຊ້ໃນການຊັກຊວນ ຫຼື ສັ່ງໃຫ້ເຮັດຕາມຢ່າງສຸພາບໃນສະຖານທີ່ ທີ່ເປັນທາງການ ເຊັ່ນ ກອງປະຊຸມ, ການຂຶ້ນບັນລະຍາຍ, ການຂຶ້ນລາຍງານບົດອື່ນໆເປັນຕົ້ນ.

자음(ພະຍັນຊະນະ) → -으십시오	모음(ສະຫຼະ), 자음(ພະຍັນຊະນະ) ‘ㄹ’ → -십시오
올려놓다 → 올려놓으십시오	보내다 → 보내십시오 살다 → 사십시오

- 가: 신용카드를 잃어버렸는데 어떻게 해야 돼요? ັດເຄດິດເສຍ, ຈະຕ້ອງເຮັດແນວໃດ?
- 나: 이 전화번호로 전화를 **거십시오**. ໃຫ້ (ເຈົ້າ) ໂທໄປເບີນີ້ເດີ.
- 가: 소포를 보내고 싶습니다. ຂ້ອຍຢາກສົ່ງວັດສະດຸ.
- 나: 이 저울 위에 **올려놓으십시오**. ກະລຸນາ ເອົາ (ວັດສະດຸ) ຂຶ້ນວາງໃສ່ເທິງຊິງ.



**비교해 보세요** ຈົ່ງປຽບທຽບລອງເບິ່ງ

✓ **ລະຫວ່າງ ‘-(으)십시오’ ກັບ ‘-(으)세요’**

‘-(으)십시오’ ກັບ ‘-(으)세요’ ແມ່ນສະແດງເຖິງຄຳສັ່ງ. ‘-(으)십시오’ ໃຊ້ໃນສະຖານະການທີ່ເປັນທາງການແບບບໍ່ມີຄວາມອ່ອນໄຫວ. ແຕ່ ‘-(으)세요’ ມັນໃຊ້ກັບຄົນທີ່ເຮົາສະໜິດສະໜົມ ແລະ ໃຊ້ໃນສະຖານະການທີ່ບໍ່ເປັນທາງການກັບຄົນທີ່ອາວຸໂສກວ່າເຮົາ ຫຼື ຄົນທີ່ອາຍຸໃກ້ຄຽງກັນ.



ເຂົ້າກ່ຽວກັບ ‘-(으)십시오’ ແລ້ວບໍ່? ສະນັ້ນ, ລອງເຊື່ອມຕໍ່ລະຫວ່າງປະໂຫຍກທາງໜ້າ ແລະ ປະໂຫຍກທາງຫຼັງຕໍ່ໄປນີ້ເຂົ້າຫາກັນລອງເບິ່ງ.

2. 다음의 문장에 이어질 문장을 찾아 연결하세요.

ຈົ່ງຊອກເບິ່ງປະໂຫຍກທີ່ຖືກຕ້ອງທີ່ສຸດຕໍ່ໄປນີ້ ແລ້ວເຊື່ອມຕໍ່ປະໂຫຍກເຂົ້າໃສ່ກັນ.

- |                       |                      |
|-----------------------|----------------------|
| ① 무게를 재야 합니다. ●       | ● ㉠ 우표를 붙이십시오.       |
| ② 우표를 안 붙였습니다. ●      | ● ㉡ 여기에서 기다리십시오.     |
| ③ 지금 들어가면 안 됩니다. ●    | ● ㉢ 여기에 주소를 쓰십시오.    |
| ④ 보내는 사람의 주소가 없습니다. ● | ● ㉣ 소포를 저울에 올려놓으십시오. |

정답 ①㉣ ②㉠ ③㉡ ④㉢



ລອງມາຮຽນຮູ້ນຳກັນຕື່ມບໍ່? ຈົ່ງຕື່ມປະໂຫຍກຕໍ່ໄປນີ້ໃຫ້ຄົບຖ້ວນ ໂດຍການໃຊ້ ‘-(으)십시오’.

1. 지금은 회의 중입니다. 여기서 잠시만 \_\_\_\_\_.
2. 이곳 청소가 끝나면 1층 식당으로 \_\_\_\_\_.

정답 1. 기다리십시오 2. 가십시오/내려가십시오





## 국제 특급 우편 서비스

ບໍລິການຝາກດ່ວນ ລະຫວ່າງປະເທດ

- + 국제 특급 우편 서비스는 급한 편지나 서류, 소포 등을 가장 빠르고 안전하게 외국으로 배달해 주는 서비스입니다. 국제 특급으로 발송한 우편물의 경우에는 국제적으로 연결된 컴퓨터망을 통해 배달 여부가 즉시 조회됩니다. 컴퓨터 조회가 되지 않을 경우에도 이용자가 원하면 팩스나 이메일을 통해 조회하고 그 결과를 알려드립니다. 현재 150개국으로 발송이 가능합니다.

ບໍລິການແບບຝາກດ່ວນລະຫວ່າງປະເທດແມ່ນ ການຝາກຈົດໝາຍດ່ວນ ຫຼືວ່າ ເອກະສານດ່ວນ, ພັດສະດຸ ແລະ ອື່ນໆ ແບບວ່ອງໄວ ແລະ ມີຄວາມປອດໄພສູງ. ໃນການບໍລິການລະຫວ່າງປະເທດ. ດ້ວຍການບໍລິການຝາກ ແບບດ່ວນລະຫວ່າງປະເທດ ຈະເປັນການສົ່ງພັດສະດຸໄປຕ່າງປະເທດ ໂດຍການເຊື່ອມຕໍ່ຈັດສົ່ງຜ່ານລະບົບຄອມພິວເຕີເອເລັກໂທນິກ, ຖ້າຫາກລະບົບຄອມພິວເຕີ ຫາກເກີດ ຄວາມຄັດຂ້ອງ ຫຼື ເຈົ້າຂອງເຄື່ອງຢາກຮູ້ກ່ຽວກັບໄລຍະເວລາການຮັບເຄື່ອງກໍສາມາດແຈ້ງໃຫ້ທ່ານໄດ້ໂດຍຜ່ານທາງອີເມວຂອງທ່ານ. ປັດຈຸບັນ ສາມາດສົ່ງເຄື່ອງໄປ150 ປະເທດທົ່ວໂລກ.

### +보낼 수 있는 물품



편지  
ຈົດໝາຍ



서류  
ເອກະສານ



옷  
ເສື້ອ



책  
ປຶ້ມ



화장품  
ເຄື່ອງສຳອາງ

### +보낼 수 없는 물품



음식물  
ອາຫານ



한약  
ຢາປົວພະຍາດ



동물류  
ສັດ



식물류  
ປະເພດພືດ



폭발성/가연성 물질  
ລະເບີດ, ອາວດສົງຄາມ / ປະເພດເຄື່ອງໃຊ້ໄຟຟ້າ



금 · 은 등의 귀금속  
ຄຳ, ເງິນ, ອັນຍະມະນີ ແລະ ອື່ນໆ



신용카드  
ບັດທະນາຄານ



현금(지폐, 동전)  
ເງິນສົດ  
(ເງິນເຈ້ຍ, ເງິນຫຼຽນ)



여행자 수표  
ໃບເຊັກ  
ຂອງນັກທ່ອງທ່ຽວ



항공권  
ປີ້ຍິນ



# EPS-TOPIK 듣기 ພາກຝັງ EPS-TOPIK



ແຕ່ຂໍ້ທີ 1 ຫາ ຂໍ້ທີ 2 ແມ່ນເບິ່ງຮູບ ແລະ ອ່ານຄໍາຖາມແລ້ວເລືອກເອົາຄໍາຕອບ ທີ່ຖືກຕ້ອງທີ່ສຸດ. ກ່ອນຝັງ ບົດສົນທະນາ ຈົ່ງກວດຄືນເບິ່ງຮູບກ່ອນ.

[1~2] 다음 그림을 보고 알맞은 대답을 고르십시오.

ຈົ່ງເບິ່ງຮູບພາບຕໍ່ໄປນີ້ ແລ້ວເລືອກເອົາຄໍາຕອບທີ່ເໝາະສົມ.



1.

이것은 무엇입니까? ອັນນີ້ແມ່ນຫຍັງ?

- ①
- ②
- ③
- ④



2.

지금 무엇을 합니까? ດຽວນີ້ເຮັດຫຍັງ?

- ①
- ②
- ③
- ④



ຂໍ້ 3 ຫາ 5 ແມ່ນເປັນການຝັງບົດສົນທະນາ ແລ້ວເລືອກເອົາຄໍາຕອບທີ່ເໝາະສົມ ແລະ ຖືກຕ້ອງທີ່ສຸດ. ກ່ອນຝັງຄໍາຖາມ ຈົ່ງກວດເບິ່ງເນື້ອໃນ ແລະ ຮູບພາບກ່ອນ.

[3~5] 이야기를 듣고 질문에 알맞은 대답을 고르십시오.

ຈົ່ງຝັງບົດສົນທະນາ ແລ້ວເລືອກເອົາຄໍາຕອບທີ່ເໝາະສົມກັບແຕ່ລະຄໍາຖາມ.

3. 여기는 어디입니까? ບ່ອນນີ້ ຢູ່ໃສ?

- ① 약국
- ② 은행
- ③ 백화점
- ④ 우체국

4. 남자는 왜 여기에 왔습니까? ເປັນຫຍັງຜູ້ຊາຍຄົນນັ້ນ ຈຶ່ງມາທີ່ນີ້?

- ① 편지를 보내려고 왔습니다.
- ② 택배를 받아야 해서 왔습니다.
- ③ 여자를 만나고 싶어서 왔습니다.
- ④ 택배 물품을 전달하려고 왔습니다.

5. 베트남으로 엽서를 보낼 때 국제 특급은 며칠이 걸립니까?

ຝາກບັດອວຍພອນ ໂດຍການບໍລິການຝາກແບບດ່ວນ ລະຫວ່າງປະເທດ ໄປເຖິງປະເທດຫວຽດນາມໃຊ້ເວລາຈັກມື້?

- ① 3일
- ② 4일
- ③ 7일
- ④ 10일









# 거기에서 태권도를 배울 수 있어요?

ຢູ່ບ່ອນນີ້ ສາມາດຮຽນເທຄອນໂດໄດ້ບໍ່?

**학습 안내**  
ຄຳແນະນຳ ໃນການຮຽນ

- ▣ **ຈຸດປະສົງໃນການຮຽນ**      ການສອບຖາມການໃຊ້ບໍລິການ, ການລົງທະບຽນການເຝິກອົບຮົມ
- ▣ **ໄວຍາກອນ**                      - (으)ㄹ 수 있다/없다, - (으)려면
- ▣ **ຄຳສັບ ແລະ ສຳນວນຄຳເວົ້າ**      ການສຶກສາ ແລະ ການບໍລິການ, ການນຳໃຊ້ ສູນສິ່ງເສີມສົມມື້ແຮງງານຕ່າງດ້າວ
- ▣ **ຂໍ້ມູນກ່ຽວກັບວັດທະນາທຳ**      ສະຖາບັນການຊ່ວຍເຫຼືອແຮງງານຕ່າງປະເທດ

**대화 1** ບົດສົນທະນາ 1



ຮິຣັນ ໄດ້ໂທລະສັບຫາ ສະຖາບັນເພື່ອການຊ່ວຍເຫຼືອແຮງງານຕ່າງປະເທດ. ກ່ອນອື່ນ ຈຶ່ງຝັງບົດສົນທະນາ 2 ຄັ້ງ ແລ້ວເວົ້າຕາມ.

**리 한**    여보세요. **거기** 외국인력지원센터지요?  
ສະບາຍດີ. ນີ້ແມ່ນສະຖາບັນເພື່ອການຊ່ວຍເຫຼືອແຮງງານຕ່າງປະເທດບໍ່?

**직 원**    네, 무엇을 도와 드릴까요?  
ເຈົ້າ, ມີຫຍັງໃຫ້ຊ່ວຍບໍ່?

**리 한**    태권도를 배우고 싶은데 거기에서 태권도  
수업을 **들**을 수 있어요?  
ຂ້ອຍຕ້ອງການຮຽນເທຄອນໂດ, ຂ້ອຍສາມາດຮຽນເທຄອນໂດ ຢູ່ບ່ອນນີ້ໄດ້ບໍ່?

**직 원**    네, 일요일에 태권도 수업이 있어요.  
ເຈົ້າ, ມີຫ້ອງຮຽນເທຄອນໂດ ໃນວັນເສົາ.

**리 한**    태권도를 **전혀** 할 수 없는데 괜찮을까요?  
ຂ້ອຍຫຼົ້ນເທຄອນໂດ ບໍ່ເປັນຈັກໜ້ອຍເລີຍ, ກໍໄດ້ບໍ່?

**직 원**    그럼요. 일요일에 센터에 오셔서 상담을 받아 보세요.  
ໄດ້ຄືກັນ. ວັນອາທິດນີ້ ລອງເຂົ້າມາທີ່ສູນຂອງພວກເຮົາ ແລ້ວລອງຮັບຄຳປຶກສາເບິ່ງດີ.

**리 한**    네, 알겠습니다. 감사합니다. **저**가, **저**가 이해했습니다. **저**가  
ເຈົ້າ, ເຂົ້າໃຈແລ້ວ. ຂອບໃຈ.

**거기** ທີ່ນັ້ນ/ບ່ອນນັ້ນ  
ໃຊ້ເພື່ອບົ່ງບອກເຖິງສະຖານທີ່ໃນບົດສົນທະນາ  
ະຈຳວັນ ຫຼື ທາງໂທລະສັບ.  
· **가**: 거기 피자집이지요?  
ນີ້ແມ່ນຮ້ານຝີຊາແມ່ນບໍ່?  
**나**: 네, 뭐 주문하시겠습니까?  
ເຈົ້າ, ຕ້ອງການຈະສັ່ງຫຍັງບໍ່?

**전혀** ບໍ່ຈັກໜ້ອຍເລີຍ  
ໂດຍທົ່ວໄປ ແມ່ນໃຊ້ໃນປະ  
ໂຫຍກປະຕິເສດ ທີ່ສະແດງເຖິງ  
ຄວາມໝາຍແບບປະຕິເສດທີ່ສຸດ.  
· **가**: 다음 주부터 야근을  
해야 돼요. 알고  
있었어요?  
ນັບແຕ່ອາທິດໜ້າເປັນຕົ້ນໄປ  
ຕ້ອງເຮັດວຽກພາກຄຳນຳ.  
ເຈົ້າຮູ້ແລ້ວບໍ່?  
**나**: 아니요, 저는 전혀  
몰랐어요.  
ບໍ່. ບໍ່ໄດ້ຮູ້ຈັກໜ້ອຍເລີຍ.



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈຶ່ງຕອບຄຳຖາມຕໍ່ໄປນີ້.

1. 리한 씨는 왜 센터에 전화했어요? ເປັນຫຍັງ ຮິຣັນ ຈຶ່ງໂທລະສັບໄປທີ່ສະຖາບັນ?
2. 리한 씨는 태권도를 할 수 있어요? ຮິຣັນ ສາມາດຫຼົ້ນເທຄອນໂດບໍ່?

**정답** 1. 태권도를 배우고 싶어서 전화했어요. 2. 아니요, 전혀 할 수 없어요.



## 어휘 1 คำสับ 1

## 교육 및 서비스 ການສຶກສາ ແລະ ການບໍລິການ



ພວກເຮົາລອງມາເບິ່ງນຳກັນວ່າ ຄຳສັບທີ່ກ່ຽວກັບການເຝິກອົບຮົມ ແລະ ການບໍລິການມີຫຍັງແດ່.



한국어 교육  
ການເຝິກອົບຮົມພາສາເກົາຫຼີ



컴퓨터 교육  
ການເຝິກອົບຮົມຄອມພິວເຕີ



태권도 교육  
ການເຝິກເທຄອນໂດ



법률 교육  
ການເຝິກອົບຮົມກົດໝາຍ

### 교육

ການເຝິກອົບຮົມ



안전 교육  
ການເຝິກອົບຮົມ  
ຄວາມປອດໄພ



국악 교육  
ການເຝິກອົບຮົມ  
ເຄື່ອງດົນຕີພື້ນເມືອງ



금융 교육  
ການເຝິກອົບຮົມ  
ທາງການເງິນ



영양 교육  
ການເຝິກອົບຮົມ  
ໂພຊະນາການ



양방 진료  
ການຮັກສາ ແບບວິທະຍາສາດ

### 진료

ການປິ່ນປົວຮັກສາ



한방 진료  
ການຮັກສາແບບພື້ນເມືອງ



ຈຶ່ງຕອບຄຳຖາມ ໂດຍທີ່ບໍ່ເບິ່ງພາກສ່ວນຄຳສັບຂ້າງເທິງນັ້ນ.

1. 그림을 보고 알맞은 말을 연결하세요. ຈຶ່ງເບິ່ງຮູບພາບ ແລ້ວຂົດເຊື່ອມຕໍ່ໃສ່ຄຳເວົ້າທີ່ເໝາະສົມ.



㉠ 안전 교육

㉡ 컴퓨터 교육

㉢ 태권도 교육

㉣ 한국어 교육

정답 ①㉡ ②㉣ ③㉠ ④㉢



‘-(으)ㄹ 수 있다/없다’ ມັນຊີ້ບອກເຖິງຄວາມສາມາດ, ຄວາມເປັນໄປໄດ້ທີ່ຈະມີ ຫຼື ບໍ່ມີ. ມັນສາມາດໄປໄດ້ແຕ່ກັບຄຳກຳມະ ເທົ່ານັ້ນ ແຕ່ຖ້າການກະທຳນັ້ນ ເຮົາຫາກສາມາດເຮັດໄດ້ ຫຼື ມີຄວາມເປັນໄປໄດ້ ເຮົາໃຊ້ ‘-(으)ㄹ 수 있다’, ຖ້າບໍ່ເປັນຄືສິ່ງທີ່ ກ່າວມານັ້ນ ເຮົາໃຊ້ ‘-(으)ㄹ 수 없다’.

자음(ພະຍັນຊະນະ) → -을 수 있다/없다	모음(ສະຫຼະ), 자음(ພະຍັນຊະນະ) ‘ㄹ’ → -ㄹ 수 있다/없다
읽다 → 읽을 수 있다	보내다 → 보낼 수 있다 만들다 → 만들 수 있다

- 가: 한국어를 배우고 싶어요. ຂ້ອຍຢາກຮຽນພາສາເກົາຫຼີ.
- 나: 한국문화원에서 한국어를 **배울 수 있어요.** (ເຈົ້າ) ສາມາດຮຽນພາສາເກົາຫຼີໄດ້ທີ່ສູນວັດທະນະທຳເກົາຫຼີ.
- 가: 흥 씨는 한국 음식을 **만들 수 있어요?** ເຮືອງ ເຮັດອາຫານເກົາຫຼີເປັນບໍ?
- 나: 네, 불고기를 **만들 수 있어요.** (ເຈົ້າ, ຂ້ອຍ) ເຮັດບຸລໂກກີເປັນ.



ເຂົ້າໃຈການໃຊ້ ‘-(으)ㄹ 수 있다/없다’ ແລ້ວບໍ່? ສະນັ້ນ ຈົ່ງຕື່ມປະໂຫຍກຕໍ່ໄປນີ້ໃຫ້ຄົບຖ້ວນດ້ວຍສຳນວນທີ່ເໝາະສົມຈາກກອບ.

2. 빈칸에 맞는 표현을 <보기>에서 골라 ‘-(으)ㄹ 수 있다/없다’를 사용해서 대화를 완성하세요.

ຈົ່ງເລືອກເອົາສຳນວນທີ່ຖືກຕ້ອງຈາກ <ກອບ> ແລ້ວໃຊ້ (으)ㄹ 수 있다/없다 ຕື່ມໃສ່ຊ່ອງຫວ່າງເພື່ອເຮັດໃຫ້ບົດສົນທະນາຄົບຖ້ວນ.

- 1) 가: 우리 김치찌개 먹으러 갈까요? ພວກເຮົາໄປກິນ ຄົມຈີ່ເກັ່ນບໍ່?  
나: 김치찌개는 너무 매워서 \_\_\_\_\_. 불고기는 어때요?
- 2) 가: 컴퓨터를 배우고 싶어요. ຂ້ອຍຢາກຮຽນຄອມພິວເຕີ.  
나: 주말에 저하고 같이 외국인력센터에 갈래요? 거기에서 \_\_\_\_\_.
- 3) 가: 리리 씨는 중국 음식을 \_\_\_\_\_?  
나: 네, 저는 요리하는 것을 좋아해요. (ເຈົ້າ, ຂ້ອຍມັກການແຕ່ງອາຫານ.

**보기**                      먹다                      만들다                      배우다

**정답** 1) 먹을 수 없어요 2) 배울 수 있어요 3) 만들 수 있어요



ລອງມາຮຽນຮຸ້ນຳກັນຕື່ມບໍ່? ຈົ່ງຕື່ມປະໂຫຍກຕໍ່ໄປນີ້ໃຫ້ຄົບຖ້ວນ ໂດຍການໃຊ້ ‘-(으)ㄹ 수 있다/없다’.

**받다                      출근하다**

1. 몸이 아파서 오늘은 \_\_\_\_\_.
2. 지금은 바빠서 전화를 \_\_\_\_\_.

**정답** 1. 출근할 수 없어요 2. 받을 수 없어요



## 대화 2 ບົດສົນທະນາ 2

Track 95



ຮິຣັນ ໄດ້ໄປທີ່ສູນຊ່ວຍເຫຼືອຊາວຕ່າງປະເທດ. ເປັນຫຍັງລາວຈຶ່ງໄປບ່ອນນັ້ນ? ກ່ອນອື່ນ ຝັງບົດສົນທະນາສອງຄັ້ງ ແລ້ວເວົ້າຕາມ.

리 한 저기요. 태권도 수업을 듣고 싶은데 태권도 수업을 신청하려면 어떻게 해야 돼요?

ຂໍໂທດເດີ້. ຂ້າພະເຈົ້າ ຕ້ອງການຮຽນວິຊາເທຄອນໂດ, ຖ້າຢາກລົງທະບຽນຮຽນເທຄອນໂດ ຕ້ອງເຮັດແນວໃດ?

직원 저희 센터는 처음이세요?

ທ່ານ ມາທີ່ສູນຂອງພວກເຮົາຄັ້ງທໍາອິດບໍ່?

리 한 네, 처음이에요.

ເຈົ້າ, ມາເທື່ອທໍາອິດ.

직원 그러면 먼저 이용자 카드를 만들어 드릴게요. 그 후에 상담을 받고 태권도 교육을 신청하시면 돼요. 외국인 등록증을 가지고 오셨어요?

ສະນັ້ນ ທໍາອິດ ຂ້າພະເຈົ້າຈະເຮັດບັດຜູ້ຊົມໃຊ້ໃຫ້ກ່ອນ. ຕໍ່ໄປແມ່ນໄປຮັບຄໍາປຶກສາກ່ອນ. ແລ້ວຈຶ່ງສະໝັກຮຽນວິຊາເທຄອນໂດໄດ້ແລ້ວ. ໄດ້ເອົາບັດທະບຽນຕ່າງດ້າວມານໍາບໍ່?

리 한 네, 여기 있어요.

ເຈົ້າ, ຢູ່ນີ້.

어떻게 해야 돼요?  
ຕ້ອງເຮັດແນວໃດ?

ໃຊ້ເວລາຖາມກ່ຽວກັບວິທີການ.

· 통장을 만들고 싶은데 어떻게 해야 해요?

ຂ້ອຍຕ້ອງການເຮັດປຶ້ມບັນຊີທະນາຄານ, ຕ້ອງເຮັດແນວໃດ?

· 한국 친구를 사귀고 싶은데 어떻게 해야 해요?

ຂ້ອຍຕ້ອງການຄົບໝູ່ຄົນເກົາຫຼີ, ຈະຕ້ອງເຮັດແນວໃດ?

먼저 ເບື້ອງຕົ້ນ/ເລີ່ມຕົ້ນ/ທໍາອິດ/ກ່ອນ

- 먼저 들어가십시오. ກະລຸນາເຂົ້າໄປກ່ອນເລີຍ.
- 한국에 가면 제일 먼저 뭐 하고 싶어요? ຖ້າໄປປະເທດເກົາຫຼີ, ສິ່ງທໍາອິດທີ່ຢາກເຮັດແມ່ນຫຍັງ?



ໄດ້ຕັ້ງໃຈຝັງ ແລະ ເວົ້າຕາມແລ້ວບໍ່? ສະນັ້ນ ຈຶ່ງຕອບຄໍາຖາມຕໍ່ໄປນີ້.

1. 리한 씨는 센터에서 무슨 수업을 들을 거예요?

ຮິຣັນ ຈະຮຽນຫຍັງຢູ່ທີ່ສູນ?

2. 센터에서 수업을 들으려면 먼저 무엇을 만들어야 해요?

ຖ້າຢາກຮຽນຢູ່ສູນ, ສິ່ງທໍາອິດທີ່ຕ້ອງເຮັດແມ່ນຫຍັງ?

정답 1. 태권도 수업을 들을 거예요. 2. 이용자 카드를 만들어야 해요.




## 어휘 2 คำสับ 2

### 외국인력지원센터 이용

ການນໍາໃຊ້ສະຖາບັນເພື່ອການຊ່ວຍເຫຼືອແຮງງານຕ່າງປະເທດ



ລອງມາເບິ່ງວ່າຄໍາສັບທີ່ຈໍາເປັນກ່ຽວກັບການນໍາໃຊ້ ສະຖາບັນເພື່ອການຊ່ວຍເຫຼືອແຮງງານຕ່າງປະເທດ ມີຫຍັງແດ່.




예약하다

ຈອງ



상담을 받다

ຮັບຄໍາປຶກສາ



교육을 신청하다

ການລົງທະບຽນການສຶກສາ



교육을 받다

ຮັບການສຶກສາ (ເຂົ້າຮຽນ)



이용하다

ໃຊ້, ຊົມໃຊ້



행사에 참여하다

ເຂົ້າຮ່ວມງານ



문화 체험을 하다

ປະສົບການທາງວັດທະນະທຳ



자원 봉사를 하다

ອາສາສະໝັກ

- 수업을 듣고 싶으면 센터에서 **상담을 받아** 보세요. ຖ້າຕ້ອງການຮຽນ, ລອງຮັບຄໍາປຶກສາໄດ້ທີ່ສຸນ.
- 센터에서 한국 **문화 체험을 할 수 있어요.** ຢູ່ທີ່ສູນ ກໍສາມາດຮັບປະສົບການທາງວັດທະນະທຳຂອງເກົາຫຼີໄດ້.
- 전화를 해서 **예약한** 후에 방문하세요.  
ຫຼັງຈາກໂທລະສັບ ແລະ ຈອງແລ້ວງ ກະລຸນາເຂົ້າມາທີ່ທ້ອງການຂອງພວກເຮົາ.



ຈົ່ງຄິດທົບທວນເຖິງຄໍາສັບ ທີ່ຮຽນມາຂ້າງເທິງອີກຄັ້ງໜຶ່ງ ແລ້ວຕອບຄໍາຖາມລອງເບິ່ງບໍ່?

1. 그림에 맞는 표현을 <보기>에서 골라 넣으세요.


ຈົ່ງເລືອກເອົາຄໍາສັບຈາກ < ກອບ > ຕື່ມໃສ່ບ່ອນຫວ່າງ ທີ່ຖືກຕ້ອງກັບຮູບພາບ.



1)



2)



3)



4)

보기

행사에 참여하다

교육을 신청하다

자원 봉사를 하다

상담을 받다

정답 1) 행사에 참여하다 2) 상담을 받다 3) 교육을 신청하다 4) 자원 봉사를 하다





## 활동 **활동** **ກິດຈະກຳ**

외국인력지원센터에 가서 <보기>처럼 이야기해 보세요.

ລອງເຮັດບົດສົນທະນາໃນເວລາທີ່ໄປ ສະຖາບັນເພື່ອການຊ່ວຍເຫຼືອແຮງງານຕ່າງປະເທດຄືດັ່ງຕົວຢ່າງ.

보기 **ຕົວຢ່າງ**



컴퓨터 교육을 받다  
ຮັບການສຶກສາກ່ຽວກັບຄອມພິວເຕີ

신청서를  
쓰다

ຂຽນໃບສະໝັກ

가: 여기에서 컴퓨터 교육을 받을 수 있어요?  
ສາມາດຮັບການສຶກສາກ່ຽວກັບ ຄອມພິວເຕີ  
ຢູ່ທີ່ນີ້ໄດ້ບໍ?

나: 네, 컴퓨터 교육을 받으려면 이 신청서를  
쓰세요.

ເຈົ້າ, ຖ້າຕ້ອງການສຶກສາກ່ຽວກັບຄອມພິວເຕີ,  
ກະລຸນາຂຽນໃບສະໝັກນີ້.

1)



상담을 받다  
ຮັບຄຳປຶກສາ

먼저  
예약하다

ກ່ອນອື່ນ ແມ່ນຈອງກ່ອນ

2)



행사에 참여하다  
ເຂົ້າຮ່ວມງານ

신청서를  
쓰다

ຂຽນໃບສະໝັກ

3)



문화 체험을 하다  
ປະສົບການທາງວັດທະນະທຳ

내일까지  
신청하다

ສາມາດສະໝັກໄດ້ຮອດມື້ອື່ນ

4)



자원 봉사를 하다  
ເຮັດອາສາສະໝັກ

일요일에  
오다

ມາໃນວັນອາທິດ

정답

1) 가: 여기에서 상담을 받을 수 있어요?  
나: 네, 상담을 받으려면 먼저 예약하세요.

2) 가: 여기에서 행사에 참여할 수 있어요?  
나: 네, 행사에 참여하려면 먼저 신청서를 쓰세요.

3) 가: 여기에서 문화 체험을 할 수 있어요?  
나: 네, 문화 체험을 하려면 내일까지 신청하세요.

4) 가: 여기에서 자원 봉사를 할 수 있어요?  
나: 네, 자원 봉사를 하려면 일요일에 오세요.







# 외국인 근로자를 위한 지원 기관

ສະຖາບັນເພື່ອການຊ່ວຍເຫຼືອແຮງງານຕ່າງປະເທດ

## 외국인력상담센터

ສູນໃຫ້ຄໍາປຶກສາແຮງງານຕ່າງປະເທດ

외국인력상담센터는 외국인근로자 및 사업주의 공공 지원을 위한 기관입니다. 다양한 외국어로 서비스되고 있어 한국어를 잘 모르는 근로자도 쉽게 도움을 받을 수 있습니다. 예약 상담은 전화 상담과 방문 상담으로 이루어지는데, 전화 상담은 홈페이지(www.hugkorea.or.kr) 게시판에 상담 내용과 전화번호, 예약 시간을 남기면 상담사가 전화를 합니다. 그리고 방문해서 상담을 받고 싶으면 미리 예약하는 것이 좋습니다.

ສູນໃຫ້ຄໍາປຶກສາແຮງງານຕ່າງປະເທດແມ່ນ ສະຖາບັນທີ່ໃຫ້ການຊ່ວຍເຫຼືອແຮງງານຕ່າງປະເທດ ແລະ ຜູ້ຈ້າງແຮງງານຕ່າງປະເທດ. ເນື່ອງຈາກມີການບໍລິການໃນຫຼາກຫຼາຍພາສາຕ່າງປະເທດ ຈຶ່ງເຮັດໃຫ້ຜູ້ທີ່ບໍ່ຮູ້ຈັກພາສາເກົາຫຼີ ກໍສາມາດຮັບການຊ່ວຍເຫຼືອໄດ້ເຊັ່ນກັນ. ການບໍລິການການໃຫ້ຄໍາປຶກສາແມ່ນມີທັງ ຜ່ານທາງໂທລະສັບ ແລະ ການພົບກັນຕົວຕໍ່ຕົວ. ສໍາລັບ ການໃຫ້ຄໍາປຶກສາທາງໂທລະສັບແມ່ນໃຫ້ເຂົ້າໄປ ໂຮມເລຈ (www.hugkorea.or.kr) ໂດຍສາມາດໃສ່ເນື້ອໃນສິ່ງທີ່ຈະປຶກສາ, ເບີໂທຕິດຕໍ່ ແລະ ເວລາທີ່ສະ ດວກໄວ້ທີ່ໜ້າກະດານຂອງເລຈ, ຫຼັງຈາກນັ້ນຜູ້ທີ່ຈະໃຫ້ຄໍາປຶກສາຈະໂທກັບໄປ. ສ່ວນໃນກໍລະນີທີ່ຢາກໄດ້ ຮັບຄໍາປຶກສາແບບຕົວຕໍ່ຕົວ ຄວນຈອງໄວ້ລ່ວງໜ້າ.

- 상담 시간: 전국 어디에서나 1577-0071, 상담시간 09:00~18:00 상시 운영
- 상담 전화번호: 1577-0071



1 5 7 7 - 0 0 7 7 + 한국어 1 + \*  
 영어/English 5 + \*

한국어	1	태국어	6	크메르어 (캄보디아)	11	미얀마어	15
중국어	2	인도네시아어	7	벵골어 (방글라데시)	12	키르기스스탄어	16
베트남어	3	싱할라어 (스리랑카)	8	우르드어 (파키스탄)	13	동티모르어	17
따갈로그어 (필리핀)	4	몽골어	9	네팔어	14		
영어	5	우즈베크어	10				

## 외국인력지원센터 현황 및 프로그램 소개

ການນໍາສະໜີກ່ຽວກັບສະພາບ ແລະ ໂປຼແກຼມ ຂອງສູນຊ່ວຍເຫຼືອແຮງງານຕ່າງປະເທດ

외국인력지원센터는 한국에서 생활하고 있는 외국인근로자를 돕기 위한 기관으로 한국어 교육, 컴퓨터 교육 등의 여러 가지 교육 뿐만 아니라 고충 상담, 생활 법률, 국가별 커뮤니티 행사나 다양한 문화 체험 행사 등을 기획하고 있습니다.

ໃນຖານະທີ່ເປັນໜ່ວຍງານ ເພື່ອການຊ່ວຍເຫຼືອແຮງງານຕ່າງປະເທດທີ່ອາໄສຢູ່ໃນໃນເກົາຫຼີ, ສະຖາບັນເພື່ອການຊ່ວຍເຫຼືອແຮງງານຕ່າງປະເທດບໍ່ພຽງແຕ່ມີການຈັດສັນ ການໃຫ້ການສຶກສາພາສາເກົາຫຼີ, ຄອມພິວເຕີ ແລະ ອື່ນໆ ເທົ່ານັ້ນ, ແຕ່ຍັງອໍານວຍ ຄວາມສະດວກໃນການໃຫ້ຕໍາປຶກສາກ່ຽວກັບບັນຫາຕ່າງໆ, ການບໍລິການທາງກົດໝາຍ, ການຈັດງານສັງສັນສະມາຄົມຂອງແຕ່ລະປະເທດ, ການຈັດງານ ເພື່ອສົ່ງເສີມປະສົບການທາງວັດທະນະທໍາ ແລະ ອື່ນໆ.

지역별 외국인력지원센터	홈페이지 주소
한국외국인력지원센터(서울)	www.migrantok.org
의정부외국인력지원센터	www.ufc.or.kr
창원외국인력지원센터	www.mfwc.or.kr
김해외국인력지원센터	www.gimhaekorea.or.kr
대구외국인력지원센터	www.dfwc.or.kr
인천외국인력지원센터	www.infc.or.kr
천안외국인력지원센터	www.cfwc.or.kr





🎧 **듣기 대본** ເນື້ອໃນບົດຝັງ

1. 남: 여기에서 태권도 교육을 받을 수 있어요? ສາມາດຮັບການສຶກສາເທຄວັນໂດຍຢູ່ນີ້ໄດ້ບໍ່?
2. 여: 거기에서 어떤 문화 체험을 할 수 있어요?  
ມີປະສົບການທາງວັດທະນະທຳໃດແດ່ ທີ່ສາມາດເຮັດໄດ້ຢູ່ທີ່ນັ້ນ?
3. 남: 무료 진료를 받으려면 어떻게 해야 돼요?  
ຖ້າຕ້ອງການຮັບການຮັກສາແບບບໍ່ເສຍຄ່າ ຕ້ອງເຮັດແນວໃດ?
- 4-5. 여: 어떻게 오셨어요? ມີຫຍັງໃຫ້ຊ່ວຍບໍ່?  
남: 한국어 교육을 신청하려고 하는데 어떻게 해야 돼요?  
ຂ້ອຍຕ້ອງການການລົງທະບຽນຮຽນພາສາເກົາຫຼີ, ຂ້ອຍຄວນເຮັດແນວໃດ?  
여: 그럼 먼저 이 신청서를 쓰고 잠깐만 기다리세요. ສະນັ້ນ, ເລີ່ມຕົ້ນ ແມ່ນຂຽນໃບສະໝັກນີ້ ແລ້ວລໍຖ້າໜ້ອຍໜຶ່ງ.

**정답** 1. ① 2. ④ 3. ④ 4. ③ 5. ③

**확장 연습** ບົດເຝິກຫັດເພີ່ມເຕີມ

🎧 L-30

[1~2] 질문을 듣고 알맞은 대답을 고르십시오. ຈົ່ງຟັງຄຳຖາມ ແລ້ວເລືອກເອົາຄຳຕອບທີ່ເໝາະສົມ.

- |                        |                        |
|------------------------|------------------------|
| 1. ① 사무실에 있어요.         | ② 금요일까지예요.             |
| ③ 신청서가 많아요.            | ④ 2층에서 신청해요.           |
| 2. ① 그럼요, 컴퓨터 교육은 못해요. | ② 아니요, 항상 수업을 하고 있어요.  |
| ③ 아니요, 컴퓨터 교육을 받고 있어요. | ④ 그럼요, 상담을 받고 신청하면 돼요. |

🎧 **확장 연습 듣기 대본** ເນື້ອໃນບົດຝັງ ບົດເຝິກຫັດເພີ່ມເຕີມ

1. 남: 신청서는 어디에 있어요? ແບບຟອມສະໝັກຢູ່ໃສ?
2. 남: 외국인인력지원센터에서 컴퓨터 교육도 해요?  
ຢູ່ສູນເພື່ອການຊ່ວຍເຫຼືອແຮງງານຕ່າງດ້າວ ກໍມີການໃຫ້ການສຶກສາ ກ່ຽວກັບຄອມພິວເຕີບໍ?

**정답** 1. ① 2. ④



**발음** ການອອກສຽງ P-14

ຈົ່ງຕັ້ງໃຈຟັງໃຫ້ດີ ແລ້ວເວົ້າຕາມ.

ໃນການອອກສຽງຂອງຕົວສະກົດໃນພາສາເກົາຫຼີມີພຽງພະຍັນຊະນະຕົວດຽວ ທີ່ສາມາດອອກສຽງໄດ້. ເຊັ່ນ: ('닭' ຫຼື '닭') ໄກ່ ຫຼື ລາຄາຕົວ ສະກົດທີ່ມີພະຍັນຊະນະ ສອງ ຕົວ ແຕ່ອອກສຽງໄດ້ພຽງຕົວດຽວຄື: '닭 [tak], 갑[kap]'.

- |                     |                    |
|---------------------|--------------------|
| (1) 닭, 흥, 값, 읽다, 앓다 | (2) 여덟, 낯다, 젊다, 삶다 |
| (3) 값도 싸요.          | (4) 닭도 있어요.        |





# 어휘 색인

## ㄱ

가격	ລາຄາ	130	계좌 이체	ການໂອນບັນຊີ	334
가깝다	ໃກ້	154	고개를 돌리다	ຄຳນັບ (ກົມຫົວຄຳນັບ)	274
가끔	ບາງຄັ້ງຄາວ	186	고르다	ເລືອກ	163
가능하다	ເປັນໄປໄດ້	154	골목	ເສັ້ນທາງ	145
가방	ຖົງ	82	골프를 치다	ຕີກ່ອບ	190
가운데(중간)	ລະຫວ່າງກາງ	142	공무원	ລັດຖະກອນ	70
가을	ລະດູໃບໄມ້ຫຼົ່ມ	175	공부하다	ຮຽນຫັງສີ	283
가족	ຄອບຄົວ	103	공원	ສ່ວນສາທາລະນະ	118
가족사진	ຮູບພາບຄອບຄົວ	82	공항	ສະໜາມບິນ	211
간단하다	ທຳມະດາ, ລຽບງ່າຍ	154	공휴일	ວັນພັກລັດຖະການ	121
간식	ອາຫານເສີມ	169	과목	ວິຊາຮຽນ	286
간호사	ພະຍາບານ	70	과속 금지	ຫ້າມເກີນຄວາມໄວ	259
갈비탕	ຄັນບີທັງ (ແກງຊິ້ນງົວ)	169	과일	ໝາກໄມ້	127
갈아타다 / 환승하다	ຕໍ່/ປ່ຽນລິດ	214	과자	ເຂົ້າໜົມ	127
감기약	ຢາຕິຫວັດ	313	과정	ຫຼັກສູດ	286
감기에 걸리다	ເປັນຫວັດ	310	관공서	ສະຖານທີ່ທາງລັດຖະການ	153
감자탕	ຄຳຈາຕັງ	169	광복절	ວັນປະກາດເອກະລາດ	121
감정	ຄວາມຮູ້ສຶກ	178	괜찮다	ໂອເຄ, ພໍໄດ້, ບໍ່ເປັນຫຍັງ	151
값	ລາຄາ	130	교실	ຫ້ອງຮຽນ	286
강	ແມ່ນ້ຳ	199	교육	ການສຶກສາ	286
같다	ຄືກັນ	154	교육을 받다	ຮັບການສຶກສາ (ເຂົ້າຮຽນ)	358
개강	ເປີດເທີມ	286	교육을 신청하다	ການລົງທະບຽນການສຶກສາ	358
개천절	ວັນສ້າງຕັ້ງ ປະເທດເກົາຫຼີ	121	교인	ຜູ້ທີ່ນັບຖືສາສະໜາ	298
거기	ບ່ອນຝັ່ນ	79	교통	ການຄົມມະນາຄົມ	211
거울	ແວ່ນແຍງ	82	교회	ໂບດ (ສາສະໜາຄຣິສ)	295
건너편	ທາງກົງກັນຂ້າມ (ເບື້ອງກົງກັນຂ້າມ)	142	구급함	ອຸປະກອນການແພດຂັ້ນຝັ່ນຖານ	313
걷다	ຍ່າງ	214	구두	ເກີບ	133
걸레	ຜ້າຖູຝັນ	235	구월	ເດືອນກັນຍາ (ເດືອນ 9)	181
걸어가다	ຍ່າງໄປ	214	구청	ຫ້ອງການປົກຄອງເມືອງ	153
걸어오다	ຍ່າງມາ	214	국악 교육	ການເຝິກອົບຮົມເຄື່ອງດົນຕີຝັນເມືອງ	355
검색 엔진	ເຄື່ອງມືຄົ້ນຫາ	226	국제 특급(EMS)	ບໍລິການສົ່ງໄປຊະນິດວນ (EMS)	346
게임하다	ຫຼິ້ນເກມ	118	군만두	ກຸນມັນທູ	169
겨울	ລະດູໜາວ	175	귀	ຫູ	307
경찰관	ຕຳຫຼວດ	70	그치다	ຢຸດ	175
경찰서	ສະຖານນີຕຳຫຼວດ	153	근로자의 날	ວັນແຮງງານ	121
경치가 좋다	ທິວທັດງາມ	199	금연	ຫ້າມສຸບຢາ	259
계시다	ມີ, ຢູ່ (ມີ)	271	금융 교육	ການເຝິກອົບຮົມທາງການເງິນ	355
계절	ລະດູ	175	금지	ຫ້າມ	259
계좌 번호	ເລກບັນຊີ	331	기관	ສະຖາບັນ, ອົງການ	286
			기념품을 사다	ຊື້ເຄື່ອງທີ່ລະນຶກ	202
			기다리다	ລໍຖ້າ	247



기도하다 ສວດມົນ, ອະຖິຖານ	298	네팔 ປະເທດເນປານ	67
기독교 ສາສະໜາຄຣິສ	295	넥타이 ກາລະວັດ	133
기분 ອາລົມ	178	노래방 ຮ້ານຄາຣາໂອເກ	118
기분이 나쁘다 ອາລົມບໍ່ດີ	178	노래하다 ຮ້ອງເພງ	118
기분이 좋다 ອາລົມດີ	178	놀이공원 ສ່ວນສະໝັກ	199
기쁘다 ດີໃຈ	178	농구하다 ຫຼິ້ນກິລາບານບ້ວງ	190
기숙사 ຫໍພັກ	79	농부 ຊາວນາ	70
기술자 ນາຍຊ່າງ	70	누나 ເຮື້ອຍ	103
기차 릿ດໄຟ (ຄວາມໄວສູງ)	211	눈 ຕາ	307
기차역 ສະຖານນິລົດໄຟ	211	눈이 오다 ຫົມະຕົກ	175
기침을 하다 ເປັນໄອ	310	늦다 ຊ້າ	154
기타를 치다 ຫຼິ້ນກິຕາ	187	<b>C</b>	
길 ຖະໜົນ	145	다르다 ຕ່າງກັນ, ແຕກຕ່າງ	154
김밥 ຄົມປັບ	169	다리 ຂາ	22
김치찌개 ຄົມຈີ່ເກ	169	다리가 부러지다 ຂາຫັກ	310
김스를 하다 ໃສ່ເປືອກຜ້າ	322	다리를 꼬고 앉다 ນັ່ງຂາກ່າຍຫ້າງ	274
깎다 (깎을) ລຸດລາຄາ	130	다리를 떨다 ສັ່ນຂາ	274
깨끗하다 ສະອາດ	235	다리를 벌려서 앉다 ນັ່ງອ້າຂາ ກວ້າງເກີນໄປ	262
<b>L</b>		다리미 ເຕົາລົດ	238
나 ຂ້ອຍ	103	다음 달 ເດືອນໜ້າ	115
나가다 ອອກໄປ	139	다음 주 ອາທິດໜ້າ	115
나라 ປະເທດ	67	닭다 ກວາດ, ທໍາຄວາມສະອາດ	235
나오다 ອອກມາ	139	달다 ຫວານ	166
낙시하다 ຕົກເບັດ	187	담배꽂초를 버리다 ຖິ້ມກິ້ນຢາສຸບ	262
날씨 ອາກາດ	175	담배를 피우다 ສູບຢາ	262
날씨가 나쁘다 ອາກາດບໍ່ດີ	175	대출하다 ຍືມເງິນ, ກູ້ເງິນ	334
날씨가 좋다 ອາກາດດີ	175	덱 ບ້ານ, ເຮືອນ	271
날씬하다 ຫຸ້ນດີ	106	더럽다 ເປັ່ເປື້ອນ	235
날짜 ວັນທີ, ເດືອນ, ປີ	115	답다 ຮ້ອນ	175
남동생 ນ້ອງຊາຍ	103	도로 ຖະໜົນ	145
남편 ສາມີ ຫຼື ຜົວ	103	도서관 ຫໍສະໝັດ	118
낮 ຕອນທ່ຽງ	94	도착하다 ເດີນທາງຮອດ	202
내과 ຜະແນກພາຍໃນ	319	도청 ຫ້ອງການປົກຄອງແຂວງ	153
내년 ປີໜ້າ	115	독서하다 ອ່ານປຶ້ມ	187
내려가다 ລົງໄປ	139	돈 (현금) ເງິນ (ເງິນສົດ)	130
내려오다 ລົງມາ	139	돈가스 ທຸນກາສີ (ທອດຊິ້ນໝູ່ເຮືອບແບ້ງ)	169
내리다 ອອກ, ລົງ	214	돌아가다 ກັບໄປ	139
내일 ມື້ອື່ນ	94	돌아가시다 ເສຍຊີວິດ (ຕາຍ)	271
냄비 ໜີ້ແກງ	238	돌아오다 ກັບມາ, ກັບຄືນມາ	139
넣다 ວາງ, ໃສ່	130	동굴 ຖໍ້າ	199

# 어휘 색인

동물류 ປະເພດສັດ	349	먼지를 떨다 ປັດຜຸ່ນ	235
동작 ການເຄື່ອນທີ່	118	멀다 ໄກ	154
동전 ສະມຸດບັນຊີ	130	멋있다 ຫຼີ້, ເຈົ້າຊື່	106
동티모르 ປະເທດຕີມໍຕາເວັນອອກ	67	메뉴 ເມນູ	163
된장찌개 ທະເວັນຈັງຈີ່ເກ	169	메뉴판 ລາຍການອາຫານ	163
뒤 ຫຼັງ	142	면도기 ມິດແຖໜວດ	85
드라마 촬영지 ສະຖານທີ່ຖ່າຍລະຄອນ	199	모밀 ໝີ່ດໍາຍີ່ບຸ່ນ	169
드리다 ເອົາໃຫ້	271	모자 ໝວກ	133
들어가다 ເຂົ້າໄປ	139	목 ถໍ	307
들어오다 ເຂົ້າມາ	139	목소리 ຜ້າພັນຄໍ	133
등기 우편 ໄປສະນີທີ່ຂຶ້ນທະບຽນ	346	목사님 ບາດຫຼວງ ຫຼື ຄຸນພໍ່ (ຂອງສາສະໜາຄຣິສ)	295
등산 동호회 ສະໂມສອນໄຕ່ພູ	189	목수 ນາຍຊ່າງເຕັກນິກ	70
등산하다 ໄຕ່ພູ	187	몸 ຮ່າງກາຍ	307
따뜻하다 ອຸ່ນ (ອົບອຸ່ນ)	175	몽골 ປະເທດມົງໂກນ	67
따라하다 ເຮັດຕາມ	283	무게를 재다 ສັ່ງນໍ້າໜັກ	346
딸 ລູກສາວ	103	무단 횡단 금지 ຫ້າມຍາງຂ້າມທາງທີ່ຜິດກົດຈໍລະຈອນ	259
떠들다 ເວົ້າສ່ຽງດັງ	262	무릎 ຫົວເຄົ້າ	307
떡볶이 ຕອກບຸກກີ	169	목다 ຢູ່/ຝັກ	202
똑똑하다 ສະຫຼາດ	106	문자를 보내다 ສົ່ງຂໍ້ຄວາມ	223
뚱뚱하다 ຕຸ້ຍ	106	문자를 확인하다 ກວດຂໍ້ຄວາມ	223
뛰어다니다 ແລ່ນໄປມາ	262	문화 체험을 하다 ປະສົບການທາງວັດທະນະທໍາ	358
<b>ㄹ</b>		물 ນໍ້າດື່ມ	127
라면 ໝີ່	127	물건 ວັດຖຸ, ສິ່ງຂອງ	82
로그아웃 ລໍ່ອກເອົາ, ອອກຈາກລະບົບ	226	미사를 드리다 ເຂົ້າຮ່ວມພິທີມິຊາ (ສາສະໜາອິດສະລາມ)	298
로그인 ລໍ່ອກອິນ, ເຂົ້າສູ່ລະບົບ	226	미안마 ປະເທດມຽນມາ	67
린스 ນໍ້າຢາບໍາລຸງຜົມ	85	미용실 ຮ້ານຕັດຜົມ	79
<b>ㄴ</b>		민박 ເຮືອນພັກ (ບ່ອນນອນ ແລະ ອາຫານເຊົ້າ)	201
마을버스 ລົດເມປະຈໍາທາງໃນໝູ່ບ້ານ	211	민속촌 ບ້ານຊົນເຜົ່າ	199
마중 나가다 ອອກໄປຮັບ	250	민다 ເຊື່ອ	298
마트 ຮ້ານຄ້າ	79	<b>ㅁ</b>	
많다 ຫຼາຍ	103	바꾸다 / 교환하다 ປ່ຽນ / ແລກປ່ຽນ	130
말씀하시다 ເວົ້າ	271	바다 ທະເລ	199
말다 ແຈ່ມໃສ (ອາກາດປອດໂປ່ງແຈ່ມໃສ)	175	바람이 불다 ພໍາລົມ	175
맛 ລົດຊາດ	166	바쁘다 ຫຍຸ້ງວຽກ, ຄ່າວຽກ	151
맛없다 ບໍ່ແຊບ	166	바지 ໂສ້ງ	133
맛있다 ແຊບ	166	박물관을 관람하다 ທ່ຽວຊົມຫໍພິພິດຕະພັນ	202
맞은편 ເບື້ອງກົງກັນຂ້າມ	142	반찬 ທ່ຽວຊົມຫໍພິພິດຕະພັນ	163
맵다 ເຜັດ	166	반창고 ພັດສະເຕິຕິດແຜ	313
머리 ຫົວ	307	발 ດີນ	307
		발목 ຂໍ້ຕີນ	307





밭목을 빼다 ຂໍ້ຕົນຝັກ, ຕົນຄົ້ນ	310	붕대를 감다 ຜ້າຜັນແຜ	322
밭 타논타	94	블로그 ບູອກ	226
밭ເຂົ້າ	163	비가 오다 ຝົນຕົກ	175
밭그릇을 들고 먹다 ຖືຖ້ວຍຂຶ້ນ ກິນເຂົ້າ	274	비누 ສະບຸກ້ອນ, ສະບຸອາບ	85
밭솥 찜뺑ງເຂົ້າ	238	비밀번호 ລະຫັດ	331
밭에 손가락을 꺾다 ເອົາບ່ວງປັກ ໃສ່ຖ້ວຍເຂົ້າ	274	비빔밥 ບີບົມປັບ	169
밭을 하다 / 짓다 ຕົ້ມເຂົ້າ, ຫຸງເຂົ້າ	238	비싸다 ແພງ	130
방글라데시 ປະເທດບັງກະລາເທດ	67	비행기 ຍົນ, ເຮືອບິນ	211
방문을 하다 ຍ້ຽມຍາມ	247	빗 타기	82
방향 ທິດທາງ	142	빗자루 ຢຸກວດ	235
배 ເຮືອ	211	빠르다 / 이르다 ໄວ ຫຼື ເຊົ້າ	154
배 타기	307	빨래를 걷다 ກູ້ເຄື່ອງ	238
배달하다 ສົ່ງ, ນຳສົ່ງ	163	빨래를 널다 ຕາກເຄື່ອງ	238
배드민턴을 치다 ຕິດອກປັກໄກ່	190	빨래를 하다 ຊັກເຄື່ອງ	238
배웅하다 ໄປສົ່ງ	250	빵 ເຂົ້າຈີ່	127
배탈이 나다 ທ້ອງເສຍ	310		
백화점 ຮ້ານຊັບພະສິນຄ້າ	118	<b>人</b>	
밴드 ຝຣາດສະເຕີຕິດບາດ, ຜ້າຜັນແຜ	313	사과 ໝາກແອັບເປິນ	127
밴드를 붙이다 ຕິດຝຣາດສະເຕີຕິດບາດ	322	사람들이 친절하다 ຄົນສ່ວນຫຼາຍ ໃຈດີ	199
버스 정류장 ບ້າຍລົດເມ, ຄົວລົດເມ	211	사무실 ທ້ອງການ	79
버스터미널 ສະຖານີລົດເມ	211	사원(모스크) ມັດສະຍິດ (ໂບດຂອງສາສະໜາອິດສະລາມ)	295
법률 교육 ການເຝິກອົບຮົມກົດໝາຍ	355	사월 ເດືອນ ເມສາ, ເດືອນ 4	181
베개 ໝອນ	82	사이 ລະຫວ່າງ	142
베트남 ປະເທດຫວຽດນາມ	67	사전을 찾다 ຊອກຫາ ຄຳສັບວັດຈະນານຸກົມ	283
보건소 ສຸນສະຂະພາບ, ສຸນສາລາ	153	사진 동호회 ສະມາໂມສອນ ຖ່າຍຮູບ	189
보쌈 ໝູ່ສາມຊັ້ນຕົ້ມ	169	사진 촬영 금지 ຫ້າມຖ່າຍຮູບ	259
보통 ປົກກະຕິ	186	사진을 찍다 ຖ່າຍຮູບ	187
복습하다 ທວນຄືນ	283	산 누	199
복잡하다 ສົບສົນ	154	산부인과 ພະແນກ ຝາກທ້ອງ	319
불링을 치다 ຫຼິ້ນກິລາໄບລິງ	190	산책하다 ຍ່າງຕາກອາກາດ	118
봄 ລະດູບານໃໝ່ (ລະດູໃບໄມ້ປົ່ງ)	175	살다 ອາໄສຢູ່	103
부인 ຜົນລະຍາ ຫຼື ເມຍ	103	삼계탕 ແກ່ງສຳເກັດຕັງ	169
부지런하다 ດຸໝັ່ນ	106	삼월 ເດືອນສາມ, ເດືອນມີນາ	181
분식 ອາຫານຫຼັກ	169	삼일절 ວັນເຄື່ອນໄຫວ ເພື່ອເອກະລາດ	121
불가능하다 ບໍ່ເປັນໄປໄດ້	154	상담을 받다 ຮັບຄຳປຶກສາ	358
불경 ຄຳຝິພະໄຕປົດກົງ	298	상을 차리다 ຈັດສະຖານທີ່ (ຈັດໂຕະຈັດຕັ້ງ)	250
불고기 ຄົ້ວຊັ້ນງົວ	169	상을 치우다 ເກັບມ້ຽນສະຖານທີ່ (ມ້ຽນໂຕະມ້ຽນຕັ້ງ)	250
불교 ສາສະໜາພຸດ	295	상쾌하다 ສົດຊື່ນ	178
불전/헌금을 내다 ໃຫ້ບໍລິຈາກ	298	새벽 ຕອນເດິກຂ້ອນແຈ້ງ	94
불편하다 ບໍ່ສະດວກ	154	새치기를 하다 ລັດຄົວ	262
붕대 ຜ້າຜັນແຜ	313		

## 어휘 색인

생활필수품 (세면도구)	85	수건 ຜ້າເຊັດໂຕ, ຜ້າອາບ	85
ສິ່ງທີ່ຈຳເປັນ ໃນຊີວິດປະຈຳວັນ (ເຄື່ອງໃຊ້ອາບນ້ຳ)		수박 ໝາກແຕງໂມ	127
삼푸 ນ້ຳສະຜົມ	85	수수료 ຄ່າທຳນຽມ	333
서류 ເອກະສານ	349	수술하다 ຜ່າຕັດ	322
서명 ລາຍເຊັນ	331	수업 ບົດຮຽນ	286
서점 ຮ້ານຂາຍປຶ້ມ	118	수영하다 ຫຼິ້ນກິລາ ລ່ອຍນ້ຳ	190
석가탄신일 ວັນປະສູດ ຂອງພະພຸດທະເຈົ້າ	121	숙소를 예약하다 ຈ່ອງສະຖານທີ່ຝັກ	202
선글라스 ແວ່ນກັນແດດ	133	순대 ໄສ້ອົວໝູ, ຊຸນເດ	169
선물을 준비하다 ກະກຽມຂອງຂ້ວນ	250	순두부찌개 ແກງເຕົ້າຮູ້	169
선생님 ນາຍຄູ	70	손가락 ບ່ວງ	163
설거지를 하다 ລ້າງຖ້ວຍ	238	쉬다 ຝັກຜ່ອນ	91
설날 ປີໃໝ່, ຊອນນັນ	121	쉽다 ງ່າຍ	283
설사를 하다 ຖອກທ້ອງ	310	슈퍼마켓 ຮ້ານຊັບພະສິນຄ້າ	79
섬 ເກາະ	199	스님 ຄູບາ	295
성격 ຮູບຮ່າງລັກສະນະ ແລະ ນິດໄສໃຈຄໍ	106	스리랑카 ປະເທດ ສີລັງກາ	67
성경 ຄໍຳໄປເບິ່ນ (ຂອງສາສະໜາຄຣິສ)	298	스마트폰 ສະມາດໂຟນ	223
성당 ໂບດສາສະໜາກາໂຕລິກ	295	스케이트를 타다 ສະມາດໂຟນ	190
성지 순례를 가다 ໄປສະແຫວງບຸນ	298	스키를 타다 ຂີ່ສະກີ	190
성함 ຊື່	271	슬리퍼 ເກີບແຕະ	133
세탁 세제 ແຜບຊັກເຄື່ອງ	238	슬프다 ເສົ້າ	178
세탁기를 돌리다 ໃຊ້ຈັກຊັກຜ້າ	238	시간 ເວລາ	94
세탁소 ບ່ອນຊັກເຄື່ອງ	79	시간(이) 없다 ບໍ່ມີເວລາ	151
소독약 ຢາຂ້າເຊື້ອ	313	시간(이) 있다 ມີເວລາ	151
소독을 하다 ຂ້າເຊື້ອ	322	시내버스 ລົດເມ ປະຈຳທາງໃນຕົວເມືອງ	211
소리를 크게 내다 ມີສຽງດັງ	274	시다 ສົ້ມ	166
소방관 ນັກດັບເຜີງ	70	시외/고속버스 ລົດເມ ຕ່າງແຂວງ/ລົດເມດ່ວນ	211
소방서 ສະຖານນີ ດັບເຜີງ	153	시원하다 ເຢັນສະບາຍ	175
소아과 ພະແນກ ພະຍາດເດັກນ້ອຍ	319	시월 ເດືອນຕຸລາ, ເດືອນ 10	181
소포를 받다 ຮັບພັດສະດຸ (ຮັບເຄື່ອງ)	346	시장 ຕະຫຼາດ	79
소포를 보내다 ສົ່ງພັດສະດຸ (ສົ່ງເຄື່ອງ)	346	시청 ສາລາກາງ	153
소화가 안 되다 ການຍ່ອຍອາຫານບໍ່ດີ (ແໜ້ນທ້ອງ, ຄັດທ້ອງ)	310	시키다 / 주문하다 ສົ່ງ, ຂົນສົ່ງ	163
소화제 ຢາດີກະເພາະ, ຢາຊ່ວຍອາຫານ	313	식당 ຮ້ານອາຫານ	79
손 ມື	307	식료품 ເຄື່ອງບໍລິໂພກ	127
손가락 ນິ້ວມື	307	식물류 ຝັກ	349
손대다 ສຳພັດ	262	신나다 ຕື່ນເຕັ້ນ	178
손목 ຄໍມື	307	신발을 신고 들어가다 ໃສ່ເກີບເຂົ້າໃນ	274
손을 데다 ໄໝ້ມື	310	신부님 ຄຸນພໍ່ (ຂອງສາສະໜາກາໂຕລິກ)	295
손을 베다 ບາດມື	310	신분증 ບັດປະຈຳຕົວ	331
송금하다 ໂອນເງິນ	334	신용카드 ບັດທະນາຄານ	130
쇼핑하다 ຈັບຈ່າຍຊື້ເຄື່ອງຂອງ	118	신자 ຜູ້ເຊື້ອ/ຜູ້ທີ່ນັບຖືສາສະໜາ	298
		신정 ປີໃໝ່ສາກົນ	121



신호등 ໄຟຈະລາຈອນ (ໄຟແດງ)	145	얇전하다 ງຽບ, ມີດ	106
실내 정숙 ຫ້າມໃຊ້ສ່ຽງດັງໃນຫ້ອງ	259	양말 ຖົງເຕີນ	133
십이월 ເດືອນ 12	181	양방 진료 ການຮັກສາ ແບບວິທະຍາສາດ	355
십일월 ເດືອນ 11	181	어디 ໃສ	79
싱겁다 ຈາງ	166	어렵다 ຍາກ	283
싸다 / 포장하다 ຖືກ (ຫໍ່)	130	어린이날 ວັນເດັກນ້ອຍ	121
싸다 ຖືກ	130	어머니 ແມ່	103
쓰다 ຂົມ	166	어부 ຊາວປະມົງ	70
쓰레기를 버리다 ຖິ້ມຂີ້ເຫຍື້ອ	262	어제 ມື້ວານນີ້	94
쓸다 ປັດກວາດ	235	어지럽다 ໜ້າມືດຕາລາຍ, ວິນຫົວ	235
씻다 ລ້າງ	91	언니 ເອື້ອຍ	103
<b>O</b>		언제나 ເມື່ອໃດກໍໄດ້	186
아들 ລູກຊາຍ	103	얼굴 ໃບໜ້າ	307
아래 ລຸ່ມ	142	없다 ບໍ່ມີ	103
아름답다 ງາມ, ງົດງາມ	199	여객터미널(선착장) ອາຄານຜູ້ໂດຍສານ (ທ່າເຮືອ)	211
아버지 ຜໍ່	103	여관 ເຮືອນພັກ	201
아이디 ໄອດີ	226	여권 ໜັງສືຜ່ານແດນ	82
아이스크림 ກະແລັມ	127	여기 ບ່ອນນີ້	79
아침 ຕອນເຊົ້າ	94	여동생 ນ້ອງສາວ	103
아침을 먹다 ກິນອາຫານເຊົ້າ/ອາຫານສວຍ/ອາຫານແລງ	91	여름 ລະດູຮ້ອນ	175
안 ໃນ	142	여행을 계획하다 ວາງແຜນການທ່ອງທ່ຽວ	202
안경 ແວ່ນຕາ	133	여행을 준비하다 ກະກຽມການທ່ອງທ່ຽວ	202
안과 ພະແນກປິ້ວຕາ	319	여행자 수표 ໃບເຊັກຂອງນັກທ່ອງທ່ຽວ	349
안내를 받다 ໄດ້ຮັບຂໍ້ມູນ	247	여행지 ສະຖານທີ່ທ່ອງທ່ຽວ	199
안내하다 ໃຫ້ຄຳແນະນຳ	247	여행하다 ທ່ຽວທ່ຽວ	187
안약 ຢາຢອດຕາ	313	연고 ຢາທາ	313
안전 교육 ການເຝິກອົບຮົມຄວາມປອດໄພ	355	연고를 바르다 ທາຢາ	322
앉다 ນັ່ງ	163	연세 ອາຍຸ	271
알약 ຢາເມັດ	313	열쇠 ກະແຈ	82
앞 ໜ້າ	142	열이 나다 ເປັນໄຂ້	310
야구하다 ຫຼິ້ນກິລາເບດສ໌ບ໌	190	엽서 ໂພດສະກາສ໌	343
야식 ອາຫານເດິກ	169	영양 교육 ການເຝິກອົບຮົມໂພຊະນາການ	355
약속 ການນັດໝາຍ	247	영양제 ຢາບຳລຸງ, ອາຫານເສີມ	313
약속(이) 없다 ບໍ່ມີນັດ	151	영화관(극장) ໂຮງໝັງ	118
약속(이) 있다 ມີນັດ	151	영화를 보다 ເບິ່ງໝັງ	118
약속에 늦다 ມາຊ້າ ບໍ່ຕາມທີ່ນັດ(ບໍ່ມາຕາມເວລານັດໝາຍ)	247	옆 ທາງຂ້າງ	142
약속을 어기다 ຜິດສັນຍາ ຫຼື ບໍ່ຮັກສາສັນຍາ	247	예배를 드리다 ໄຫວ້ຢູ່ໂບດ	298
약속을 지키다 ຮັກສາສັນຍາ	247	예물을 드리다 ກາບໄຫວ້ພະພຸດທະຮູບ	298
약속을 하다 ສັນຍາ	247	예쁘다 ງາມ	106
약을 먹다 ກິນຢາ	322	예습하다 ກະກຽມ (ກະກຽມບົດຮຽນ)	283
		예약하다 ຈອງ	358

## 어휘 색인

오늘 ມື້	94	은행 ທະນາຄານ	331
오렌지 ໝາກກ້ຽງ	127	음식물 ອາຫານ	349
오른쪽 ເບື້ອງຂວາ	142	음식물 반입 금지 ຫ້າມນຳເອົາອາຫານເຂົ້າ	259
오빠 ອ້າຍ	103	음식을 만들다 ແຕ່ງເຜງ	118
오월 ເດືອນ 5	181	음식을 장만하다 ກຽມອາຫານ	250
오전 ຕອນເຊົ້າ	94	음악을 듣다 ຝັງດົນຕີ	187
오후 ຕອນສວຍ	94	의류 ເສື້ອຜ້າ, ເຄື່ອງນຸ່ງຫົ່ມ	133
온천 ບໍ່ນ້ຳອຸ່ນ	199	의사 ໝໍ	70
올라가다 ຂຶ້ນໄປ	139	이동 ການເຄື່ອນຍ້າຍ(ການເດີນທາງ)	214
올라오다 ຂຶ້ນມາ	139	이맘 ອີມ່າ (ພະຂອງສາສະໜາມຸດສະລິມ)	295
올해 ປີນີ້	115	이메일 ອີເມວ	226
옷	349	이번 달 ເດືອນນີ້	115
옷을 개다 ຜັບເສື້ອ	238	이번 주 ອາທິດນີ້	115
옷을 다리다 ລົດເສື້ອ	238	이불 ຜ້າຫົ່ມ	82
외국어를 배우다 ຮຽນພາສາຕ່າງປະເທດ	187	이비인후과 ພະແນກຫູຕາດັງຄໍ	319
외롭다 ເຫງົາ	178	이슬람교 ສາສະໜາອິດສະລາມ	295
외모 ຮູບຮ່າງ	106	이야기를 나누다 ການສົນທະນາ	250
왼쪽 ເບື້ອງຊ້າຍ	142	이용하다 ໃຊ້, ຊົມໃຊ້	358
요리 동호회 ສະໂມສອນແຕ່ງກິນ	189	이월 ເດືອນ 2	181
요리사 ຜູ້ຄົວ	70	이정표 ບ້າຍຈະລາຈອນ	145
요리하다 ແຕ່ງກິນ, ຄົວກິນ	91	인도네시아 ປະເທດອິນໂດເນເຊຍ	67
요일 ວັນ	115	인터넷 ອິນເຕີເນັດ	226
우동 ໂອເດັງ	169	인터넷 강의를 듣다 ຮຽນອອນລາຍ	283
우산 ຄັນຮົ່ມ	82	인터넷 검색 ການຄົ້ນຫາທາງອິນເຕີເນັດ	226
우울하다 ຊຶ່ມເສົ້າ	178	인터넷 전화 ໂທລະສັບທີ່ໃຊ້ອິນເຕີເນັດ	223
우유 ນ້ຳນົມ	127	인터넷 채팅 ການສົນທະນາທາງອິນເຕີເນັດ	226
우즈베키스탄 ປະເທດອູສະເບກິສະຖານ	67	인터넷 카페 ອິນເຕີເນັດຄາເຟ	226
우편물 ຜັດສະດຸ	343	인터넷뱅킹 ອິນເຕີເນັດແບັງກິ້ງ	331
우표를 붙이다 ສະແຕມ	343	일과 ວຽກງານ, ຂະແໜງວຽກ	91
운동 ການອອກກຳລັງກາຍ	190	일반  ບາງສິ່ງທົ່ວໄປ	346
운동 경기를 보다 ຊົມການແຂ່ງຂັນກິລາ	187	일식  ອາຫານຢີ່ປຸ່ນ	169
운동하다 ອອກກຳລັງກາຍ	91	일어나다 ຕົ້ນນອນ	91
운동화 ເກີບກິລາ	133	일월 ເດືອນ 1	181
운전기사 ຄົນຂັບລົດ	70	일이 많다 ວຽກຫຼາຍ	151
웹사이트 ເວັບໄຊ	226	일이 적다 ວຽກໜ້ອຍ	151
위 ເທິງ	142	일정 ຕາຕະລາງ	286
유명하다 ມີຊື່ສຽງ	199	일하다 ເຮັດວຽກ	91
유스호스텔 ເຮືອນຜັກຊາວໜຸ່ມ	201	입  ປາກ, ສິບ	307
유월 ເດືອນ 6	181	입금하다 ຝາກເງິນ	334
유적지 ສະຖານທີ່ປະຫວັດສາດ	199	있다  ມີ	103
육교 ຂົວຂ້າມທາງ	145		



ㄸ

자다 ເຂົ້ານອນ, ນອນ	91	정리하다 ເກັບມ້ຽນ	235
자리가 없다 ບໍ່ມີບ່ອນນັ່ງ (ເຕັມ, ໂຕະບໍ່ຫວ່າງ)	163	정형외과 ພະແນກກະດູກ	319
자리가 있다 ມີບ່ອນນັ່ງ (ໂຕະຫວ່າງ)	163	족발 ໂຈຜານ	169
자리를 양보하다 ຫຼີກທາງ(ບ່ອນນັ່ງ)ໃຫ້ (ເວລາຂີ່ລົດເມ, ລົດໄຟໃຕ້ດິນ)	274	졸리다 ເຫງົາງານອນ	178
자리를 차지하다 ຈ່ອງໃຊ້ຕັ້ງໂດຍທີ່ບໍ່ຈໍາເປັນ	262	종교 ສາສະໜາ	295
자원 봉사를 하다 ອາສາສະໝັກ	358	좋다 ດີ	151
자장면 ໝີ່ດໍາ	169	주로 ປົກກະຕິ	186
자전거를 타다 ຂີ່ລົດຖີບ	190	주말 ວັນທໍາຍອາທິດ (ວັນເສົາ-ວັນທິດ)	115
자주 ເລື້ອຍໆ	186	주무르다 ນວດ	322
작년 ປີຜ່ານມາ	115	주무시다 ນອນ	271
잔액 조회 ການສອບຖາມຍອດເງິນຍັງເຫຼືອ	332	주민센터 ສູນບໍລິການຊຸມຊົນ	153
잠바 ເສື້ອຄຸມ	133	주방 세계 ນໍ້າຢາລ້າງຖ້ວຍ	238
잡수시다 / 드시다 ຮັບປະທານ/ຮັບປະທານ (ກິນ)	271	주부 ແມ່ເຮືອນ	70
장갑 ຖົງມື	133	주소 ທີ່ຢູ່	331
장소 ສະຖານທີ່	79	주소지 ນໍ້າໝາກໄມ້	127
장을 보다 ຊື້ອາຫານການກິນ	91	주중 ວັນລັດຖະການ (ວັນຈັນ-ວັນສຸກ)	115
장화 ເກີບບຸດ	133	주차 금지 ຫ້າມຈອດລົດ	259
재미없다 ໜ້າເບື້ອ	151	중국 ປະເທດຈີນ	67
재미있다 ໜ້າສົນໃຈ	106	중식 ອາຫານຈີນ	169
저기 ບ່ອນນັ້ນ	79	즐겁다 ມ່ວນຊື່ນ	178
저녁 ຕອນແລງ	94	증상 ອາການເຈັບ	310
저녁을 먹다 ກິນອາຫານແລງ	91	지갑 ກະເປົາເງິນ	82
저울에 올려놓다 ຊັ່ງນໍ້າໜັກ	346	지금 ດຽວນີ້	94
전화 ໂທລະສັບ	223	지나다 ກາຍ, ຜ່ານໄປ	214
전화가 오다 ສາຍເຂົ້າ	223	지난달 ເດືອນຜ່ານມາ	115
전화를 걸다 ໂທ	223	지난주 ອາທິດຜ່ານມາ	115
전화를 끊다 ວາງສາຍ	223	지폐 ເງິນເຈ້ຍ	130
전화를 바꾸다 ປ່ຽນລົມສາຍໂທລະສັບ	223	지하철 ລົດໄຟໃຕ້ດິນ	265
전화를 받다 ຮັບໂທລະສັບ	223	지하철역 ສະຖານີລົດໄຟໃຕ້ດິນ	211
전화를 잘못 걸다 ໂທຜິດເບີ	223	직업 ອາຊີບ	70
전화하다 ໂທລະສັບ	91	진료 ການປິ່ນປົວ	355
절 ວັດ	295	진짜 ແທ້	211
점심 ຕອນສວຍ	94	진통제 ຢາແກ້ປວດ	313
점심을 먹다 ອາຫານສວຍ	91	짐을 싸다 ມ້ຽນເຄື່ອງຂອງ	202
점원 ຜະນົກງານຂາຍ	70	짐을 풀다 ຈັດແຈງເຄື່ອງ	202
접근 금지 ຫ້າມເຂົ້າໃກ້	259	집 ເຮືອນ	79
젓가락 ໄມ້ຖູ່	163	집안일 ວຽກເຮືອນ	235
정돈되어 있다 ຖືກຈັດໃຫ້ມີລະບຽບ	235	집에 오다 ກັບບ້ານ	91
		집을 찾다 ຊອກຫາເຮືອນ	250
		짜다 ເຕັມ	166
		짬뽕 ຈໍາປັງ	169





펜션 ເຮືອນພັກຕາກອາກາດ	201	현충일 ວັນລະນຶກເຖິງບັນພະບູລຸດ	121
편의점 ຮ້ານສະດວກຊື້	79	형 오빠	103
편지 ຈົດໝາຍ	343	호수 ທະເລສາບ	199
편지 봉투 ຊອງຈົດໝາຍ	343	호텔 ໂຮງແຮມ	201
편지를 보내다 ສົ່ງຈົດໝາຍ	343	화상 채팅 ການລົມທາງວິດີໂອ	226
편지를 쓰다 ຂຽນຈົດໝາຍ	343	화장실 ຫ້ອງນໍ້າ	79
편찮으시다 ເຈັບ	271	화장품 ເຄື່ອງສໍາອ່າງ	82
포도 ໝາກອາງຸ່ນ	127	환불하다 ບ່ຽນ (ສົ່ງຄືນ)	130
폭발성 / 가연성 물질 ວັດຖຸລະເບີດ / ວັດຖຸໄວໄຟ	349	환전하다 ແລກປ່ຽນເງິນ	334
폭포 ນໍ້າຕົກຕາດ	199	활발하다 ຫ້າວຫັນ	106
표를 사다 ຊື້ ບິ້	202	회사 ບໍລິສັດ	79
표지판 ບ້າຍເຄື່ອງໝາຍ	141	회사에 가다 ໄປບໍລິສັດ	91
프라이팬 ໜໍ່ຂາງ	238	회사원 ພະນັກງານບໍລິສັດ	70
피곤하다 ເມື່ອຍ	178	회원 탈퇴 ລົບບັນຊີສະມາຊິກ	226
피부과 ພະແນກຜິວໜັງ	319	횡단보도 ທາງມ້າລາຍ	145
피자 ຝິດສ໌ຊາ	169	휴대전화 사용 금지 ຫ້າມໃຊ້ໂທລະສັບ	259
필리핀 ປະເທດຟີລິບປິນ	67	휴대전화(휴대폰) ໂທລະສັບມືຖື	223
<b>ㅎ</b>		휴대전화를 끄다 ປິດໂທລະສັບ	223
학생 ນັກຮຽນ	70	휴대전화를 켜다 ເປີດໂທລະສັບ	223
한 손으로 물건을 주다 ເອົາສິ່ງຂອງໃຫ້ດ້ວຍມືດຽວ	274	휴지 ເຈ້ຍອານາໄມ	85
한가하다 ຫວ່າງ	151	흐리다 ມືດຄື່ມ	175
한국 ປະເທດເກົາຫຼີ	67		
한국어 교육 ການຝຶກອົບຮົມ ພາສາເກົາຫຼີ	355	KTX (고속열차) KTX (ລົດໄຟຄວາມໄວສູງ)	211
한국어를 공부하다 ຮຽນພາສາເກົາຫຼີ	118	PC방 ຮ້ານຄອມພິວເຕີ	118
한글날 ວັນພາສາເກົາຫຼີ	121		
한방 진료 ການຮັກສາແບບພື້ນເມືອງ	355		
한식 ອາຫານເກົາຫຼີ	169		
한약 ຢາປົວພະຍາດ	349		
할머니 ແມ່ເຖົ້າ	103		
할아버지 ພໍ່ເຖົ້າ	103		
항공권 ບິ້ຍິນ	349		
항상 ເລື້ອຍໆ	186		
해열제 ຢາລົດໄຂ້	313		
행복하다 ມີຄວາມສຸກ	178		
행사에 참여하다 ເຂົ້າຮ່ວມງານ	358		
허리 ແອວ	307		
허리를 숙이다 ໂຍກແອວລົງ	274		
헤어드라이어 ເຄື່ອງເປົ່າຜົມ	82		
현금 (지폐, 동전) ເງິນສົດ (ເງິນເຈ້ຍ, ເປັນຫຼຽນ)	349		
현금인출기 ຕູ້ເອທິເອັມ	334		

1. ‘—’ 탈락 ຄຳຄຸນນາມອະປົກກະຕິ ທີ່ລົງທ້າຍດ້ວຍ ‘—’

	번역  ແປ	-ㅁ/습니다	-아/어요	-았/었어요	-고	-(으)니까
아프다	ເຈັບ, ປວຍ, ໄຂ້	아픁니다	아파요	아팠어요	아프고	아프니까
예쁘다	ງາມ, ສວຍງາມ	예쁁니다	예뻁요	예뻐었어요	예쁘고	예쁘니까
바쁘다	ຄາວຽກ	바쁁니다	바빠요	바빐었어요	바쁘고	바쁘니까
슬프다	ໂສກເສົ້າ	슬픁니다	슬퍼요	슬뻐었어요	슬프고	슬프니까
고프다	ຫົວເຂົ້າ	고픁니다	고파요	고팠어요	고프고	고프니까
크다	ໃຫຍ່	큁니다	커요	컸어요	크고	크니까
쓰다	ຂົມ	쓰입니다	써요	썼어요	쓰고	쓰니까
나쁘다	ບໍ່ດີ, ຊົ່ວ	나쁁니다	나빠요	나빐었어요	나쁘고	나쁘니까
기쁘다	ມີຄວາມສຸກ	기쁁니다	기뻁요	기뻐었어요	기쁘고	기쁘니까
잠그다	ອັດ, ລໍ່ອກ	잠큁니다	잠가요	잠갔어요	잠그고	잠그니까
쓰다	ຂຽນ/ ນຸ່ງ, ໃສ່ (ໝວກ) / ໃຊ້	쓰입니다	써요	썼어요	쓰고	쓰니까
끄다	ປົດ	큁니다	꺼요	켰어요	끄고	끄니까





2. ‘ㄹ’ 탈락 ຄຳຄຸນນາມອະປົກກະຕິ ທີ່ລົງທ້າຍດ້ວຍ ‘ㄹ’

	번역 แปล	-ㅅ/습니다	-아/어요	-고	-(으)니까	-(으)세요
살다	ດຳລົງຊີວິດ, ອາໄສ	삽니다	살아요	살고	사니까	사세요
팔다	ຂາຍ	팝니다	팔아요	팔고	파니까	파세요
만들다	ສ້າງ, ເຮັດ	만듭니다	만들어요	만들고	만드니까	만드세요
열다	ເປີດ	엽니다	열어요	열고	여니까	여세요
놀다	ຫຼິ້ນ	놉니다	놀아요	놀고	노니까	노세요
알다	ຮູ້, ຮັບຮູ້	압니다	알아요	알고	아니까	아세요
울다	ໄຫ້	웁니다	울어요	울고	우니까	우세요
걸다	ແຂວນ	겁니다	걸어요	걸고	거니까	거세요
줄다	ເຫງິນອນ	줍니다	줄아요	줄고	조니까	조세요
쓸다	ແກວ່ງ	씁니다	쓸어요	쓸고	쓰니까	쓰세요
풀다	ປ່ອຍ, ແກ້ອອກ	팝니다	풀어요	풀고	푸니까	푸세요
널다	ຕາກເຄື່ອງ	넙니다	널어요	널고	너니까	너세요
길다	ຍາວ	깁니다	길어요	길고	기니까	
멀다	ໄກ	몹니다	멀어요	멀고	머니까	
달다	ຫວານ	답니다	달아요	달고	다니까	

3. ‘ㅂ’ 불규칙 ຄຳຄຸນນາມອະປົກກະຕິ ທີ່ລົງທ້າຍດ້ວຍ ‘ㅂ’

	번역 แปล	-ㅂ/습니다	-아/어요	-고	-(으)면	-(으)ㄹ 거예요
덥다	ຮ້ອນ (ອາກາດ)	덥습니다	더워요	덥고	더우면	더울 거예요
춥다	ໜາວ	춥습니다	추워요	춥고	추우면	추울 거예요
쉽다	ງ່າຍ	쉽습니다	쉬워요	쉽고	쉬우면	쉬울 거예요
어렵다	ຍາກ	어렵습니다	어려워요	어렵고	어려우면	어려울 거예요
맵다	ເຜັດ	맵습니다	매워요	맵고	매우면	매울 거예요
싱겁다	ຈືດ, ບໍ່ມີລົດຊາດ	싱겁습니다	싱거워요	싱겁고	싱거우면	싱거울 거예요
가볍다	ເບົາ	가볍습니다	가벼워요	가볍고	가벼우면	가벼울 거예요
무겁다	ໜັກ	무겁습니다	무거워요	무겁고	무거우면	무거울 거예요
뜨겁다	ຮ້ອນ (ຄວາມຮ້ອນ, ນ້ຳຮ້ອນ)	뜨겁습니다	뜨거워요	뜨겁고	뜨거우면	뜨거울 거예요
차갑다	ໜາວ	차갑습니다	차가워요	차갑고	차가우면	차가울 거예요
더럽다	ເປື້ອນ, ເປີເປື້ອນ	더럽습니다	더러워요	더럽고	더러우면	더러울 거예요
어지럽다	ວິນ, ວິນວຽນ	어지럽습니다	어지러워요	어지럽고	어지러우면	어지러울 거예요
시끄럽다	ນັ້ນ, ເນື່ອງນັ້ນ	시끄럽습니다	시끄러워요	시끄럽고	시끄러우면	시끄러울 거예요
외롭다	ໂດດດ່ຽວ	외롭습니다	외로워요	외롭고	외로우면	외로울 거예요
고맙다	ຂອບໃຈ	고맙습니다	고마워요	고맙고	고마우면	고마울 거예요
가깝다	ໃກ້	가깝습니다	가까워요	가깝고	가까우면	가까울 거예요
즐겁다	ມີຄວາມສຸກ, ມ່ວນ	즐겁습니다	즐거워요	즐겁고	즐거우면	즐거울 거예요
무섭다	ຕາຍ້ານ	무섭습니다	무서워요	무섭고	무서우면	무서울 거예요
아름답다	ງາມ	아름답습니다	아름다워요	아름답고	아름다우면	아름다울 거예요
그립다	ຄິດຮອດ	그립습니다	그리워요	그립고	그리우면	그리울 거예요
굽다	ປັງ	굽습니다	구워요	굽고	구우면	구울 거예요
좁다	ເັບ, ເດັດ	좁습니다	주워요	좁고	주우면	주울 거예요
돕다	ຊ່ວຍເຫຼືອ	돕습니다	도와요	돕고	도우면	도울 거예요
입다	ນຸ່ງ, ໃສ່	입습니다	입어요	입고	입으면	입을 거예요
좁다	ແຄບ	좁습니다	좁아요	좁고	좁으면	좁을 거예요



4. ‘ㄷ’ 불규칙 คำສັບອະປົກກະຕິ ທີ່ລົງທ້າຍດ້ວຍ ‘ㄷ’

	번역 แปล	-ㅂ/습니다	-아/어요	-고	-(으)니까	-(으)ㄹ 거예요
걷다	ຍ່າງ	걷습니다	걸어요	걷고	걸으니까	걸을 거예요
듣다	ຝັງ	듣습니다	들어요	듣고	들으니까	들을 거예요
묻다	ຖາມ	문습니다	물어요	묻고	물으니까	물을 거예요
실다	ປັ່ນຈຸ	실습니다	실어요	실고	실으니까	실을 거예요
깨닫다	ຮັບຮູ້	깨닫습니다	깨달아요	깨닫고	깨달으니까	깨달을 거예요
달다	ປົດ	달습니다	달아요	달고	달으니까	달을 거예요
받다	ເອົາ, ຈັບເອົາ	받습니다	받아요	받고	받으니까	받을 거예요
믿다	ເຊື່ອ	믿습니다	믿어요	믿고	믿으니까	믿을 거예요
묻다	ຝັງ	문습니다	물어요	묻고	물으니까	물을 거예요

5. ‘르’ 불규칙 ຄຳຄຸນນາມອະປົກກະຕິ ທີ່ລົງທ້າຍດ້ວຍ ‘르’

	번역 แปล	-ㅅ/습니다	-아/어요	-고	-(으)니까	-(으)ㄹ 거예요
빠르다	ໄວ	빠릅니다	빨라요	빠르고	빠르니까	빠를 거예요
누르다	ກົດ	누릅니다	눌러요	누르고	누르니까	누를 거예요
부르다	ເອີ້ນ, ຮຽກ	부릅니다	불러요	부르고	부르니까	부를 거예요
오르다	ຂຶ້ນ	오릅니다	올라요	오르고	오르니까	오를 거예요
자르다	ຕັດ	자릅니다	잘라요	자르고	자르니까	자를 거예요
서투르다	ຫຍຸ້ງ, ບ້າ	서투릅니다	서툴러요	서투르고	서투르니까	서투를 거예요
다르다	ແຕກຕ່າງ	다릅니다	달라요	다르고	다르니까	다를 거예요
마르다	ແຫ້ງ, ຫົວນ້ຳ, ຫູດນ້ຳໜັກ	마릅니다	말라요	마르고	마르니까	마를 거예요
들르다	ແວພັກ, ແວ	들릅니다	들러요	들르고	들르니까	들를 거예요
모르다	ບໍ່ຮູ້	모릅니다	몰라요	모르고	모르니까	모를 거예요
고르다	ເລືອກ	고릅니다	골라요	고르고	고르니까	고를 거예요
나르다	ຫ້ວ	나릅니다	날라요	나르고	나르니까	나를 거예요



6. ‘ㅅ’ 불규칙 คำคุณนามอะປົກກະຕິ ທີ່ລົງທ້າຍດ້ວຍ ‘ㅅ’

	번역 ໔໔	-ㅅ/습니다	-아/어요	-고	-(으)니까	-(으)ㄹ 거예요
낮다	້ັນມຸ	낮습니다	나아요	낮고	나으니까	나을 거예요
짓다	້າງ, ກໍ່້າງ	짓습니다	지어요	짓고	지으니까	지을 거예요
붓다	້ັນ	붓습니다	부어요	붓고	부으니까	부을 거예요
잇다	ເຊື່ອມຕໍ່, ຕໍ່	잇습니다	이어요	잇고	이으니까	이을 거예요
씻다	້າງ	씻습니다	씻어요	씻고	씻으니까	씻을 거예요
벗다	ແກ້ອອກ	벗습니다	벗어요	벗고	벗으니까	벗을 거예요
빚다	ຫວີ	빚습니다	빚어요	빚고	빚으니까	빚을 거예요

7. ‘ㅎ’ 불규칙 ‘ㅎ’ คำກຳມະ ອະປົກກະຕິ

	번역 ໔໔	-ㅅ/습니다	-아/어요	-고	-(으)니까	-(으)ㄹ 거예요
파랗다	້ໍາ	파랗습니다	파래요	파랗고	파라니까	파랄 거예요
하얗다	້ຂາວ	하얗습니다	하얘요	하얗고	하야니까	하얄 거예요
빨갳다	້ແດງ	빨갳습니다	빨개요	빨갳고	빨가니까	빨갈 거예요
노랗다	້ແດງ	노랑습니다	노래요	노랑고	노라니까	노랄 거예요
까맣다	້ດຳ	까맣습니다	까매요	까맣고	까마니까	까말 거예요
그렇다	້ແນວນັ້ນ	그렇습니다	그래요	그렇고	그러니까	그럴 거예요
어떻다	ແນວໃດ	어떻습니까?	어때요?	어떻고		
좋다	້	좋습니다	좋아요	좋고	좋으니까	좋을 거예요
놓다	້ໃສ່, ເອົາໃສ່	놓습니다	놓아요	놓고	놓으니까	놓을 거예요





**ຈັບຟິລ** ຂຽນໂດຍ

**ຈົມສົນຈົງ** KIM Seon Jung **ເຈົມຍົງເຫຼວ** Keimyung University

**ຈົມສົງສູ** KIM Sung Su **ເຈົມຍົງເຫຼວ** Keimyung University

**ຈົມຈົນສຸກ** KANG Chin Suk **ເຈົມຍົງເຫຼວ** Keimyung University

**ເບີຍັກ** ແປໂດຍ

ໂພທອງ ໄຊທິບວົງສາ Phothong SAITHIBVONGSA NAPPA, Laos

ເຜີນນາລອນ ອິນທະວົງ Phetnalone INTHAVONG National University of Laos

ສົມສະນິດ ສຸວັດມຸງຄຸນ Somsanith SUVATMOUNGKHOUN Souphanouvong University

ເມັດຄໍາ ອັກຄະລາດ Metkham AKHALATH Pusan National University

ຈັນສະໝອນ ຈັນທະວົງ Chansamone CHANTHAVONG National University of Laos

**ຈົມສູ** ກວດແກ້ໂດຍ

ໄຊຍະສານ ສຸຄັນທະຄະຕິ Sayasane SOUKHANTHAKHATY National University of Laos

ໄຂ່ຄໍາ ສີສົມພູ Khaikham SISOMPHOU National University of Laos

**ລາວເອ ລັອກ** ອັດສຽງພາສາລາວໂດຍ

ເຜີນນາລອນ ອິນທະວົງ Phetnalone INTHAVONG National University of Laos

**ບົວຈົມຈັບຟິລ** ຊ່ວຍໃນການຂຽນໂດຍ

**ອັນເຍືອນ** AHN Kye Eun **ເຈົມຍົງເຫຼວ** Keimyung University

ປຶ້ມຕໍາລາຮຽນດ້ວຍຕົນເອງ

ສໍາລັບຜູ້ທີ່ໃຊ້ພາສາລາວ

# 한국어 1

## ພາສາເກົາຫຼີ 1

ຈັດພິມໃນວັນທີ

08 ພຶດສະພາ 2019

ສະຫງວນລິຂະສິດໂດຍ

HRD Korea

ຈັດພິມໂດຍ

HRD Korea

ທີ່ຢູ່

345 Jongga-ro, Jung-gu, 44538 Ulsan, Republic of Korea

ກວດແກ້ ແລະ ອອກແບບໂດຍ

Design maru

● ປຶ້ມແບບຮຽນພາສາເກົາຫຼີ ທີ່ໄດ້ມາດຕະຖານ ສໍາລັບຜູ້ໃຊ້ພາສາລາວ ແມ່ນໄດ້ຮັບການສະຫງວນລິຂະສິດໂດຍ ສະຖາບັນການພັດທະນາຊັບພະຍາກອນມະນຸດເກົາຫຼີ.